


ಪ್ರಥಮ ಸ್ವಾಸ್ಥ್ಯ ಕಾರ್ಯಕ್ರಮ

ಘೈಜಾನ್ ಐಸ್ಕೂಲಾಹ್



ಮುಅಲ್ಲಿಮ್

ಶೈಖ್ ತರೀಖತ್ ಅಮೀರ ಅಹ್ ಮುನ್ಶತ್ ಹಫ್ಫಾರತ್
ಅಲ್ಲಾ ಮಾ ಮೌಲಾನಾ ಅಬು ಜಲಾಲ್

ಮುಹಮ್ಮದ್ ಫಲಾಯಾಹ್ ಅತ್ತಾರ್ ರಾಸಿದಿ ರಸಿದಿ
ಮದ್ದುಹಲ್ಲುಹುಲ್ ಅಲ

ಇಸ್ತೆ ಕಿತಾಬ್ ಮೇಲೆ :

- ಜಿನ್ನಾತ್ ನೆ ಸೂಮಾನ್ ಕಿ ಹಿಜಾಜ್ಲತ್ ಕಾ ತರೀಖಾ 6
- ಪುರ್ ಅಸಾರಾತ್ ಜೂಥಾ ಜೈರ್ ಕಾಲಾ ಜಿನ್ 11
- ಫರೇಲು ರುಗ್ಡೌಂ ಕಾ ಇಲಾಜ್ 41
- ಖುಖಾರ್ ಕೆ ಪಾಂಚ್ ಮ-ದನೀ ಇಲಾಜ್ 63
- ಆಫೆ ಸರ್ ಕೆ ದದ್ ಕೆ ಫಿ ಇಲಾಜ್ 80
- ದರ್ಬೆ ಸರ್ ಕೆ ಸಾತ್ ಇಲಾಜ್ 81
- ರೋಂಗ್‌ಟೆ ಖಡೆ ಕರ್ ದೇನೆ ಪಾಅ ಹಿಕಾಯತ್ 99
- ಖ್ವಾಬ್ ಬಯಾನ್ ಕರ್ನೆ ಕೆ ದಲಾಯಿಲ್ 143

ಜೈರ್ ಜಗಾಹ್ ಬ ಜಗಾಹ್ ಮ-ದನೀ ಕ್ವಾಫಿಲೌಂ ಕಿ
ಬಹಾರೇಂ ಖ್ವಾಬ್‌ಬಯೇಂ ಲುಟಾ ರಹಿ ಹೈಂ.

مكتبة النبي



ಫರ್‌ಮಾನೆ ಮುಸೌತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುರುಂ ಪರ್ ಏಕ್ ಬಾರ್ ದುರೂದ್ ಬಾಕ್ ಪಡಾ ಅಲ್ಲಾಹ್ غَزَّ وَجَلَّ ಉಸ್ ಪರ್ ದನ್ ರಹಮತೇಂ ಭೇಜ್‌ತಾ ಹೈ. (س)

أَلْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِنَا مُحَمَّدٍ وَأَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الْحَمْدُ لِلَّهِ

“ಮುರುಂ ದಾವತೆ ಇಸ್ಲಾಮಿ ಸೆ ಹ್ಯಾರ್ ಹೈ” ಕೆ ಬಾಯೀನ್ ಹುರೂಫ್ ಕಿ ನಿರ್‌ಬತ್ ಸೆ ದರ್‌ಸೆ ಫೈಜಾನ್ ಸುನ್ನತ್ ಕೆ 22 ಮ-ದನೀ ಫೂಲ್

1. ಫರ್‌ಮಾನೆ ಮುಸೌತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಶಖ್ ಮೇರಿ ಉಮ್ಮತ್ ತಕ್ ಕೋಯಿ ಇಸ್ಲಾಮಿ ಬಾತ್ ಪಹುಂಚಾಯೆ ತಾಕಿ ಉಸ್ ಸೆ ಸುನ್ನತ್ ಕಾಯಿಮ್ ಕಿ ಜಾಯೆ ಯಾ ಉಸ್ ಸೆ ಬದ್ ಮಜ್‌ಹಬ್ ದೂರ್ ಕಿ ಜಾಯೆ ತೋ ವೊಹ್ ಜನ್ನತಿ ಹೈ.

(حَلِيَّةُ الْأَوْلِيَاءِ ج ١٠ ص ٤٥ رقم ١٤٤٦٦)

2. ಸರ್‌ಕಾರೆ ಮದೀನಾ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಇರ್‌ಶಾದ್ ಫರ್‌ಮಾಯಾ : “ಅಲ್ಲಾಹ್ غَزَّ وَجَلَّ ಉಸ್ ಕೋ ತರೋ ತಾಜ್ಜಾ ರಖೆ ಜೋ ಮೇರಿ ಹದೀಸ್ ಕೋ ಸುನೆ, ಯಾದ್ ರಖೆ ಔರ್ ದೋಸರಾಂ ತಕ್ ಪಹುಂಚಾಯೆ.

(سُنَنِ تِرْمِذِي ج ٤ ص ٢٩٨ حديث ٢٦٦٥)

3. ಹಫ್‌ರತೆ ಸಯ್ಯಿದುನಾ ಇದ್‌ರೀಸ್ عَلَى نَبِيِّنا وَعَلَيْهِ الصَّلَاةُ وَالسَّلَامُ ಕೆ ನಾಮೆ ಮುಬಾರಕ್ ಕಿ ಏಕ್ ಹಿಕ್‌ಮತ್ ಏಹ್ ಭಿ ಹೈ ಕಿ ಕುತುಬೆ ಇಲಾಹಿಯಾ ಕಿ ಕನ್‌ರತೆ ದರ್‌ಸೋ ತದ್‌ರೀಸ್ ಕೆ ಬಾಯೀನ್ ಆಪ್ عَلَى نَبِيِّنا وَعَلَيْهِ الصَّلَاةُ وَالسَّلَامُ ಕಾ ನಾಮ್ ಇದ್‌ರೀಸ್ ಹುವಾ.

(تفسير كبير ج ٧ ص ٥٥٠، تفسير الحسنات ج ٤ ص ٤٨)

4. ಹುಜೂರೆ ಗ್ರಾಸೆ ಪಾಕ್ رَضِيَ اللهُ تَعَالَى عَنْهُ ಫರ್‌ಮಾತೆ ಹೈಂ : ಪಾಕ್ ಯಾನ್ ಮೈಂ ನೆ ಇಲ್‌ಮೆ ದೀನ್ ಕಾ ದರ್‌ಸ್ ಅಯಾ ಯಹಾಂ ತಕ್ ಕಿ ಮಫೂಮೆ ಫುತ್‌ಜಯ್ಯತ್ ಪರ್ ಫಾಯಿಜ್ ಹೋ ಗಯಾ. (ಕಸೀದಯೆ ಗ್ರಾಸಿಯಾಗ್)

5. ಫೈಜಾನ್ ಸುನ್ನತ್ ಸೆ ದರ್‌ಸ್ ದೇನಾ ಭಿ ದಾವತೆ ಇಸ್ಲಾಮಿ ಕಾ ಏಕ್ ಮ-ದನೀ ಕಾಮ್ ಹೈ. ಫರ್, ಮನ್‌ಜಿದ್, ದುಕಾನ್, ಸ್ಕೂಲ್, ಕಾಲೇಜ್, ಚೌಕ್ ವಗೈರಾ ಮೇಂ ವಕ್‌ತ್ ಮುಕ್ರರ್ ಕರ್ ಕೆ ರೋಞಾನಾ ದರ್‌ಸ್ ಕೆ ಞರೀಯೆ ಖೂಬ್ ಖೂಬ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಿಸ್ಕಿಲ್ಲಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಿಸ್ಕಿಲ್ಲಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಿಸ್ಕಿಲ್ಲಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಿಸ್ಕಿಲ್ಲಾಹ್



ಫರ್ಮಾನ ಮಹಾದಫ್ಫಾ عَمَّا لَلَّهِ عَلَيْهِ وَآلِهِ وَسَلَّمَ : ಜೋ ಶಹಾನ್ ಮುಯ್ ಪರ್ ಪಾಕ್ ಪಡ್ನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾನ್ತಾ ಭೂಲ್ ಗಯಾ. (ಪ್ರತಿ)

ಸುನ್ನತೌಂ ಕೆ ಮ-ದನೀ ಫೂಲ್ ಲುಟಾಯಿಯೆ ಔರ್ ಧೇರೌಂ ಸವಾಬ್ ಕಮಾಯಿಯೆ.

6. ಫೈಜಾನೆ ಸುನ್ನತ್ ಸೆ ರೋಝಾನಾ ಕಮ್ ಅಝ್ ಕಮ್ ದೋ2 ದರ್ಸ್ ದೇನೆ ಯಾ ಉನ್ನೆ ಕಿ ಸಆದತ್ ಹಾಸಿಲ್ ಕೀಜಿಯೆ.
7. ಪಾರಾಹ್ 28 ಸೂರತುತ್ ತೆಹ್‌ರೀಮ್ ಕಿ ಛಟ ಆಯತ್ ಮೇಂ ಇರ್ಶಾದ್ ಹೋತಾ ಹೈ.

ತರ್ಜುಮೆಯೆ ಕಂಞುಲ್ ಕಮಾನ್ : ಅಯ್ ಕಮಾನ್ ವಾಲೋ ಅಪಾನೆ ಜಾನೌಂ ಔರ್ ಅಪಾನೆ ಫರ್ ವಾಲೌಂ ಕೋ ಉನ್ ಆಗ್ ಸೆ ಬಚಾಟ್ ಜಿಸ್ ಕಾ ಕಲಂಧನ್ ಆದಮಿ ಔರ್ ಪಠ್ಠರ್ ಹೈಂ.

يَا أَيُّهَا الَّذِينَ آمَنُوا اتَّقُوا اللَّهَ وَأَطِيعُوا
رَأْسَ الْوَسْطَىٰ وَالْأَسَاسَ وَالْأَهْلَ الْبَارِئِينَ

ಅಪಾನೆ ಆಪ್ ಕೋ ಔರ್ ಅಪಾನೆ ಫರ್ ವಾಲೌಂ ಕೋ ದೀಝ್‌ವ್ ಕಿ ಆಗ್ ಸೆ ಬಚಾನೆ ಕಾ ಏಕ್ ಛರೀಆ ಪೈಜಾನೆ ಸುನ್ನತ್ ಕಾ ದರ್ಸ್ ಭಿ ಹೈ. (ದರ್ಸ್ ಕೆ ಇಲಾವಾ ದಾವತೆ ಇಸ್ಲಾಮಿ ಕೆ ಇಶಾಅತಿ ಇದಾರೆ ಮಕ್-ತ-ಬತುಲ್ ಮದೀನಾ ಸೆ ಜಾರಿ ಕರ್ದಾ ಸುನ್ನತೌಂ ಭರೆ ಬಯಾನ್ ಯಾ ಮ-ದನೀ ಮುಜ್ಞಾ-ಕರೆ ಕಿ ಏಕ್ ಕೆನೇಟ್ ಯಾ V.C.D. ಭಿ ಫರ್ ವಾಲೌಂ ಕೋ ಸುನಾಯಿಯೆ.)

8. ಜಿಮ್ಮೇದಾರ್ ಫಡಿ ಕಾ ಮುಕ್ರರ್ ಕರ್ ಕೆ ರೋಝಾನಾ ಚೌಕ್ ದರ್ಸ್ ಕಾ ಏಹ್‌ತಿಮಾಮ್ ಕರೇಂ. ಮ-ಸಲನ್ : ರಾತ್ 9 ಬಜೆ ಮದೀನಾ ಚೌಕ್ (ಸಾಢೆ ನೌ ಬಜೆ) ಬಗ್‌ದಾದಿ ಚೌಕ್ ಮೇಂ ವಗೈರಾ. ಛುಟ್ಟಿ ವಾಲೆ ದಿನ್ ಏಕ್ ಸೆ ಜಿಯಾದಾ ಚೌಕ್ ದರ್ಸ್ ಕಾ ಏಹ್‌ತಿಮಾಮ್ ಕೀಜಿಯೆ. (ಮಗರ್ ಹುಕೂಆ ಆಮ್ಮಾ ತಲ್‌ಫ್ ನ ಹೋಂ ಮ-ಸಲನ್ ಆಪ್ ಕಿ ವಜಹ್ ಸೆ ಮುಸಲ್‌ಮಾನೌಂ ಕಾ ರಾನ್ತಾ ನ ರುಕೆ ವರ್ನಾ ಗುನಹ್‌ಗಾರ್ ಹೋಂಗ್.)
9. ದರ್ಸ್ ಕೇ ಆಯೆ ವೊಹ್ ನಮಾಝ್ ಮುಂತಖಬ್ ಕೀಜಿಯೆ ಜಿಸ್ ಮೇಂ ಜಿಯಾದಾ ಸೆ ಜಿಯಾದಾ ಇಸ್ಲಾಮಿ ಭಾಯಿ ಶರೀಕ್ ಹೋ ಸಕೇಂ.
10. ದರ್ಸ್ ವಾಲ ನಮಾಝ್ ಉಸೀ ಮನ್‌ಜಿದ್ ಕಿ ಪೆಹ್‌ಲ ಸಫ್ ಮೇಂ ತಕ್‌ಬರೇ ಊಲಾ ಕೆ ಸಾಢ್ ಬಾ ಜಮಾಅತ್ ಅದಾ ಫರ್‌ಮಾಯಿಯೆ.
11. ಮೆಹ್‌ರಾಬ್ ಸೆ ಹಟ್ ಕರ್ (ಸೆಹನ್ ವಗೈರಾ ಮೇಂ) ಕೋಯಿ



ಫರ್ಮಾನ ಮುಹಾದ್ದಫಾ حَسْبِيَ اللهُ عَلَيْهِ وَعَلَيْهِ وَسَلَّمَ : ಜಸ್ ಕೆ ಖಾಸ್ ಮೇರಾ ಞ್ಕರ್ ಹುವಾ ಖೈರ್ ಉಸ್ ನೆ ಮುಯ್ ಪರ್ ದುರೂದೆ ಪಾಕ್ ನೆ ಪಢಾ ತಹಾಕ್ ಕಿಲ್ಕ ಪೊಹ್ ಬದ್ ಬಖತ್ ಹೋ ಗಯಾ. (ಫ್ರಫಿ)

ಐಸೀ ಜಗಹ್ ದರ್ಸ್ ಕೆ ಆಯೆ ಮಖ್‌ಸೂಸ್ ಕರ್ ಅಲಜಯೆ ಜಹಾಂ ದೀಗರ್ ನಮಾಜಿಯೊಂ ಖೈರ್ ತಿಲಾವತ್ ಕರ್‌ನೆ ವಾಲೊಂ ಕೋ ದುಶ್‌ವಾರಿ ನೆ ಹೋ.

12. ಜ್ಜೀಲ ಮುಶಾ-ವರತ್ ಕೆ ನಿಗ್‌ರಾನ್ ಕೋ ಚಾಹಿಯೆ ಕಿ ಅಪ್‌ನಿ ಮಸ್‌ಜಿದ್ ಮೇಂ ದೋ ಖೈರ್ ಖ್ವಾಹ್ ಮುಕ್ರ್ರರ್ ಕರೇ ಜೋ ದರ್ಸ್ (ಬಯಾನ್) ಕೆ ಮೌಕೆಲ ಪರ್ ಜಾನೆ ವಾಲೊಂ ಕೋ ನರ್‌ಮಿ ಸೆ ರೋಕೇಂ ಖೈರ್ ಸಬ್ ಕೋ ಕ್ರಿಬ್‌ಕ್ರಿಬ್‌ ಜರಾಯೇಂ.
13. ಪರ್‌ದೆ ಮೇಂ ಪರ್‌ದಾ ಕಿಯೆ ದೋ ಜ್ಜಾನೂ ಖೈರ್ ಕರ್ ದರ್ಸ್ ದೀಜಯೆ. ಅಗರ್ ಸುನ್‌ನೆ ವಾಲೆ ಜಿಯಾದಾ ಹೈಂ ತೋ ಖಡೆ ಹೋ ಕರ್ ಯಾ ಮಾಯಿಕ್ ಪರ್ ದೇನೆ ಮೇಂ ಭ ಹರಜ್ ನಹೀಂ ಜಬ್ ಕಿ ಕಿಸಿ ಏಕ್ ಭ ನಮಾಜಿ ಯಾ ತಿಲಾವತ್ ಕರ್‌ನೆ ವಾಲೆ ವಗೈರಾ ಕೋ ತಶ್‌ವೀಶ್ ನೆ ಹೋ.
14. ಆವಾಞ್ ನೆ ತೋ ಜಿಯಾದಾ ಬುಲಂದ್ ಹೋ ಖೈರ್ ನೆ ಬಲ್‌ಕುಲ್ ಆಹಿಸ್‌ತಾ, ಹತ್ತಲ್ ಇಮ್‌ಕಾನ್ ಇತ್‌ನಿ ಆವಾಞ್ ಸೆ ದರ್ಸ್ ದೀಜಯೆ ಕಿ ಸಿಫ್ ಹಾಜಿರೀನ್ ಸುನ್ ಸಕೇಂ. ಇಸ್ ಬಾತ್ ಕಿ ಹಮೇಶಾ ಏಹ್‌ತಿಯಾತ್ ಫರ್‌ಮಾಯಿಯೆ ಕಿ ದರ್‌ಸೋ ಬಯಾನ್ ಕಿ ಆವಾಞ್ ಸೆ ಕಿಸಿ ಸೋಯೆ ಹುಯೆ ಯಾ ಕಿಸಿ ನಮಾಜಿ ಯಾ ಮಶ್‌ಗೂಲೆ ತಿಲಾವತ್ ವಗೈರಾ ಕೋ ತಕ್‌ಅಲಫ್ ನೆ ಹೋ.
15. ದರ್ಸ್ ಹಮೇಶಾ ಏಹರ್ ಏಹರ್ ಕರ್ ಖೈರ್ ಧೀಮೆ ಅಂದಾಞ್ ಮೇಂ ದೀಜಯೆ.
16. ಜೋ ಕುಛ್ ದರ್ಸ್ ದೇನಾ ಹೈ ಪೆಹಲೆ ಉಸ್ ಕಾ ಕಮ್ ಅಞ್ ಕಮ್ ಏಕ್ ಬಾರ್ ಮುತಾ-ಲಫ್ ಕರ್ ಅಲಜಯೆ ತಾಕಿ ಗ್ರಲತಿಯಾಂ ನೆ ಹೋಂ.
17. ಫೈಞ್‌ನಿ ಸುನ್ನತ್ ಕೆ ಮುಅರ್ರಬ್ ಅಲ್‌ಫಾಞ್ ಏ'ರಾಬ್ ಕೆ ಮುತಾಬಿಕ್ ಹಿ ಅದಾ ಕೀಜಯೆ ಇಸ್ ತರಹ್ **سُبْحَانَ اللَّهِ عَزَّوَجَلَّ** ತಲಫ್ಫುಞ್ ಕಿ ದುರುಸ್ತ್ ಅದಾಯಿಗಿ ಕಿ ಆದತ್ ಬನೇಗಿ.
18. ಹಮ್‌ದೋ ಸಲಾತ್, ದುರೂದೋ ಸಲಾಮ್ ಕೆ ಚಾರೋಂ



ಫರ್ಮಾನದ ಮುನ್ಸತ್ಫಾ عَلَى اللَّهِ تَعَالَى عَلَيْهِ وَسَلَّمَ : ಜನ್ಮ ನೆ ಮುರ್ಮ್ ಪೆರ್ ದನ್ ಮರತಬಾ ಸುಬ್ಹತ್ ಔರ್ ದನ್ ಮರತಬಾ ಶಾಮ್ ದುರೂದ ಪಾಕ್ ಪಠಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (مرايا)

ಸೀಗೈ, ಆಯತೆ ದುರೂದ್ ಔರ್ ಇಖ್ತಿತಾಮಿ ಆಯಾತ್ ವಗೈರಾ ಕಿಸಿ ಸುನ್ನಿ ಆಲಮ್ ಯಾ ಕಾರಿ ಕೋ ಫುರೂರ್ ಸುನಾ ದೀಜಿಯೆ. ಇಸೀ ತರಹ್ ಅ-ರಬೀ ದುಆಯೇಂ ವಗೈರಾ ಜಬ್ ತಕ್ ಉ-ಲಮಾಯೆ ಅಹ್ಲೆ ಸುನ್ನತ್ ಕೋ ನ ಸುನಾ ಲೇಂ ಅಕೇಲೆ ಮೇಂ ಭಿ ನ ಪಠಾ ಕರೇಂ.

19. ಫೈಜಾನೆ ಸುನ್ನತ್ ಕೆ ಇಲಾವಾ ದಾವತೆ ಇಸ್ಲಾಮಿ ಕೆ ಇಶಾಅತಿ ಇದಾರೆ ಮಕ-ತ-ಬತುಲ್ ಮದೀನಾ ಸೆ ಶಾಯೆಲ್ಲ. ಹೋನೆ ವಾಲೆ ಮ-ದನೀ ರಸಾಯಿಲ್ ಸೆ ಭಿ ದರ್ಸ್ ದೆ ಸಕ್ತೆ ಹೈಂ.1
20. ದರ್ಸ್ ಮಲ್ಲ ಇಖ್ತಿತಾಮಿ ದುಲ್ಲ ದನ್ ಮಿನಟ್ ಕೆ ಅಂದರ್ ಅಂದರ್ ಮುಕಮ್ಮಲ್ ಕರ್ ಅಜಿಯೆ.
21. ಹರ್ ಮುಬಲ್ಲಗ್ ಕೋ ಚಾಹಿಯೆ ಕಿ ವೊಹ್ ದರ್ಸ್ ಕಾ ತರೀಕಾ, ಬಾಂದ್ ಕಿ ತರ್ಗೀಬ್ ಔರ್ ಇಖ್ತಿತಾಮಿ ದುಲ್ಲ ಫುಜಾನಿ ಯಾದ್ ಕರ್ ಲೆ.
22. ದರ್ಸ್ ಕೆ ತರೀಕೆ ಮೇಂ ಇಸ್ಲಾಮಿ ಬೆಹನೇಂ ಹನ್ಬೆ ಫುರೂರತ್ ತರ್ಮೀಮ್ ಕರ್ ಲೇಂ.

ಫೈಜಾನೆ ಸುನ್ನತ್ ಸೆ ದರ್ಸ್ ದೇನೆ ಕಾ ತಲೀಫಾ

ತೀನ್ ಬಾರ್ ಇನ್ ತರಹ್ ಏಲಾನ್ ಫರ್ಮಾಯಿಯೆ : “ಕರೀಬ್ ಕರೀಬ್ ತಶ್ಠರೀಫ್ ಲಾಯಿಯೆ”. ಪರ್ದೆ ಮೇಂ ಪರ್ದಾ ಕಿಯೆ ದೋ ಫಾನೂ ಬೈರ್ ಕರ್ ಇನ್ ತರಹ್ ಇಖ್ತಿತಾಮಿ ಕೀಜಿಯೆ :-

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
أَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಇನ್ ಕೆ ಬಾಂದ್ ಇನ್ ತರಹ್ ದುರೂದೋ ಸಲಾಮ್ ಪಠಾಯಿಯೆ:

الصَّلَاةُ وَالسَّلَامُ عَلَيْكَ يَا رَسُولَ اللَّهِ وَعَلَى الْإِلِكِ وَأَصْحَابِكَ يَا حَبِيبَ اللَّهِ
الصَّلَاةُ وَالسَّلَامُ عَلَيْكَ يَا نَبِيَّ اللَّهِ وَعَلَى الْإِلِكِ وَأَصْحَابِكَ يَا نُوْرَ اللَّهِ

ಅಗರ್ ಮನ್ಜಿದ್ ಮೇಂ ಹೈಂ ತೋ ಇನ್ ತರಹ್ ಏತಿಕ್ಠಾಫ್ ಕಿ

1.

1. ಅಮೀರೆ ಅಹ್ಲೆ ಸುನ್ನತ್ ಕೆ ದರ್ಸ್ ಕೆ ರಸಾಯಿಲ್ ಕೆ ಇಲಾವಾ ಕಿಸೀ ಔರ್ ಕಿತಾಬ್ ಸೆ ದರ್ಸ್ ಕಿ ಇಜಾಫತ್ ನಿಕೇಂ. ಮರ್ಕಫಿ ಮಜ್ಅನೆ ಶೂರಾ



ಫರ್ಮಾನೆ ಮುಹಾಫಫಾ صَلَّى اللهُ عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಹಾದ್ ಹುವಾ ಔರ್ ಉಸ್ ನೆ ಮುರುಂ ಪರ್ ದುರೂದ್ ಶರೀಫ್ ನ ಪಡಾ ಉಸ್ ನೆ ಜಫಾ ಕಿ. (عبدالرزاق)

ನಿಯ್ಯತ್ ಕರ್ವಾಯಿಯೆ :

نَوَيْتُ سُنَّةَ الْإِعْتِكَافِ (ತರ್ಜಮಾ : ಮೈಂನೆ ಸುನ್ನತ್ ಏ'ತಿಕ್ರಾಫ್ ಕಿ ನಿಯ್ಯತ್ ಕಿ)

ಫಿರ್ ಇಸ್ ತರಹ್ ಕಹಿಯೆ! ಮೀಲೆ ಮೀಲೆ ಇಸ್ಲಾಮಿ ಭಾಯಿಯೋ! ಕ್ರಿಬ್ ಕ್ರಿಬ್ ಆಕರ್ ದರ್ಸ್ ಕಿ ತಾಂಜೀಮ್ ಕಿ ನಿಯ್ಯತ್ ನೆ ಹೋ ಸಕೆ ತೋ ದೋ ಜಾನೂ ಬೈಲ್ ಜಾಯಿಯೆ ಅಗರ್ ಥಕ್ ಜಾಯೀಂ ತೋ ಜಿಸ್ ತರಹ್ ಆಪ್ಕೋ ಆಸಾನಿ ಹೋ ಉಸೀ ತರಹ್ ಬೈಲ್ ಕರ್ ನಿಗಾಹೆಂ ನೀಜಿ ಕಿಯೆ ತವಜ್ಜೋಹ್ ಕೆ ಸಾಥ್ ಫೈಜಾನೆ ಸುನ್ನತ್ ಕಾ ದರ್ಸ್ ಉನಿಯೆ ಕಿ ಲಾ ಪರ್ವಾಹಿ ಕೆ ಸಾಥ್ ಇಧರ್ ಉಧರ್ ದೇಖ್ತೆ ಹುಯೆ, ಜಿಮೀನ್ ಪರ್ ಉಂಗ್ ಆ ನೆ ಖೀಲ್ತೆ ಹುಯೆ, ಅಬಾಸ್ ಬದನ್ ಯಾ ಬಾಲೌಂ ವಗೈರಾ ಕೋ ಸಹ್ಲಾತೆ ಹುಯೆ ಸುನ್ನೆ ನೆ ಇಸ್ ಕಿ ಬ-ರ-ಕತೇಂ ಜಾಯಿಲ್ ಹೋನೆ ಕಾ ಅಂದೇಶಾ ಹೈ. (ಬಯಾನ್ ಕೆ ಆಗಾಝ್ ಮೇಂ ಭಿ ಇಸೀ ಅಂದಾಝ್ ಮೇಂ ತರ್ಗೀಬ್ ದಿಲಾಯಿಯೆ) ಏಹ್ ಕೆಹನೆ ಕೆ ಬಾ'ದ್ ಫೈಜಾನೆ ಸುನ್ನತ್ ನೆ ದೇಖ್ ಕರ್ ದುರೂದ್ ಶರೀಫ್ ಕಿ ಏಕ್ ಫಞೀಲತ್ ಬಯಾನ್ ಕೀಜಿಯೆ. ಫಿರ್ ಕಹಿಯೆ :

صَلُّوْا عَلَى الْحَبِيبِ! صَلَّى اللهُ تَعَالَى عَلَيْهِ مُحَمَّدٌ

ಜೋ ಅಬಾ ಹುವಾ ಹೈ ವಹೀ ಪಡ್ ಕರ್ ಸುನಾಯಿಯೆ. ಆಯಾತ್ ವ ಅ-ರ-ಬೀ ಇಬಾರಾತ್ ಕಾ ಸಿಫ್ ತರ್ಜಮಾ ಪಡಿಯೆ. ಕಿಸೀ ಭಿ ಆಯತ್ ಯಾ ಹದೀಸ್ ಕಾ ಅಪ್ನಿ ರಾಯ್ ನೆ ಹರ್ಗಿಝ್ ಖುಲಾಸಾ ಮತ್ ಕೀಜಿಯೆ.

ದರ್ಸ್ ಕೆ ಆಖೀರ್ ಮೇಂ ಇಸ್ ತರಹ್ ತರ್ಗೀಬ್ ದಿಲಾಯಿಯೆ

(ಹರ್ ಮುಬಲ್ಲಗ್ ಕೋ ಜಾಹಿಯೆ ಕಿ ಜಿಬಾನಿ ಯಾದ್ ಕರ್ ಲೇ ಔರ್ ದರ್ಸೋ ಬಯಾನ್ ಕೆ ಆಖೀರ್ ಮೇಂ ಬಲಾ ಕಮೀ ಬೇಶಿ ಇಸೀ ತರಹ್ ತರ್ಗೀಬ್ ದಿಲಾಯಾ ಕರೆ.)

تَحِيَّاتُ اللَّهِ عَزَّوَجَلَّ ತಜ್ಜೀಗೆ ಕುರ್ಆನೋ ಸುನ್ನತ್ ಕಿ ಆಲಮ್ಗೀರ್ ಗೈರ್ ಸಿಯಾಸಿ ತೆಹ್ ರೀಕ್ ದಾ'ವತೆ ಇಸ್ಲಾಮಿ ಕೆ ಮಹ್ಕೆ ಮಹ್ಕೆ ಮ-ದನೀ ಮಾಹೋಲ್ ಮೇಂ ಬ ಕಸ್ರತ್ ಸುನ್ನತೇಂ ಸೀಖಿ ಔರ್ ಸಿಖಾಯಿ ಜಾತಿ ಹೈಂ. ಹರ್ ಜುಮೆ'ರಾತ್ ಈಶಾ ಕಿ ನಮಾಝ್ ಕೆ



ಫರ್ಮಾನ ಮುಸಾತಫಾ ﷺ : ಜೋ ಮುಯ್ ಪರ್ ರೋಜ್ ಜುಮುಅ ದುರೂದ್ ಶರೀಫ್ ಪಢೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (Al-Bukhari)

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಬಾ'ದ್ ಆಪ್ ಕೆ ಶಹರ್ ಮೇಂ ಹೋನೆ ವಾಲೆ ದಾ'ವತೆ ಇಸ್ಲಾಮಿ ಕೆ ಹಫ್ತಾವಾರ್ ಸುನ್ನತೊಂ ಭರೆ ಇಜ್ತೆಮಾ ಮೇಂ ರಿಝಾಯೆ ಇಲಾಹಿ ಕೆ ಅಯೆ ಅಱ್ಱಿ ಅಱ್ಱಿ ನಿಯ್ಯತೊಂ ಕೆ ಸಾಥ್ ಸಾರೀ ರಾತ್ ಗುಝಾರನೆ ಕಿ ಮ-ದನೀ ಇಲ್ ತಿಜಾ ಹೈ. ಆಶಿಫಾನೆ ರಸೂಲ್ ಕೆ ಮ-ದನೀ ಕ್ರಾಫಿಲೊಂ ಮೇಂ ಬ ನಿಯ್ಯತೆ ಸವಾಬ್ ಸುನ್ನತೊಂ ಕಿ ತರಜಿಯ್ಯತ್ ಕೆ ಅಯೆ ಔರ್ ರೋಝಾನಾ ಫಿಕ್ರೇ ಮದೀನಾ ಕೆ ಜರೀಯೆ ಮ-ದನೀ ಇನ್ ಆಮಾತ್ ಕಾ ರಿಸಾಲಾ ಪುರ್ ಕರ್ ಕೆ ಹರ್ ಮ-ದನೀ ಮಾಹ್ ಕೆ ಇಬ್ ತಿದಾಯಿ ದಸ್ ದಿನ್ ಕೆ ಅಂದರ್ ಅಂದರ್ ಅಪನೆ ಯಹಾಂ ಕೆ ಫೆಮೈದಾರ್ ಕೋ ಜಮ್ ಆ ಕರ್ವಾನೆ ಕಾ ಮಾ'ಮೂಲ್ ಬನಾ ಅಜಿಯೆ, ﷺ ಇಸ್ ಕಿ ಬ-ರ-ಕತ್ ಸೆ ಪಾಬಂದೆ ಸುನ್ನತ್ ಬನಾನೆ, ಗುನಾಹೊಂ ಸೆ ನಫ್ ರತ್ ಕರ್ನೆ ಔರ್ ಕಲಮಾನ್ ಕೀ ಹಿಫಾಱ್ಱತ್ ಕೆ ಅಯೆ ಕುಢನೆ ಕಾ ಫೆಹನ್ ಬನೇಗಾ.

ಹರ್ ಇಸ್ಲಾಮಿ ಭಾಯಿ ಅಪನಾ ಏಹ್ ಫೆಹನ್ ಬನಾಯೆ ಕಿ "ಮುಯ್ ಅಪಾನಿ ಔರ್ ಸಾರಿ ದುನ್ಯಾ ಕೆ ಲೋಗೊಂ ಕಿ ಇಸ್ಲಾಹ್ ಕಿ ಕೋಶಿಶ್ ಕರ್ನಿ ಹೈ. ﷺ" ಅಪಾನಿ ಇಸ್ಲಾಹ್ ಕೆ ಅಯೆ ಕಿ ಕೋಶಿಶ್ ಕೆ ಅಯೆ ಮ-ದನೀ ಇನ್ ಆಮಾತ್ ಪರ್ ಅಮಲ್ ಔರ್ ಸಾರಿ ದುನ್ಯಾ ಕೆ ಲೋಗೊಂ ಕಿ ಇಸ್ಲಾಹ್ ಕಿ ಕೋಶಿಶ್ ಕೆ ಅಯೆ ಮ-ದನೀ ಕ್ರಾಫಿಲೊಂ ಮೇಂ ಸಫರ್ ಕರ್ನಾ ಹೈ. ﷺ

ಅಲ್ಲಾಹ್ ಕರಮ್ ಐಸಾ ಕರೆ ತುಯ್ ಪೆ ಜಹಾಂ ಮೇಂ

ಅಯ್ ದಾ'ವತೆ ಇಸ್ಲಾಮಿ ತೇರಿ ಧೂಮ್ ಮಜೀ ಹೋ

ಆಖರ್ ಮೇಂ ಖುಶಾಯೋ ಖುಝೂಅ (ಯಾ'ನಿ ಜಿಸ್ ಮ್ ವ ದಿಲ್ ಕಿ ಆಜಿಜೀ) ಔರ್ ಕುಬೂಅಯ್ಯತ್ ಕೆ ಯಕೀನ್ ಕೆ ಸಾಥ್ ದುಅ ಮೇಂ ಹಾಥ್ ಉಠಾನೆ ಕೆ ಆದಾಬ್ ಬಜಾ ಲಾತೆ ಹುಯೆ ಬಲಾ ಕಮೀ ಬೇಶಿ ಇಸ್ ತರಹ್ ದುಅ ಮಾಂಗಿಯೆ :-

اَلْحَمْدُ لِلّٰهِ رَبِّ الْعٰلَمِيْنَ ۝ وَالصَّلٰوةُ وَالسَّلَامُ عَلٰى سَيِّدِ الْمُرْسَلِيْنَ

ಯಾ ರಫೀ ಮುಸಾತಫಾ ! ﷺ ಬ ತುಫೈಲೇ ಮುಸಾತಫಾ

صَلَّى اللّٰهُ تَعَالٰى عَلَيْهِ وَآلِهِ وَسَلَّمَ ಹಮಾರಿ, ಹಮಾರಿ ಮಾಂ ಬಾಪ್ ಕಿ ಔರ್ ಸಾರಿ ಉಮ್ಮತ್ ಕಿ ಮಫ್ ಫಿರತ್ ಫರ್ಮಾ. ಯಾ ಅಲ್ಲಾಹ್ ﷺ !

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್



ಫರ್ಮಾನ ಮುಹಾದ್ದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಮುಯ್ಯಾ ಪರ್ ದುರೂದ್ ಪಾಕ್ ಕಿ ಕಸೌರತ್ ಕರೋ ಬೇಶಕ್ ಏಹ್ ತುಮಾಹಾರ್ ಆಯ ತಹಾರತ್ ಹೈ. (ಅಲ್-ಬೈ)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಃ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಃ

ದರ್ನ್ ಕಿ ಗಲತಿಯಾಂ ಔರ್ ತಮಾಮ್ ಗುನಾಹ್ ಮುಆಫ್ ಫರ್ಮಾ, ನೇಕ್ ಅವಲ್ ಕಾ ಜಝಾಬಾ ದೇ, ಹಮೇಂ ಪರ್ಹೇಝಗಾರ್ ಔರ್ ಮಾಂ ಬಾಪ್ ಕಾ ಫರ್ಮಾಬರ್ದಾರ್ ಬನಾ. ಯಾ ಅಲ್ಲಾಹ್ جَزَّوَجَلَّ ! ಹಮೇಂ ಅಪಾನಾ ಔರ್ ಅಪಾನೆ ಮ-ದನೀ ಹಬೀಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಮಖ್ಅಸ್ ಆಶಿಕ್ ಬನಾ. ಹಮೇಂ ಗುನಾಹಾಂ ಕಿ ಬೀಮಾರಿಯಾಂ ಸೆ ಶಿಫಾ ಅತಾ ಫರ್ಮಾ. ಯಾ ಅಲ್ಲಾಹ್ جَزَّوَجَلَّ ಹಮೇಂ ಮ-ದನೀ ಇನ್ಆಮಾತ್ ಪರ್ ಅವಲ್ ಕರ್ನೆ, ಮ-ದನೀ ಕಾಫಿಲಾಂ ಮೇಂ ಸಫರ್ ಕರ್ನೆ ಔರ್ ಇನ್ಫಿರಾದಿ ಕೋಶಿಶ್ ಕೆ ಖರೀಯೆ ದೋಸರಾಂ ಕೋ ಖಿ ಮ-ದನೀ ಕಾಮಾಂ ಕಿ ತರ್ಗೀಬ್ ದಿಲ್ವಾನೆ ಕಾ ಜಝಾಬಾ ಅತಾ ಫರ್ಮಾ. ಯಾ ಅಲ್ಲಾಹ್ جَزَّوَجَلَّ ! ಮುಸಲ್ಮಾನಾಂ ಕೋ ಬೀಮಾರಿಯಾಂ, ಕರ್ಝಾದಾರಿಯಾಂ, ಬೆ ರೋಝಾಗಾರಿಯಾಂ, ಬೆ ಔಲಾದಿಯಾಂ, ಬೆ ಜಾ ಮುಕದ್ದಮೆ ಬಾಝಿಯಾಂ ಔರ್ ತರಹ್ ತರಹ್ ಕಿ ಪರಿಶಾನಿಯಾಂ ಸೆ ನಜಾತ್ ಅತಾ ಫರ್ಮಾ. ಯಾ ಅಲ್ಲಾಹ್ جَزَّوَجَلَّ ! ಇಸ್ಲಾಮ್ ಕಾ ಬೋಲ್ ಬಾಲಾ ಕರ್ ಔರ್ ದುಶ್ಅಮನಾನೆ ಇಸ್ಲಾಮ್ ಕಾ ಮೂಹ್ ಕಾಲಾ ಕರ್. ಯಾ ಅಲ್ಲಾಹ್ جَزَّوَجَلَّ ! ಹಮೇಂ ದಾ'ವತೆ ಇಸ್ಲಾಮಿ ಕೆ ಮ-ದನೀ ಮಾಹೋಲ್ ಮೇಂ ಇನ್ಆತಿಫಾಮತ್ ಅತಾ ಫರ್ಮಾ. ಯಾ ಅಲ್ಲಾಹ್ جَزَّوَجَلَّ ! ಹಮೇಂ ಝೇರೆ ಗುಂಬದೆ ಖಝಾರಾ ಜಲ್ವಯೆ ಮಹ್ಬೂಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಮೇಂ ಶಹಾದತ್, ಜನ್ಮತುಲ್ ಬಕ್ರೀಃ ಮೇಂ ಮದ್ಫಾನ್ ಔರ್ ಜನ್ಮತುಲ್ ಫಿರ್ದೌಸ್ ಮೇಂ ಅಪಾನೆ ಮ-ದನೀ ಹಬೀಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಪಡೌಸ್ ನಸೀಬ್ ಫರ್ಮಾ. ಯಾ ಅಲ್ಲಾಹ್ جَزَّوَجَلَّ ! ಮದೀನೆ ಕಿ ಖುಶ್ಬಾದಾರ್ ಠಂಡಿ ಠಂಡಿ ಹವಾಯಾಂ ಕಾ ವಾಸಿತಾ ಹಮಾರಿ ಜಾಯಿಝ್ ಮುಖ್ಯೇಂ ಕಬೂಲ್ ಫರ್ಮಾ.

ಕೆಹಾತೆ ರೆಹಾತೆ ಹೈಂ ದುಖ್ ಕೆ ವಾಸಿತೆ ಬಂದೆ ತೇರೆ ಕರ್ ದೇ ಪೂರಿ ಆರ್ಝೂ ಹರ್ ಬೆ ಕಸೋ ಮಜ್ಬೂರ್ ಕಿ

اَوَيِّنْ بِجَاهِ النَّبِيِّ الْأَمِينِ صَلَّى اللهُ تَعَالَى عَلَيْهِ وَآلِهِ وَسَلَّمَ

ಶೆರ್ ಕೆ ಬಾ'ದ್ ಏಹ್ ಆಯಾತೆ ಮುಬಾ-ರಕ್ ಪಡ್ಠೀಯೆ :-



ಫರ್ಮಾನೆ ಮುಹಾದ್ಧಾಹ್ : عَسَىٰ اللَّهُ أَنْ يُلَاقِيَهُمْ فِي سَمَآءٍ مِّنْهُنَّ يَوْمَئِذٍ ۖ وَهُمْ فِي شَكٍّ مِّنْهُ
ದುರೂದ್ ಪಡೋ ಕಿ ತುಮ್‌ಹಾರಾ ದುರೂದ್ ಮುರುತ್ ತಕ್ ಪಹುಂಚ್‌ತಾ ಹೈ. (النبي)

انَّ اللَّهَ وَمَلَائِكَتَهُ عَلَى النَّبِيِّ يَأْتِيهَا الزَّيْنُ امُّوَا صَلَوَاتُكَ وَسَلَامُكَ عَلَيْهِ ۖ ﴿١٢٢﴾ (الاحزاب: ٥٦)
ನಬ್ ದುರೂದ್ ಶರೀಫ್ ಪಥ್ ಲೇಂ ಫಿರ್ ಪಡಿಯೆ :-

دَرَسْ كِي كَمَاوَي پَانِي كِي اِي سِي سِوَابْ كِي نِي وَيُتْ
ಕೆ ಸಾಥ್ (ಖಡೆ ಖಡೆ ನಹೀಂ ಬಲ್‌ಕಿ) ಬೈತ್ ಕರ್ ಖಂದಾ ಪೇಶಾನಿ
ಕೆ ಸಾಥ್ ಲೋಗೌಂ ನೆ ಮುಲಾಫಾತ್ ಕೀಜಿಯೆ, ಚಂದ್ ನಯೆ
ಇಸ್ಲಾಮಿ ಭಾಯಿಯೋಂ ಕೋ ಅಪ್‌ನೆ ಕರೀಬ್ ಚಿತಾ ಅಜಿಯೆ
ಔರ್ ಇನ್‌ಫಿರಾದಿ ಕೋಶಿಶ್ ಕೆ ಖರೀಯೆ ಖೂಬ್ ಮುಸ್‌ಕರಾತೆ
ಹುಯೆ ಉನ್‌ಹೇಂ ಮ-ದನೀ ಇನ್‌ಆಮಾತ್ ಔರ್ ಮ-ದನೀ
ಕಾಫಿಲೌಂ ಕಿ ಬ-ರ-ತೇಂ ಸಮ್‌ಝಾಯಿಯೆ. (ಬೈತ್ ಕರ್ ಮಿಲ್‌ನೆ
ಮೇಂ ಹಿಕ್‌ಮತ್ ಏಕ್ ಹೈ ಕಿ ಕುಫ್ ನ ಕುಫ್ ಇಸ್ಲಾಮಿ ಭಾಯಿ ಹೋ ಸಕ್‌ತಾ ಹೈ
ಆಪ್ ಕೆ ಸಾಥ್ ಬೈರೆ ರಹೇಂ ವರ್‌ನಾ ಖಡೆ ಖಡೆ ಮಿಲ್‌ನೆ ವಾಲೆ ಉಮೂಮನ್ ಚಲ್
ಪಡ್‌ತೆ ಹೈಂ ಯೂಂ ಇನ್‌ಫಿರಾದಿ ಕೋಶಿಶ್ ಕಿ ಸಫ್‌ದತ್ ನೆ ಮೆಹ್‌ರೂಮಿ ಹೋ
ಸಕ್‌ತಿ ಹೈ.)

ತುಮ್‌ಹೇಂ ಅಯ್ ಮುಖಜ್ಗ್ ಏಕ್ ಮೇರಿ ದುಖ್ ಹೈ
ಕಿಯೆ ಜಾಹ್ ತೈ ತುಮ್ ತರಕ್ತೀ ಕಾ ಜೀನಾ

ದುಖಿಯೆ ಅತ್ತಾರ್ : يَا اَللّٰهُ ! مُرْسِلًا يُرْسِلُ مَوَالِدًا يَلْمِزُكَ فَيُؤَدَّبُ بِهَا ۗ
ಪಾಬಂದಿ ಕೆ ಸಾಥ್ ಫೈಜಾನ್ ಸುನ್ನತ್ ನೆ ರೋಜ್‌ನಾ ಕಮ್ ಅಝ್
ಕಮ್ ದೋ² ದರ್‌ಸ್ ಏಕ್ ಫರ್ ಮೇಂ ದೋಸರಾ ಮಸ್‌ಜಿದ್,
ಚೌಕ್ ಯಾ ಸ್ಕೂಲ್ ವಗೈರಾ ಮೇಂ ದೇನೆ ಔರ್ ಸುನ್‌ನೆ ವಾಲೆ ಕಿ
ಮಘ್‌ಫಿರತ್ ಫರ್‌ಮಾ ಔರ್ ಹಮೇಂ ಹುಸ್‌ನೆ ಅಖ್‌ಲಾಕ್ ಕಾ
ಪೈಕರ್ ಬನಾ.

اٰمِيْنَ بِجَاهِ النَّبِيِّ الْاَمِيْنَ صَلَّى اللهُ تَعَالَى عَلَيْهِ وَآلِهِ وَسَلَّمَ

ಮುರು ದರ್‌ಸೆ ಫೈಜಾನ್ ಸುನ್ನತ್ ಕಿ ತೌಫೀಕ್
ಮಿಲೆ ದಿನ್ ಮೇಂ ದೋ ಮರ್‌ತಬಾ ಯಾ ಇಲಾಹಿ

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಜನ್ಮತುಲ್
ಬಿಸ್ವಿಲ್ಲಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಜನ್ಮತುಲ್
ಬಿಸ್ವಿಲ್ಲಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಜನ್ಮತುಲ್
ಬಿಸ್ವಿಲ್ಲಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಜನ್ಮತುಲ್
ಬಿಸ್ವಿಲ್ಲಾಹ್



ಫರ್ಮಾನ ಮಹಾದ್ಲಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುರು ಪರ್ ದಸ್ ಮರ್ತಬಾ ದುರಾದೆ
ಬಾಕ್ ಪಥಾ ಅಲ್ಲಾಹ್ عَزَّ وَجَلَّ ಉಸ್ ಪರ್ ಸೌ ರಹ್‌ಮತೇಂ ನಾಜಿಲ್ ಫರ್ಮಾತಾ ಹೈ. (10)

اَلْحَمْدُ لِلّٰهِ رَبِّ الْعٰلَمِيْنَ وَالصَّلٰوةُ وَالسَّلَامُ عَلٰى سَيِّدِ الْمُرْسَلِيْنَ
اَمَّا بَعْدُ فَاَعُوْذُ بِاللّٰهِ مِنَ الشَّيْطٰنِ الرَّجِيْمِ بِسْمِ اللّٰهِ الرَّحْمٰنِ الرَّحِيْمِ

ಪೈಜಾನೆ ಬಿಸ್ಕಿಲ್ಲಾಹ್

ಅಲ್ಲಾಹ್ ಕೆ ಮೆಹ್‌ಬೂಬ್, ದಾನಾಯೆ ಗುಯೂಬ್, ಮುನಜ್ಜಹುನ್ ಅನಿಲ್ ಉಯೂಬ್ عَزَّ وَجَلَّ صَلَّى اللهُ تَعَالَى عَلَيْهِ وَآلِهِ وَسَلَّمَ ಫರ್ಮಾತೆ ಹೈಂ, “ಜೋ ಮುರು ಪರ್ ಏಕ್ ಬಾರ್ ದುರೂದ್ ಭೇಜೆ ಅಲ್ಲಾಹ್ ತಲಲಾ ಉಸ್ ಪರ್ ದಸ್¹⁰ ಬಾರ್ ರಹ್‌ಮತ್ ನಾಜಿಲ್ ಫರ್ಮಾಯೆಗಾ.”

(ಮುಸ್ಲಿಂ, ಜಿಲ್ದ್:1, ಸ-ಫ್ತಾ:175, ಹದೀಸ್ ನಂ.408)

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّد

ಅಧೂರಾ ಕಾಮ್ : ಸರ್ಕಾರಿ ಮಕ್ಕಯೆ ಮುಕ್ರಮಾ, ಸದಾಕೆ ಮದೀನಯೆ ಮುನವ್ವೂರಾ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಫರ್ಮಾಯಾ, “ಜೋ ಭ ಅಹಮ್ ಕಾಮ್ بِسْمِ اللّٰهِ الرَّحْمٰنِ الرَّحِيْمِ ಕೆ ಸಾಥ್ ಶುರೂಫ್ ನಹೀಂ ಕಿಯಾ ಜಾತಾ ವೋಹ್ ಅಧೂರಾ ರಹ್ ಜಾತಾ ಹೈ.”

(ಅದ್ ದುರುಲ್ ಮನ್ಸೂರ್, ಜಿಲ್ದ್:1, ಸ-ಫ್ತಾ:26)

ಜಿಸ್ಕಿಲ್ಲಾಹ್ ಪಥೆಜಿ ಜಾಯಿಯೆ : ಮೀಲೆ ಮೀಲೆ ಇಸ್ಲಾಮಿ ಭಾಯಿಯೋ! ಬಾನೆ ಐಲಾನೆ, ಪೀನೆ ಪಿಲಾನೆ, ರಖ್‌ನೆ ಉತಾನೆ, ಧೋನೆ ಪಕಾನೆ, ಪಥ್‌ನೆ ಪಥಾನೆ, ಚಲ್ನಿ (ಗಾಡಿ ವಗೈರಾ) ಚಲಾನೆ, ಉಲ್‌ನೆ ಉತಾನೆ, ಬೈರನೆ ಬತಾನೆ, ಬತ್ತಿ ಜಲಾನೆ, ಪಂಖಾ ಚಲಾನೆ, ದಸ್ತರ್ ಖ್ವಾನ್ ಬಫಾನೆ ಬಫಾನೆ, ಬಫಾನಾ ಲಪೇಟ್‌ನೆ ಬಫಾನೆ, ದುಕಾನ್ ಖೋಲ್‌ನೆ ಬಫಾನೆ, ತಾಲಾ ಖೋಲನೆ ಲಗಾನೆ, ತೇಲ್ ಡಾಲ್‌ನೆ ಇತ್ರೆ ಲಗಾನೆ, ಬಯಾನ್ ಕರ್‌ನೆ ನಾತ್ ಶರೀಫ್ ಸುನಾನೆ, ಜೂತಿ ಪಹನ್‌ನೆ ಇಮಾಮಾ ಸಜಾನೆ, ದವಾಫಜಾ ಖೋಲ್‌ನೆ ಬಂದ್ ಫರ್ಮಾನೆ, ಅಲ್ ಗ-ರಙ್ ಹರ್ ಜಾಯಿಙ್ ಕಾಮ್ ಕೆ ಶುರೂಫ್ ಮೇಂ (ಜಬ್ ಕಿ ಕೋಯಿ ಮಾನಯೆ ಶರಾಯಿ ನ ಹೋ) بِسْمِ اللّٰهِ الرَّحْمٰنِ الرَّحِيْمِ ಪಥ್‌ನೆ ಕಿ ಆದತ್

ಮದೀನತುಲ್ ಮುನವ್ವೂರಾ

ಮುಕ್ರಮಾ

ಜಿಸ್ಕಿಲ್ಲಾಹ್

ಮದೀನತುಲ್ ಮುನವ್ವೂರಾ

ಮುಕ್ರಮಾ

ಜಿಸ್ಕಿಲ್ಲಾಹ್

ಮದೀನತುಲ್ ಮುನವ್ವೂರಾ

ಮುಕ್ರಮಾ

ಜಿಸ್ಕಿಲ್ಲಾಹ್

ಮದೀನತುಲ್ ಮುನವ್ವೂರಾ

ಮುಕ್ರಮಾ

ಜಿಸ್ಕಿಲ್ಲಾಹ್



ಫರ್ಮಾನ ಮುಹಮ್ಮದ್ ﷺ: ಜನ್ ಕೆ ಬಾನ್ ಮೇರಾ ಜಿಕ್ರಾ ಕೋ ಔರ್ ವೋಹ್ ಮುರ್ಬಾ ಪರ್ ದುರೂದ್ ಶರೀಫ್ ನ ಪಥೇ ತೋ ವೋಹ್ ಲೋಗಾಂ ಮೇಂ ನೆ ಕಂಜೂಸ್ ತರೀನ್ ಶಬ್ ಹೈ (ಪ್ರಸಿದ್ಧಿ)

ಬನಾ ಕರ್ ಇಸ್ ಕಿ ಬ-ರ-ಕತೇಂ ಲೂಟ್‌ನಾ ಐನ್ ಸಆದತ್ ಹೈ. **ಜಿನ್ನಾತ್ ಸೆ ಸಾಮಾನ್ ಕಿ ಹಿಫಾಜತ್ ಕಾ ತಲೀಕಾ :** ಹಫ್‌ರತೆ ಸಯ್ಯಿದುನಾ ಸಫಾವಾನ್ ಬಿನ್ ಸುಲೈಮ್ ﷺ ಫರ್ಮಾತೆ ಹೈಂ, “ಇನ್‌ಸಾನ್ ಕೆ ಸಾಜೋ ಸಾಮಾನ್ ಮಲ್‌ಬೂಸಾತ್ ಕೋ ಜಿನ್ನತ್ ಇಸ್ತೆ-ಮಾಲ್ ಕರ್‌ತೆ ಹೈಂ. ಅಹಾಜಾ ತುಮ್ ಮೇಂ ನೆ ಜಬ್ ಕೋಯಿ ಶಕ್‌ಶ್ ಕಪ್‌ಡಾ (ಪಹನ್‌ನೆ ಕೆ ಆಯೆ) ಉತಾಯೆ ಯಾ (ಉತಾರ್ ಕರ್) ರಖೆ ತೋ “ಜಿನ್ನಿಲ್ಲಾಹ್ ಶರೀಫ್” ಪಥ್ ಆಯಾ ಕರೆ. ಇಸ್ ಕೆ ಆಯೆ ಅಲ್ಲಾಹ್ ತಆಲಾ ಕಾ ನಾಮ್ ಮೊಹರ್ ಹೈ. (ಯಾ'ನಿ ಜಿನ್ನಿಲ್ಲಾಹ್ ಪಥ್‌ನೆ ಸೆ ಜಿನ್ನಾತ್ ಇನ್ ಕಪ್‌ಡಾಂ ಕೋ ಇಸ್ತೆ-ಮಾಲ್ ನಹೀಂ ಕರೇಂಗಿ.)

(ಉತ್ತಲ್ ಮರ್ಝಾನ್ ಫಿ ಅಹ್ಕಾಮಿಲ್ ಜಾನ್, ಅಸ್ತುಯೂತಿ, ಸ-ಫ್ತಾ:98)

ಮೀಲೆ ಮೀಲೆ ಇಸ್ಲಾಮಿ ಛಾಯಿಯೋ! ಇಸ್ ತರಹ್ ಹರ್ ಚೀಝ್ ರಖ್‌ತೆ ಉತಾತೆ **سْمِ اللّٰهِ الرَّحْمٰنِ الرَّحِیْمِ** ಪಥ್‌ನೆ ಕಿ ಆದತ್ ಬನಾನಿ ಚಾಹಿಯೆ. **اللّٰهُ اَكْبَرُ** ಶರೀಫ್ ಜಿನ್ನಾತ್ ಕಿ ದಸ್ತ್ ಬುರ್ದ ಸೆ ಹಿಫಾಜತ್ ಹಾಸಿಲ್ ಹೋಗಿ.

صَلُّوا عَلَى الْحَبِیْبِ ! صَلَّى اللّٰهُ تَعَالٰی عَلٰی مُحَمَّدٍ

ಜಿನ್ನಿಲ್ಲಾಹ್ ದುರುಸ್ತ ಪಥಿಯೆ : **سْمِ اللّٰهِ الرَّحْمٰنِ الرَّحِیْمِ** ಪಥ್‌ನೆ ಮೇಂ ದುರುಸ್ತ ಮಖಾಜ್ ಸೆ ಹುರೂಫ್ ಕಿ ಅದಾಯಿಗಿ ಲಾಜಿಮಿ ಹೈ. ಔರ್ ಕಮ್ ಅಝ್ ಕಮ್ ಇತ್‌ನಿ ಆವಾಝ್ ಭಿ ಭರೂರಿ ಹೈ ಕಿ ರುಕಾವಟ್ ನ ಹೋನೆ ಕಿ ಸೂರತ್ ಮೇಂ ಅಪ್‌ನೆ ಕಾನಾಂ ಸೆ ಸುನ್ ಸಕೆ. ಜಲ್‌ದ್ ಬಾಜಿ ಮೇಂ ಬಾ'ಝ್ ಲೋಗ್ ಹುರೂಫ್ ಚಬಾ ಜಾತೆ ಹೈಂ. ಜಾನ್ ಬೂರ್ಝ್ ಕರ್ ಇಸ್ ತರಹ್ ಪಥ್‌ನಾ ಮಮ್‌ನೂಅಿ ಹೈ ಔರ್ ಮಾ'ನಾ ಫಾಸಿದ್ ಹೋನೆ ಕಿ ಸೂರತ್ ಮೇಂ ಗುನಾಹ್. ಅಹಾಜಾ ಜಲ್‌ದಿ ಜಲ್‌ದಿ ಪಥ್‌ನೆ ಕಿ ಆದತ್ ಕಿ ವಜಹ್ ಸೆ ಜೋ ಲೋಗ್ ಗಲತ್ ಪಥ್ ಡಾಲ್‌ತೆ ಹೈಂ ವೋಹ್ ಅಪ್‌ನಿ ಇಸ್ಲಾಹ್ ಕರ್ ಲೇಂ ನೀಝ್ ಜಹಾಂ ಪೂರಿ ಪಥ್‌ನೆ ಕಿ ಕೋಯಿ ಖಾಸ್ ವಜಹ್ ಮೌಜೂದ್ ನ ಹೋ ವಹಾಂ ಸಿರ್‌ಫ್ “ಜಿನ್ನಿಲ್ಲಾಹ್” ಕೆಹ್ ಲೇಂ ತಬ್ ಭಿ ದುರುಸ್ತ ಹೈ.



ಪರಮಾಪ ಮುಹಾಫಫಾ ضَلَّى اللهُ تَعَالَى عَلَيْهِ وَآلِهِ وَسَلَّمَ : ಉಸ್ ಶಬ್ಸ್ ಕಿ ನಾಕ್ ಖಕ್ ಆಲೂದ್ ಹೋ ಜಸ್ ಕೆ ಪಾಸ್ ಮೇರಾ ಝಕ್ ಹೋ ಔರ್ ವೊಹ್ ಮುಯ್ ಪರ್ ದುರೂದೆ ಪಾಕ್ ನ ಪಥೇ. (6)

ಖಲ್‌ಖಲ್ ಮಜ್ ಗಯಿ : ಹಝ್ರತೆ ಸಯ್ಯಿದುನಾ ಜಾಬರ್ ಬನ್ ಅಬ್‌ದುದ್ದಾಹ್ رَضِيَ اللهُ تَعَالَى عَنْهُ ನೆ ಫರ್ಮಾಯಾ, “ಜಬ್ سَمِعْتُ الرَّحْمَنَ الرَّحِيمَ نَاಜಿಲ್ ಹುಯಿ ತೋ ಬಾದಲ್ ಮಶಾರಿಕ್ ಕಿ ಸಮ್ತ ದೌಡೆ, ಹವಾಯೇಂ ಸಾಕಿನ್ ಹೋ ಗಯಿಂ, ಸಮುಂದರ್ ಜೋಶ್ ಮೇಂ ಆ ಗಯಾ, ಚೌಪಾಯೋಂ ನೆ ಗೌರ್ ಸೆ ಸುನ್‌ನೆ ಕೆ ಅಯೆ ಅಪನೆ ಕಾನ್ ಲಗಾ ದಿಯೆ ಔರ್ ಶೈತಾನೌಂ ಕೋ ಆಸ್ನಾನೌಂ ಸೆ ಪಥರ್ ಮಾರೆ ಗಯೆ ಔರ್ ಅಲ್ಲಾಹ್ جَزَّوَجَزَّ ನೆ ಫರ್ಮಾಯಾ, “ಮುಯ್ ಮೇರಿ ಇಜ್ಜತೋ ಜಲಾಲ್ ಕಿ ಕಸಮ್ ! ಜಿಸ್ ಶೈ ಪರ್ سَمِعْتُ الرَّحْمَنَ الرَّحِيمَ ಪಥಿ ಗಯಿ ಮೈಂ ಉಸ್ ಮೇಂ ಖ-ರ-ಕತ್ ದೂಂಗಾ.”

(ಅದ್ ದುರುಲ್ ಮನ್ಸೂರ್, ಜಲ್ದ್:1, ಸ-ಫ್ವಾ:26)

سَمِعْتُ الرَّحْمَنَ الرَّحِيمَ ಪಾರಹ್ 19 ಸು-ರತುಲ್ ನಮಾಲ್ ಕಿ ತೀನ್‌ವೀಂಹ್ ಆಯತ್ ಕಾ ಹಿಸ್ಸಾ ಭಿ ಹೈ ಔರ್ ಕುರ್‌ಆನೆ ಮಜೀದ್ ಕಿ ಏಕ್ ಪೂರಿ ಆ-ಯತೆ ಮುಬಾ-ರಕಾ ಭಿ ಜೋ ಕಿ ದೋ ಸೂರತೌಂ ಕೆ ಮಾ ಬೈನ್¹ ಫಾಸಿಲೆ ಕೆ ಅಯೆ ಉತಾರಿ ಗಯಿ.

(ಹಲ್‌ಜಿ ಕಜೀರ್, ಸ-ಫ್ವಾ:307)

ಜಸ್ವಿಲ್ಲಾಹ್ ಕಿ “ب” ಕಿ ಜಾಮಿಯ್ಯತ್ : ಅಲ್ಲಾಹ್ جَزَّوَجَزَّ ನೆ ಬಾಝ್ ಅಂಜಿಯಾಅ. عَلَيْهِمُ الصَّلَاةُ وَالسَّلَامُ ಪರ್ ಸಹಾಯಿಫ್ ಔರ್ ಕುತುಬ್ ನಾಜಿಲ್ ಫರ್ಮಾಯಿಂ ಜಿಸ್ ಕಿ ತಾಂದಾದ್ 104 ಹೈ. ಇನ್ ಮೇಂ ನೆ 60 ಸಹೀಫೆ ಹಝ್ರತೆ ಸಯ್ಯಿದುನಾ ಶುಯೇಬ್ عَلَيْهِمُ الصَّلَاةُ وَالسَّلَامُ ಪರ್, 30 ಸಹೀಫೆ ಹಝ್ರತೆ ಸಯ್ಯಿದುನಾ ಇಬ್‌ರಾಹೀಮ್ ಖಲಿಲ್ಲಾಹ್ عَلَيْهِمُ الصَّلَاةُ وَالسَّلَامُ ಪರ್, 10 ಸಹೀಫೆ ಹಝ್ರತೆ ಸಯ್ಯಿದುನಾ ಮೂಸಾ ಕಲೀಮುಲ್ಲಾಹ್ عَلَيْهِمُ الصَّلَاةُ وَالسَّلَامُ ಪರ್ ತೌರಾತ್ ಶರೀಫ್ ಉತರ್‌ನೆ ಸೆ ಕಬ್‌ಲ್ ನಾಜಿಲ್ ಹುಯೆ ನೀಝ್ ಬಾರ್ ಬಡಿ ಕಿತಾಬೇಂ ನಾಜಿಲ್ ಹುಯಿಂ:-

(1) ತೌರಾತ್ ಶರೀಫ್ ಹಝ್ರತೆ ಸಯ್ಯಿದುನಾ ಮೂಸಾ ಕಲೀಮುಲ್ಲಾಹ್ عَلَيْهِمُ الصَّلَاةُ وَالسَّلَامُ ಪರ್. (2) ಝಬೂರ್ ಶರೀಫ್ ಹಝ್ರತೆ

1 ಯಾ'ನಿ ದರ್‌ಮಿಯಾನ್



ಫರ್ಮಾನ ಮುಹಾದ್ಧಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುರ್ದಾ ಪರ್ ರೋಫೆ ಜುಮುಅ ದೋ ಸೌ ಬಾರ್ ದುರೂದ ಪಾಕ್ ಪಠಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಅಫ್ಫಾ ಹೋಂಗಿ. (ಅಲ್-ಬಿರ್)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾಹ್

ಸಯ್ಯಿದುನಾ ದಾವೂದ್ عَلَى نَبِيِّنا وَعَلَيْهِ السَّلَامُ وَالسَّلَامُ (3) ಇಂಜಿಲೆ ಮುಕ್ವದ್ದಸ್ ಹಫ್ಫೆರತೆ ಸಯ್ಯಿದುನಾ ಈಸಾ ರೂಹುಲ್ಲಾಹ್ عَلَى نَبِيِّنا وَعَلَيْهِ السَّلَامُ وَالسَّلَامُ ಔರ್ (4) ಕುರ್ಆನೆ ಮುಜೀನ್ ಜನಾಬೆ ರಹ್ಮತುಲ್ ಅಲ್ ಆಲಮೀನ್ صَلَّى اللهُ تَعَالَى عَلَيْهِ وَآلِهِ وَسَلَّمَ ಪರ್. ಇನ್ ತಮಾಮ್ ಕಿತಾಬಿಂ ಔರ್ ಜುಮಾಲಾ ಸೆಹಾಯಿಫ್ ಕಾ ಮತನ್ ಔರ್ ಮಞಾಮೀನ್ ಕುರ್ಆನೆ ಮಜೀದ್ ಮೇಂ ಔರ್ ಸಾರೆ ಕುರ್ಆನೆ ಮಜೀದ್ ಕಾ ಮಞಾಮೂನ್ ಸು-ರಯೆ ಫಾತಿಹಾ ಮೇಂ, ಔರ್ ಸು-ರಯೆ ಫಾತಿಹಾ ಕಾ ಸಾರಾ ಮಞಾಮೂನ್ سُمِّىَ اللهُ الرَّحْمَنُ الرَّحِيمُ ಮೇಂ ಔರ್ سُمِّىَ اللهُ الرَّحْمَنُ الرَّحِيمُ ಕಾ ಸಾರಾ ಮಞಾಮೂನ್ ಇಸ್ ಕೆ ಹರ್ಫ್ "ب" ಮೇಂ ಮೌಜೂದ್ ಹೈ ಔರ್ ಇನ್ ಕೆ ಮಾನಾ ಏಹ್ ಹೈಂ ಕಿ بِى كَآنَ مَا كَآنَ وَبِى كَيْكُونُ مَا كَيْكُونُ. (ಯಾನಿ ಜೋ ಕುಫ್ ಭ ಹೈ ಮುರ್ದಾ (ಯಾನಿ ಅಲ್ಲಾಹ್) ಹಿ ಸೆ ಹೈ ಔರ್ ಜೋ ಕುಫ್ ಹೋಗಾ ಮುರ್ದಾ (ಯಾನಿ ಅಲ್ಲಾಹ್) عَزَّوَجَلَّ ಹಿ ಸೆ ಹೋಗಾ.)

(ಅಲ್ ಮಜಾಲಿಸುಸ್ ಸುನ್ನಿಯ್ಯಾ, ಸ-ಫ್ಫಾ:3)

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّدٍ

ಇಸ್ಮೆ ಆಫ಼ಮ್ : ಹಫ್ಫೆರತೆ ಸಯ್ಯಿದುನಾ ಅಬ್ದುಲ್ಲಾಹ್ ಇಬ್ನಿ ಅಬ್ಬಾಸ್ صَلَّى اللهُ تَعَالَى عَلَيْهِ ಸೆ ರಿವಾಯತ್ ಹೈ ಕಿ, ಅಮೀರುಲ್ ಮುಮಿನೀನ್ ಹಫ್ಫೆರತೆ ಸಯ್ಯಿದುನಾ ಉಸ್ಮಾನ್ ಇಬ್ನಿ ಅಫ್ಫಾನ್ صَلَّى اللهُ تَعَالَى عَلَيْهِ ನೆ ನಬಿಯೌಂ ಕೆ ಸುಲ್ತಾನ್, ಸರ್-ವರೆ ಞಿ ಶಾನ್, ಸರ್ ದಾರೆ ದೋ ಜಹಾನ್ صَلَّى اللهُ تَعَالَى عَلَيْهِ وَآلِهِ وَسَلَّمَ ಸೆ سُمِّىَ اللهُ الرَّحْمَنُ الرَّحِيمُ (ಕಿ ಫ಼ಞೀಲತ್) ಕೆ ಬಾರೆ ಮೇಂ ಇನ್ ತಿಫ್ಸಾರ್ ಕಿಯಾ, ತೋ ಅಲ್ಲಾಹ್ ಕೆ ಮಹಬೂಬ್, ದಾನಾಯೆ ಗುಯೂಬ್, ಮುನಜ್ಜಹುನ್ ಅನಿಲ್ ಉಯೂಬ್ عَزَّوَجَلَّ ನೆ ಫರ್ಮಾಯಾ, "ಏಹ್ ಅಲ್ಲಾಹ್ عَزَّوَجَلَّ ಕೆ ನಾಮೌಂ ಮೇಂ ಸೆ ಏಹ್ ನಾಮ್ ಹೈ ಔರ್ ಅಲ್ಲಾಹ್ عَزَّوَجَلَّ ಕೆ ಇಸ್ಮೆ ಆ಼಼ಮ್ ಔರ್ ಇನ್ ಕೆ ದರ್ಮಿಯಾನ್ ಏಸಾ ಹಿ ಕುರ್ಬ್ ಹೈ ಜೈನೆ ಆಂಖ್ ಕಿ ಸಿಯಾಹಿ (ಪುತ್ಅ) ಔರ್ ಸಫೇದಿ ಮೇಂ."

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾಹ್



ಪರಮಾನೆ ಮುಹಾದ್ಫಾ $\text{مُحَمَّدٌ عَلَيْهِ وَالْآلِهِ وَسَلَّمَ}$: ಮುಝ್ ಪರ್ ದುರೂದ್ ಶರೀಫ್ ಪಡೋಲೆ ಅಲ್ಲಾಹ್ $\text{لَا إِلَهَ إِلَّا هُوَ}$ ತುಮ್ ಪರ್ ರಹಮತ್ ಭಜೀಗಾ. (ಪ್ರಬಂ:1)

(ಅಲ್ ಮುಸ್ತದ್‌ರಕ್ ಅಲ್ ಹಾಕಿಮ್, ಜಿಲ್ಲಾ:1, ಸ-ಫಾಫ್:738, ಹದೀಸ್ ನಂ.2071)

ಇಸ್‌ಮಿ ಆ'ಝಮ್ ಕೆ ಸಾಥ್ ದುಱ ಕಬೂಲ್ ಹೋತೆ ಹೈ : ಮೀಲೆ ಮೀಲೆ ಇಸ್ಲಾಮಿ ಭಾಯಿಯೋ! “ಇಸ್‌ಮೆ ಆ'ಝಮ್” ಕಿ ಬಹುತ್ ಬ-ರ-ಕತೇಂ ಹೈಂ, ಇಸ್‌ಮೆ ಆ'ಝಮ್ ಕೆ ಸಾಥ್ ಜೋ ದುಱ ಕಿ ಜಾಯೆ ವೋಹ್ ಕಬೂಲ್ ಹೋ ಜಾತಿ ಹೈ. ಸರ್‌ಕಾರೆ ಆ'ಲಾ ಹಜ್ಜಾರತ್ ಫಿಱ್ مُحَمَّدٌ ಕೆ ವಾಲದೆ ಮಾಜಿದ್ ಹಜ್ಜಾರತ್ ರಯಿಸುಲ್ ಮು-ತ-ಕಲ್ಲಮೀನ್ ಮೌಲಾನಾ ನಕಿ. ಅಲಿ ಬಾನ್ أَلِيٍّ ಫರ್ಮಾತಾ ಹೈ, “ಬಾ'ಝ್ ಉಲಮಾ ನೆ $\text{سُمِّيَ اللَّهُ الرَّحْمَنُ الرَّحِيمُ}$ ಕೋ ಇಸ್‌ಮೆ ಆ'ಝಮ್ ಕಹಾ. ಸರ್ಕಾರೆ ಬಗದಾದ್ ಹುಜ್ಜೂರೆ ಗೌಸೆ ಪಾಕ್ مُحَمَّدٌ ಸೆ ಮನ್‌ಕೂಲ್ ಹೈ, “ಬಿಸ್ವಿಲ್ಲಾಹ್” ಫಜಾನೆ ಆರಿಫ್ (ಆರಿಫ್ ಯಾ'ನಿ ಅಲ್ಲಾಹ್ $\text{لَا إِلَهَ إِلَّا هُوَ}$ ಕೋ ಪಹ್‌ಚಾನಾನೆ ವಾಲಾ) ನೆ ಏನಿ ಹೈ ಜೈನೆ ಕಲಾಮೆ ಬಾಅಕ್ $\text{لَا إِلَهَ إِلَّا هُوَ}$ ಸೆ “ಕುನ್”. (“ಕುನ್” ಯಾ'ನಿ “ಹೋ ಜಾ.”)

(ಅಹ್‌ಸನುಲ್ ವಿಱಿಅ, ಸ-ಫಾಫ್:6)

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ! ಅಪಾನೆ ನೇಕ್ ಔರ್ ಜಾಯಿಝ್ ಕಾಮೌಂ ಮೇಂ ಬ-ರ-ಕತ್ ದಾಖಲ್ ಕರ್‌ನೆ ಕೆ ಆಯೆ ಹಮೇಂ ಪಹಲೆ $\text{سُمِّيَ اللَّهُ الرَّحْمَنُ الرَّحِيمُ}$ ಫಜೂರ್ ಪಥ್ ಲೇನಾ ಜಾಹಿಯೆ. ಅಗರ್ ಆಪ್ ಬಾತ್ ಬಾತ್ ಪರ್ $\text{سُمِّيَ اللَّهُ الرَّحْمَنُ الرَّحِيمُ}$ ಪಥ್‌ನೆ ಕಿ ಆದತ್ ಬನಾನೆ ಕೆ ಆರ್‌ಜೂ ಮಂದ್ ಹೈಂ ತೋ ದಾ'ವತೆ ಇಸ್ಲಾಮಿ ಕೆ ಸುನ್ನತೌಂ ಕಿ ತರಬಿಯ್ಯತ್ ಕೆ ಮ-ದನೀ ಕಾಫಿಲೌಂ ಮೇಂ ಆ.ಶಿಕ್ಕಾನೆ ರಸೂಲ್ $\text{صَلَّى اللَّهُ عَلَيْهِ وَآلِهِ وَسَلَّمَ}$ ಕೆ ಸಾಥ್ ಸುನ್ನತೌಂ ಭರೆ ಸಫರ್ ಕೋ ಅಪಾನಾ ಮಾಮೂಲ್ ಬನಾ ಅಜೀಯೆ. مُحَمَّدٌ ದಾ'ವತೆ ಇಸ್ಲಾಮಿ ಕೆ ಮ-ದನೀ ಕಾಫಿಲೌಂ ಮೇಂ ದುಱಿಯೇಂ ಕರ್‌ನೆ ವಾಲೌಂ ಕೆ ಮನಾಯಿಲ್ ಹಲ್ ಹೋನೆ ಕೆ ಮು-ತಅದ್ದದ್ ವಾಕೆಱತ್ ಮಿಲ್‌ತೆ ರಹತೆ ಹೈಂ. ಚುನಾಂಚೆ

ಟೀಢಿ ನಾತ್ : ಏಕ್ ಇಸ್ಲಾಮಿ ಭಾಯಿ ಕಾ ಬಯಾನ್ ಅಪಾನೆ ಅಂದಾಝ್ ಮೇಂ ಪೇಶ್ ಕರ್‌ನೆ ಕಿ ಸಅ-ಯ (ಸಯ) ಕರ್‌ತಾ ಹೂಂ. ಮೇರಿ



ಫರ್ಮಾನ ಮುಹಾದ್ದಾ **صَلَّى اللهُ عَلَيْهِ وَآلِهِ وَسَلَّمَ**: ಮುಯ್ಯಾ ಪರ್ ಕಸಾ'ರತ್ ನೆ ದುರೂದ ಪಾಕ್ ಪಡೋ ಬೀಶಕ್ ತುಮ್ಹಾರಾ ಮುಯ್ಯಾ ಪರ್ ದುರೂದ ಪಾಕ್ ಪಡ್ನಾ ತುಮ್ಹಾರ ಗುನಾಹೆಂ ಕೆ ಅಯಿ ಮಘಾಫಿರತ್ ಹೈ (ಪ್ರತಿಭಾ)

ಮದೀನತುಲ್ ಮುನವ್ವಹಾಹ್

ಮಕತುಲ್ ಮುಹದ್ದಾಹಾ

ಜನ್ಮತುಲ್ ಬುಕ್ಕೇಆ

ಮದೀನತುಲ್ ಮುನವ್ವಹಾಹ್

ಮಕತುಲ್ ಮುಹದ್ದಾಹಾ

ಜನ್ಮತುಲ್ ಬುಕ್ಕೇಆ

ನಾಕ್ ಕಿ ಹಡ್ಡಿ ತೇಡಿ ಥಿ, ಆಂಖೌಂ ಔರ್ ಸರ್ ಕಾ ದದ್ ಭ ಪೀಛಾ ನಹೀಂ ಛೋಡ್ತಾ ಥಾ. ಮೈಂ ನೆ ಮದೀ-ನತುಲ್ ಔಲಯಾ ಮುಲ್ತಾನ್ ಶರೀಫ್ ಮೇಂ ವಾಕ್ಲೆ ಆ ನಿಶ್-ತರ್ ಮೆಡಿಕ್ಲೆ ಅನ್-ಪತಾಲ್ ಮೇಂ ಆಪ್ರೇಶನ್ ಕರ್ವಾನೆ ಕಾ ಇರಾದಾ ಕಿಯಾ ಥಾ. ಇನ್ ಸೆ ಕಬ್ಲ್ ಆಶಿಕಾನೆ ರಸೂಲ್ **صَلَّى اللهُ عَلَيْهِ وَآلِهِ وَسَلَّمَ** ಕೆ ಸುನ್ನತೌಂ ಕಿ ತರ್ಬಯ್ಯತ್ ಕೆ ಮ-ದನೀ ಕ್ಲಾಫಿಲೆ ಕೆ ಸಾಥ್ ಪಾಕ್ ಪತ್ತನ್ ಶರೀಫ್ ಕೆ ಸುನ್ನತೌಂ ಭರೆ ಸಫರ್ ಕಿ ಸಫ್ರದತ್ ಹಾಸಿಲ್ ಹುಯಿ. ಪಹಲೆ ಹಿ ಸುನ್ ರಖಾ ಥಾ ಕಿ ಮ-ದನೀ ಕ್ಲಾಫಿಲೆ ಮೇಂ ದುಆಯೇಂ ಕಬೂಲ್ ಹೋತಿ ಹೈಂ ಅಹಾಜ್ಜಾ ಮೈಂನೆ ಬಾರಗಾಹೆ ಖದಾವಂದಿ **حُجْرَةَ** ಮೇಂ ದುಆ ಕಿ, “ಯಾ ಅಲ್ಲಾಹ್ **حُجْرَةَ** ! ದಾ'ವತೆ ಇಸ್ಲಾಮಿ ಕೆ ಮ-ದನೀ ಕ್ಲಾಫಿಲೆ ಕಿ ಬ-ರ-ಕತ್ ನೆ ಮೇರಿ ನಾಕ್ ಕಿ ಹಡ್ಡಿ ದುರುಸ್ತ ಫರ್ಮಾ ದೆ.” ಮ-ದನೀ ಕ್ಲಾಫಿಲೆ ನೆ ವಾಪಸಿ ಕೆ ಚಂದ್ ರೋಝ್ ಬಾ'ದ್ ಜೋ ನಾಕ್ ಕಿ ಹಡ್ಡಿ ಕೋ ಬಗ್ಗಿರ್ ದೇಖಾ ತೋ ಮೇರಿ ಖುಶಿ ಕಿ ಇನ್ತಿಕಾ ನ ರಹಿ ಕ್ಯಾಂಕಿ ಆಶಿಕಾನೆ ರಸೂಲ್ **صَلَّى اللهُ عَلَيْهِ وَآلِهِ وَسَلَّمَ** ಕೆ ಕುರ್ಬ ಮೇಂ ರಹ್ ಕರ್ ಮ-ದನೀ ಕ್ಲಾಫಿಲೆ ಕೆ ಸದ್-ಕೆ. ಮಾಂಗಿ ಹುಯಿ ದುಆ ಕಿ ಕಬೂಲಯ್ಯತ್ ಖುಲ ಆಂಖೌಂ ನೆ ನಝರ್ ಆ ರಹಿ ಥಿ ಔರ್ ವೊಹ್ ಯೂಂಕಿ ಮೇರಿ ನಾಕ್ ಕಿ ತೇಡಿ ಹಡ್ಡಿ ಬಲ್-ಕುಲ್ ದುರುಸ್ತ ಹೋ ಚುಕಿ ಥಿ !

ಸೀಖನೆ ಸುನ್ನತೇಂ ಕಾಫಿಲೆ ಮೇಂ ಳಲೋ ಲೂಟನೆ ರಹ್-ಮತೇಂ ಕಾಫಿಲೆ ಮೇಂ ಳಲೋ ಲೆಖೆ ರೋ ಖ-ರ-ಕತೇಂ ಕಾಫಿಲೆ ಮೇಂ ಳಲೋ ಸಾಯೋಗಿ ರಾಹತೇಂ ಕಾಫಿಲೆ ಮೇಂ ಳಲೋ ಟೀಟಿ ಹೊಂ ಹಜ್ಜಿಯಾಂ ಹೊಲಂಗಿ ಸೀಟಿ ಖುಯಾಂ ದರ್ದ್ ಹಾರೆ ಖುಟೇಂ ಕಾಫಿಲೆ ಮೇಂ ಳಲೋ

صَلُّوا عَلَيَّ الْخَيِّبِ ! صَلَّى اللهُ تَعَالَى عَلَيَّ مُحَمَّدٌ

ಮೀಲೆ ಮೀಲೆ ಇಸ್ಲಾಮಿ ಛಾಯಿಯೋ! ಬೇ ಶಕ್ ಮುಸಾಫಿರೌಂ ಕಿ ದುಆ ಕಬೂಲ್ ಹೈ ಔರ್ ಫಿರ್ ರಾಹೆ ಖದಾ **حُجْرَةَ** ಕಾ ಮುಸಾಫಿರ್ ಹೋ ಔರ್ ಮಜ್ಜಿದ್ ಆಶಿಕಾನೆ ರಸೂಲ್ **صَلَّى اللهُ عَلَيْهِ وَآلِهِ وَسَلَّمَ** ಕೆ ಕ್ಲರ್-ಬ್ ಮೇಂ ದುಆ ಮಾಂಗಿ ಜಾಯೆ ವೊಹ್ ಕ್ಯೂಂ ನ ಕಬೂಲ್

ಮದೀನತುಲ್ ಮುನವ್ವಹಾಹ್

ಮಕತುಲ್ ಮುಹದ್ದಾಹಾ

ಜನ್ಮತುಲ್ ಬುಕ್ಕೇಆ

ಮದೀನತುಲ್ ಮುನವ್ವಹಾಹ್

ಮಕತುಲ್ ಮುಹದ್ದಾಹಾ

ಜನ್ಮತುಲ್ ಬುಕ್ಕೇಆ



ಪರಮಾನ ಮುಹಮ್ಮದ್ ಸಲವಲ್ಲೇ ಆಲೈಹಿ ವಸಲ್ಲೇ: ಜಿಸ್ ನೆ ಕಿತಾಬ್ ಮೇಂ ಮುಯ್ಯಾ ಪರ್ ಮರೂದ್ ಪಾಕ್ ಅಖಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿತ್ ಉಸ್ ಕೆ ಅಯ್ ಇಸ್ ತಿಫ್ ಫಾರ್ ಕರ್ ತೆ ರಹೇಂಗಿ. (ಪ್ರೀ)

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಬಿಸ್ವಿಲ್ಲಾಹ್

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಬಿಸ್ವಿಲ್ಲಾಹ್

ಮಜ್ಹಾರಾತೆ ಔಲಯಾ ಫ್ರೆಷ್ ಫಿಷ್ ಪರ್ ಭಿ ದುಖಿಯೇಂ ಕಬೂಲ್ ಹೋತೀಂ, ಇಲ್ತಜಾಯೇಂ ಸುನಿ ಜಾತೀಂ ಔರ್ ಮುರಾದೇಂ ಬರ್ ಆತಿ ಹೈಂ. ಚುನಾಂಚೆ ಸರ್ಕಾರೆ ಆ'ಲಾ ಹಝ್ರತ್ ಫ್ರೆಷ್ ಫಿಷ್ ಜಬ್ 21 ಬರಸ್ ಕೆ ನೌ ಜವಾನ್ ಥೆ ಉಸ್ ವಕ್ರತ್ ಕಾ ವಾಕ್ಲೆಖ್ ಖುದ್ ಉನ್ ಹಿ ಕಿ ಫಿಬಾನಿ ಮುಲಾ-ಹಝಾ ಹೋ, ಚುನಾಂಚೆ ಫರ್ಮಾತೆ ಹೈಂ, "ಸತ್‌ರಹ್‌ವೀಂ ಶರೀಫ್ ಮಾಹೆ ಫಾಖರ್ ರಜಿಯುಲ್ ಆಖರ್ ಸಿನ್ 1293 ಹಿಜರಿ ಮೇಂ ಕಿ ಫಕ್ರೀರ್ ಕೋ ಇಕ್ವೀನವಾಂ ಸಾಲ್ ಥಾ. ಆ'ಲಾ ಹಝ್ರತ್ ಮು-ಸನ್ನಿಫೆ ಅಲ್ಲಾಮ್ ಸಯ್ಯಿದುನಲ್ ವಾಲದ್ ಕುದ್ದಿಸ್ ಸಿರುಹುಲ್ ಮಾಜಿದ್ ವ ಹಝ್ರತ್ ಮುಹಿಬ್ಬುರ್ ರಸೂಲ್ ಜನಾಬ್ ಮೌಲಾನಾ ಮೌಲವಿ ಮುಹಮ್ಮದ್ ಅಬ್ದುಲ್ ಖಾದಿರ್ ಸಾಹಿಬ್ ಬದಾಯೂನಿ ಫ್ರೆಷ್ ಫಿಷ್ ಕೆ ಹಮ್‌ರಾಹೆ ರಿಕಾಬ್ ಹಾಜಿರೆ ಬಾರಗಾಹೆ ಬೆ ಕಸ್ ಪನಾಹೆ ಹುಝಾರೆ ಪುರ್ ನೂರ್ ಮೆಹ್‌ಬೂಬೆ ಇಲಾಹಿ ನಿಝಾಮುಲ್ ಹಕ್ಕೆ ವದ್ದೀನ್ ಸುಲ್ತಾನುಲ್ ಔಲಯಾ ಫ್ರೆಷ್ ಫಿಷ್ ಹುವಾ. ಹುಜರಯೆ ಮುಕ್ದದಸಾ ಕೆ ಚಾರ್ ತರಫ್ ಮಜ್‌ಅನೆ ಬಾತಿಲಾ ಲಹವ್ ಸರೋದ್ ಗರ್ಮ ಥಿಂ. ಶೋರೋ ಗೋಲ್ಗ್ರಾ ನೆ ಕಾನ್ ಪಡಿ ಆಯಾಝ್ ನ ಸುನಾಯಿ ದೇತಿ. ದೋನೊಂ ಹಝ್ರಾತೆ ಆಲಯ್ಯಾತ್ ಅಪನೆ ಕುಲೂಬೆ ಮುತ್‌ಮಯ್ಯಿನ್ನಹ್ ಕೆ ಸಾಥ್ ಹಾಜಿರೆ ಮುವಾ-ಜ-ಹಯೆ ಅಕ್‌ದಸ್ ಹೋ ಕರ್ ಮಶ್ಠೂಲ್ ಹುಯೆ. ಇಸ್ ಫಕ್ರೀರ್ ಬೆ ತೌಕ್ರೀರ್ ನೆ ಹುಜೂಮೆ ಶೋರೊ ಶರ್ರೆ ಸೆ ಖಾತಿರ್ (ಯಾ'ನಿ ದಿಲ್) ಮೇಂ ಪರೇಶಾನಿ ಪಾಯಿ. ದರ್‌ವಾಫಿಯೆ ಮುತಹ್ಠರಾ ಪರ್ ಖಡೆ ಹೋ ಕರ್ ಹಝ್ರತ್ ಸುಲ್ತಾನುಲ್ ಔಲಯಾ ಫ್ರೆಷ್ ಫಿಷ್ ನೆ ಅರ್ಫ ಕೀ ಕಿ ಅಯ್ ಮೌಲಾ! ಗುಲಾಮ್ ಜಿಸ್ ಕೆ ಅಯೆ ಹಾಜಿರ್ ಹುವಾ, ಏಹ್ ಆವಾಜೇಂ ಉಸ್ ಖಲಲ್ ಅಂದಾಝ್ ಹೈಂ. (ಲಫ್‌ಝ್ ಯೆಹಿ ಥೆ ಯಾ ಇನ್ ಕೆ ಕ್ರೀಬ್, ಬಹರ್ ಹಾಲ್ ಮಜ್‌ಮೂನೆ ಮಾ'ರೂಝಾ ಯೆಹಿ ಥಾ) ಏಹ್ ಅರ್ಫ ಕರ್ ಕೆ ಬಿಸ್ವಿಲ್ಲಾಹ್ ಕೆಹ್ ಕರ್ ದಾಹಿನಾ ಪಾಂವ್ ದರ್‌ವಾ-ಝಯೆ ಹುಜ್‌ರಯೆ ತಾಹೆರಾ ಮೇಂ ರಖಾ ಬಝೆನೆ ರಬ್ಬೆ ಕ್ರದೀರ್ ಫ್ರೆಷ್ ಫಿಷ್ ವೊಹ್ ಸಬ್ ಆವಾಝೇಂ ದಫ್‌ಅತನ್ ಗುಮ್ ಥಿಂ. ಮುಯ್ಯಿ ಗುಮಾನ್ ಹುವಾ ಕಿ ಏಹ್ ಲೋಗ್ ಖಾಮೋಶ್ ಹೋ ರಹೆ, ಪೀಠಿ ಫಿರ್ ಕರ್ ದೇಖಾ ತೋ ವಕಿ ಬಾಝಾರ್

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಬಿಸ್ವಿಲ್ಲಾಹ್

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಬಿಸ್ವಿಲ್ಲಾಹ್



ಫರ್ಮಾನೆ ಮುಹಾಜ್ಜಾ **صَلَّى اللّٰهُ تَعَالَى عَلَيَّ وَآلِيَّ وَارْحَمْنِي** : ಜಿಸ್ ನೆ ಮುಯ್ ಪರ್ ಏಕ್ ಬಾರ್ ದುರೂದೆ ಪಾಕ್ ಪಡಾ ಅಲ್ಲಾಹ್ **رَحِمَ لِي** ಉಸ್ ಪರ್ ದನ್ ರಹಮತೇಂ ಭೇಜ್ತಾ ಹೈ. (1)

ಗರಮ್ ಥಾ. ಕ್ಕದಮ್ ಕಿ ರಖಾ ಥಾ ಬಾಹರ್ ಹಲಾಯಾ ಫಿರ್ ಆವಾಜ್ಲೆಂ ಕಾ ವಹಿ ಜೋಶ್ ಪಾಯಾ. ಫಿರ್ **بِسْمِ اللّٰهِ الرَّحْمٰنِ الرَّحِیْمِ** ಕೆಹ್ ಕರ್ ದಾಕಿನಾ ಪಾಂವ್ ಅಂದರ್ ರಖಾ. **بِسْمِ اللّٰهِ الرَّحْمٰنِ الرَّحِیْمِ** ಫಿರ್ ವೈನೆ ಹಿ ಕಾನ್ ರಂಡೆ ಥೆ. ಅಬ್ ಮಾ'ಲೂಮ್ ಹುವಾ ಕಿ ಏಹ್ ಮೌಲಾ **رَحْمٰنِ الرَّحِیْمِ** ಕಾ ಕರಮ್ ಔರ್ ಹಫ್ತೆ ಸುಲ್ತಾನುಲ್ ಔಲಿಯಾ **رَحْمٰنِ الرَّحِیْمِ** ಕಿ ಕರಾಮತ್ ಔರ್ ಬಂದಯೆ ನಾಜೀಫ್ ಪರ್ ರಹಮತೊ ಮುಖ್ಯನತ್ ಹೈ. ಶುಕ್ರ್ ಬಜಾ ಲಾಯಾ ಔರ್ ಹಾಜಿರೆ ಮುವಾ-ಜ-ಹಯೆ ಆಲಿಯಾ ಹೋ ಕರ್ ಮಶ್‌ಗೂಲ್ ರಹಾ. ಕೋಯಿ ಆವಾಜ್ ನ ಸುನಾಯಿ ದಿ, ಜಬ್ ಬಾಹರ್ ಆಯಾ ಫಿರ್ ವಹಿ ಹಾಲ್ ಥಾ ಕಿ ಖಾನ್‌ಕ್ಲಾಹ್ ಅಕ್ರದನ್ ಕೆ ಬಾಹರ್ ಕಿಯಾಮ್ ಗಾಹ್ ತಕ್ ಪಹುಂಚ್‌ನಾ ದುಶ್‌ವಾರ್ ಹುವಾ. ಫಕ್ರೀರ್ ನೆ ಏಹ್ ಅಪಾನೆ ಊಪರ್ ಗುಝರಿ ಹುಯಿ ಗುಝರಿಶ್ ಕಿ, ಕೆ ಅವ್ವಲ್ ತೋ ವೊಹ್ ನೆ'ಮತೆ ಇಲಾಹಿ **رَحْمٰنِ الرَّحِیْمِ** ಥಿ ಔರ್ ರಬ್ **رَحْمٰنِ الرَّحِیْمِ** ಫರ್ಮಾತಾ ಹೈ. **وَأَمَّا بِنِعْمَةِ رَبِّكَ فَحَدِّثْ**¹ ಅಪಾನೆ ರಬ್ **رَحْمٰنِ الرَّحِیْمِ** ಕಿ ನೆ'ಮತೌಂ ಕೋ ಲೋಗೌಂ ಸೆ ಖೂಬ್ ಬಯಾನ್ ಕರ್. ಮ-ಅ. ಹಾಜ್ಜಾ ಇನ್ ಮೇಂ ಗುಲಾಮಾನೆ ಔಲಿಯಾಯೆ ಕಿರಾಮ್ **رَحْمٰنِ الرَّحِیْمِ** ಕೆ ಆಯೆ ಬಶಾರತ್ ಮುನ್‌ಕಿರೌಂ ಪರ್ ಬಲಾ ವ ಹಸ್‌ರತ್ ಹೈ. ಇಲಾಹಿ **رَحْمٰنِ الرَّحِیْمِ** ಸದ್‌ಕ್ರಾ ಅಪಾನೆ ಮಹ್‌ಬೂಬೌಂ (**رَضَوْنَ اللّٰهُ تَعَالَى عَلَیْهِمْ أَجْمَعِينَ**) ಕಾ ಹಮೇಂ ದುನ್ಯಾ ವ ಆಫ್ರತ್ ವ ಕಬ್‌ರೋ ಹಶ್‌ರ್ ಮೇಂ ಅಪಾನೆ ಮಹ್‌ಬೂಬೌಂ **رَضَوْنَ اللّٰهُ تَعَالَى عَلَیْهِمْ** ಕೆ ಬ-ರಕಾತೆ ಬೆ ಪಾಯಾಂ ಸೆ ಬಹ್‌ರಾ ಮಂದ್ ಫರ್ಮಾ.

(ಅಹ್‌ಸನುಲ್ ವಿಆಫ್ರ. ಅ ಆದಾಬದ್ ದುಆಫ್ರ, ಸ-ಫ಼ಾ:60 ತಾ 61)

صَلُّوا عَلَی الْحَبِیْبِ! صَلَّى اللّٰهُ تَعَالَى عَلَی مُحَمَّدٍ

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ! ಏಹ್ ಹಿಕಾಯತ್ "ಬಾಯೀಸ್²² ಖ್ವಾಜಾ ಕಿ ಚೌಖಟ್ ದೆಹಲ ಶರೀಫ್" ಕಿ ಹೈ. ಇನ್ ಮೇಂ ತಾಜ್‌ದಾರೆ ದೆಹಲ ಹಫ್ತೆ ಸಯ್ಯಿದುನಾ ಖ್ವಾಜಾ ಮಹ್‌ಬೂಬೆ ಇಲಾಹಿ ನಿಝಾಮುದ್ದೀನ್ ಔಲಿಯಾ **رَحْمٰنِ الرَّحِیْمِ** ಕಿ ನುಮಾಯಾಂ

1 ಪಾರಾಹ್ : 30, ಸೂ-ರತುದ್ ದುಹಾ, ಆಯತ್ :11



ಫರ್ಮಾನಿ ಮುಹಾದ್ಫಾ **عَلَى اللَّهِ عَلَيْهِ وَسَلَّمَ** : ಜೋ ಶಹಾನ್ ಮುರು ಪರ್ ಪಾಕ್ ಪಡ್ನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾನ್ತಾ ಭೂಲ್ ಗಯಾ. (١٩)

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ನತುಲ್ ಬಕ್ರೇ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ನತುಲ್ ಬಕ್ರೇ

ಕರಾಮತ್ ಹೈ. ಜಬ್ ಕಿ ಮೇರೆ ಆಕ್ರಾ ಆ'ಲಾ ಹಫ್ಜರತ್ **عَلَى اللَّهِ عَلَيْهِ وَسَلَّمَ** ಕಿ ಭಿ ಏಹ್ ಕರಾಮತ್ ಹಿ ಹೈ ಕಿ ಕಬ್ಬರೆ ಅನ್ವರ್ ವಾಲೆ ಕಮಾರೆ ಮೇಂ ಕದಮ್ ರಖತೆ ಥೆ ತೋ ಉನ್ಹೇಂ ಡೋಲ್ ಬಾಜೌಂ ಕಿ ಆವಾಜ್ಝೇಂ ನ ಸುನಾಯಿ ದೇತಿ ಥೀಂ. ಇಸ್ ಹಿಕಾಯತ್ ಸೆ ಏಹ್ ಭಿ ಮಾ'ಲೂಮ್ ಹುವಾ ಕಿ ಬಲ್ಫಝ ಅಗರ್ ಮಜ್ಜಾರಾತೆ ಔಲಯಾ ಪರ್ ಜು-ಹ'ಲಾಅ. ಗೈರ್ ಶರ-ಇ ಹ-ರಕಾತ್ ಕರ್ ರಹೆ ಹೋಂ ಔರ್ ಉನ್ ಕೋ ರೋಕನೆ ಕಿ ಕುದರತ್ ನ ಹೋ ತಬ್ ಭಿ ಅಪ್ನೆ ಆಪ್ ಕೋ ಅಹ್ಲುಲ್ಲಾಹ್ **عَلَى اللَّهِ عَلَيْهِ وَسَلَّمَ** ಕೆ ದರ್ಬಾರೌಂ ಕಿ ಹಾಜಿರಿ ಸೆ ಮಹರೂಮ್ ನ ಕರೆ. ಹಾಂ ಮಗರ್ ಏಹ್ ವಾಜಿಬ್ ಹೈ ಕಿ ಉನ್ ಖುರಾಫಾತ್ ಕೋ ದಿಲ್ ಸೆ ಬುರಾ ಜಾನೆ ಔರ್ ಉನ್ ಮೇಂ ಶಾಮಿಲ್ ಹೋನೆ ಸೆ ಬಚೆ. ಬಲ್ಕಿ ಉನ್ ಕಿ ತರಫ್ ದೇಖನೆ ಸೆ ಭಿ ಖುದ್ ಕೋ ಬಚಾಯೆ.

ಫರ್ ಅಹ್‌ರಾರ್ ಬೂಢಾ ಔರ್ ಕಾಲಾ ಜನ್ : ಮಸ್‌ಜಿದುನ್ ನಬವೀ ಶರೀಫ್ **عَلَى صَاحِبَيْهَا أَصْلُ وَالسَّلَامِ** ಕಿ ಪುರ್ ಬಹಾರ್ ಫಝಾಓಂ ಮೇಂ ಏಹ್ ಬಾರ್ ಅಮೀರುಲ್ ಮೊ'ಮಿನೀನ್ ಹಫ್ಜರತೆ ಸಯ್ಯಿದುನಾ ಉಮರ್ ಫಾರೂಕೆ ಆ'ಝಮ್ ಔರ್ ದೀಗರ್ ಸಹಾಬಯೆ ಕಿರಾಮ್ **عَلَيْهِمُ السَّلَامُ** ಮೇಂ ಕುರ'ಆನೆ ಪಾಕ್ ಕೆ ಫಝಾಯಿಲ್ ಪರ್ ಮುಜ್ಜಾ-ಕರಹ್ ಹೋ ರಹಾ ಥಾ. ಇಸ್ ದೌರಾನ್ ಹಫ್ಜರತೆ ಸಯ್ಯಿದುನಾ ಉಮರ್ ಬನ್ ಮ-ಅದಿ ಕರ್ಬ **عَلَى اللَّهِ عَلَيْهِ وَسَلَّمَ** ನೆ ಅರ್ಜ್ ಕಿಯಾ, "ಯಾ ಅಮೀರಲ್ ಮೊ'ಮಿನೀನ್ ! ಆಪ್ ಹಝರಾತ್ **عَلَى اللَّهِ عَلَيْهِ وَسَلَّمَ** ಕೆ ಅಜಾಯಿಬಾತ್ ಕೋ ಕ್ಯೂಂ ಭೂಲ್ ರಹೆ ಹೈಂ, ಖುದಾ **عَلَيْهِمُ السَّلَامُ** ಕಿ ಕಸಮ್ ! **عَلَى اللَّهِ عَلَيْهِ وَسَلَّمَ** ಬಹುತ್ ಹಿ ಬಡಾ ಅಜೂಬಾ ಹೈ, ಅಮೀರುಲ್ ಮೊ'ಮಿನೀನ್ ಹಫ್ಜರತೆ ಸಯ್ಯಿದುನಾ ಉಮರ್ ಫಾರೂಕೆ ಆ'ಝಮ್ **عَلَى اللَّهِ عَلَيْهِ وَسَلَّمَ** ಸೀಧೆ ಹೋ ಕರ್ ಬೈತ್ ಗಯೆ ಔರ್ ಫರ್ಮಾನೆ ಲಗಿ, "ಅಯ್ ಅಬು ಸೌರ್ ! (ಏಹ್ ಹಫ್ಜರತೆ ಸಯ್ಯಿದುನಾ ಉಮರ್ ಬನ್ ಮ-ಅದಿ ಕರ್ಬ ಕಿ ಕುನ್ನಿಯತ್ ಥಿ) ಆಪ್ ಹಮೇಂ ಕೋಯಿ ಅಜೂಬಾ ಸುನಾಯಿಯೆ, ಚುನಾಂಚೆ ಹಫ್ಜರತೆ ಸಯ್ಯಿದುನಾ ಉಮರ್ ಬನ್

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ನತುಲ್ ಬಕ್ರೇ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ನತುಲ್ ಬಕ್ರೇ



ಫರ್ಮಾನ ಮುಹಾದ್ದಾ صلى الله تعالى عليه وسلم: ಜಿಸ್ ಕೆ ಪಾಸ್ ಮೇರಾ ಝಕರ್ ಹುವಾ ಔರ್ ಉಸ್ ನೆ ಮುರು ಪರ್ ದುರೂದ ಪಾಕ್ ನೆ ಪಡಾ ತಹ್ ಕಿಲ್ಕಕ್ ವೊಹ್ ಬದ್ ಬಖತ್ ಹೋ ಗಯಾ. (ಫ್ರಂ)

ಮ-ಅದಿ ಕರ್ಬ عذرة ನೆ ಫರ್ಮಾಯಾ, “ಞಮಾನಯೆ ಜಾಹಿಲಯ್ಯತ್ ಥಾ, ಕಹತ್ ಸಾಲ ಕೆ ದೌರಾನ್ ತಲಾಶೆ ರಿಝ್ಕ್ ಕಿ ಖಾತಿರ್ ಮೈಂ ಏಕ್ ಜಂಗಲ್ ಸೆ ಗುಞ್ಞಾರಾ, ದೂರ್ ಸೆ ಏಕ್ ಕೈಮೆ ಪರ್ ನಞ್ಞರ್ ಪಡಿ, ಕ್ರೀಬ್ ಹಿ ಏಕ್ ಘೋಡಾ ಔರ್ ಕುಛ್ ಮವೇಶಿ ಭಿ ನಞ್ಞರ್ ಆಯೆ. ಜಬ್ ಕ್ರೀಬ್ ಪಹುಂಚಾ ತೋ ವಹಾಂ ಏಕ್ ಹಸೀನೋ ಜಮೀಲ್ ಔರತ್ ಭಿ ಮೌಜೂದ್ ಥಿ ಔರ್ ಕೈಮೆ ಕೆ ಸೆಹನ್ ಮೇಂ ಏಕ್ ಬೂಡಾ ಶಬ್ದ ಟೀಕ್ ಲಗಾ ಕರ್ ಬೈರಾ ಹುವಾ ಥಾ.” ಮೈಂ ನೆ ಉಸ್ ಕೋ ಧಮಕಾತೆ ಹುಯೆ ಕಹಾ, “ಜೋ ಕುಛ್ ತೇರೆ ಪಾಸ್ ಹೈ ಮೇರೆ ಹವಾಲೆ ಕರ್ ದೇ,” ಉಸ್ನೆ ಕಹಾ, “ಅಯ್ ಆದಮಿ ! ಅಗರ್ ತೂ ಮೆಹ್‌ಮಾನಿ ಚಾಹ್‌ತಾ ಹೈ ತೋ ಆ ಜಾ ಔರ್ ಅಗರ್ ಇಮಾದಾದ್ ದರ್‌ಕಾರ್ ಹೈ ತೋ ಹಮ್ ತೇರಿ ಮದದ್ ಕರೇಂಗ್.” ಮೈನೆ ಕಹಾ, “ಬಾತೇಂ ಮತ್ ಬನಾ, ತೇರೆ ಪಾಸ್ ಜೋ ಕುಛ್ ಹೈ ಮೇರೆ ಹವಾಲೆ ಕರ್ ದೇ,” ತೋ ವೊಹ್ ಬೂಡಾ ಕಮ್‌ಞೋರೌಂ ಕಿ ತರಹ್ ಬಮುಶ್‌ಕಿಲ್ ತಮಾಮ್ ಬಡಾ ಹುವಾ ಔರ್ سُئِمِ اللّٰهِ الرَّحْمٰنِ الرَّحِیْمِ ಪಡ್ ಕರ್ ಮೇರೆ ಕ್ರೀಬ್ ಆಯಾ ಔರ್ ನಿಹಾಯತ್ ಫುರ್ತಿ ಸೆ ಮುರು ಪರ್ ಝಪ್‌ಞಾ ಔರ್ ಮುರೈ ಪಟಖ್ ಕರ್ ಮೇರೆ ಸೀನೆ ಪರ್ ಚಡ್ ಬೈರಾ ಔರ್ ಕಹನೆ ಲಗಾ, “ಅಬ್ ಬೋಲ್ ! ಮೈಂ ತುರೈ ಞಬಹ್ ಕರ್ ದೂಂ ಯಾ ಛೋಡ್ ದೂಂ?” ಮೈನೆ ಫಬ್‌ರಾ ಕರ್ ಕಹಾ, “ಛೋಡ್ ದೋ” ವೊಹ್ ಮೇರೆ ಸೀನೆ ಸೆ ಹಟ್ ಗಯಾ. ಮೈನೆ ದಿಲ್ ಮೇಂ ಅಪ್‌ನೆ ಆಪ್ ಕೋ ಮಲಾಮತ್ ಕಿ ಔರ್ ಕಹಾ, “ಅಯ್ ಅಮ್‌ರ್ ! ತೂ ಅರಬ್ ಕಾ ಮಶ್‌ಹೂರ್ ಶಹ್ ಸುವಾರ್ ಹೈ ಇಸ್ ಕಮ್‌ಞೋರ್ ಬೂಡೆ ಸೆ ಹಾರ್ ಕರ್ ಭಾಗ್‌ನಾ ನಾ ಮದೀ ಹೈ. ಇಸ್ ಞಿಲ್ಲತ್ ಸೆ ತೋ ಮರ್ ಜಾನಾ ಹಿ ಬೆಹ್‌ತರ್ ಹೈ.” ಚುನಾಂಚೆ ಮೈನೆ ಫಿರ್ ಉಸ್ ಸೆ ಕಹಾ, “ತೇರೆ ಪಾಸ್ ಜೋ ಕುಛ್ ಹೈ ಮೇರೆ ಹವಾಲೆ ಕರ್ ದೆ.” ಏಕ್ ಸುನಾತೆ ಹಿ سُئِمِ اللّٰهِ الرَّحْمٰنِ الرَّحِیْمِ ಪಡ್ ಕರ್ ವೊಹ್ ಪುರ್ ಅಸಾರಾರ್ ಬೂಡಾ ಫಿರ್ ಮುರು ಪರ್ ಹಮಾಲಾ ಅವರ್ ಹುವಾ ಔರ್ ಚಶ್‌ಮೆ ಞದನ್ ಮೇಂ ಮುರೈ ಗಿರಾ ಕರ್ ಸೀನೆ ಪರ್ ಸುವಾರ್



ಫರ್ಮಾನಿ ಮುಹಾದ್ಧಾ عَمَّا لِيَّ اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಝ್ ಪರ್ ದನ್ ಮರ್ತಬಾ ಸುಬ್ಹಾ ಔರ್ ದನ್ ಮರ್ತಬಾ ಶಾಮ್ ದುರೂದ್ ಪಾಕ್ ಪಠಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (ಖೃಷ್ಣ)

ಹೋ ಗಯಾ ಔರ್ ಕಹನೆ ಲಗಾ, “ಬೋಲ್, ತುಯ್ ಖಬಹ್ ಕರ್ ದೂಂ ಯಾ ಚೋಡ್ ದೂಂ?” ಮೈನೆ ಕಹಾ, “ಮುಯ್ ಮುಅಫ್ ಕರ್ ದೋ.” ಉಸ್ ನೆ ಛೋಡ್ ದಿಯಾ ಮಗರ್ ಫಿರ್ ಮೈನೆ ಉಸ್ ಸೆ ಸಾರೆ ಮಾಲ್ ಕಾ ಮುತಾ-ಲಬಾ ಕರ್ ದಿಯಾ. ಉಸ್ನೆ **سَمِىَ اللهُ الرَّحْمٰنِ الرَّحِیْمِ** ಪಠ್ ಕರ್ ಫಿರ್ ಪಠಾಡ್ ಕರ್ ಮುಝ್ ಪರ್ ಕ್ಲಾಬೂ ಪಾ ಅಯಾ, ಮೈನೆ ಕಹಾ, “ಮುಯ್ ಛೋಡ್ ದೋ.” ಉಸ್ನೆ ಕಹಾ, “ಅಬ್ ತೀಸರಿ ಬಾರ್ ಮೈಂ ಐಸೇ ಹಿ ನಹೀಂ ಛೋಡುಂಗಾ” ಏಹ್ ಕೆಹ್ ಕರ್ ಉಸ್ನೆ ಪುಕಾರ್ ಕರ್ ಕಹಾ, “ಅಯ್ ಕನೀಝ್ ! ತೇಝ್ ಧಾರ್ದಾರ್ ತಲ್ವಾರ್ ಲೇ ಆ.” ವೊಹ್ ಲೇ ಆಯಿ, ಉಸ್ನೆ ಮೇರೆ ಸರ್ ಕೆ ಅಗ್ಲೆ ಹಿಸ್ನೆ ಕಿ ಚೋಟಿ ಕಾಟ್ ಡಾಲ ಔರ್ ಮುಯ್ ಛೋಡ್ ದಿಯಾ. ಹಮ್ ಅ-ರಬೌಂ ಮೇಂ ರವಾಜ್ ಹೈ ಕಿ ಜಬ್ ಕಿಸಿ ಕೆ ಚೋಟಿ ಕೆ ಬಾಲ್ ಕಾಟ್ ದಿಯೆ ಜಾತೆ ಹೈಂ ತೋ ವೊಹ್ ದೋಬಾರಾ ಉಗ್ನೆ ಸೆ ಕಬ್ಲೆ ಅಪ್ನೆ ಫರ್ ವಾಲೋಂ ಕೋ ಮೂಹ್ ದಿಖಾತೆ ಹುಯೆ ಶರ್ಮಾತಾ ಹೈ. (ಕ್ಯೂಂ ಕಿ ಚೋಟಿ ಕಟ್ ಜಾನಾ ಶಿಕನ್ತ್ ಖುದಾಹ್ ಕಿ ಅಲಾಮತ್ ಹೈ.) ಜುನಾಂಚೆ ಮೈಂ ಏಕ್ ಸಾಲ್ ತಕ್ ಉಸ್ ಪುರ್ ಅಸ್ರಾರ್ ಬೂಡೆ ಕಿ ಖದ್‌ಮತ್ ಕಾ ಪಾಬಂದ್ ಹೋ ಗಯಾ.

ಸಾಲ್ ಪೂರಾ ಹೋ ಜಾನೆ ಕೆ ಬಾ'ದ್ ವೊಹ್ ಮುಯ್ ಏಕ್ ವಾದಿ ಮೇಂ ಲೇ ಗಯಾ. ವಹಾಂ ಉಸ್ನೆ ಬುಲಂದ್ ಆವಾಝ್ ಸೆ **سَمِىَ اللهُ الرَّحْمٰنِ الرَّحِیْمِ** ಪಠೀ ತೋ ತಮಾಮ್ ಪರಿಂದೆ ಅಪ್ನೆ ಫೋಂಸಲೌಂ ಸೆ ಬಾಹರ್ ನಿಕಲ್ ಕರ್ ಉಡ್ ಗಯೆ. ದೋಬಾರಾ ಇಸಿ ತರಹ್ ಪಠ್ನೆ ಪರ್ ತಮಾಮ್ ದರಿಂದೆ ಅಪ್ನಿ ಅಪ್ನಿ ಪನಾಹ್ ಗಾಹೌಂ ಸೆ ಬಾಹರ್ ಚಲೆ ಗಯೆ. ಫಿರ್ ತೀಸರಿ ಬಾರ್ ಝೋರ್ ಸೆ ಪಠ್ನೆ ಪರ್ ಊನಿ ಅಬಾಸ್ ಮೇಂ ಮಲ್‌ಬೂಸ್ ಖಜೂರ್ ಕೆ ತನೆ ಜಿತ್‌ನಾ ಲಂಬಾ ಖೌಫ್‌ನಾಕ್ ಕಾಲಾ ಜಿನ್ ಝಾಹಿರ್ ಹುವಾ, ಉಸ್ ಕೋ ದೇಖ್ ಕರ್ ಮೇರೆ ಬದನ್ ಮೇಂ ಝುರ್‌ಝುರಿ ಕಿ ಲೆಹರ್ ದೌಡ್ ಗಯಿ. ಪುರ್ ಅಸ್ರಾರ್ ಬೂಡೆ ನೆ ಕಹಾ, “ಅಯ್ ಅಮರ್ ! ಹಿಮ್ತ ರಖ್, ಅಗರ್ ಏಹ್ ಮುಝ್ ಪರ್ ಗೆ-ಲಬಾ ಪಾ ಲೇ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೇಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೇಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೇಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೇಆ



ಫರ್ಮಾನೆ ಮುಹಾಫ಼ಾ عَلَى اللَّهِ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಕ್ರಾರ್ ಹುವಾ ಔರ್ ಉಸ್ ನೆ ಮುರುಂ ಪರ್ ದುರೂದ್ ಶರೀಫ್ ನೆ ಪಡಾ ಉಸ್ ನೆ ಜಫಾ ಕಿ. (عمر الزّوّار)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾ

بِسْمِ اللَّهِ الرَّحْمَنِ الرَّحِيمِ
 ಕಿ ಬ-ರ-ಕತ್ ಸೆ ಗ್ರಾಅಬ್ ಹೋಗಾ.” ಫಿರ್ ವೊಹ್ ಪುರ್ ಅಸ್ರಾರ್ ಬೂಢಾ ಔರ್ ಕಾಲಾ ಜಿನ್ ದೋನೋಂ ಗುಢ್ಢಮ್ ಗುಢ್ಢಾ ಹೋ ಗಯೆ. ಪುರ್ ಅಸ್ರಾರ್ ಬೂಢಾ ಹಾರ್ ಗಯಾ ಔರ್ ಕಾಲಾ ಜಿನ್ ಉಸ್ ಪರ್ ಗ್ರಾಅಬ್ ಆ ಗಯಾ. ಇಸ್ ಪರ್ ಮೈನೆ ಕಹಾ, “ಅಬ್ ಕಿ ಬಾರ್ ಮೇರಾ ಸಾಢಿ ಲಾತೋ ಉಞ್ಞಾ (ಯಾ'ನಿ ಕಾಫಿರಾಂ ಕೆ ಇನ್ ದೋನೋಂ ಬುತಾಂ) ಕಿ ವಜಹ್ ಸೆ ಜೀತ್ ಜಾಯೇಗಾ. ಏಹ್ ಸುನ್ ಕರ್ ಪುರ್ ಅಸ್ರಾರ್ ಬೂಢೆ ನೆ ಮುರುಂ ಐಸಾ ಘೋರ್ದಾರ್ ತಮಾಂಜಾ ರಸೀದ್ ಕಿಯಾ ಕಿ ಮುರುಂ ದಿನ್ ದಿಹಾಡೆ ತಾರೆ ನಞ್ಞರ್ ಆನೆ ಲಗಿ. ಔರ್ ಐಸಾ ಮಹ್ಸೂಸ್ ಹುವಾ ಕಿ ಅಭಿ ಮೇರಾ ಸರ್ ಉಖಡ್ ಕರ್ ಧಡ್ ಸೆ ಜುದಾ ಹೋ ಜಾಯೇಗಾ. ಮೈನೆ ಮಾ'ಜ್ಜೆರತ್ ಚಾಹಿ ಔರ್ ಕಹಾ ಕಿ ದೋಬಾರಾ ಐಸೀ ಹ-ರ-ಕತ್ ನಹೀಂ ಕರೂಂಗಾ. ಚುನಾಂಚೆ ದೋನೋಂ ಮೇಂ ಫಿರ್ ಮುಕ್ತಾಬಲಾ ಹುವಾ. ಪುರ್ ಅಸ್ರಾರ್ ಬೂಢಾ ಉಸ್ ಕಾಲೆ ಜಿನ್ ಕೋ ದಬೋಚ್ನೆ ಮೇಂ ಕಾಮಿಯಾಬ ಹೋ ಗಯಾ ತೋ ಮೈಂ ನೆ ಕಹಾ, “ಮೇರಾ ಸಾಢಿ بِسْمِ اللَّهِ الرَّحْمَنِ الرَّحِيمِ ಕಿ ಬ-ರ-ಕತ್ ಸೆ ಗ್ರಾಅಬ್ ಆ ಗಯಾ.” ಏಹ್ ಕೆಹನೆ ಕಿ ದೇರ್ ಥಿ ಕಿ ಪುರ್ ಅಸ್ರಾರ್ ಬೂಢೆ ನೆ ನಿಹಾಯತ್ ಫುರ್ತಿ ಕೆ ಸಾಢ್ ಉಸ್ ಕೋ ಞಮೀನ್ ಮೇಂ ಲಕ್ಡಿ ಕಿ ತರಹ್ ಗಾಢ್ ದಿಯಾ. ಔರ್ ಫಿರ್ ಉಸ್ ಕಾ ಪೇಟ್ ಚೀರ್ ಕರ್ ಉಸ್ ಮೇಂ ಲಾಲ್‌ಬೀನ್ ಕಿ ತರಹ್ ಕೋಯಿ ಚೀಞ್ ನಿಕಾಲ ಔರ್ ಕಹಾ, “ಅಯ್ ಅಮ್‌ರ್ ! ಏಹ್ ಇಸ್ ಕಾ ಧೋಕಾ ಔರ್ ಕುಫ್ರ್ ಹೈ.” ಮೈಂ ನೆ ಉಸ್ ಪುರ್ ಅಸ್ರಾರ್ ಬೂಢೆ ನೆ ಇಸ್ತಿಫಾಸಾರ್ ಕಿಯಾ, “ಆಪ್ ಕಾ ಔರ್ ಇಸ್ ಕಾಲೆ ಜಿನ್ ಕಾ ಕಿಸ್ಲಾ ಕ್ಯಾ ಹೈ?” ಕಹನೆ ಲಗಾ, “ಏಕ್ ನಸ್ರಾನಿ ಜಿನ್ ಮೇರಾ ದೋಸ್ತ ಥಾ, ಉಸ್ ಕಿ ಕ್ಲೂಮ್ ಸೆ ಹರ್ ಸಾಲ್ ಏಕ್ ಜಿನ್ ಮೇಲೆ ಸಾಢ್ ಜಂಗ್ ಲಡ್ತಾ ಹೈ ಔರ್ ಅಲ್ಲಾಹ್ بِسْمِ اللَّهِ الرَّحْمَنِ الرَّحِيمِ ಕಿ ಬ-ರ-ಕತ್ ಸೆ ಮುರುಂ ಫತಹ್ ಅತಾ ಫರ್ಮಾತಾ ಹೈ.”

ಫಿರ್ ಹಮ್ ಆಗಿ ಬಡ್ ಗಯೆ. ಏಕ್ ಮಕ್ರಾಮ್ ಪರ್ ವೊಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾ



ಫರ್ಮಾನ ಮುಹಾದ್ಧಾ $\text{مُحَمَّدٌ رَسُومُ اللَّهِ وَاللَّهُ خَلَقَ الْإِنْسَانَ مِنْ عَلَقٍ} : \text{ಜೋ ಮುಝ್ ಪರ್ ರೋಝ್ ಜುಮುಅ ದುರೂದ್ ಶರೀಫ್ ಪಠೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (ﷺ)}$

ಪುರ್ ಅಸ್ಠಾರಾಲ್ ಬೂಢಾ ಜಬ್ ಗ್ರಾಫಿಲ್ ಹೋ ಕರ್ ಸೋ ಗಯಾ ತೋ ಮೌಕ್ರಾ ಪಾಕರ್ ಮೈಂ ನೆ ಉಸ್ ಕಿ ತಲ್ವಾರ್ ಛೀನ್ ಕರ್ ನಿಹಾಯತ್ ಫುರ್ತಿ ಕೆ ಸಾಧ್ ಉಸ್ ಕಿ ಪಿಂಡ್‌ಅಯೊಂ ಪರ್ ಏಕ್ ಝೋರ್‌ದಾರ್ ವಾರ್ ಕಿಯಾ ಜಿಸ್ ನೆ ದೋನೋಂ ಟಾಂಗೇಂ ಕಟ್ ಕರ್ ಜಿಸ್ಮ್ ನೆ ಜುದಾ ಹೋ ಗಯೀಂ, ವೊಹ್ ಚೀಖನೆ ಲಗಾ, “ಓ ಗ್ರದ್ದಾರ ! ತೂನೆ ಮುಝೆ ಸಖ್ತ್ ಧೋಕಾ ದಿಯಾ ಹೈ.” ಮಗರ್ ಮೈನೆ ಉಸ್ ಕೋ ಸಂಭಲ್‌ನೆ ಕಾ ಮೌಕ್ರಾ ಹಿ ನ ದಿಯಾ, ಪೈ ದರ್ ಪೈ ವಾರ್ ಕರ್ ಕೆ ಉಸ್ ಕೆ ಓಕಡೆ ಓಕಡೆ ಕರ್ ಡಾಲೆ. ಫಿರ್ ಜಬ್ ಮೈಂ ಕೈಮೆ ಮೇಂ ವಾಪಸ್ ಆಯಾ ತೋ ವೊಹ್ ಕನೀಝ್ ಬೋಲ, “ಅಯ್ ಅಮ್ಠಾ ! ಜಿಸ್ ನೆ ಮುಕ್ರಾಬಲೆ ಕಾ ಕ್ಯಾ ಬನಾ?” ಮೈಂ ನೆ ಕಹಾ, “ಬೂಢೆ ಶೈಖ್ ಕೋ ಜಿನ್ನಾತ್ ನೆ ಕ್ತ್ಲ ಕರ್ ದಿಯಾ ಹೈ.” ವೊಹ್ ಕಹನೆ ಲಗಿ, “ತೂ ಝೂಟ್ ಬೋಲ್ ರಹಾ ಹೈ. ಓ ಬೆ ವಫಾ! ಉಸ್ ಕೆ ಕ್ರಾತಿಲ್ ಜಿನ್ನಾತ್ ನಹೀಂ ಬಲ್‌ಕಿ ತೂ ಖುದ್ ಹೈ ಏಹ್ ಕೆಹ್ ಕರ್ ಉಸ್ ನೆ ಬೆಕ್ರಾರೋ ಅಶಕ್ ಬಾರ್ ಹೋ ಕರ್ ಅ-ರಬೀ ಮೇಂ ಪಾಂಚ್ ಅಶ್‌ಆರ್ ಪಠೇ ಜಿಸ್ ಕಾ ತರ-ಜಮಾಅ ಹೈ:

“(1) ಅಯ್ ಮೇರಿ ಆಂಖ್ ! ತೂ ಉಸ್ ಬಹಾದುರ್ ಶಹ್ ಸುವಾರ್ ಪರ್ ಖೋಬ್ ರೋ ಔರ್ ಪೈ ದರ್ ಪೈ ಆಂಸೂ ಬಹಾ. (2) ಅಯ್ ಅಮ್ಠಾ ! ತೇರಿ ಝಂದಗಿ ಪರ್ ಅಫ್‌ಸೋಸ್ ಹೈ, ಹಾಲಾಂ ಕಿ ತೇರೆ ದೋಸ್ತ ಕೋ ಝಂದಗಿ ನೆ ಮೌತ್ ಕಿ ತರಫ್ ಧಕೇಲ್ ದಿಯಾ ಹೈ. (3) ಔರ್ (ಅಯ್ ಅಮ್ಠಾ ! ಅಪ್‌ನೆ ದೋಸ್ತ ಕೋ ಅಪ್‌ನೆ ಹಾಥೆಂ) ಕ್ತ್ಲ ಕರ್‌ನೆ ಕೆ ಬಾ'ದ್ ತೂ (ಅಪ್‌ನೆ ಕ್ತಬಲೆ) ಬನಿ ಝಬೈದಾ ಔರ್ ಕುಫ್ಫಾರ್ (ಯಾ'ನಿ ನಾ ಶುಕ್‌ರೊಂ) ಕೆ ಗುರೂಹ್ ಕೆ ಸಾಮನೆ ಕಿಸ್ ತರಹ್ ಫಕ್ತ್ ಕೆ ಸಾಧ್ ಚಲ್ ಸಕ್‌ತಾ ಹೈ. (4) ಮುಝೆ ಮೇರಿ ಉಮರ್ ಕಿ ಕ್ಸಮ್ ! (ಅಯ್ ಅಮ್ಠಾ) ಅಗರ್ ತೂ ಲಡ್‌ನೆ ಮೇಂ ವಾಕ್ಯೆ ಸಜ್ಜಾ ಹೋತಾ (ಯಾ'ನಿ ಬಗೈರ್ ಧೋಕಾ ದಿಯೆ ಮರ್ದ್ ಕಿ ತರಹ್ ಉಸ್ ನೆ ಮುಕ್ರಾಬಲಾ ಕರ್‌ತಾ) ತೋ ಉಸ್ ಕಿ ತರಫ್ ನೆ ಝರೂರ್ ತೇಝ್ ಧಾರ್‌ದಾರ್ ತಲ್ವಾರ್ ತುಝ್ ತಕ್ ಪಹುಂಚ್ ಕರ್ ರೆಹತಿ. (ಔರ್ ತೇರಾ ಕಾಮ್ ತಮಾಮ್ ಕರ್ ದೇತಿ) (5) (ಅಯ್ ಉಸ್ ಬೂಢೆ ಕೋ ಕ್ತ್ಲ ಕರ್‌ನೆ ವಾಲೆ)



ಫರ್ಮಾನ ಮುಹಾರ್ರಫಾ صَلَّى اللهُ عَلَيْهِ وَآلِهِ وَسَلَّمَ : ಮುಯ್ತಾ ಪರ್ ದುರೂದ್ ಪಾಕ್ ಕಿ ಕಸೂರತ್ ಕರೂ಼಼ ಫೀಶಕ್ ಏಹ್ ತುಮಾಹಾರೆ ಆಯೆ ತಹಾರತ್ ಹೈ. (بصريحه)

ಬಾದಶಾಹೆ ಹಕೀಕ್ತಿ (ಅಲ್ಲಾಹ್ ತಆಲಾ) ತುಯ್ತೆ ಬುರಾ ಔರ್ ಜಿಲ್ಲತ್ ವಾಲಾ ಬದಲಾ ದೇ (ತೇರೆ ಜುಮ್ ಕೆ ಬದಲೆ ಮೇಂ) ಔರ್ ತುಯ್ತೆ ಭ ಉಸ್ ಕಿ ತರಫ್ ನೆ ಜಿಲ್ಲತೋ ರುಸ್ ವಾಯಿ ವಾಲ ಜಿಂದಗಿ ಮಿಲೆ. (ಜಿಸ್ ತರಹ್ ಕಿ ತೂನೆ ಅಪನೆ ದೋಸ್ತ ಕೆ ಸಾಧ್ ಜಿಲ್ಲತೋ ರುಸ್ ವಾಯಿ ವಾಲಾ ಸುಲೂಕ್ ಕಿಯಾ ಹೈ)."

ಮೈಂ ದುಲ್ಲಾ ಕರ್ ಕತ್ಲ ಕರನೆ ಕೆ ಆಯೆ ಉಸ್ ಪರ್ ಚಡ್ ದೌಡಾ ವೊಹ್ ಹೈರತ್ ಅಂಗೀಜ್ಞ್ ತೌರ್ ಪರ್ ಮೇರಿ ನಜ್ಞರೌಂ ನೆ ಓರುಲ್ ಹೋ ಗಯಿ ಗೋಯಾ ಉಸ್ ಕೋ ಫಿಮೀನ್ ನೆ ನಿಗಲ್ ಆಯಾ.

(ಮುಲ್ಖಿಸ್ ಅಜ್ಞ್:ಲುಕ್ತಲ್ ಮರ್ಜಾನ್ ಫಿ ಅಹ್ಕಾಮಿಲ್ ಲಜಾನ್ ಅಸ್ ಸುಯೂತಿ ನ-ಫ್ಫಾ: 141 ತಾ 143)

صَلُّوا عَلَى الْخَبِيبِ! صَلَّى اللهُ عَلَيْهِ وَآلِهِ وَسَلَّمَ

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ! ದೇಖಾ ಆಪನೆ **بِسْمِ اللَّهِ الرَّحْمَنِ الرَّحِيمِ** ಕಿ ಕಿಸ್ ಕದರ್ ಹೈರತ್ ಅಂಗೀಜ್ಞ್ ಬ-ರ-ಕತ್ ಹೈ. ಇನ್ ಬ-ರ-ಕತೌಂ ಕೋ ಲೂಟ್ನೆ ಕಿ ಆದತ್ ಬನಾನೆ ಕೆ ಆಯೆ ದಾವತೆ ಇಸ್ಲಾಮಿ ಕೆ ಮ-ದನೀ ಫಾಫಿಲೌಂ ಮೇಂ ಆಶಿಕ್ಫಾನೆ ರಸೂಲ್ ಸಲ್ಲೆ عَلَيْهِ وَآلِهِ وَسَلَّمَ ಕೆ ಸಾಧ್ ನಫರ್ ಕಿ ಸಆದತ್ ಹಾಸಿಲ್ ಕೀಜಯೆ. **إِنَّ شَاءَ اللَّهُ تَعَالَى** ಆಪ್ ಕೆ ಮಸಾಯಿಲ್ ಹೈರತ್ ಅಂಗೀಜ್ಞ್ ತೌರ್ ಪರ್ ಹಲ್ ಹೋಂಗಿ ಔರ್ **أَللَّهُمَّ صَلِّ عَلَى مُحَمَّدٍ** ಕೆ ಫಞ್ಞಲೋ ಕರಮ್ ನೆ ಗೈಬೀ ಇಮಾದಾದೇಂ ಹೋಂಗಿ.

ನಿಯ್ಯತ್ ನಾಫ್ ಮಂಜಿಲ್ ಅನಾನ್ : ಆಶಿಕ್ಫಾನೆ ರಸೂಲ್ ಕಾ ಏಕ್ ಮ-ದನೀ ಫಾಫಿಲಾ ಕಪಡವಂಜ್ (ಗುಜರಾತ್-ಅಲ್ ಹಿಂದ್) ಪಹುಂಚಾ "ಅಲಾಫಾಯಿ ದೌರಾ ಬರಾಯೆ ನೇಕಿ ಕಿ ದಾವತ್" ಕೆ ದೌರಾನ್ ಏಕ್ ಶರಾಖ ಸೆ ಮುಡ್ಭೇಡ್ ಹೋ ಗಯಿ. ಆಶಿಕ್ಫಾನೆ ರಸೂಲ್ ಸಲ್ಲೆ عَلَيْهِ وَآلِهِ وَسَلَّمَ ನೆ ಉಸ್ ಪರ್ ಖೂಬ್ ಇನ್ಫಿರಾದಿ ಕೋಶಿಶ್ ಕಿ, ಜಬ್ ಉಸ್ನೆ ಸಬ್ಞ್ ಸಬ್ಞ್ ಇಮಾಮೆ ವಾಲೋಂ ಕಿ ಶಫ್ಕತೇಂ ಔರ್ ಪ್ಯಾರ್ ದೇಖಾ ತೋ ಹಾಫೌಂ ಹಾಫ್ ಉನ್ಕೆ ಸಾಧ್ ಚಲ್ ಪಡಾ, ಆಶಿಕ್ಫಾನೆ **صَلِّ عَلَى مُحَمَّدٍ وَآلِهِ وَسَلَّمَ** ಕಿ ಸೋಹ್ಬತ್ ಕಿ ಬ-ರ-ಕತ್ ನೆ ಗುನಾಹೌಂ ನೆ ತೌಬಾ ಕಿ, ದಾಫಿ ಮುಬಾರಕ್

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼

ಮದೀನತುಲ್ ಮುನವ್ವತಾಹ್ ಬಸ್ರತುಲ್ ಬಕ್ರೀ಼಼



ಫರ್ಮಾನೆ ಮುಹಾದ್ಫಾ $\text{صَلَّى اللهُ تَعَالَى عَلَيَّ وَآلِيَّ وَأَسْرَأْتُ فِيَّ} : \text{ತುಮ್ ಜಹಾಂ ಭಿ ಹೋ ಮುಝ್ ಪರ್ ದುರೂದ್ ಪಡೋ ಕಿ ತುಮ್ಹಾರಾ ದುರೂದ್ ಮುಝ್ ತಕ್ ಪಹುಂಜ್ತಾ ಹೈ. (1)}$

ಬಢಾ ಅ, ಸಬ್ಬ್ ಇಮಾಮೆ ಕಾ ತಾಜ್ ಭಿ ಸರ್ ಪರ್ ಸಜ್ ಗಯಾ, ಮ-ದನೀ ಅಬಾನ್ ಕಾ ಭಿ ಫಿಹನ್ ಬನ್ ಗಯಾ, ಛಿ ದಿನ್ ತಕ್ ಮ-ದನೀ ಕ್ರಾಫಿಲೆ ಮೇಂ ಸಫರ್ ಕಿ ಸಫಿರತ್ ಹಾಸಿಲ್ ಕರ್ ಸಕಾ, ಮಜ್ಲಿದ್ 92 ದಿನ್ ಕೆ ಆಯೆ ಮ-ದನೀ ಕ್ರಾಫಿಲೆ ಮೇಂ ಸಫರ್ ಕಿ ನಿಯ್ಯತ್ ಕಿ ಮಗರ್ ಝಾದೇ ಕ್ರಾಫಿಲಾ ಯಾನ್ ಸಫರ್ ಕೆ ಅಫ್ಠರಾಜಾತ್ ನ ಥೆ. ಏಕ್ ದಿನ್ ಏಕ್ ರಿಶ್ತಿದಾರ್ ನೆ ಮುಲಾಕ್ರಾತ್ ಹೋ ಗಯಿ ಉಸ್ ನೆ ಜಬ್ ಮುಝಿರೆ ಕೆ ಬದ್ ನಾಮ್ ಔರ್ ಶರಾಬಿ ಕೋ ದಾಢಿ, ಸಬ್ಬ್ ಸಬ್ಬ್ ಇಮಾಮೆ ಔರ್ ಮ-ದನೀ ಅಬಾನ್ ಮೇಂ ದೇಖಾ ತೋ ದೇಖ್ತಾ ಹಿ ರೆಹ್ ಗಯಾ, ಜಬ್ ಉಸ್ ಕೋ ಬತಾಯಾ ಗಯಾ ಕಿ ಏಕ್ ಸಬ್ ಮ-ದನೀ ಕ್ರಾಫಿಲೆ ಮೇಂ ಸಫರ್ ಕಿ ಬ-ರ-ಕತ್ ಹೈ ಔರ್ $\text{صَلَّى اللهُ تَعَالَى عَلَيَّ}$ ಅನ್ಬಾಬ್ ಹೋ ಜಾನೆ ಕಿ ಸೂರತ್ ಮೇಂ ಮಜ್ಲಿದ್ 92 ದಿನ್ ಕೆ ಸಫರ್ ಕಾ ಅಫ್ಠಮೆ ಮು-ಸಮ್ಮಮ್ ಹೈ. ತೋ ಉಸ್ ರಿಶ್ತಿದಾರ್ ನೆ ಕಹಾ, “ಪೈಸೌಂ ಕಿ ಫಿಕ್ರ ಮತ್ ಕರೋ. 92 ದಿನ್ ಕೆ ಮ-ದನೀ ಕ್ರಾಫಿಲೆ ಮೇಂ ಸಫರ್ ಕಾ ಖರ್ಜ್ ಮುಝ್ ನೆ ಕಬೂಲ್ ಕರ್ ಲೋ ಔರ್ ಸಾಧ್ ಮೇಂ 92 ದಿನ್ ತಕ್ ಫರ್ ಕೆ ಅಫ್ಠರಾಜಾತ್ ಭಿ ಅಪ್ನೇ ಜಿಮ್ಮೆ ಲೇತಾ ಹೋಂ.” ಯೂಂ ವೊಹ್ “ದೀವಾನಾ” 92 ದಿನ್ ಕೆ ಆಯೆ ಮ-ದನೀ ಕ್ರಾಫಿಲೆ ಕಾ ಮುಸಾಫಿರ್ ಬನ್ ಗಯಾ.

ಗೈಜಿ ಇಮಾದಾದ್ ಹೋ, ಫರ್ ಭಿ ಆಬಾದ್ ಹೋ ರಿಜ್ತ್ ಕೆ ದರ್ ಖುಲೇಂ, ಬ-ರ-ಕತೇಂ ಭಿ ಖುಲೇಂ ಚಲ್ ಕೆ ಖುದ್ ದೇಖ್ ಲೇಂ, ಕಾಫಿಲೆ ಮೇಂ ಚಲೋ ಲುಕ್ಹೆ ಹಕ್ತ್ $\text{صَلَّى اللهُ تَعَالَى عَلَيَّ}$ ದೇಖ್ ಲೇಂ, ಕಾಫಿಲೆ ಮೇಂ ಚಲೋ

صَلُّوا عَلَيَّ الْحَبِيبِ! صَلَّى اللهُ تَعَالَى عَلَيَّ مُحَمَّدٌ

ಪಾಂಚ್ ಮ-ದನೀ ಫೂಲ್ : ಹಞ್ಠರತೆ ಸಯ್ಯಿದುನಾ ಅಬ್‌ದುಲ್ಲಾಹ್ ಬನ್ ಅಮರ್‌ಬನುಲ್ ಅನ್ $\text{صَلَّى اللهُ تَعَالَى عَلَيَّ}$ ಕಾ ಇಶಾಫದೆ ಸಫಿರತ್ ಬುನ್ಯಾದ್ ಹೈ, “ಪಾಂಚ್ ಆದತೇಂ ಐಸೀ ಹೈಂ ಕಿ ಕೋಯಿ ಉನಹೇಂ ಇಖ್ತಿಯಾರ್ ಕರ್ ಲೇ ತೋ ದುನ್ಯಾ ವ ಆಖಿರತ್ ಮೇಂ ಸಫಿರತ್ ಮಂದ್ ಹೋ ಜಾಯೆ. (1) ವಕ್ತನ್ ಫ ವಕ್ತನ್

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ



ಫರ್ಮಾನ್ ಮುಹಾಫಝಾ صَلَّى اللهُ عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ಯಾ ಪರ್ ದಸ್ ಮರ್ತಬಾ ದುರೂದಿ ಬಾಕ್ ಪಥಾ ಅಲ್ಲಾಹ್ جَزَّ جَزَّ لُحْنُ لُحْنُ ಪರ್ ಸೌ ರಹ್ ಮತೇಂ ನಾಜಿಲ್ ಫರ್ಮಾತಾ ಹೈ. (1)

بِأَنَّكَ كَيْفَ تَرَى (2) ಜಬ್ ಕಿಸಿ ಮುಸೀಬತ್ ಮೇಂ ಮುಬ್ತಲಾ ಹೋ (ಮ-ಸ-ಲನ್ : ಬೀಮಾರ್ ಹೋ ಯಾ ನುಕ್ ಸಾನ್ ಹೋ ಜಾಯೆ ಯಾ ಪರೇಶಾನಿ ಕಿ ಖಬರ್ ಸುನೆ) ತೋ اِنَّا لِلّٰهِ وَاِنَّا اِلَيْهِ رَاجِعُونَ ಔ ಔ ಔ ಪಥೇ. (3) ಜಬ್ ಭಿ ನೆ ಮತ್ ಮಿಲೆ ತೋ ಶುಕ್ರಾನೆ ಮೇಂ اَلْحَمْدُ لِلّٰهِ رَبِّ الْعَالَمِينَ ಕಹೆ. (4) ಜಬ್ ಕಿಸಿ (ಜಾಯಿಜ್ಜಾ) ಕಾವಾ ಕಾ ಆಗಾಜ್ಜ್ ಕರೆ ತೋ بِسْمِ اللّٰهِ الرَّحْمٰنِ الرَّحِیْمِ ಪಥೆ ಔ (5) ಜಬ್ ಗುನಾಹ್ ಕರ್ ಬೈರೆ ತೋ ಯೂಂ ಕಹೆ. اَسْتَغْفِرُ اللّٰهَ الْعَظِیْمَ وَاَنْتُبُ اِلَيْهِ (ಯಾ'ನಿ ಮೈಂ ಅ-ಜ್ಜ್-ಮತ್ ವಾಲೆ ಅಲ್ಲಾಹ್ جَزَّ جَزَّ ಸೆ ಮಫ್ ಫಿರತ್ ತಲಬ್ ಕರ್ತೆ ಹುಯೆ ಉಸ್ ಕಿ ತರಫ್ ತೌಬಾ ಕರ್ತಾ ಹೋಂ.

(ಅಲ್-ಮುನಜ್ಜಿಹಾತ್ ಅಲ್ ಅನ್ ಖಲಾನಿ ಸ-ಫಾ: 58)

ಜೈನಾ ದರ್ವಾಜಾ ವೈಸೀ ಭೀಕ್ : ಮುಫ್ ಸಿರೆ ಶಹೀರ್ ಹಜ್ಜ್ ರತೆ ಮುಫ್ ತಿ ಅಹ್ ಮದ್ ಯಾರ್ ಖಾನ್ اَللّٰهُمَّ اِنِّیْ اَسْأَلُكَ بِاَنَّكَ كَيْفَ تَرَى "ಅಲ್ಲಾಹ್ ತಆಲಾ ನೆ بِسْمِ اللّٰهِ الرَّحْمٰنِ الرَّحِیْمِ ಮೇಂ ಅಪ್ ನೆ ಇನ್ ಮೆ ಜಾತ್ ಕೆ ಸಾಧ್ ರಹ್ ಮತ್ ಕಿ ದೋ² ನಿಫಾತ್ ಕಾ ಬಯಾನ್ ಫರ್ಮಾಯಾ ಹೈ ಕ್ಯೂಂ ಕಿ ಅಲ್ಲಾಹ್ جَزَّ جَزَّ ಕೆ ನಾಮೆ ಮುಬಾರಕ್ ಮೇಂ ಹೈ ಬತ್ ಥಿ ಔ ರಹ್ ಮಾನ್ ಔ ರಹೀಮ್ ಮೇಂ ರಹ್ ಮತ್. ಅಲ್ಲಾಹ್ جَزَّ جَزَّ ಕಾ ನಾಮ್ ಸುನ್ ಕರ್ ನೇಕ್ ಬಂದೌಂ ಕೋ ಭಿ ಕುಛ್ ಅರ್ಜ್ ಕರ್ನೆ ಕಿ ಜುರ್ ಅತ್ ನ ಹೋತಿ ಥಿ ಲೇಕಿನ್ ರಹ್ ಮಾನ್ ಔ ರಹೀಮ್ ಸುನ್ ಕರ್ ಹರ್ ಮುಜ್ ರಿಮ್ ಔ ಖತಾಕಾರ್ ಕೋ ಭಿ ಅರ್ಜ್ ಕರ್ನೆ ಕಿ ಹಿಮ್ಮತ್ ಪಡಿ ಔ ಹಕೀಕ್ ತ್ ಭಿ ಯಹಿ ಹೈ. ಉಸ್ ಕೆ ಜಲಾಲ್ ಕೆ ಸಾಮನೆ ಕೌನ್ ದಮ್ ಮಾರ್ ಸಕ್ತಾ ಹೈ ಔ ಝಹೂರೆ ಜಮಾಲ್ ಕೆ ವಕ್ ಹರ್ ಏಕ್ ನಾಜ್ ಕರ್ ಸಕ್ತಾ ಹೈ. "ತಫ್ ಸೀರೆ ಕಬೀರ್ ಶರೀಫ್" ಮೇಂ ಇನ್ ಕೆ ಮಾತಹತ್ ಏಕ್ ಅಜೀಬ್ ಹಿಕಾಯತ್ ಅಖಿ ಹೈ ಕಿ ಏಕ್ ಸಾಯಿಲ್ ಏಕ್ ಬಹುತ್ ಬಡೆ ಮಾಲ್ ದಾರ್ ಕೆ ಅಜೀಮುಶ್ ಶಾನ್ ದರ್ವಾಜೆ ಪರ್ ಆಯಾ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಬುಕ್ಕೀಫ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಬುಕ್ಕೀಫ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಬುಕ್ಕೀಫ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಬುಕ್ಕೀಫ್



ಫರ್ಮಾನ ಮುಹಾದಫಾ صَلَّى اللهُ عَلَيْهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜ್ಜಹರ್ ಕೋ ಔರ್ ವೊಹ್ ಮುರುಫ್ ಬರ್ ಮುರೂದ್ ಶರೀಫ್ ನ ಪಡೇ ತೋ ವೊಹ್ ಲೋಗಾಂ ಮೇಂ ನೆ ಕಂಜೂಸ್ ತರೀಫ್ ಶಖ್ಸ್ ಹೈ. (ಪ್ರಸನ್ನ)

ಔರ್ ಕುಟ್ ಸುವಾಲ್ ಕಿಯಾ, ಮಕಾನ್ ಮೇಂ ನೆ ಮಾ;ಮೂಲ ಸಿ ಚೀಝ್ ಆಯಿ. ಫಕೀರ್ ನೆ ಲೇ ಆ ಔರ್ ಚಲಾ ಗಯಾ. ದೋಸರೆ ದಿನ್ ಏಕ್ ಬಹುತ್ ಮಜ್ಬೂತ್ ಫಾವಡಾ ಲೇ ಕರ್ ಆಯಾ ಔರ್ ದರ್ವಾಝಾ ಖೋದನೆ ಲಗಾ, ಮಾಲ್ಕ್ ನೆ ಪೂಛಾ, “ಏಹ್ ಕ್ಯಾ ಕರ್ತಾ ಹೈ?” ಫಕೀರ್ ನೆ ಕಹಾ, “ಯಾ ತೋ ಅತಾ ಕೋ ದರ್ವಾಝೆ ಕೆ ಲಾಯಿಕ್ ಕರ್ ಯಾ ದರ್ವಾಝಾ ಅತಾ ಕೆ ಲಾಯಿಕ್ ಕರ್.” ಯಾ ನಿ ಜಬ್ ದರ್ವಾಝಾ ಇತ್ನಾ ಬಡಾ ಬನಾಯಾ ಹೈ ತೋ ಜ್ಜರೂರಿ ಹೈ ಕಿ ಬಡೆ ದರ್ವಾಝೆ ನೆ ಬಡಿ ಹಿ ಭೀಕ್ ಮಿಲಾ ಕರೆ ಕ್ಯೂಂ ಕಿ ಅತಾ ದರ್ವಾಝೆ ಔರ್ ನಾಮ್ ಕೆ ಲಾಯಿಕ್ ಹಿ ಹೋನಿ ಚಾಹಿಯೆ. ಹಮ್ ಫಕೀರ್ ಗುನಹ್‌ಗಾರ್ ಬಂದೆ ಭಿ ಅರ್ಜ್ ಕರ್ತೆ ಹೈಂ, “ಅಯ್ ಮೌಲಾ ಕ್ರೌಝ್ ಹಮ್ ಕೋ ಹಮಾರೆ ಲಾಯಿಕ್ ನ ದೇ ಬಲ್ ಕಿ ಅಪ್‌ನೆ ಜೂದೋ ಸಖಾ ಕೆ ಲಾಯಿಕ್ ದೇ. ಬೆ ಶಕ್ ಹಮ್ ಗುನಹ್‌ಗಾರ್ ಹೈಂ ಲೇಕಿನ್ ತೇರಿ ಗ್ರಫ್ಫಾರಿ ಹಮಾರಿ ಗುನಹ್‌ಗಾರಿ ನೆ ವಸೀಫ್ ಹೈ.”

(ತಫ್‌ಸೀರೆ ನಯೀಮಿ ಪಕಲಾ ಪಾರಾಹ್ ಸ-ಫ್ಫಾ:40)

ಗುನಹ್ ಗದಾ ಕಾ ಹಿಹಾಬ್ ಕ್ಯಾ ವೊಹ್ ಅಗರ್‌ಜೆ ಲಾಖ್ ನೆ ಹೈಂ ಸಿವಾ ಮಗರ್ ಅಯ್ ಅಫವ್ ಕ್ರೌಝ್ ತೇರಿ ಅಫವ್ ಕಾ ನ ಹಿಹಾಬ್ ಹೈ ನ ಶುಮಾರ್ ಹೈ.

صَلُّوا عَلَيَّ الْحَبِيبِ ! صَلَّى اللهُ عَلَيَّ عَلَيَّ مُحَمَّدٍ

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಅಲ್ಲಾಹ್ ಕ್ರೌಝ್ ಯಕೀಲನ್ ರಹ್‌ಮಾನ್ ಔರ್ ರಹೀಮ್ ಹೈ, ಜೋ ಇಸ್ ಕಿ ರಹ್ಮತ್ ಪರ್ ನಜ್ಜರ್ ರಖಿ ಔರ್ ಉಸ್‌ಕೆ ಸಾಥ್ ಅಪ್‌ನಾ ಹುಸ್‌ನೆ ಜನ್ ಕಾಯಿಮ್ ಕರೆ صَلَّى اللهُ عَلَيْهِ وَسَلَّمَ ದೋನೋಂ ಜಹಾಂ ಮೇಂ ಉಸ್ ಕಾ ಬೇಡಾ ಪಾರ್ ಹೈ, ಅಲ್ಲಾಹ್ ಕ್ರೌಝ್ ಕಿ ರಹ್ಮತ್ ನೆ ಉಸ್‌ಕೋ ಕಭಿ ಭೀ ಮಹ್‌ರೂಮಿ ನಹೀಂ ಹೋ ಸಕ್ತಿ. ಚುನಾಂಚೆ ತಫ್‌ಸೀರೆ ನಯೀಮಿ ಪಾರಾಹ್ ಅವ್ವಲ್ ಸ-ಫ್ಫಾ 38 ಪರ್ ಹೈ.

ರಹ್ಮತ್ ಭಲಿ ಹಿಕಾಯಿತ್ : ದೋ ಭಾಯಿ ಥೆ, ಏಕ್ ಪರ್‌ಹೇಝ್‌ಗಾರ್ ದೋಸರಾ ಬದ್‌ಕಾರ್. ಜಬ್ ಬದ್‌ಕಾರ್ ಮರ್‌ನೆ ಲಗಾ ತೋ ಪರ್‌ಹೇಝ್‌ಗಾರ್ ಭಾಯಿ ನೆ ಕಹಾ, “ದೇಖಾ ತುಝೆ ಮೈಂ ನೆ ಬಹುತ್ ಸಮ್‌ಝಾಯಾ ಮಗರ್ ತೂ ಅಪ್‌ನೆ ಗುನಾಹಾಂ ನೆ ಬಾಝ್ ನ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಫರ್ಮಾನ ಮುಹಾದ್ಧಾ **صَلَّى اللهُ تَعَالَى عَلَيْهِ وَآلِهِ وَسَلَّمَ**: ಉಸ್ ಶಬ್ಸ್ ಕಿ ನಾಕ್ ಏಕ್ ಆಲೂದ್ ಹೋ ಜಸ್ ಕೆ ಪಾಸ್ ಮೇರಾ ಝಕ್ ಹೋ ಔರ್ ವೊಕ್ ಮುಯ್ ಪರ್ ದುರೂದೆ ಪಾಕ್ ನ ಪಥೇ. (೧೬)

ಆಯಾ, ಅಬ್ ಬೋಲ್ ತೇರಾ ಕ್ಯಾ ಹಾಲ್ ಹೋಗಾ?" ಉಸ್ನೆ ಜವಾಬ್ ದಿಯಾ ಕಿ ಅಗರ್ ಕಿಯಾಮತ್ ಕೆ ರೋಝ್ ಮೇರಾ ರಬ್ **رَبِّكَ** ಮೇರಾ ಫೈಸ್‌ಲಾ ಮೇರಿ ಮಾಂ ಕೆ ಸಿಪುರ್ದ್ ಕರ್ ದೆ ತೋ ಬತಾಟ್ ಕಿ ಮಾಂ ಮುಯ್ ಕಹಾಂ ಭೇಜೇಗಿ ದೋಝ್ ಮೇಂ ಯಾ ಜನ್ನತ್ ಮೇಂ? ಪರ್ ಹೇಝ್‌ಗಾರ್ ಭಾಯಿ ನೆ ಕಹಾ ಕಿ ಮಾಂ ತೋ ವಾಕ್ಯೆಯಿ ಜನ್ನತ್ ಮೇಂ ಹಿ ಭೇಜೇಗಿ. ಗುನಹ್‌ಗಾರ್ ನೆ ಜವಾಬ್ ದಿಯಾ. "ಮೇರಾ ರಬ್ **رَبِّكَ** ಮೇರಿ ಮಾಂ ಸೆ ಭಿ ಝಿಯಾದಾ ಮಹರ್‌ಬಾನ್ ಹೈ." ಏಕ್ ಕಹಾ ಔರ್ ಇನ್ನಿಕ್ರಾಲ್ ಹೋ ಗಯಾ. ಬಡೆ ಭಾಯಿ ನೆ ಖ್ವಾಬ್ ಮೇಂ ಉಸೆ ನಿಹಾಯತ್ ಖುಶ್‌ಹಾಲ್ ದೇಖಾ, ಮಘ್‌ಫಿರತ್ ಕಿ ವಜಹ್ ಪೂಠಿ, ಕಹಾ, "ಮರ್ತೆ ವಕ್ತ್ ಕಿ ಉಸಿ ಬಾತ್ ನೆ ಮೇರೆ ತಮಾಮ್ ಗುನಾಹ್ ಬಖಶ್‌ವಾ ದಿಯೇ." ಅಲ್ಲಾಹ್ **رَبِّكَ** ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್‌ಕೆ ಸದಕ್ ಹಮಾಲಿ ಮಘ್‌ಫಿರತ್ ಹೋ.

ಹಮ್ ಗುನಹ್‌ಗಾರ್‌ಂ ಹೆ ತೇರಿ ಮಹರ್‌ಬಾನಿ ಖಾಹಿಯೆ ಸಬ್ ಗುನಹ್ ಥಲ್ ಜಾಯೀಂಗಿ ರಹ್‌ಮತ್ ಕಾ ಹಾನಿ ಖಾಹಿಯೆ

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ಮೀರೆ ಮೀರೆ ಇಸ್ಲಾಮಿ ಭಾಯಿಯೋ ! ವಾಕ್ಯೆಯಿ ಅಲ್ಲಾಹ್

رَبِّكَ ಕಿ ರಹ್‌ಮತ್ ಬಹುತ್ ಬಡಿ ಹೈ, ಝಬಾನ್ ಸೆ ನಿಕ್‌ಲಾ ಹುವಾ "ಏಕ್ ಲಘ್‌ಝ್" ಮಘ್‌ಫಿರತ್ ಕಾ ಸಬಬ್ ಭಿ ಹೋ ಸಕ್‌ತಾ ಹೈ ಔರ್ ಹಲಾಕತ್ ಕಾ ಭಿ. ಜೈನಾ ಕಿ ಅಭಿ ಹಿಕಾಯತ್ ಮೇಂ ಆಪ್‌ನೆ ಸುನಾ ಕಿ ಏಕ್ ಜುಮ್‌ಲೆ ನೆ ಉಸ್ ಗುನಹ್‌ಗಾರ್ ಕಾ ಬೇಡಾ ಪಾರ್ ಕರ್‌ವಾ ದಿಯಾ. ಇಸಿ ತರಹ್ ಹಲಾಕತ್ ಕಿ ಮಿಸಾಲ್ ಏಕ್ ಹೈ ಕಿ ಅಗರ್ ಕೋಯಿ ಝಬಾನ್ ಸೆ ಸರೀಹ್ ಕುಫ್ರ್ ಬಕ್ ದೆ ಔರ್ ತೌಬಾ ಕಿಯೆ ಬಗೈರ್ ಮರ್ ಜಾಯೆ ತೋ ಹಮೇಶಾ ಕೆ ಆಯೆ ಜಹನ್ನಮ್ ಉಸ್ ಕಾ ಮುಕ್ದ್ದರ್ ಹೈ. ಹಲಾಕತ್ ಸೆ ಖುದ್ ಕೋ ಬಚಾನೆ ಔರ್ ಮಘ್‌ಫಿರತ್ ಪಾನೆ ಕಾ ಏಕ್ ಬೆಹ್‌ತರೀನ್ ಝರೀಫಿ. ತಬ್‌ಅಗೈ ಕ್ಕುರ್‌ಆನೋ ಸುನ್ನತ್ ಕಿ ಆಲಮ್‌ಗೀರ್ ಗೈರ್ ಸಿಯಾಸಿ ತಹ್‌ರೀಕ್ ದಾ'ವತೆ ಇಸ್ಲಾಮಿ ಕೆ ಮ-ದನೀ ಕ್ರಾಫಿಲೆಂ ಮೇಂ ಆತಿಕ್ರಾನ್ ರಸೂಲ್ **صَلَّى اللهُ تَعَالَى عَلَيْهِ وَآلِهِ وَسَلَّمَ** ಕೆ ಸಾಥ್ ಸುನ್ನತೌಂ ಭರಾ ಸಫರ್ ಭಿ ಹೈ. ಅಗರ್



ಫರ್ಮಾನ ಮುಹಾದ್ದಾ **صَلَّى اللهُ تَعَالَى عَلَيْهِ وَآلِهِ وَسَلَّمَ** : ಜಿಸ್ ನೆ ಮುಯ್ ಪರ್ ರೋಜೆ ಜುಮುಅ ದೋ ಸೌ ಬಾರ್ ದುರೂದೆ ಪಾಕ್ ಪಡಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಅಫ್ ಹೋಂಗಿ. (11/11/11)

ಸಫರ್ ಕಿ ಸಜ್ಜೆ ನಿಯ್ಯತ್ ಕರ್ ಅ ಜಾಯೆ ಔರ್ ಕಿಸಿ ವಜಹ್ ಸೆ ಸಫರ್ ನಸೀಬ್ ನ ಹೋ ತಬ್ ಭ **صَلَّى اللهُ تَعَالَى عَلَيْهِ** ಬೇಡಾ ಪಾರ್ ಹೈ. ಮ-ದನೀ ಕ್ರಾಫಿಲೆ ಮೇಂ ಸಫರ್ ಕಿ ನಿಯ್ಯತ್ ಕರ್ನೆ ವಾಲೆ ಏಕ್ ಖುಶ್ ನಸೀಬ್ ಕಿ ಈಮಾನ್ ಅಫ್ ರೋಜ್ ಹಿಕಾಯತ್ ಸುನಿಯೆ ಔರ್ ಝೂಮಿಯೆ. ಜುನಾಂಚೆ

ಬಾಗ್ ಕಾ ಝೂಲಾ : ಹೈದರಾಬಾದ್ (ಬಾಬುಲ್ ಇಸ್ಲಾಮ್ ಸಿಂಧ್) ಕೆ ಏಕ್ ಮಹಲ್ಲೆ ಮೇಂ ಅಲಾಕ್ರಾಯಿ ದೌರಾ ಬರಾಯೆ ನೇಕಿ ಕಿ ದಾ'ವತ್ ಸೆ ಮು-ತ-ಅಸ್ಸಿರ್ ಹೋ ಕರ್ ಏಕ್ ಮಾಡರ್ನ ನೌ ಜವಾನ್ ಮಸ್ಜಿದ್ ಮೇಂ ಆ ಗಯಾ. ಬಯಾನ್ ಮೇಂ ಮ-ದನೀ ಕ್ರಾಫಿಲೆಂ ಮೇಂ ಸಫರ್ ಕಿ ತರಗ್ವಿಬ್ ದಿಲಾಯಿ ಗಯಿ ತೋ ಉಸ್ ನೆ ಮ-ದನೀ ಕ್ರಾಫಿಲೆ ಮೇಂ ಸಫರ್ ಕರ್ನೆ ಕೆ ಆಯೆ ನಾಮ್ ಅಖ್ವಾ ದಿಯಾ. ಅಭಿ ಮ-ದನೀ ಕ್ರಾಫಿಲೆ ಮೇಂ ಉಸ್ ಕಿ ರವಾನಗಿ ಮೇಂ ಕುಛ್ ದಿನ್ ಬಾಕ್ಲಿ. ಥೆ ಕಿ ಕ್ಲಜಾಯೆ ಇಲಾಹಿ **صَلَّى اللهُ تَعَالَى عَلَيْهِ** ಸೆ ಉಸ್ ಕಾ ಇನ್ ತಿಕ್ರಾಲ್ ಹೋ ಗಯಾ. ಕಿಸಿ ಅಹ್ಲೆ ಖಾನಾ ನೆ ಮರ್ಹೂಮ್ ಕೋ ಖ್ವಾಬ್ ಮೇಂ ಇಸ್ ಹಾಲತ್ ಮೇಂ ದೇಖಾ ಕಿ ವೊಹ್ ಏಕ್ ಹರಿಯಾಲೆ ಬಾಗ್ ಮೇಂ ಹಶ್ಶಾಲ್ ಬಶ್ಶಾಲ್ ಝೂಲಾ ಝೂಲ್ ರಹಾ ಹೈ. ಪೂಛಾ, "ಯಹಾಂ ಕೈನೆ ಆ ಗಯೆ?" ಜವಾಬ್ ದಿಯಾ, "ದಾ'ವತೆ ಇಸ್ಲಾಮಿ ಕೆ ಮ-ದನೀ ಕ್ರಾಫಿಲೆ ಕೆ ಸಾಥ್ ಆಯಾ ಹೋಂ, ಅಲ್ಲಾಹ್ **صَلَّى اللهُ تَعَالَى عَلَيْهِ** ಕಾ ಬಡಾ ಕರಮ್ ಹುವಾ ಹೈ, ಮೇರಿ ಮಾಂ ಸೆ ಕೆಹ್ ದೇನಾ ಕಿ ವೊಹ್ ಮೇರಾ ಗ್ರಮ್ ನ ಕರೇ ಮೈಂ ಯಹಾಂ ಬಹುತ್ ಜೈನ್ ಸೆ ಹೋಂ."

ಖುಲ್ ಮೇಂ ಹೋಗಾ ಹಮಾರಾ ದಾಖಲಾ ಫಹ್ ಶಾನ್ ಸೆ

صَلَّى اللهُ تَعَالَى عَلَيْهِ وَآلِهِ وَسَلَّمَ

ಯಾ ರಸೂಲಲ್ಲಾಹ್ ! ಕಾ ನಾ'ರಾ ಲಗಾತೆ ಜಾಯೆಗಿ

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّدٍ

ಗೈರೆ ನಬೀ ಕಾ ಖ್ವಾಬ್ ಶರೀಅತ್ ಮೇಂ ಹುಜ್ಜತ್ ನಹೀಂ ಮಗರ್ ಹಮೇಂ ಅಲ್ಲಾಹ್ **صَلَّى اللهُ تَعَالَى عَلَيْهِ** ಕಿ ರಹ್ಮತ್ ಕಿ ಉಮ್ಮೀದ್ ರಖನಿ ಜಾಹಿಯೆ ಔರ್ ಸಾಥ್ ಹಿ ಸಾಥ್ ಉಸ್ ಕಿ ಖುಫಿಯಾ ತದ್ಬರ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್

ಮದೀನತುಲ್ ಮುನವ್ವದಾಹ್



ಫರ್ಮಾನ ಮುಹಾದಫಾ عَمَّا لِيَاغِيهِ وَالْمَسْمُومَاتِ : ಮುರುಂ ಪರ್ ದುರಾದ್ ಶರೀಫ್ ಪಢೋ ಅಲ್ಲಾಹ್ جَزَّجُ تُمُ ಪರ್ ರಹಮತ್ ಭಜೀಗಾ. (٢٤٧/١)

ನೆ ಡರ್ನಾ ಭಿ ಚಾಹಿಯೆ.

ಏಹ್ ಸಬ್ ಅಲ್ಲಾಹ್ جَزَّجُ ಕಿ ಮಶಿಯ್ಯತ್ ಪರ್ ಹೈ ಕಿ ಅಗರ್ ಚಾಹೆ ತೋ ಕಿಸಿ ಏಹ್ ಗುನಾಹ್ ಪರ್ ಗರಿಫ್ತಾ ಫರ್ಮಾ ಲೆ ಔರ್ ಚಾಹೆ ತೋ ಕಿಸಿ ಏಹ್ ನೇಕಿ ಪರ್ ನವಾಝ್ ದೆ. ಯಾ ಮಹಝ್ ಅಹನೆ ಫಝ್ಲೋ ಕರಮ್ ನೆ ಯೂಂ ಹಿ ನವಾಝ್ ದೆ. ಚುನಾಂಚೆ ಪಾರಾಹ್ 24 ಸು-ರತುಝ್ ಝಮೂರ್ ಕಿ ಆಯತ್ ನಂ. ٥3 ಮೇಂ ಖುದಾಯಿ ರಹಮಾನ್ جَزَّجُ ಕಾ ಫರ್ಮಾನೆ ಮಫ್ಫಿರತ್ ನಿಶಾನ್ ಹೈ.

قُلْ يُعْبَادِيَ الَّذِينَ أَنْفُؤًا
عَلَىٰ أَنْفُسِهِمْ لَآ تَقْنُطُوا مِن
رَّحْمَةِ اللَّهِ إِنَّ اللَّهَ
يَغْفِرُ الذَّنُؤُبَ جَمِيعًا
إِنَّهُ هُوَ الْغُفُؤُرُ الرَّحِيمُ

ತರ-ಜ-ಮಯೆ ಕನ್ಝಲ್ ಈಮಾನ್ : ತುಮ್ ಫರ್ಮಾಓ, ಅಯ್ ಮೇರೆ ವೊಹ್ ಬಂದೋ ಜಿನ್ಹಾಂ ನೆ ಅಪಾನಿ ಜಾನಾಂ ಪರ್ ಝಯಾದ್ತಿ ಕಿ, ಅಲ್ಲಾಹ್ جَزَّجُ ಕಿ ರಹಮತ್ ನೆ ನಾ ಉಮ್ಮೀದ್ ನ ಹೋ, ಬೆ ಶಕ್ ಅಲ್ಲಾಹ್ جَزَّجُ ಸಬ್ ಗುನಾಹ್ ಬಫ್ಲಾ ದೇತಾ ಹೈ. ಬೆ ಶಕ್ ವೊಹಿ ಬಫ್ಲಾನೆ ವಾಲಾ ಮಹರ್ಬಾನ್ ಹೈ.

ಬುಫಾರಿ ಶರೀಫ್ ಕಿ ಹದೀಸ್ ಮೇಂ ಏಹ್ ಮಝ್ಫೂನಾ

ಮೌಜೂದ್ ಹೈ ಕಿ

100 ಅಫ್ಠರಾದ್ ಕಾ ಕ್ವಾಲಿಲ್ ಬಫ್ಠಾ ಗಯಾ : ಬನಿ ಇಸ್ಠರಾಯಿಲ್ ಕಾ ಏಹ್ ಶಫ್ಫಿ ಜಿಸ್ ನೆ 99 ಕ್.ತ್ಲೆ ಕಿಯೆ ಥೆ ಏಹ್ ರಾಹಿಬ್! ಕೆ ಪಾಸ್ ಪಹುಂಚಾ ಔರ್ ಪೂಫಾ, "ಕ್ಯಾ ಮೇರೆ ಜೈನೆ ಮುಜ್ಠರಿಮ್ ಕೆ ಆಯೆ ಕೋಯಿ ತೌಬಾ ಕಿ ಗುಂಜಾಯಿಶ್ ಹೈ?" ರಾಹಿಬ್ ನೆ ಉನೆ ಮಾಯೂಸ್ ಕರ್ ದಿಯಾ ತೋ ಉಸ್ ನೆ ರಾಹಿಬ್ ಕೋ ಭಿ ಕ್.ತ್ಲೆ ಕರ್ ಡಾಲಾ. ಲೇಕಿನ್ ಫಿರ್ ನಾದಿಮ್ ಹೋ ಕರ್ ತೌಬಾ ಕಾ ತರೀಕ್ವಾ ಲೋಗೋಂ ನೆ ಪೂಫ್ತಾ ಫಿರಾ. ಆಫ್ರರ್ ಕಿಸಿ ನೆ ಕಹಾ ಕಿ ಫುಲಾಂ ಕ್ಸಾಬೆ ಮೇಂ ಚಲೆ ಜಾಓ." (ವಹಾಂ ಅಲ್ಲಾಹ್ جَزَّجُ ಕಾ ಏಹ್ ವಲ ಹೈ ವೊಹ್ ತುಮ್ಹಾರಿ ರಹಮತುಮಾಯಿ ಕರೇಗಾ.) ಚುನಾಂಚೆ ವೊಹ್ ಉಸ್ ಕಿ ತರಫ್ ಚಲ್ ದಿಯಾ ಮಗರ್ ರಾಸ್ತೆ ಮೇಂ ಬೀಮಾರ್ ಹೋ ಗಯಾ. ಜಬ್ ಕ್ಠೀಬುಲ್ ಮರ್ಗ್ ಹುವಾ ತೋ ಉಸ್ ನೆ

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಫ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಫ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಫ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಫ್



ಪರವಾನ ಮುಹಾಫ಼ಾ صلي الله عليه وآله وسلم: ಮುಯ್ಯಾ ಪರ್ ಕನ್ ರತ್ ಸೆ ದುರೂದಿ ಪಾಕ್ ಪಠೋ ಬೀಶಕ್ ತುಮ್ ಹಾರಾ ಮುಯ್ಯಾ ಪರ್ ದುರೂದಿ ಪಾಕ್ ಪಠಾನಾ ತುಮ್ ಹಾರ ಗುನಾಹೆಂ ಕೆ ಅಯಿ ಮಘ್ ಫಿರತ್ ಹೈ (ಸ್ಮೆರೈ)

ಅಪ್ನಾನಾ ಸೀನಾ ಉಸ್ ಕನ್ ಬೆ ಕಿ ತರಫ್ ಕರ್ ದಿಯಾ ಔರ್ ಫೌತ್ ಹೋ ಗಯಾ. ಅಬ್ ಉಸ್ ಕೋ ಲೇ ಜಾನೆ ಕೆ ಬಾರೆ ಮೇಂ ರಹ್ ಮತೋ ಅಝಾಬ್ ಕೆ ಫಿರಿಶ್ ತೆಂ ಮೇಂ ಇಘ್ ತಿಲಾಫ್ ಹುವಾ. ಅಲ್ಲಾಹ್ ﷻ ನೆ ಮಯ್ಯುತ್ ಔರ್ ಕನ್ ಬೆ ಕೆ ದರ್ಮಿಯಾನ್ ವಾಲೆ ಹಿಸ್ ನಯಿ ಖಮೀನ್ ಕೋ ಸಿಮಟ್ ಕರ್ ಮಯ್ಯುತ್ ಕೆ ಕರೀಬ್ ಹೋ ಜಾನೆ ಕಾ ಹುಕ್ ಮ್ ಫರ್ಮಾಯಾ. ಔರ್ ಜಿಧರ್ ನೆ ವೊಹ್ ಚಲಾ ಥಾ ಔರ್ ಜಹಾಂ ಪಹುಂಜ್ ಕರ್ ಫೌತ್ ಹುವಾ ಥಾ ಉಸ್ ದರ್ಮಿಯಾನಿ ಫಾಸಿಲೆ ಕೋ ಮಜ್ಜಿದ್ ತವೀಲ್ ಹೋ ಜಾನೆ ಕಾ ಹುಕ್ ಮ್ ಫರ್ಮಾಯಾ. ಫಿರ್ ಪೈಮಾಯಿಶ್ ಕಾ ಹುಕ್ ಮ್ ಫರ್ಮಾಯಾ ತೋ ವೊಹ್ ಜಿಸ್ ಕನ್ ಬೆ ಕಿ ತರಫ್ ಜಾ ರಾಹಾ ಥಾ ಉಸ್ ನೆ ಏಕ್ ಬಾಅಶ್ತ್ ಕರೀಬ್ ಪಾಯಾ ಗಯಾ ಔರ್ ಅಲ್ಲಾಹ್ ﷻ ನೆ ಉಸ್ ಕಿ ಮಘ್ ಫಿರತ್ ಫರ್ಮಾ ದಿ.

(ಸಹೀಹ್ ಬುಫಾರಿ, ಹದೀಸ್ ನಂ:3470, ಜಲ್ದ್:2, ಸ-ಫ್ರಾ:466)

ಅಲ್ಲಾಹ್ ﷻ ಕಿ ಉನ್ ಪರ್ ರಹ್ ಮತ್ ಹೋ ಔರ್ ಉನ್ ಕೆ ಸದ್ ಕೆ ಹಮಾಲಿ ಮಘ್ ಫಿರತ್ ಹೋ.

صَلُّوا عَلَيَّ الْحَبِيبِ ! صَلَّى اللَّهُ تَعَالَى عَلَيَّ مُحَمَّدٌ

ಮೀಲೆ ಮೀಲೆ ಇಸ್ಲಾಮಿ ಛಾಯೆಯೊ ! ಮಾ'ಲೂಮ್ ಹುವಾ ಔರಿಯಾಯೆ ಕಿರಾಮ್ ﷺ ಕಿ ಬಾರ್ ಗಾಹ್ ಮೇಂ ಹಾಝರಿ ಔರ್ ಉನ್ ಕಿ ಬಸ್ ತಿ ಕಿ ತಾ'ಜ್ಜೀಮ್ ಕರ್ ತೆ ಹುಯೆ ಉಸ್ ಕೋ ಅಪ್ನಾನಿ ರೂಹ್ ಕಾ ಕಿಬ್ ಲಾ ಬನಾನಾ ಇನ್ ತಿಹಾಯಿ ಪಸಂದೀದಹ್ ಅಮಲ್ ಹೈ, ಬಸ್ ಅಲ್ಲಾಹ್ ﷻ ಕಿ ರಹ್ ಮತ್ ಪರ್ ಝೂಮ್ ಜಾಯಿಯೆ ಜೋ ಪರ್ ವರ್ ದಗಾರ್ ﷻ 100 ಆದಮಿಯೆಂ ಕೆ ಕ್ರಾತಿಲ್ ಕೋ ಮಹಝ್ ಅಪ್ನಾನಿ ರಹ್ ಮತ್ ನೆ ಬಖ್ಷ್ ದೆ ವೊಹ್ ಅಗರ್ ಸುನ್ನತೆಂ ಕಿ ತರಬಯ್ಯುತ್ ಕೆ ಅಯೆ ಆಶಿಫಾನೆ ರಸೂಲ್ ಸ್ ﷺ ಕೆ ಸಾಧ್ ಮ-ದನೀ ಕ್ರಾಫಿಲೆ ಮೇಂ ಸಫರ್ ಕಿ ನಿಯ್ಯುತ್ ಕರ್ ನೆ ವಾಲೆ ಕಿಸಿ ಖುಶ್ ನಸೀಬ್ ನೌ ಜವಾನ್ ಪರ್ ಮಹರ್ ಬಾನ್ ಹೋ ಜಾಯೆ ತೋ ಏಕ್ ಭ ಉಸ್ ಕಿ ರಹ್ ಮತ್ ಹಿ ರಹ್ ಮತ್ ಹೈ ಔರ್ ಅಲ್ಲಾಹ್ ﷻ ಕೋ ಹರ್ ಶೈ ಪರ್ ಫದ್ ರತ್

1 ಯಾ'ನಿ ಈಸಾಯೀ ಇಬಾದತ್ ಗುಝಾರ್, ತಾರಿಕ್ರುದ್ ದುನ್ ಯಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ



ಪರಮಾವ ಮುಹಮ್ಮದ್ ಸಲವಲ್ಲೇ ವಲೀಯ್ತೆ: ಹೋ ಮಯ್ ಪರ್ ಏಕ್ ದುರೂದ್ ಶರೀಫ್ ಪಠ್ತಾ ಹೈ ಅಲ್ಲಾಹ್
ಪ್ರಕ್ರಮ್ ಉನ್ ಕೆ ಆಯೆ ಏಕ್ ಕಿರೂತ್ ಅಜ್ಜರ್ ಆಫ್ತಾ ಔರ್ ಕಿರೂತ್ ಉಹುದ್ ಬಹಾಡ್ ಜತ್ನಾ ಹೈ (ಪ್ರಬಂಧ)

ಹಾಸಿಲ್ ಹೈ. ಮೇರಾ ಮ-ದನೀ ಮಶ್ವರಾ ಹೈ ಕಿ ದಾವತೆ ಇಸ್ಲಾಮಿ
ಕೆ ಮ-ದನೀ ಮಾಹೂಲ್ ಸೆ ಹರ್ ದಮ್ ವಾಬ್ಸ್ತಾ ರಹೀಯೆ.

إِنَّمَا اللهُ أَكْبَرُ ದೋನೋಂ ಜಹಾಂ ಮೇಂ ಬೇಡಾ ಪಾರ್ ಹೋ
ಜಾಯೇಗಾ. ದಾವತೆ ಇಸ್ಲಾಮಿ ಕೆ ಮ-ದನೀ ಮಾಹೂಲ್ ಕಿ ಬ-ರ-

ಕತೌಂ ಕೆ ಕ್ಯಾ ಕಹನೆ ! ಯಕ್ಸೀನನ್ ಆಶಿಕ್ಸಾನೆ ರಸೂಲ್
ಸಲವಲ್ಲೇ ವಲೀಯ್ತೆ ಕಿ ಸೋಹಬತ್ ರಂಗ್ ಲಾ ಕರ್ ರಹತಿ ಹೈ.

ಝಿಂದಗಿ ಅಪ್ನಿ ಜಗಹ್ ಪರ್, ಮಗರ್ ಬಾಝ್ ಅಮ್ವಾತ್ ಭ
ಕ್ರಾಬಲೆ ರಶ್ತ್ ಹುವಾ ಕರ್ತಿ ಹೈಂ, ಐಸೀ ಹಿ ಏಕ್ ಕ್ರಾಬಲೆ ರಶ್ತ್

ಮೌತ್ ಕಾ ತಝ್ಕಿರಾ ಸುನಿಯೆ ಔರ್ ರಶ್ತ್ ಕೀಜಿಯೆ :

ಕ್ರಾಬಲೆ ರಶ್ತ್ ಮೌತ್ : ಮುಹಮ್ಮದ್ ವಸೀಮ್ ಅತ್ತಾರಿ (ಬಾಬುಲ್
ಮದೀನಾ ನಾರ್ಥ್ ಕರಾಚಿ) ಸಗೆ ಮದೀನಾ ಮುನ್ಸಿ ಕೆ ಪಾಸ್

ತಶ್ಶರೀಫ್ ಲಾತೆ ಥೆ, ಬೇಚಾರೆ ಕೆ ಹಾಥ್ ಮೇಂ ಕ್ಯಾಂಸರ್ ಹೋ
ಗಯಾ ಔರ್ ಡಾಕ್ಟರೌಂ ನೆ ಹಾಥ್ ಕಾಟ್ ಡಾಲಾ. ಉನ್ ಕೆ

ಅಲಾಕೆ ಕೆ ಏಕ್ ಇಸ್ಲಾಮಿ ಭಾಯಿ ನೆ ಬತಾಯಾ, ವಸೀಮ್ ಭಾಯಿ
ಶಿಡ್ಧತೆ ದರ್ದ್ ಕೆ ಸಬಬ್ ಸಖ್ತ ಅಜಿಯ್ಯತ್ ಮೇಂ ಹೈ. ಮೈಂ

ಅನ್ಪತಾಲ್ ಮೇಂ ಇಯಾದತ್ ಕೆ ಆಯೆ ಹಾಜಿರ್ ಹುವಾ ಔರ್
ತಸಲ್ಲ ದೇತೆ ಹುಯೆ ಕಹಾ, "ದೀವಾನೆ ! ಬಾಯಾಂ ಹಾಥ್ ಕಟ್

ಗಯಾ ಇನ್ ಕಾ ಗ್ರಮ್ ಮತ್ ಕರೋ. اللهُ أَكْبَرُ ದಾಯಾಂ ಹಾಥ್
ತೋ ಮಹ್ಫೂಝ್ ಹೈ ಔರ್ ಸಬ್ ಸೆ ಬಡಿ ಸಳಿದತ್ ಏಹ್ ಹೈ ಕಿ

إِنَّمَا اللهُ أَكْبَرُ ಈಮಾನ್ ಭಿ ಸಲಾಮತ್ ಹೈ. اللهُ أَكْبَرُ ಮೈಂ ನೆ
ಉನ್ಹೇಂ ಕಾಫಿ ಸಾಬರ್ ಪಾಯಾ, ಸಿಫ್ ಮುಸ್ಕರಾತೆ ರಹೆ

ಯಹಾಂ ತಕ್ ಕಿ ಬಸ್ತರ್ ಸೆ ಉಲ್ ಕರ್ ಮುರೈ ಬಾಹರ್ ತಕ್
ಪಹುಂಜಾನೆ ಆಯೆ. ರಫ್ತಾ ರಫ್ತಾ ಹಾಥ್ ಕಿ ತಕ್ಅಲಫ್ ಖತ್ಮ್

ಹೋ ಗಯಿ ಮಗರ್ ಬೇಚಾರೆ ಕಾ ದೋಸರಾ ಇಮ್ತೆಹಾನ್ ಶುರೂಫ್
ಹೋ ಗಯಾ ಔರ್ ವೊಹ್ ಏಹ್ ಕಿ ಸೀನೆ ಮೇಂ ಪಾನಿ ಭರ್

ಗಯಾ, ದರ್ದೋ ಕಬಫ್ ಮೇಂ ದಿನ್ ಕಟ್ನೆ ಲಗೆ. ಆಫಿರ್ ಏಕ್
ದಿನ್ ತಕ್ಅಲಫ್ ಬಹುತ್ ಬಡ್ ಗಯಿ. ಜಿಕ್ರುಲ್ಲಾಹ್ ಶುರೂಫ್

ಕರ್ ದಿಯಾ. ಸಾರಾ ದಿನ್ ಅಲ್ಲಾಹ್, ಅಲ್ಲಾಹ್ ಕಿ ಸದಾಓಂ ನೆ ಕಮ್‌ರಾ
ಗೂಂಜ್ತಾ ರಹಾ, ತಬೀಲತ್ ಬಹುತ್ ಜಿಯಾದಾ ತಶ್ವೀಶ್‌ನಾಕ್

ಮದೀನತುಲ್
ಮುನ್ಸಿಲ್ಲಾಹ್

ಮದೀನತುಲ್
ಮುನ್ಸಿಲ್ಲಾಹ್

ಜನ್ಮತುಲ್
ಬುಕ್ಸೀ

ಮದೀನತುಲ್
ಮುನ್ಸಿಲ್ಲಾಹ್

ಮದೀನತುಲ್
ಮುನ್ಸಿಲ್ಲಾಹ್

ಜನ್ಮತುಲ್
ಬುಕ್ಸೀ

ಮದೀನತುಲ್
ಮುನ್ಸಿಲ್ಲಾಹ್

ಮದೀನತುಲ್
ಮುನ್ಸಿಲ್ಲಾಹ್

ಜನ್ಮತುಲ್
ಬುಕ್ಸೀ

ಮದೀನತುಲ್
ಮುನ್ಸಿಲ್ಲಾಹ್

ಮದೀನತುಲ್
ಮುನ್ಸಿಲ್ಲಾಹ್

ಜನ್ಮತುಲ್
ಬುಕ್ಸೀ



ಪರಮಾವ ಮುಹಾದ್ಧಾ **صلى الله عليه وآله** : ಜಿಸ್ ನೆ ಕಿತಾಬ್ ಮೇಂ ಮುಯ್ ಪರ್ ದುರೂದ್ ಪಾಕ್ ಆಖಾ ತೋ ಖಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿಶತ್ ಉಸ್ ಕೆ ಆಯೆ ಇಸ್ ತಿಫ್ಫಾಫಾರ್ ಕರ್ತೆ ರಹೇಂಗಿ. (ಪ್ರಸಿ)

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಬಸ್ತುಲ್ ಬುಕ್ಕೇ

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಬಸ್ತುಲ್ ಬುಕ್ಕೇ

ಹೋ ಗಯಿ ಥಿ, ಡಾಕ್ಟರ್ ಕೆ ಪಾಸ್ ಲೇ ಜಾನೆ ಕಿ ಕೋಲಿಶ್ ಕಿ ಗಯಿ ಮಗರ್ ಇನ್ಕಾರ್ ಕರ್ ದಿಯಾ, ದಾದಿ ಜಾನ್ ನೆ ಫರ್ತೆ ಶಫ್ಫಾತ್ ಸೆ ಗೋದ್ ಮೇಂ ಲೆ ಆಯಾ, ಜಬಾನ್ ಪರ್ ಕಅಮಯೆ

ತಯ್ಯಬಾ **بِأَنَّكَ تَعْلَمُ أَنَّكَ تَعْلَمُ** ಜಾರಿ ಹುವಾ ಔರ್ 22 ಸಾಲಹ್ ಮುಹಮ್ಮದ್ ವಸೀಮ್ ಅತ್ತಾರಿ ಕಿ ರೂಹ್ ಕ್-ಫಸೆ ಉನ್ಸೂರಿ ನೆ ಪರ್ವಾಝ್ ಕರ್ ಗಯಿ. **إِنَّا لِلَّهِ وَإِنَّا إِلَيْهِ رَاجِعُونَ**

ಜಬ್ ಮರ್ಹೂಮ್ ಕೋ ಗ್ರುಸುಲ್ ಕೆ ಆಯೆ ಲೆ ಜಾನೆ ಲಗೆ ತೋ ಅಚಾನಕ್ ಚಾದರ್ ಚೆಹರೆ ನೆ ಹಟ್ ಗಯಿ, ಮರ್ಹೂಮ್ ಕಾ ಚೆಹರಾ ಗುಲಾಬ್ ಕೆ ಫೂಲ್ ಕಿ ತರಹ್ ಖಲಾ ಹುವಾ ಥಾ, ಗ್ರುಸುಲ್ ಕೆ ಬಾ'ದ್ ಚೆಹರೆ ಕಿ ಬಹಾರ್ ಮೇಂ ಮಜ್ಜೀದ್ ನಿಖಾರ್ ಆ ಗಯಾ. ತದ್ಫೀನ್ ಕೆ ಬಾ'ದ್ ಆಶಿಕ್ರಾನೆ ರಸೂಲ್ **صلى الله عليه وآله** ನಾ'ತೇಂ ಪಡ್ ರಹೆ ಥೆ, ಕ್ವಬರ್ ನೆ ಖುಶ್‌ಬುವೆಂ ಕಿ ಏಸೀ ಲಪ್‌ಟೇಂ ಆನೆ ಲಗೀಂ ಕೆ ಮಶಾಮೆ ಜಾಂ ಮುಅತ್ತರ್ ಹೋ ಗಯೆ ಮಗರ್ ಜಿಸ್‌ನೆ ಸೂಂಫಿ ಉಸ್‌ನೆ ಸೂಂಫಿ. ಫರ್ ಕೆ ಕಿಸಿ ಫರ್ದ್ ನೆ ಇನ್‌ತಿಕ್ರಾಲ್ ಕೆ ಬಾ'ದ್ ಖ್ವಾಬ್ ಮೇಂ ಮರ್ಹೂಮ್ ವಸೀಮ್ ಅತ್ತಾರಿ ಕೋ ಫೂಲೆಂ ನೆ ನಜ್ಜೆ ಹುಯೆ ಕಮಾರೆ ಮೇಂ ದೇಖಾ, ಪೂಠಾ, "ಕಹಾಂ ರಹ್‌ತೆ ಹೋ?" ಹಾಥ್ ನೆ ಏಕ್ ಕಮಾರೆ ಕಿ ತರಫ್ ಇಶಾರಾ ಕರ್ತೆ ಹುಯೆ ಕಹಾ, "ಏಹ್ ಮೇರಾ ಮಕಾನ್ ಹೈ, ಯೆಹಾಂ ಮೈಂ ಬಹುತ್ ಖುಶ್ ಹೂಂ." ಫಿರ್ ಏಕ್ ಆರಾಸ್‌ತಾ ಬಿಸ್‌ತರ್ ಪರ್ ಲೇಟ್ ಗಯೆ. ಮರ್ಹೂಮ್ ಕೆ ವಾಅದ್ ಸಾಹಿಬ್ ನೆ ಖ್ವಾಬ್ ಮೇಂ ಅಪ್‌ನೆ ಆಪ್ ಕೋ ವಸೀಮ್ ಅತ್ತಾರಿ ಕಿ ಕ್ವಬ್ರ್ ಕೆ ಪಾಸ್ ಪಾಯಾ, ಯೆಕಾಯಕ್ ಕ್ವಬ್ರ್ ಶಕ್ ಹುಯಿ ಔರ್ ಮರ್ಹೂಮ್ ಸರ್ ಪರ್ ಸಬ್‌ಝ್ ಸಬ್‌ಝ್ ಇಮಾಮಾ ಸಜಾಯೆ ಹುಯೆ ಸಫೇದ್ ಕಫನ್ ಮೇಂ ಮಲ್‌ಬೂಸ್ ಬಾಹರ್ ನಿಕಲ್ ಆಯೆ. ಕುಫ್ ಬಾತ್ ಚೀತ್ ಕೀ ಔರ್ ಫಿರ್ ಕ್ವಬ್ರ್ ಮೇಂ ದಾಖಲ್ ಹೋ ಗಯೆ ಔರ್ ಕ್ವಬ್ರ್ ದೋಬಾರಾ ಬಂದ್ ಹೋ ಗಯಿ. ಅಲ್ಲಾಹ್ **جَزَاءُ** ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದ್‌ಕೆ ಹಮಾಲಿ ಮಫ್ಫಿರತ್ ಹೋ.

ಯಾ ಅಲ್ಲಾಹ್ **جَزَاءُ** ಮೇರಿ, ಮರ್ಹೂಮ್ ಕಿ ಔರ್ ಉಮ್ಮತೆ

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಬಸ್ತುಲ್ ಬುಕ್ಕೇ

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಬಸ್ತುಲ್ ಬುಕ್ಕೇ



ಫರ್ಮಾನೆ ಮುಹಾಡಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುರುಫ್ ಪರ್ ಏಕ್ ಬಾರ್ ದುರೂದೆ ಬಾಕ್ ಪಠಾ ಅಲ್ಲಾಹ್ مُحَمَّدٌ رَحْمَةُ اللهِ عَلَيْكَ ಉಸ್ ಪರ್ ದಸ್ ರಹಮತೇಂ ಭೇಜ್ತಾ ಹೈ. (ಸು)

ಮಹಬೂಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಮಘ್ಫಿರತ್ ಫರ್ಮಾ ಔರ್ ಹಮ್ ಸಬ್ ಕೋ ದಾವತೆ ಇಸ್ಲಾಮಿ ಕೆ ಮ-ದನೀ ಮಾಹೂಲ್ ಮೇಂ ಇನ್ ತಿಕ್ರಾಮತ್ ದೆ ಔರ್ ಮರತೆ ವಕ್ತ ಜಿಕ್ರೋ ದುರೂದ್ ಔರ್ ಕಲಮಯೆ ತಯ್ಯುಬಾ ನಸೀಬ್ ಫರ್ಮಾ.

امین بجاء النبی الامین صَلَّى اللهُ تَعَالَى عَلَيْهِ وَآلِهِ وَسَلَّمَ

ಅಸೀ ಹೊಂ, ಮಘ್ಫಿರತ್ ಕಿ ದುಖಿಯೀಂ ಹಜಾರ್ ದೋ

ನಾತೆ ನಜೀ ಸುನಾ ಕೆ ಲಹದ್ ಮೇಂ ಉತಾರ್ ದೋ

صَلُّوا عَلَيَّ الْحَيِّبِ! صَلَّى اللهُ تَعَالَى عَلَيَّ عَلَى مُحَمَّد

“ಬಿಸ್ಮಿಲ್ಲಾಹ್ ಕೀಜಿಯೆ” ಕಹ್ನಾ ಮಮ್ನೂಱಿ ಹೈ : ಬಾಞ್ಞೆ ಲೋಗ್ ಇನ್ ತರಹ್ ಕೆಹ್ ದೇತೆ ಹೈಂ “ಬಿಸ್ಮಿಲ್ಲಾಹ್ ಕೀಜಿಯೆ.” “ಆಟ ಜಿ ಬಿಸ್ಮಿಲ್ಲಾಹ್”, ಮೈಂ ನೆ ಬಿಸ್ಮಿಲ್ಲಾಹ್ ಕರ್ ಡಾಲ.” ತಾಜಿರ್ ಹಞ್ಞರಾತ್ ಔರೋ ದಿನ್ ಮೇಂ ಪಹಲಾ ಸೌದಾ ಬೇಜ್ತೆ ಹೈಂ ಉಸ್ ಕೋ ಉಮೂಮನ್ “ಬೋನಿ” ಕಹಾ ಜಾತಾ ಹೈ ಮಗರ್ ಬಾಞ್ಞೆ ಲೋಗ್ ಉಸ್ ಕೋ ಭಿ “ಬಿಸ್ಮಿಲ್ಲಾಹ್” ಕಹತೆ ಹೈಂ. ಮ-ಸ್-ಲನ್ : “ಮೇರಿ ತೋ ಆಜ್ ಅಭಿ ತಕ್ ಬಿಸ್ಮಿಲ್ಲಾಹ್ ಹಿ ನಹೀಂ ಹುಯಿ.” ಜಿನ್ ಜುಮಲೌಂ ಕಿ ಮಿಸಾಲೇಂ ಪೇಲ್ ಕಿ ಗಯೀಂ ಏಕ್ ಸಬ್ ಗಲತ್ ಅಂದಾಞ್ ಹೈ. ಇಸಿ ತರಹ್ ಖಾನಾ ಖಾತೆ ವಕ್ತ ಅಗರ್ ಕೋಯಿ ಆ ಜಾತಾ ಹೈ ತೋ ಅಕ್ಸರ್ ಖಾನೆವಾಲಾ ಉಸ್ ಸೆ ಕಹತಾ ಹೈ, “ಆಯಿಯೆ ಆಪ್ ಭಿ ಖಾ ಅೀಜಿಯೆ.” ಆಮ್ ತೌರ್ ಪರ್ ಜಿವಾಬ್ ಮಿಲ್ತಾ ಹೈ, “ಬಿಸ್ಮಿಲ್ಲಾಹ್” ಯಾ ಇನ್ ತರಹ್ ಕಹತೆ ಹೈಂ, “ಬಿಸ್ಮಿಲ್ಲಾಹ್ ಕೀಜಿಯೆ.” ಬಹಾರೆ ಶರೀಫತ್ ಹಿಸ್ನಾ : 16, ಸ-ಫ್ಠಾ : 32 ಪರ್ ಹೈ ಕಿ, “ಇನ್ ಮೌಕೆಫ್ ಪರ್ ಇನ್ ತರಹ್ ಬಿಸ್ಮಿಲ್ಲಾಹ್ ಕಹನೆ ಕೋ ಉ-ಲಮಾ ನೆ ಬಹುತ್ ಸಖ್ ಮಮ್ನೂಱಿ ಕರಾರ್ ದಿಯಾ ಹೈ.” ಹಾಂ ! ಏಕ್ ಕಹ್ ಸಕ್ತೆ ಹೈ, “ಬಿಸ್ಮಿಲ್ಲಾಹ್ ಪಠ್ ಕರ್ ಖಾ ಅೀಜಿಯೆ.” ಬಲ್ಕಿ ಏನೇ ಮೌಕೆಫ್ ಪರ್ ದುಖಿಯಿಯಾ ಅಲ್ಫಾಞ್ಞೆ ಕಹ್ನಾ ಬೆಹತರ್ ಹೈ, ಮ-ಸ್-ಲನ್ : كَرَبَّا اللهُ لَنَا وَكُلُّوْا ಯಾನಿ ಅಲ್ಲಾಹ್ كُلُّوْا ಹಮೇಂ ಔರ್ ತುಮ್ಹೇಂ ಬ-ರ-ಕತ್ ದೆ. ಯಾ ಅಪ್ನಿ ಮಾದರಿ ಜಿಬಾನ್ ಮೇಂ ಕೆಹ್ ದೀಜಿಯೆ, “ಅಲ್ಲಾಹ್

ಮದಿನೆ ಕತೀಲ್ ಮುನವ್ವಡಾಹ್

ಮದಿನೆ ಕತೀಲ್ ಮುನವ್ವಡಾಹ್

ಜಸ್ತುಲ್ ಬುಕ್ಕೀಱಿ

ಮದಿನೆ ಕತೀಲ್ ಮುನವ್ವಡಾಹ್

ಮದಿನೆ ಕತೀಲ್ ಮುನವ್ವಡಾಹ್

ಜಸ್ತುಲ್ ಬುಕ್ಕೀಱಿ

ಮದಿನೆ ಕತೀಲ್ ಮುನವ್ವಡಾಹ್

ಮದಿನೆ ಕತೀಲ್ ಮುನವ್ವಡಾಹ್

ಜಸ್ತುಲ್ ಬುಕ್ಕೀಱಿ

ಮದಿನೆ ಕತೀಲ್ ಮುನವ್ವಡಾಹ್

ಮದಿನೆ ಕತೀಲ್ ಮುನವ್ವಡಾಹ್

ಜಸ್ತುಲ್ ಬುಕ್ಕೀಱಿ



ಫರ್ಮಾನ ಮಹವಫಾ ﷺ : ಜೋ ಶಬ್ಹಾನ್ ಮುಯ್ಯಾ ಪರ್ ಪಾಕ್ ಪಡ್ನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾಸ್ತಾ ಭೂಲ್ ಗಯಾ. (ಪ್ರಬ್ಲಿ)

لِقَوْلِهِمْ ب-ر-ك-ت-د.

“ಬಿಸ್ಮಿಲ್ಲಾಹ್” ಕಹ್ನಾ ಕಬ್ ಕುಫ್ ಹೈ? : ಹರಾಮೋ ನಾ ಜಾಯಿಝ್ ಕಾಮ್ ಸೆ ಕಬ್ಲೆ ಬಿಸ್ಮಿಲ್ಲಾಹ್ ಶರೀಫ್ ಹರ್ಗಿಝ್, ಹರ್ಗಿಝ್, ಹರ್ಗಿಝ್ ನ ಪಡಿ ಜಾಯೆ ಕಿ “ಫತಾವಾ ಆಲಮ್‌ಗೀರಿ” ಮೇಂ ಹೈ, “ಶರಾಬ್ ಕೀತೆ ವಕ್ತ, ಜಿನಾ ಕರ್ತೆ ವಕ್ತ, ಯಾ ಜುವ್ವಾ ಖೇಲ್ತೆ ವಕ್ತ “ಬಿಸ್ಮಿಲ್ಲಾಹ್” ಕಹ್ನಾ ಕುಫ್ ಹೈ.

(ಫತಾವಾ ಆಲಮ್‌ಗೀರಿ ಜಲ್ದ್:2, ಸ-ಫ಼ಾ:273)

ಫಿರಿಶ್‌ತೆ ನೇಕಿಯಾಂ ಅಖ್‌ತೆ ರಹ್‌ತೆ ಹೈಂ : ಹಜ್ಜಾರತೆ ಸಯ್ಯಿದುನಾ ಅಬು ಹುರೈರಾ رَضِيَ اللهُ عَنْهُ ಸೆ ರಿವಾಯತ್ ಹೈ ಕಿ ಸರ್ಕಾರಿ ಮದೀನಾ, ಸುಲ್ತಾನೆ ಬಾ ಕರೀನಾ, ಕರಾರೆ ಕಲ್‌ಖೋ ಸೀನಾ, ಫೈಝೇ ಗಂಜೀನಾ, ಸಾಹಿಬೇ ಮುಅತ್ತರ್ ಪಸೀನಾ, ಬಾಯಿಸೆ ನುಝಲೆ ಸಕೀನಾ رَضِيَ اللهُ عَنْهُ ನೆ ಇಶಾರದ್ ಫರ್ಮಾಯಾ, “ಅಯ್ ಅಬು ಹುರೈರಾ رَضِيَ اللهُ عَنْهُ ! ಜಬ್ ತುಮ್ ವುಝೂ ಕರೋ ತೋ رَضِيَ اللهُ عَنْهُ ಕೆಹ್ ಅಯಾ ಕರೋ ಜಬ್ ತಕ್ ತುಮ್‌ಹಾರಾ ವುಝೂ ಬಾಕಿ ರಹೇಗಾ ಉಸ್ ವಕ್ತ ತಕ್ ತಮ್‌ಹಾರೆ ಫಿರಿಶ್‌ತೆ (ಯಾ'ನಿ ಕಿರಾಮನ್ ಕಾತಿಬೀನ್) ತುಮ್‌ಹಾರೆ ಆಯೆ ನೇಕಿಯಾಂ ಅಖ್‌ತೆ ರಹೇಂಗೆ.”

(ತ-ಬರಾನಿ ಸಗೀರ್, ಜಲ್ದ್:1, ಸ-ಫ಼ಾ:73, ಹದೀಸ್ ನಂ.186)

ಹರ್ ಹರ್ ಕದಮ್ ಪರ್ ಏಕ್ ನೇಕಿ : ಜೋ ಶಬ್ಹಾನ್ ಕಿಸಿ ಜಾನ್‌ವರ್ ಪರ್ ಸುವಾರ್ ಹೋತೆ ವಕ್ತ ಬಿಸ್ಮಿಲ್ಲಾಹ್ ಔರ್ رَضِيَ اللهُ عَنْهُ ಪಡ್ ಲೆ ತೋ ಉಸ್ ಜಾನ್‌ವರ್ ಕೆ ಹರ್ ಕದಮ್ ಪರ್ ಉಸ್ ಸುವಾರ್ ಕೆ ಹಕ್ ಮೇಂ ಏಕ್ ನೇಕಿ ಅಖ ಜಾಯೇಗಿ.

(ತಫ್‌ಸೀರೆ ನಯೀಮಿ ಜಲ್ದ್ ಅವ್ಲಲ್ ಸಫ಼ಾ:42)

ಕಿಶ್‌ತಿ ಮೇಂ ನೇಕಿಯಾಂ ಹಿ ನೇಕಿಯಾಂ : ಜೋ ಶಬ್ಹಾನ್ ಕಿಶ್‌ತಿ ಮೇಂ ಸುವಾರ್ ಹೋತೆ ವಕ್ತ ಬಿಸ್ಮಿಲ್ಲಾಹ್ ಔರ್ رَضِيَ اللهُ عَنْهُ ಪಡ್ ಲೆ, ಜಬ್ ತಕ್ ವೊಹ್ ಉಸ್ ಮೇಂ ಸುವಾರ್ ರಹೇಗಾ ಉಸ್ ಕೆ ವಾಸಿತೆ ನೇಕಿಯಾಂ ಅಖ ಜಾತಿ ರಹೇಂಗಿ.

(ತಫ್‌ಸೀರೆ ನಯೀಮಿ ಜಲ್ದ್ ಅವ್ಲಲ್ ಸಫ಼ಾ:82)



ಫರ್ಮಾನ ಮುಹ್‌ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಕ್ರರ್ ಹುಮಾ ಜಿರ್ ಉಸ್ ನೆ ಮುಯ್ ಪರ್ ದುರೂದಿ ಪಾಕ್ ನೆ ಪಢಾ ತಹ್‌ಕಿಲ್ಕೆಕ್ ವೊಹ್ ಬದ್ ಬಖ್‌ತ್ ಹೋ ಗಯಾ. (ಫ್ರೂ)

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ !

بِسْمِ اللّٰهِ الرَّحْمٰنِ الرَّحِیْمِ ಕೆ ಫ಼ಞಾಯಿಲ್ ಇಸ್ ಕದರ್ ಜಿಯಾದಾ ಹೈಂ ಕಿ ಪಢ್ ಯಾ ಸುನ್ ಕರ್ ಜೀ ಚಾಹತಾ ಹೈ ಕಿ ಹರ್ ವಕ್ತ್ “بِسْمِ اللّٰهِ الرَّحْمٰنِ الرَّحِیْمِ” ಹಿ ಪಢ್‌ತೆ ರಹೇಂ, ಮಗರ್ ಏಹ್ ಸಆದತ್ ಸಿಫ್ ರಬ್ಬುಲ್ ಇಜ್ಜತ್ ಫ್ರೋ ಹಿ ಕಿ ಇನಾಯತ್ ಸೆ ಮಿಲ್ ಸಕ್‌ತಿ ಹೈ, ಅಲ್ಲಾಹ್ ಫ್ರೋ ಕಿ ಅತಾ ಸೆ ದಾ'ವತೆ ಇಸ್ಲಾಮಿ ಕೆ ಮ-ದನೀ ಮೂಹೂಲ್ ಮೇಂ ರಹ್ ಕರ್ ಏಕ್ ದೋಸರೆ ಪರ್ ಇನ್‌ಫಿರಾದಿ ಕೋಶಿಶ್ ಕೆ ಜುರಿಯೆ ಭಿ ಅಲ್ಲಾಹ್ ಫ್ರೋ ಕಾ ಕರಮ್ ಹೋ ಜಾಯೆ ತೋ بِسْمِ اللّٰهِ الرَّحْمٰنِ الرَّحِیْمِ ಪಢ್‌ತೆ ರೆಹನೆ ಕಿ ಆದತ್ ಬನ್ ಸಕ್‌ತಿ ಹೈ. ಯಕ್ಸಿನನ್ ದೀನ್ ಕಿ ತಬ್‌ಅಲಗೋ ಇಶಾಅತ್ ಮೇಂ ಇನ್‌ಫಿರಾದಿ ಕೋಶಿಶ್ ಕೋ ಬಡಾ ಅಮಲ್ ದಖಲ್ ಹೈ. ಹತ್ತಾ ಕಿ ಹವಾರೆ ಮೀಲೆ ಮೀಲೆ ಆಕ್ರಾ ಮದೀನೆ ವಾಲೆ ಮುಸ್‌ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ ನೀಜ್ ಸಬ್ ಕೆ ಸಬ್ ಅಂಜಯಾ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ನೇಕಿ ಕಿ ದಾ'ವತ್ ಕೆ ಕಾಮ್ ಮೇಂ ಇನ್‌ಫಿರಾದಿ ಕೋಶಿಶ್ ಫರ್ಮಾಯಿ ಹೈ. اَلْحَمْدُ لِلّٰهِ فَخْرُوحِ دಾ'ವತೆ ಇಸ್ಲಾಮಿ ಕೆ ಮುಬಲ್ಲಗೀನ್ ಭಿ ಇನ್‌ಫಿರಾದಿ ಕೋಶಿಶ್ ಕರ್‌ನೆ ವಾಲ ಸುನ್ನತ್ ಪರ್ ಅಮಲ್ ಕರ್ ಕೆ ಲೋಗೋಂ ಕೆ ದಿಲಾಂ ಮೇಂ ಇಶ್‌ಕೆ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಶಮ್‌ಅ ರೌಶನ್ ಕರ್‌ನೆ ಮೇಂ ಮಶ್‌ಗೂಲ್ ಹೈಂ. ಉನ್ ಕಿ ಇನ್‌ಫಿರಾದಿ ಕೋಶಿಶ್‌ಲಾಂ ಕಿ ಬ-ರ-ಕತಾಂ ಭರಿ ತೆಹ್‌ರೀರೇಂ ಕಛೇ ಕಛೇ ಮುಯ್ ನಜಿರ್ ನವಾಜ್ ಹೋ ಜಾತಿ ಹೈಂ. ಚುನಾಂಚೆ ಡ್ರಾಯಿವರ್ ಹರ್ ಇನ್‌ಫಿರಾದಿ ಕೋಶಿಶ್ : ಏಕ್ ಆಶಿಕ್ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಮುಯ್ ತೆಹ್‌ರೀರ್ ದಿ ಥಿ, ಉನ್ ಕಾ ಖುಲಾಸಾ ಅಪ್‌ನೆ ಅಂದಾಞೋ ಅಲ್‌ಫಾಞ್ ಮೇಂ ಅರ್ಛ ಕರ್‌ನೆ ಕಿ ಕೋಶಿಶ್ ಕರ್‌ತಾ ಹೊಂ, “ದಾ'ವತೆ ಇಸ್ಲಾಮಿ ಕೆ ಮ-ದನೀ ಮರ್ಕಞ್ ಫೈಞಾನೆ ಮದೀನಾ (ಬಾಬುಲ್ ಮದೀನಾ ಕರಾಚಿ) ಮೇಂ ಜುಮ್‌ರಾತ್ ಕೋ ಹೋನೆ ವಾಲೆ ಹಫ್‌ತಾವಾರ್ ಸುನ್ನತಾಂ ಭರೆ ಇಜ್‌ತೆಮಾಅ ಮೇಂ ಶಿರ್‌ಕತ್ ಕೆ ಆಯೆ ಮುಖ್‌ತಲಫ್ ಅಲಾಕ್ಲಾಂ ಸೆ ಭರ್ ಕರ್ ಆಯಿ ಹುಯಿ ಮುಖ್‌ಸೂಸ್ ಬಸೇಂ ವಾಪಸೆ ಕೆ ಇನ್‌ತೆಞಾರ್ ಮೇಂ

ಮದೀನಾಪುಲ್ ಮುನವ್ವಹಾ

ಮದೀನಾಪುಲ್ ಮುನವ್ವಹಾ

ಜನ್ಮತುಲ್ ಬುಕೀಫ

ಮದೀನಾಪುಲ್ ಮುನವ್ವಹಾ

ಮದೀನಾಪುಲ್ ಮುನವ್ವಹಾ

ಜನ್ಮತುಲ್ ಬುಕೀಫ

ಮದೀನಾಪುಲ್ ಮುನವ್ವಹಾ

ಮದೀನಾಪುಲ್ ಮುನವ್ವಹಾ

ಜನ್ಮತುಲ್ ಬುಕೀಫ

ಮದೀನಾಪುಲ್ ಮುನವ್ವಹಾ

ಮದೀನಾಪುಲ್ ಮುನವ್ವಹಾ

ಜನ್ಮತುಲ್ ಬುಕೀಫ



ಫರ್ಮಾನ ಮುಸ್‌ವಫಾ صَلَّى اللهُ عَلَيْهِ وَسَلَّمَ : ಜಿಸ್ ನೆ ಮುಯ್ತಾ ಪರ್ ದಸ್ ಮೂತಬಾ ಸುಬ್ಹಾ ಔರ್ ದಸ್ ಮೂತಬಾ ಶಾಮ್ ದುರೂದ್ ಪಾಕ್ ಪಠಾ ಉಸೇ ಕಿಯಾಮತ್ ಕೆ ದಿನ್ ಮೇಲಿ ಶಫಾಅತ್ ಮಿಲೇಗಿ. (11/2/1)

ಜಹಾಂ ಖುಡಿ ಹೋತಿ ಹೈಂ, ವಹಾಂ ನೆ ಗುಜ್ಞಾರಾ ತೋ ಕ್ಯಾ ದೇಖ್‌ತಾ ಹೂಂ ಕಿ ಏಕ್ ಖಾಲ ಬಸ್ ಮೇಂ ಗಾನೆ ಬಜ್ ರಹೆ ಹೈಂ ಔರ್ ಡ್ರಾಯಿವರ್ ಬೈತ್ ಕರ್ ಚರನ್ ಕೆ ಕಶ್ ಲಗಾ ರಹಾ ಹೈ, ಮೈಂ ನೆ ಜಾ ಕರ್ ಡ್ರಾಯಿವರ್ ನೆ ಮಹಬ್ಬತ್ ಭರೆ ಅಂದಾಞ್ ಮೇಂ ಮುಲಾಠಾತ್ ಕಿ, صَلَّى اللهُ عَلَيْهِ وَسَلَّمَ ಮುಲಾಠಾತ್ ಕಿ ಬ-ರ-ಕಾತ್ ಫೌರನ್ ಜ್ಞಾಹಿರ್ ಹುಯಿಂ ಔರ್ ಉಸ್ ನೆ ಖುದ್ ಬಖುದ್ ಗಾನೆ ಬಂದ್ ಕರ್ ದಿಯೆ ಔರ್ ಚರನ್ ವಾಲ ಸಿಗ್‌ರೇಟ್ ಭಿ ಬುಯಾ ದಿ. ಮೈಂ ನೆ ಮುಸ್‌ಕರಾ ಕರ್ ಸುನ್ನತೌಂ ಭರೆ ಬಯಾನ್ ಕಿ ಕೆನೇಟ್ ಕಬ್‌ರ್ ಕಿ ಪಹಲ ರಾತ್ ಉಸ್ ಕೋ ಪೇಶ್ ಕಿ, ಉಸ್ ನೆ ಉಸಿ ವಕ್ತ ಟೇಪ್ ರಿಕಾರ್ಡರ್ ಮೇಂ ಲಗಾ ದಿ, ಮೈಂ ಭಿ ಸಾಥ್ ಹಿ ಬೈತ್ ಕರ್ ಸುನ್‌ನೆ ಲಗಾ ಕಿ ದೋಸರೌಂ ಕೋ ಬಯಾನ್ ಸುನಾನೆ ಕಾ ಮುಫೀದ್ ತರೀಫಾ ಯಹಿ ಹೈ ಕಿ ಖುದ್ ಭಿ ಸಾಥ್ ಮೇಂ ಸುನೆ. صَلَّى اللهُ عَلَيْهِ وَسَلَّمَ ಉಸ್ ನೆ ಬಹುತ್ ಅಭ್ಠಾ ಅಸರ್ ಆಯಾ, ಫಬ್‌ರಾ ಕರ್ ಗುನಾಹೌಂ ನೆ ತೌಬಾ ಕಿ ಔರ್ ಬಸ್ ನೆ ನಿಕಲ್ ಕರ್ ಮೇಲೆ ಸಾಥ್ ಇಜ್‌ತೆಮಾಲ್ ಮೇಂ ಆ ಕರ್ ಬೈತ್ ಗಯಾ.”

صَلُّوا عَلَى الْحَبِيبِ ! صَلَّى اللهُ تَعَالَى عَلَيْهِ وَسَلَّمَ

ಬಯಾನ್ ಕಿ ಕೆನೇಟ್ ಲೋಹ್‌ಫರನ್ ದೀಜಿಯೆ : ಮಿಲೆ ಮಿಲೆ ಇಸ್ಲಾಮಿ ಭಾಯಿಯೊ ! ದೇಖಾ ಆಪ್‌ನೆ ! ಇನ್‌ಫಿರಾದಿ ಕೋಶಿಶ್ ನೆ ಕಿತ್‌ನಾ ಫಾಯಿದಾ ಹೋತಾ ಹೈ. ಅಹಾಜ್ಞಾ ಹರ್ ಮುಸಲ್‌ಮಾನ್ ಪರ್ ಇನ್‌ಫಿರಾದಿ ಕೋಶಿಶ್ ಕರ್‌ನಾ ಔರ್ ಉಸ್ ಕೋ ನಮಾಞ್‌ಂ ಕಿ ದಾ'ವತ್ ದೇನಾ ಚಾಹಿಯೆ. ಇಜ್‌ತಿಮಾಲ್ ವಗೈರಾ ಕೆ ಆಯೆ ಅಗರ್ ಬಸ್ ಯಾ ವೆಗನ್ ಮೇಂ ಆಯೆಂ ತೋ ಡ್ರಾಯಿವರ್ ವೆ ಕಂಡಕ್‌ಟರ್ ಕೋ ಭಿ ಶಿರ್‌ಕತ್ ಕಿ ದರ್‌ಖ್ತಾಸ್ತ ಕರ್‌ನಿ ಚಾಹಿಯೆ. ಅಗರ್ ಜಲ್‌ಫಝ್ ಕೋಯಿ ಆನೆ ಕೆ ಆಯೆ ತಯ್ಯಾರ್ ನಹೀಂ ಹೋತಾ ತೋ ಸುನ್‌ನೆ ಕಿ ದರ್‌ಖ್ತಾಸ್ತ ಕರ್ ಕೆ ಉಸ್ ಕೋ ಬಯಾನ್ ಕಿ ಕೆನೇಟ್ ಪೇಶ್ ಕರ್ ದಿ ಜಾಯೆ, ಔರ್ ಫೋಹ್ ಸುನ್ ಲೆ ತೋ ವಾಪಸ್ ಲೇಕರ್ ದೋಸರಿ ದಿ ಜಾಯೆ. ಔರ್ ಜಹಾಂ ತಕ್ ಮುಮ್‌ಕಿನ್ ಹೋ ಬಯಾನ್ ಕಿ ಕೆನೇಟೀಂ ದೆ ಕರ್ ಬದಲೆ ಮೇಂ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್



ಫರ್ಮಾನೆ ಮುಹಾಫ಼ಾ **صلى الله عليه وآله وسلم** : ಜಿಸ್ ಕೆ ಪಾಸ್ ಮೇರಾ ಜಿಹಾದ್ ಹುವಾ ಔರ್ ಉಸ್ ನೆ ಮುರುಂ ಪರ್ ದುರೂದ್ ಶರೀಫ್ ನೆ ಪಡಾ ಉಸ್ ನೆ ಜಫಾ ಕಿ. (الزّواجر)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮುಕ್ತೇಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮುಕ್ತೇಲಿ

ಉನ್ ಸೆ ಗಾನಾಂ ಕಿ ಕೆನೇಟೀಂ ಲೆ ಕರ್ ಡಬ್ ಕರ್ವಾ ಕರ್ ಮಜ್ಜಿದ್ ಆಗೆ ಬಡಾ ದೇನಿ ಚಾಹಿಯೇಂ, ಇಸ್ ತರಹ್ ಕುಛ್ ನ ಕುಛ್ ಗುನಾಹಾಂ ಭರಿ ಕೆನೇಟಾಂ ಕಾ **صلى الله عليه وآله وسلم** ಸಫಾಯಾ ಹೋಗಾ. ಇನ್ಫಿರಾದಿ ಕೋಶಿಶ್ ಔರ್ ಸಮ್ಝಾನಾ ತರ್ಕ್ ನಹೀಂ ಕರ್ನಾ ಚಾಹಿಯೆ. ಅಲ್ಲಾಹ್ ರಬ್ಬಲ್ ಆಲಮೀನ್ **بِسْمِ اللَّهِ الرَّحْمَنِ الرَّحِيمِ** ಪಾರಹ್ 27 ಸುರತುಜ್ಞ್ ಝಾರಿಯಾತ್ ಕಿ ಆಯತ್ ನಂಬರ್ 5 ಮೇಂ ಇಶಾರದ್ ಫರ್ಮಾತಾ ಹೈ,

وَذَكِّرْ فَإِنَّ الذِّكْرَى تَنْفَعُ الْمُؤْمِنِينَ

ತರ-ಜ-ಮಯೆ ಕಂಞುಲ್ ಈಮಾನ್ : ಔರ್ ಸಮಝಾಹ್ ಕಿ ಸಮಝಾನಾ ಮುಸಲ್ಮಾನಾಂ ಕೋ ಫಾಯಿದಾ ದೇತಾ ಹೈ.

ಕೋಯಿ ಮಾನೆ ಯಾ ನ ಮಾನೆ ಅಪ್ನಾ ಸವಾಬ್ ಖರಾ :

ಅಗರ್ ಹಮಾರಿ ಬಾತ್ ಕೋಯಿ ನಹೀಂ ಮಾನ್ತಾ ಫಿರ್ ಭಿ **صلى الله عليه وآله وسلم** ಹಮೇಂ ನೇಕಿ ಕಿ ದಾ'ವತ್ ದೇನೆ ಕಾ ಸವಾಬ್ ಮಿಲ್ ಜಾಯೇಗಾ. ಚುನಾಂಚೆ ಹುಜ್ಜತುಲ್ ಇಸ್ಲಾಮ್ ಹಜ್ಞರತೆ ಸಯ್ಯಿದುನಾ ಇಮಾಮ್ ಮುಹಮ್ಮದ್ ಗ್ರಞಾಲ **صلى الله عليه وآله وسلم** "ಮುಕಾ-ಶ-ಫತುಲ್ ಕುಲೂಬ್" ಮೇಂ ಫರ್ಮಾತೆ ಹೈಂ, "ಹಜ್ಞರತೆ ಸಯ್ಯಿದುನಾ ಮೂಸಾ ಕಲಮುಲ್ಲಾಹ್ **عَلَيْ نَبِيِّنا وَعَلَيْهِ السَّلَامُ** ನೆ ಅರ್ಝ ಕಿಯಾ, "ಅಯ್ ಅಲ್ಲಾಹ್ **صلى الله عليه وآله وسلم** ! ಜೋ ಅಪ್ನೆ ಭಾಯಿ ಕೋ ಬುಲಾಯೆ ಉಸೆ ನೇಕಿ ಕಾ ಹುಕ್ಮ್ ಕರೆ ಔರ್ ಬುರಾಯಿ ಸೆ ರೋಕೆ, ಉಸ್ ಕಿ ಕ್ಯಾ ಜಿಜಾ ಹೈ?" ಫರ್ಮಾಯಾ, "ಮೈಂ ಉಸ್ ಕಿ ಹರ್ ಬಾತ್ ಪರ್ ಏಕ್ ಸಾಲ್ ಕಿ ಇಬಾದತ್ ಕಾ ಸವಾಬ್ ಅಖತಾ ಹೂಂ ಔರ್ ಉಸೆ ಜಹನ್ನಮ್ ಕಿ ಸಜಾ ದೇನೆ ಮೇಂ ಮುರೈ ಹಯಾ ಆತಿ ಹೈ."

(ಮುಕಾ-ಶ-ಫತುಲ್ ಕುಲೂಬ್, ಸ-ಫ಼ಾ:48)

ರೂಯಿ ಐಮೀನ್ ಕಿ ಸಲ್ತನತ್ ಸೆ ಬೆಹ್ತರ್ : ಅಗರ್ ಆಪ್ ಕಿ ಇನ್ಫಿರಾದಿ ಕೋಶಿಶ್ ಸೆ ಕೋಯಿ ನಮಾಞಾಂ ಔರ್ ಸುನ್ನತಾಂ ಕಿ ರಾಹ್ ಪರ್ ಚಲ್ ಪಡಾ ತೋ ಆಪ್ ಕಾ ಭಿ ಬೇಡಾ ಪಾರ್ ಹೋ ಜಾಯೇಗಾ. ಜೈಸಾ ಕಿ ರಹ್ಮತೆ ಆಲಮ್, ನೂರೆ ಮುಜಸ್ಸಮ್, ಶಾಹ್ ಬನಿ ಆದಮ್, ರಸೂಲೆ ಮುಹತಶಮ್ **صلى الله عليه وآله وسلم** ಕಾ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮುಕ್ತೇಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮುಕ್ತೇಲಿ



ಫರ್ಮಾನ ಮಹಾಫ಼ಾ $\text{صَلَّى اللهُ عَلَيْهِ وَسَلَّمَ}$: ಜೋ ಮುಯ್ ಪರ್ ರೋಙ್ಙ ಜುಮುಅ ದುರೂದ್ ಶರೀಫ್ ಪಢೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (المائدة)

ಇಶಾದೆ ಮುಅಜ್ಜಮ್ ಹೈ, "ಅಲ್ಲಾಹ್ ತಆಲಾ ಏಕ್ ಶಬ್ದ ಕೋ ತೇರೆ ಖರೀಯೆ ಸೆ ಹಿದಾಯತ್ ಫರ್ಮಾ ದೆ ತೋ ಏಕ್ ತೇರೆ ಆಯೆ ತಮಾಮ್ ರೂಯೆ ಖಮೀನ್ ಕಿ ಸಲ್ತನತ್ ಮಿಲ್ನೆ ಸೆ ಬೆಹ್ತರ್ ಹೈ." (ಜಾಮೆಊಸ್ ಸಗೀರ್, ಸ-ಫ಼ಾ:444, ಹದೀಸ್ ನಂ.7219)

ಙಹರೆ ಕಾತಿಲ್ ಬೆ ಅಸರ್ ಹೋ ಗಯಾ : ಏಕ್ ಮರ್ತಬಾ ಸಯ್ಯಿದುನಾ ಖಾಲಾದ್ ಬನ್ ವಲಾದ್ $\text{صَلَّى اللهُ عَلَيْهِ وَسَلَّمَ}$ ಸೆ ಕುಛ್ ಮಜೂಸಿಯೌಂ ನೆ ಅರ್ಘ್ ಕಿಯಾ ಆಪ್ ($\text{صَلَّى اللهُ عَلَيْهِ وَسَلَّمَ}$) ಹಮೇಂ ಕೋಯಿ ಏಸೀ ನಿಶಾನಿ ಬತಾಯಿಯೆ ಜಿನ್ ಸೆ ಹಮ್ ಪರ್ ಇಸ್ಲಾಮ್ ಕಿ ಹಕ್ಯಾನಿಯತ್ ವಾಙ್ಙಿಹ್ ಹೋ. ಚುನಾಂಚೆ ಆಪ್ $\text{صَلَّى اللهُ عَلَيْهِ وَسَلَّمَ}$ ನೆ ಙಹರೆ ಕ್ರಾತಿಲ್ ಮಂಗ್ವಾಯಾ ಔರ್ $\text{بِسْمِ اللهِ الرَّحْمَنِ الرَّحِيمِ}$ ಪಢ್ ಕರ್ ಉಸೆ ಖಾ ಆಯಾ. ಜಿಸ್ಮಿಲ್ಲಾಹ್ ಕಿ ಬ-ರ-ಕತ್ ಸೆ ಉಸ್ ಙಹರೆ ಕ್ರಾತಿಲ್ ನೆ ಆಪ್ $\text{صَلَّى اللهُ عَلَيْهِ وَسَلَّمَ}$ ಪರ್ ಕೋಯಿ ಅಸರ್ ನ ಕಿಯಾ. ಏಕ್ ಮನ್ಙರ್ ದೇಖ್ ಕರ್ ಮಜೂಸಿ (ಆತಶ್ ಪರಸ್ತ) ಬೆ ಸಾಖ್ತಾ ಪುಕಾರ್ ಉರೆ, ದೀನೆ ಇಸ್ಲಾಮ್ ಹಕ್ ಹೈ.

(ತಫ್ಸೀರೆ ಕಬೀರ್ ಜಿಲ್ದ್ ಅವ್ವಲ್ ಸ-ಫ಼ಾ : 155)

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدٌ

ಮೀರೆ ಮೀರೆ ಇಸ್ಲಾಮಿ ಛಾಯಿಯೊ ! ಮಾ'ಲೂಮ್ ಹುವಾ

ಕಿ ಖಾನೆ ಪೀನೆ ಸೆ ಕಬಾಲ್ $\text{بِسْمِ اللهِ الرَّحْمَنِ الرَّحِيمِ}$ ಪಢ್ ಲೇನೆ ಸೆ ಜಹಾಂ ಆಖರತ್ ಕಾ ಅಙ್ಙೀಮ್ ಸವಾಬ್ ಹೈ ವಹೀಂ ದುನ್ಯಾ ಮೇಂ ಭಿ ಇಸ್ ಕಾ ಏಕ್ ಛಾಯಿದಾ ಹೈ ಕಿ ಅಗರ್ ಖಾನೆ ಯಾ ಪೀನೆ ಕಿ ಚೀಙ್ಙ ಮೇಂ ಕೋಯಿ ಮುಙ್ಙರ್ (ನುಕ್ಸಾನ್ ದೆಹ್) ಅಜ್ಞಾ ಶಾಮಿಲ್ ಹೋಂ ಭಿ ತೋ ವೊಹ್ $\text{صَلَّى اللهُ عَلَيْهِ وَسَلَّمَ}$ ನುಕ್ಸಾನ್ ನಹೀಂ ಕರೇಂಗಿ. ಹಙ್ಙರೆತೆ ಸಯ್ಯಿದುನಾ ಖಾಲಾದ್ ಬನ್ ವಲಾದ್ $\text{صَلَّى اللهُ عَلَيْهِ وَسَلَّمَ}$ ಪರ್ ಙಹರ್ ಅಸರ್ ನ ಕರ್ನೆ ಕಾ ಏಕ್ ವಾಕ್ಯೆಲ್ಲಿ ದೀಗರ್ ಕುತುಬ್ ಮೇಂ ಕುಛ್ ಅಲ್ಫಾಙ್ಙ ಕೆ ಫರ್ಕ ಕೇ ಸಾಢ್ ಭಿ ಮಿಲ್ತಾ ಹೈ ಯಾ ಏಕ್ ಭಿ ಹೋ ಸಕ್ತಾ ಹೈ ಕಿ ಏಕ್ ಸೆ ಙಿಯಾದಾ ಬಾರ್ ಏಕ್ ಕರಾಮತ್ ಙಾಹಿರ್ ಹೋಯಿ ಹೋ, ಚುನಾಂಚೆ **ಖೌಫ್ನಾಕ್ ಙಹರ್ : ಹಙ್ಙರೆತೆ ಸಯ್ಯಿದುನಾ ಖಾಲಾದ್ ಬನ್ ವಲಾದ್**

ಮುದ್ರಿಸತುಲ್ ಮುನವ್ವಹಾಹ್

ಮುದ್ರಿಸತುಲ್ ಮುನವ್ವಹಾಹ್

ಜಸ್ವತುಲ್ ಬಕ್ಶೀ

ಮುದ್ರಿಸತುಲ್ ಮುನವ್ವಹಾಹ್

ಮುದ್ರಿಸತುಲ್ ಮುನವ್ವಹಾಹ್

ಜಸ್ವತುಲ್ ಬಕ್ಶೀ

ಮುದ್ರಿಸತುಲ್ ಮುನವ್ವಹಾಹ್

ಮುದ್ರಿಸತುಲ್ ಮುನವ್ವಹಾಹ್

ಜಸ್ವತುಲ್ ಬಕ್ಶೀ

ಮುದ್ರಿಸತುಲ್ ಮುನವ್ವಹಾಹ್

ಮುದ್ರಿಸತುಲ್ ಮುನವ್ವಹಾಹ್

ಜಸ್ವತುಲ್ ಬಕ್ಶೀ



ಫರ್ಮಾನ ಮುಹಾದ್ದಫಾ صَلَّى اللهُ عَلَيْهِ وَآلِهِ وَسَلَّمَ : ಮುಯ್ಯಾ ಪರ್ ದುರೂದ್ ಪಾಕ್ ಕಿ ಕಸಾಂರತ್ ಕರೋ ಬೇಶಕ್ ಏಹ್ ತುಮಾಹಾರೆ ಆಯ ತಹಾರತ್ ಹೈ. (صحيح)

هُنَّ عَلَيَّ نِي مَكْرَامِي "ಹೀರಹ್" ಮೇಂ ಜಬ್ ಅಪ್ನೆ ಲಶ್ ಕರ್ ಕೆ ಸಾಥ್ ಪಡಾವ್ ಕಿಯಾ ತೋ ಲೋಗ್ಲೆಂ ನೆ ಅರ್ಜ್ ಕಿಯಾ, ಯಾ ಸಯ್ಯಿದಿ ! ಹಮೇಂ ಅಂದೇಶಾ ಹೈ ಕಿ ಕಹೀಂ ಏಹ್ ಅ-ಜಮಿ ಲೋಗ್ ಅಪ್ ಕೋ ಐಹರ್ ನ ದೇ ದೇಂ. ಅಹಾಞಾ ಮೊಹ್ತಾತ್ ರಹಿಯೇಗಾ. ಅಪ್ ಹುನ್ತಲಿಲ್ಲಾಹ್ ನೆ ಫರ್ಮಾಯಾ, "ಲಾಓ ಮೈಂ ದೇಖ್ ಲಾಂ ಕಿ ಅ-ಜಮಿಯೊಂ ಕಾ ಐಹರ್ ಕೈಸಾ ಹೋತಾ ಹೈ?" ಲೋಗ್ಲೆಂ ನೆ ಅಪ್ ಹುನ್ತಲಿಲ್ಲಾಹ್ ಕೋ ದಿಯಾ ತೋ ಅಪ್ ಹುನ್ತಲಿಲ್ಲಾಹ್ ನೆ "ಬಿಸ್ವಿಲ್ಲಾಹ್" ಪಥ್ ಕರ್ ಖಾ ಆಯಾ. بِسْمِ اللّٰهِ الرَّحْمٰنِ الرَّحِیْمِ ಅಪ್ ಹುನ್ತಲಿಲ್ಲಾಹ್ ಕೋ ಬಾಲ್ ಬರಾಬರ್ ಭಿ ಜ್ಜರರ್ (ಯಾ'ನಿ ನುಕ್ಸಾನ್) ನ ಪಹುಂಚಾ ಔರ್ ಕಲ್ಜಿ ಕಿ ರಿವಾಯತ್ ಮೇಂ ಏಹ್ ಹೈ ಕಿ ಏಕ್ ಈಸಾಯಿ ಪಾದರಿ ಜಿಸ್ ಕಾ ನಾಮ್ ಅಬ್ಬಾದುಲ್ ಮಸೀಹ್ ಥಾ ಏಕ್ ಏಸಾ ಐಹರ್ ಲೇ ಕರ್ ಆಯಾ ಕಿ ಉಸ್ ಕೆ ಖಾ ಲೇನೆ ಸೆ ಏಕ್ ಫಂಟೆ ಕೆ ಬಾ'ಂದ್ ಮೌತ್ ಯಕ್ಲೀನಿ ಹೋತಿ ಹೈ. ಅಪ್ ಹುನ್ತಲಿಲ್ಲಾಹ್ ನೆ ಉಸ್ ಸೆ ಐಹರ್ ಮಾಂಗ್ ಕರ್ ಉಸ್ ಕೆ ಸಾಮನೆ ಹಿ ಪಥಾ ಔರ್ ಐಹರ್ ಖಾ ಗಯೆ. ಏಹ್ ಮಂಜ್ಞರ್ ದೇಖ್ ಕರ್ ಅಬ್ಬಾದುಲ್ ಮಸೀಹ್ ನೆ ಅಪ್ನಿ ಕ್ಲೌಮ್ ಸೆ ಕಹಾ, "ಅಯ್ ಮೇರಿ ಕ್ಲೌಮ್ ! ಇನ್ತಿಹಾಯಿ ಹೈರತ್ ನಾಕ್ ಬಾತ್ ಹೈ ಕಿ ಏಹ್ ಇತ್ನಾ ಖೌಫ್ನಾಕ್ ಐಹರ್ ಖಾ ಕರ್ ಭಿ ಜಿಂದಾ ಹೈ, ಅಬ್ ಬೆಹ್ತರ್ ಯಹಿ ಹೈ ಕಿ ಇನ್ ಸೆ ಸುಲೆಹ್ ಕರ್ ಅ ಜಾಯೆ, ವರ್ನಾ ಇನ್ ಕಿ ಫತೆಹ್ ಯಕ್ಲೀನಿ ಹೈ." ಏಹ್ ವಾಕ್ಲೆ ಅಮೀರುಲ್ ಮೊ'ಮಿನೀನ್ ಹಞ್ಲೆರತೆ ಸಯ್ಯಿದುನಾ ಅಬು ಬಕ್ರ ಸಿದ್ದೀಕ್ ಹುನ್ತಲಿಲ್ಲಾಹ್ ಕೆ ದೌರೆ ಖಲಾಫತ್ ಮೇಂ ಹುವಾ.

(ಮುಲಖ್ತಾನ್ ಅಞ್ ಹುಜ್ಜತುಲ್ಲಾಹಿ ಅ-ಲಲ್ ಅ-ಲಮೀನ್ ಜಲ್ದ್:2, ಸಫ್ಫಾ:617)

ಅಲ್ಲಾಹ್ اَللّٰهُمَّ كِي ಉನ್ ಪರ್ ರಹ್ ಮರ್ ಹೋ ಔರ್ ಉನ್ ಕೆ ಸದ್-ಕೆ ಹಮಾಲಿ ಮಫ್ಫಿರತ್ ಹೋ

صَلُّوا عَلَى الْحَبِيبِ ! صَلَّى اللهُ عَلَيْهِ عَلَى مُحَمَّدٍ

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ದೇಖಾ ಅಪ್ನೆ ! ಸಯ್ಯಿದುನಾ ಖಾಲದ್ ಬನ್ ವಲಾದ್ ಹುನ್ತಲಿಲ್ಲಾಹ್ ಪರ್ ಅಲ್ಲಾಹ್ اَللّٰهُمَّ ಕಾ ಕಿತ್ನಾ ಖಾನ್ ಕರಮ್ ಥಾ ಔರ್ ಯಕ್ಲೀನನ್ ಬಿ

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಜನ್ತುಲ್ ಮಜ್ಲಿಸ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಜನ್ತುಲ್ ಮಜ್ಲಿಸ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಜನ್ತುಲ್ ಮಜ್ಲಿಸ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಜನ್ತುಲ್ ಮಜ್ಲಿಸ್



ಫರ್ಮಾನ ಮುಹಾದಫಾ : ತುಮ್ ಜಹಾಂ ಭಿ ಕೋ ಮುಯ್ ಪರ್ ದುರೂದ್ ಪಡೋ ಕಿ ತುಮ್ ಹಾರಾ ದುರೂದ್ ಮುಯ್ ತಕ್ ಪಹುಂಚ್ತಾ ಹೈ. (١٠٢)

ಇಫ್ಫಾನಿಲ್ಲಾಹ್ ಏಹ್ ಆಪ್ ಘೆ ಪ್ರಾಟ್ಲಿ ಪ್ರಾಟ್ಲಿ ಕಿ ಕರಾಮತ್ ಥಿ. ಕರಾಮತ್ ಕಿ ಬೆ ಶುಮಾರ್ ಅಕ್ಸಾಂನಾಂ ಹೈಂ ಜಿನ್ ಮೇಂ ಸೆ ಏಕ್ ಕಿಸ್ಮತ್ "ಮೊಹ್ ಅಕಾತ್ (ಯಾ'ನಿ ಹಲಾಕ್ ಕರ್ ದೇನೆ ವಾಲ ಅಶಾಯಾ) ಕಾ ಅಸರ್ ನ ಕರ್ನಾ" ಭಿ ಹೈ. ಔಲಯಾಉಲ್ಲಾಹ್ ಘೆ ಪ್ರಾಟ್ಲಿ ಪ್ರಾಟ್ಲಿ ಪರ್ ಭಿ ಫಹರ್ ವಗೈರಾ ಅಸರ್ ನ ಕರ್ನೆ ಕೆ ವಾಕೆ ಆತ್ ಮನ್ ಕೂಲ್ ಹೈಂ, ಚುನಾಂಚೆ

ಆಗ್ ಥಿ ಯಾ ಬಾಗ್ : ಏಕ್ ಬದ್ ಅಕ್ಲಿದಾ ಬಾದ್ ಶಾಹ್ ನೆ ಏಕ್ ಖುದಾ ರನೀದಾ ಬುಝುರ್ಗ್ ಘೆ ಪ್ರಾಟ್ಲಿ ಪ್ರಾಟ್ಲಿ ಕೋ ಬ-ಮಱ್ ರುಫ್ ಕ್ರಾ ಗರಿಫ್ ತಾರ್ ಕರ್ ಆಯಾ ಔರ್ ಕಹಾ ಕಿ ಕರಾಮತ್ ದಿಖಾಟ್ ವರ್ನಾ ಆಪ್ ಘೆ ಪ್ರಾಟ್ಲಿ ಪ್ರಾಟ್ಲಿ ಕೋ ಸಾಥಿಯಾಂ ಸಮೀತ್ ಶಹೀದ್ ಕರ್ ದಿಯಾ ಜಾಯೇಗಾ. ಆಪ್ ಘೆ ಪ್ರಾಟ್ಲಿ ಪ್ರಾಟ್ಲಿ ನೆ ಊಂಟ್ ಕಿ ಮೇಂಗ್ ನಿಯಾಂ ಕಿ ತರಫ್ ಇಶಾರಾ ಕರ್ ಕೆ ಫರ್ಮಾಯಾ ಕಿ ಉನ್ ಕೋ ಉತಾ ಲಾಟ್ ಔರ್ ದೇಖೋ ಕಿ ವೊಹ್ ಕ್ಯಾ ಹೈಂ? ಜಬ್ ಲೋಗೋಂ ನೆ ಉನ್ ಕೋ ಉತಾ ಕರ್ ದೇಖಾ ತೋ ವೊಹ್ ಬಾಲನ್ ಸೋನೆ ಕೆ ಟುಕ್ ಡೆ ಥೆ. ಫಿರ್ ಆಪ್ ಘೆ ಪ್ರಾಟ್ಲಿ ಪ್ರಾಟ್ಲಿ ನೆ ಏಕ್ ಖಾಲ ಪ್ಯಾಲೆ ಕೋ ಉತಾ ಕರ್ ಫುಮಾಯಾ ಔರ್ ಔಂಧಾ ಕರ್ ಕೆ ಬಾದ್ ಶಾಹ್ ಕೋ ದಿಯಾ ತೋ ವೊಹ್ ಪಾನಿ ಸೆ ಭರಾ ಹುವಾ ಥಾ. ಔರ್ ಔಂಧಾ ಹೋನೆ ಕೆ ಬಾ ವುಜೂದ್ ಉನ್ ಮೇಂ ಸೆ ಏಕ್ ಖತ್ ರಾ ಭಿ ಪಾನಿ ನಹೀಂ ಗಿರಾ. ಏಹ್ ದೋ² ಕರಾಮತೇಂ ದೇಖ್ ಕರ್ ಬದ್ ಅಕ್ಲಿದಾ ಬಾದ್ ಶಾಹ್ ಕೆಹನೆ ಲಗಾ ಕಿ ಏಹ್ ಸಬ್ ನಝರ್ ಬಂದಿ ಔರ್ ಜಾದೂ ಹೈ. ಫಿರ್ ಬಾದ್ ಶಾಹ್ ನೆ ಆಗ್ ಜಲಾನೆ ಕಾ ಹುಕ್ಮ್ ದಿಯಾ. ಜಬ್ ಆಗ್ ಕೆ ಶೊ'ಲೆ ಬುಲಂದ್ ಹುಯೆ ತೋ ವೊಹ್ ಬುಝುರ್ಗ್ ಘೆ ಪ್ರಾಟ್ಲಿ ಪ್ರಾಟ್ಲಿ ಔರ್ ಉನ್ ಕೆ ರುಫ್ ಕ್ರಾ ಆಗ್ ಮೇಂ ಕೂದ್ ಪಡೆ. ಸಾಥ್ ಮೇಂ ಥೋಟೆ ಸೆ ಶಹ್ ಜಾದೆ ಕೋ ಭಿ ಲೇತೆ ಗಯೆ, ಬಾದ್ ಶಾಹ್ ಅಪ್ನೆ ಬಚ್ಚೆ ಕೋ ಆಗ್ ಮೇಂ ಗಿರಾತೆ ಹುಯೆ ದೇಖ್ ಕರ್ ಉನ್ ಕೆ ಫಿರಾಕ್ ಮೇಂ ಬೆ ಚೈನ್ ಹೋ ಗಯಾ, ಕುಫ್ ದೇರ್ ಕೆ ಬಾ'ದ್ ನನ್ ಹೆ ಶಹ್ ಜಾದೆ ಕೋ ಇನ್ ಹಾಲ್ ಮೇಂ ಬಾದ್ ಶಾಹ್ ಕಿ ಗೋದ್ ಮೇಂ ಡಾಲ್ ದಿಯಾ ಗಯಾ ಕಿ ಉನ್ ಕೆ ಏಕ್ ಹಾಥ್ ಮೇಂ ಸೇಬ್ ಔರ್ ದೋಸರೆ ಹಾಥ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಫರ್ಮಾನ ಮಹಾದ್ಲಾ **صَلَّى اللهُ عَلَيْهِ وَسَلَّمَ** : ಜಿಸ್ ನೆ ಮುರುಂ ಪರ್ ದಸ್ ಮರ್ತಬಾ ದುರಾದೆ
ಬಾಕ್ ಪಡಾ ಅಲ್ಲಾಹ್ **لَا إِلَهَ إِلَّا اللَّهُ** ಉನ್ ಪರ್ ಸೌ ರಹ್ ಮತೇಂ ನಾಜಿಲ್ ಫರ್ಮಾತಾ ಹೈ (ಪ್ರಾ.)

ಮೇಂ ಅನಾರ್ ಥಾ. ಬಾದ್ ಶಾಹ್ ನೆ ಪೂಭಾ, “ಬೇಲಾ ! ತುಮ್ ಕಹಾಂ ಚಲೆ ಗಯೆ ಥೆ?” ತೋ ಉನ್ ನೆ ಕಹಾ, “ಮೈಂ ಏಕ್ ಬಾಗ್ರ್ ಮೇಂ ಥಾ,” ಏಹ್ ದೇಖ್ ಕರ್ ಝಾಲಮ್ ವ ಬದ್ ಅಕ್ರೀದಾ ಬಾದ್ ಶಾಹ್ ಕೆ ದರ್ ಬಾರಿ ಕಹನೆ ಲಗೆ ಇಸ್ ಕಾಮ್ ಕಿ ಕೋಯಿ ಹಕ್ರೀಕತ್ ನಹೀಂ (ಏಹ್ ಜಾದೂ ಹೈ) ಬಾದ್ ಶಾಹ್ ನೆ ಕಹಾ, “ಅಗರ್ ತುಮ್ ಏಹ್ ಖಹರ್ ಕಾ ಪ್ಯಾಲಾ ಪೀ ಲೋ ತೋ ಮೈಂ ತುಮ್ ಹೇಂ ಸಚ್ಚಾ ಮಾನ್ ಲಾಂಗಾ.” ಉನ್ ಬುಜ್ಜುಗರ್ ಘೀ ಪ್ರಟ್ ಘೀ ಘೀ ನೆ ಬಾರ್ ಬಾರ್ ಖಹರ್ ಕಾ ಪ್ಯಾಲಾ ಪಿಯಾ, ಹರ್ ಮರ್ತಬಾ ಖಹರ್ ಕೆ ಅಸರ್ ನೆ ಉನ್ ಬುಜ್ಜುಗರ್ ಘೀ ಪ್ರಟ್ ಘೀ ಘೀ ಕೆ ಫಕ್ತ್ ಕಪ್ ಡೆ ಫ಼಼ತ್ ರಹೆ ಮಗರ್ ಉನ್ ಕಿ ಝಾತ್ ಪರ್ ಖಹರ್ ಕಾ ಕೋಯಿ ಅಸರ್ ನಹೀಂ ಹುವಾ.

(ಮುಲ್ಲಾನ್ ಅಜ್ ಹುಜ್ಜುತಲ್ಲಾಹಿ ಅಲಲ್ ಆ-ಲಮೀನ್, ಜಲ್ದ್ :2, ಸ-ಫ಼಼ಾ:611)

ಅಲ್ಲಾಹ್ لا اله الا الله ಕಿ ಉನ್ ಪರ್ ರಹ್ ಮರ್ತ್ ಹೋ ಖೈರ್ ಉನ್ ಕೆ ಸದ್ ಕೆ ಹಮಾಲಿ ಮಫ್ ಫಿರತ್ ಹೋ

ಫಾನೂಸ್ ಬನ್ ಕೆ ಉನ್ ಕಿ ಹಿಫಾಝತ್ “ಹವಾ” ಕರೀ
ವೊಹ್ ಶಮ್ ಅ ಕ್ಯಾ ಬುರೈ ಜಹೆ ರೌಶನ್ ಖುದಾ لا اله الا الله ಕರೀ

صَلَّى اللهُ تَعَالَى عَلَيَّ مُحَمَّدٌ !

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಬೆಶ್ ಕ್

ಔಲಯಾ ಉಲ್ಲಾಹ್ **صَلَّى اللهُ مُحَمَّدٌ** ಕಿ ತೋ ಬಹುತ್ ಬಡಿ ಶಾನ್ ಹೈ ಔರ್ ಉನ್ ಕಿ ಕರಾಮಾತ್ ಕೆ ಭಿ ಕ್ಯಾ ಕೆಹನೆ. ಔಲಯಾಯೆ ಕಿರಾಮ್ **صَلَّى اللهُ مُحَمَّدٌ** ಕಿ ಗುಲಾಮಿ ತಬ್ ಅಲಗೈ ಕುರ್ ಆನೋ ಸುನ್ನತ್ ಕಿ ಆಲಮ್ ಗೀರ್ ಗೈರ್ ಸಿಯಾಸಿ ತಹ್ ರೀಕ್ ದಾ'ವತೆ ಇಸ್ಲಾಮಿ ಕಾ ತುರ್ರಯೆ ಇಮ್ ತಿಯಾಝ್ ಹೈ, ಇನ್ ನೆ ವಾಬಸ್ ತಗಾನ್ ಪರ್ ಭಿ ರಬ್ಬೆ ಕಾಯಿನಾತ್ لا اله الا الله ಕೆ ಐನೇ ಐನೇ ಇನ್ ಅಮಾತ್ ಹೋತೆ ಹೈಂ ಕಿ ಅಕ್ಲೇಲೆಂ ಹೈರಾನ್ ರಹ್ ಜಾತಿ ಹೈಂ ಚುನಾಂಚೆ **ಹೈರತ್ ಅಂಗಿಝ್ ಹಾದಿಸಾ** : ಬರೋಝೆ ಇತ್ ವಾರ್ 26 ರಬೀಉನ್ ನೂರ್ ಶರೀಫ್ ಸಿನೆ 1420 ಹಿಜರಿ ಬಮುತಾಬಿಕ್ 11/7/1999 ಬ-ವಕ್ತೆ ದೋಪಹರ್ ಪಂಜಾಬ್ ಕೆ ಮಶಹೂರ್ ಶಹರ್ ಲಾಲಾ ಮೂಸಾ ಕಿ ಏಕ್ ಮನ್ ರೂಫ್ ಶಾಹ್ ರಾಹ್ ಪರ್ ಕಿಸಿ ಟ್ರೆಲರ್ ನೆ ದಾ'ವತೆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಕರಮಾನ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜನ್ಮ ಕೆ ಜಾನ್ ಮೆರಾ ಜ್ಞಕಾರ್ ಹೋ ಔರ್ ವೊಹ್ ಮುಯ್ತಾ ಪರ್ ದುರೂದ್ ಶರೀಫ್ ನ ಪಢೇ ತೋ ವೊಹ್ ಲೋಗಾಂ ಮೀಂ ನೆ ಕಂಜೂನ್ ತರೀನ್ ಶಖ್ಸ್ ಹೈ (بِسْمِ اللَّهِ الرَّحْمَنِ الرَّحِيمِ)

ಇಸ್ಲಾಮಿ ಕೆ ಏಕ್ ಜಿಮ್ಮಾದಾರ್ ಮುಬಲ್ಲಗ್ಗೆ ದಾ'ವತೆ ಇಸ್ಲಾಮಿ ಮುಹಮ್ಮದ್ ಮುನೀರ್ ಹುಸ್ಸೈನ್ ಅತ್ತಾರಿ رَحْمَةُ اللهِ الْبَارِيَّةِ (ಮಹಲ್ಲಾ ಸಾಕಿನ್ ಇಸ್ಲಾಮ್ ಪೂರಾ ಲಾಲಾ ಮೂಸಾ) ಕೋ ಬುರಿ ತರಹ್ ಕುಚಲ್ ದಿಯಾ. ಯಹಾಂ ತಕ ಕಿ ಉನ್ ಕೆ ಪೇಟ್ ಕಿ ಜಾನಿಬ್ ನೆ ಊಪರ್ ಔರ್ ನೀಚಾ ಕಾ ಹಿಸ್ಸಾ ಅಲಗ್ ಅಲಗ್ ಹೋ ಗಯಾ. ಮಗರ್ ಹೈರತ್ ಕಿ ಬಾತ್ ಏಹ್ ಥಿ ಕಿ ಫಿರ್ ಭಿ ವೊಹ್ ಜಿಂದಾ ಥೆ, ಔರ್ ಹೈರತ್ ಬಾಲಾಯೆ ಹೈರತ್ ಏಹ್ ಕಿ ಹವಾನ್ ಇತ್ ನೆ ಬಹಾಲ್ ಥೆ ಕಿ ಬುಲಂದ ಆವಾಝ್ ನೆ اَللّٰهُمَّ صَلِّ وَسَلِّمْ عَلٰى رَسُوْلِكَ الْاَبِيْ سَلَمَةَ صَلَّى اللهُ تَعَالَى عَلَيْهِ وَآلِهِ وَسَلَّمَ ಪಢೆ ಜಾ ರಹೆ ಥೆ. ಲಾಲಾ ಮೂಸಾ ಕೆ ಅನ್ ಪತಾಲ್ ಮೇಂ ಡಾಕ್ಟರಾಂ ಕೆ ಜವಾಬ್ ದೇ ದೇನೆ ಪರ್ ಉನಹೇಂ ಶಹರ್ ಗುಜ್ಞಾತ್ ಕೆ ಅಜೀಝ್ ಭಟ್ಟ ಅಸಪ್ತಾಲ್ ಲೇ ಜಾಯಾ ಗಯಾ. ಉನಹೇಂ ಅಸಪ್ತಾಲ್ ಲೇ ಜಾನೆ ವಾಲೆ ಇಸ್ಲಾಮಿ ಭಾಯಿ ಕಾ ಬ-ಕಸಮ್ ಬಯಾನ್ ಹೈ, مُحَمَّدٌ اَللّٰهُمَّ صَلِّ وَسَلِّمْ ಮುಹಮ್ಮದ್ ಮುನೀರ್ ಹುಸ್ಸೈನ್ ಅತ್ತಾರಿ رَحْمَةُ اللهِ الْبَارِيَّةِ ಕಿ ಜಬಾನ್ ಪರ್ ಪೂರೆ ರಾಸ್ ತೆ ಇಸಿ ತರಹ್ ಬುಲಂದ್ ಆವಾಝ್ ನೆ ದುರೂದೋ ಸಲಾಮ್ ಔರ್ ಕಆಮಯೆ ತಯ್ಯಿಬಾ ಕಾ ವಿದೇ ಜಾರಿ ಥಾ. ಏಹ್ ಮ-ದನೀ ಮನ್ಝರ್ ದೇಖ್ ಕರ್ ಡಾಕ್ಟರ್ಸ್ ಭಿ ಹೈರಾನೋ ಶಶ್ ದರ್ ಥೆ ಕಿ ಏಹ್ ಜಿಂದಾ ಕಿನ್ ತರಹ್ ಹೈಂ ! ಔರ್ ಹವಾನ್ ಇತ್ ನೆ ಬಹಾಲ್ ಕಿ ಬುಲಂದ್ ಆಯಾಝ್ ನೆ ದುರೂದೋ ಸಲಾಮ್ ಔರ್ ಕಆಮಯೆ ತಯ್ಯಿಬಾ ಪಢೆ ಜಾ ರಹೇ ಹೈಂ. ಉನ್ ಕಾ ಕೆಹನಾ ಥಾ ಕಿ ಹಮ್ ನೆ ಅಪ್ನಿ ಜಿಂದಗಿ ಮೇಂ ಏನಾ ಬಾ ಹೌಸ್ ಲಾ ಔರ್ ಬಾ ಕಮಾಲ್ ಮದೇ ಪಹಲ ಮರ್ತಬಾ ಹಿ ದೇಖಾ ಹೈ. ಕುಟ್ ದೇರ್ ಬಾ'ದ್ ವೊಹ್ ಖುಶ್ ನಸೀಬ್ ಆಶಿಕೆ ರಸೂಲ್ ಮುಹಮ್ಮದ್ ಮುನೀರ್ ಹುಸ್ಸೈನ್ ಅತ್ತಾರಿ رَحْمَةُ اللهِ الْبَارِيَّةِ ನೆ ಬಾರ್ ಗಾಹೆ ಮೆಹ್ ಬೂಬೆ ಬಾರಿ صَلَّى اللهُ تَعَالَى عَلَيْهِ وَآلِهِ وَسَلَّمَ ಮೇಂ ಬಸದ್ ಬೆ ಕರಾರಿ ಇನ್ ತರಹ್ ಇನ್ ತಿಗ್ಗಾಸಾ ಕಿಯಾ,

ಯಾ ರಸೂಲ್ ಅಲ್ಫಾಹ್ مُحَمَّدٌ اَللّٰهُمَّ صَلِّ وَسَلِّمْ عَلٰى رَسُوْلِكَ الْاَبِيْ سَلَمَةَ وَآلِهِ وَسَلَّمَ ಆ ಭಿ ಜಾಖಿಯೆ !

ಮುನೀರ್ ಹುಸ್ಸೈನ್ ಮುನಿಪ್ಪಡಾಹ್

ಮುಹಮ್ಮದ್ ಮುನಿಪ್ಪಡಾಹ್

ಜನ್ಮ ತುಲ್ ಮುನಿಪ್ಪಡಾಹ್

ಮುನೀರ್ ಹುಸ್ಸೈನ್ ಮುನಿಪ್ಪಡಾಹ್

ಮುಹಮ್ಮದ್ ಮುನಿಪ್ಪಡಾಹ್

ಜನ್ಮ ತುಲ್ ಮುನಿಪ್ಪಡಾಹ್

ಮುನೀರ್ ಹುಸ್ಸೈನ್ ಮುನಿಪ್ಪಡಾಹ್

ಮುಹಮ್ಮದ್ ಮುನಿಪ್ಪಡಾಹ್

ಜನ್ಮ ತುಲ್ ಮುನಿಪ್ಪಡಾಹ್

ಮುನೀರ್ ಹುಸ್ಸೈನ್ ಮುನಿಪ್ಪಡಾಹ್

ಮುಹಮ್ಮದ್ ಮುನಿಪ್ಪಡಾಹ್

ಜನ್ಮ ತುಲ್ ಮುನಿಪ್ಪಡಾಹ್



ಫರ್ಮಾನ ಮುಹದ್ಧಾ صَلَّى اللهُ تَعَالَى عَلَيْهِ وَآلِهِ وَسَلَّمَ : ಉನ್ ಶಹಾಸ್ ಕಿ ನಾಕ್ ಏಕ್ ಆಲೂದ್ ಹೋ ಜಸ್ ಕೆ ಪಾಸ್ ಮೇರಾ ಝಕರ್ ಹೋ ಔರ್ ಫೋಹ್ ಮುಯ್ ಪರ್ ದುರೂದೆ ಪಾಕ್ ನ ಪಥೇ. (ಗ್ರಂ)

ಯಾ ರಸೂಲ್ ಅಲ್ಲಾಹ್ صَلَّى اللهُ تَعَالَى عَلَيْهِ وَآلِهِ وَسَلَّمَ ಮೇಲಿ ಮದದ್ ಫರ್ಮಾಯಿ !
ಯಾ ರಸೂಲ್ ಅಲ್ಲಾಹ್ صَلَّى اللهُ تَعَالَى عَلَيْهِ وَآಲِهِ وَسَلَّمَ ಮುಝಿ ಮುಅಫ್ ಫರ್ಮಾ ದೀಜಯಿ !
ಇನ್ ಕೆ ಬಾ'ದ್ ಬ ಆವಾಜ್ಫೆ ಬುಲಂದ್ **يَا أَيُّهَا الَّذِينَ آمَنُوا اتَّقُوا اللَّهَ حَقَّ تَقْوَاهُ**
صَلَّى اللهُ تَعَالَى عَلَيْهِ وَآلِهِ وَسَلَّمَ ಪಥತೆ ಹುಯಿ ಜಾಮೆ ಶಹಾದತ್ ನೋಶ್ ಕರ್ ಗಯೆ. ಜಿ ಹಾಂ ! ಜೋ ಮುಸಲ್ಮಾನಾನ್ ಹಾದಿಸೆ ಮೇಂ ಫೌತ್ ಹೋ ವೋಹ್ ಶಹೀದ್ ಹೈ.

ಅಲ್ಲಾಹ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಉನ್ ಹರ್ ರಹ್ಮತ್ ಹೋ ಔರ್ ಉನ್ ಕೆ ಸದ್ಕೆ ಹಮಾಲಿ ಮಫ್ಫಿರತ್ ಹೋ

صَلَّى اللهُ تَعَالَى عَلَيْهِ وَآلِهِ وَسَلَّمَ
ವಾಸಿತಿ ಹ್ಯಾರೆ ಶಾ ಏನಾ ಹೋ ಕಿ ಜೋ ಸುನ್ನಿ ಮರೀ ಯೂಂ ನ ಫರ್ಮಾಯೀಂ ತೇರೆ ಶಹೀದ್ ಕಿ ಫೋಹ್ ಫಾಜರ್ ಗಯಾ
(ಹದಾಯಿಕೆ ಬಖ್ಶಿಶ್ ಶರೀಫ್)

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّدٍ

ನಮಾಝೆ ಫಜರ್ ಕೆ ಅಯಿ ಜಗಾನಾ ಸುನ್ನತ್ ಹೈ : ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಏಕ್ ವಾಕೆಱಿ ಉನ್ ದಿನೋಂ ಮುಖ್ತಅಫ್ ಅಖ್ಬಾರಾತ್ ನೆ ಶಾಯೆಱಿ ಕಿಯಾ ಥಾ. صَلَّى اللهُ تَعَالَى عَلَيْهِ وَآلِهِ وَسَلَّمَ ಶಹೀದೆ ದಾ'ವತೆ ಇಸ್ಲಾಮಿ ಮುಹಮ್ಮದ್ ಮುನೀರ್ ಹುಸೈನ್ ಅತ್ತಾರಿ **يَا أَيُّهَا الَّذِينَ آمَنُوا صَلُّوا عَلَيَّ وَآلِيَّ** ಹಾದಿಸೆ ಕೆ ಏಕ್ ರೋಝ್ ಕಬ್ಲಾ ಹಿ ಆಶಿಕಾನೆ ರಸೂಲ್ صَلَّى اللهُ تَعَالَى عَلَيْهِ وَآಲِهِ وَسَلَّمَ ಕೆ ಸುನ್ನತೊಂ ಕಿ ತರಬಿಯ್ಯತ್ ಕೆ ಮ-ದನೀ ಕಾಫಿಲೆ ಕೆ ಸಾಥ್ ಸಫರ್ ಕರ್ ಕೆ ಲೌಟೆ ಥೆ. ಮರ್ಹೂಮ್ ರೋಝಾನಾ ಸದಾಯಿ ಮದೀನಾ ಭಿ ಲಗಾತೆ ಥೆ. ದಾ'ವತೆ ಇಸ್ಲಾಮಿ ಕೆ ಮ-ದನೀ ಮಾಹೌಲ್ ಮೇಂ ನಮಾಝೆ ಫಜರ್ ಕೆ ಅಯಿ ಮುಸಲ್ಮಾನಾನ್ ಕೋ ಜಗಾನಾ "ಸದಾಯಿ ಮದೀನಾ ಲಗಾನಾ" ಕಹಲಾತಾ ಹೈ. صَلَّى اللهُ تَعَالَى عَلَيْهِ وَآلِهِ وَسَلَّمَ ಬೆಶುಮಾರ್ ಖುಶ್ ನಸೀಬ್ ಇಸ್ಲಾಮಿ ಭಾಯಿ ಏಕ್ ಸುನ್ನತ್ ಅದಾ ಕರ್ತೆ ಹೈಂ. ಜೀ ಹಾಂ ! ನಮಾಝೆ ಫಜರ್ ಕೆ ಅಯಿ ಮುಸಲ್ಮಾನಾನ್ ಕೋ ಜಗಾನಾ ಸುನ್ನತ್ ಹೈ. ಚುನಾಂಚೆ ಹಝ್ರತೆ ಸಯ್ಯಿದುನಾ ಅಬು ಬಕ್ರ್ **عَنْ أَبِي بَكْرٍ** (ಜೋ ಕಿ ಬನೀ ಸಕೀಫ್ ಕೆ ಏಕ್ ಸಕಾಬಿ ಹೈಂ) ಫರ್ಮಾತೆ ಹೈಂ, "ಮೈಂ ಸರ್ಕಾಫೆ ಮದೀನಾ

ಮದೀನಾಪುರ್ ಮುನವ್ವಹಾಹ್

ಜನ್ಮತುಲ್ ಬಕ್ರೀಱಿ

ಜನ್ಮತುಲ್ ಬಕ್ರೀಱಿ

ಮದೀನಾಪುರ್ ಮುನವ್ವಹಾಹ್

ಮದೀನಾಪುರ್ ಮುನವ್ವಹಾಹ್

ಜನ್ಮತುಲ್ ಬಕ್ರೀಱಿ

ಮದೀನಾಪುರ್ ಮುನವ್ವಹಾಹ್

ಜನ್ಮತುಲ್ ಬಕ್ರೀಱಿ

ಜನ್ಮತುಲ್ ಬಕ್ರೀಱಿ

ಮದೀನಾಪುರ್ ಮುನವ್ವಹಾಹ್

ಮದೀನಾಪುರ್ ಮುನವ್ವಹಾಹ್

ಜನ್ಮತುಲ್ ಬಕ್ರೀಱಿ



ಫರ್ಮಾನ ಮುಹಾದ್ದಾಹಿ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ ಬರ್ ರೋಜ್ ಜುಮುಅ ದೋ ಸೌ ಬಾರ್ ದುರೂದಿ ಪಾಕ್ ಪಡಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಅಝ್ ಹೋಂಗಿ. (المائدة)

صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ಸಾಧ್ ನಮಾಜ್ ಫಝ್ ಕೆ ಅಯೆ ನಿಕ್ಲಾ ತೋ ಆಪ್ صَلَّى اللهُ تَعَالَى عَلَيْهِ وَآلِهِ وَسَلَّمَ ಜಿಸ್ ಸೋತೆ ಹೋಯೆ ಶಬ್ ಪರ್ ಗುಝರ್ತೆ ಉಸೆ ನಮಾಜ್ ಕೆ ಅಯೆ ಆವಾಜ್ ದೇತೆ ಯಾ ಅಪ್ನೆ ಪಾಂವ್ ಮುಬಾರಕ್ ಸೆ ಹಿಲಾತೆ.”

(ಅಬು ದಾಹಿಡ್ ಶರೀಫ್, ಜಲ್ದ್:2, ಸ-ಫ್ಲಾ:33, ಹದೀಸ್ ನಂ:1264)

ಕೌನ್ ಪಾಂವ್ ಸೆ ಹಿಲಾಯೆ ? : ಜೋ ಖುಶ್ ನಸೀಬ್ “ನಾದಾಯೆ ಮದೀನಾ” ಲಗಾತೆ ಹೈಂ اَللّٰهُمَّ صَلِّ عَلٰى مُحَمَّدٍ ಅದಾಯೆ ಸುನ್ನತ್ ಕಾ ಸವಾಬ್ ಪಾತೆ ಹೈಂ. ಯಾದ್ ರಹೆ ಪಾಂವ್ ಸೆ ಹಿಲಾನೆ ಕಿ ಸಬ್ ಕೋ ಇಜಾಝತ್ ನಹೀಂ. ಸಿರ್ಫ್ ವೊಹ್ ಬುಝುರ್ಗ್ ಪಾಂವ್ ಸೆ ಹಿಲಾ ಸಕ್ತೆ ಹೈಂ ಕೆ ಜಿಸ್ ಸೆ ಸೋನೆ ವಾಲೆ ಕಿ ದಿಲ್ ಆಝಾರಿ ನೆ ಹೋತಿ ಹೋ. ಹಾಂ ಅಗರ್ ಕೋಯಿ ಮಾನಯೆ ಶರ್ಕೇ ನೆ ಹೋ ತೋ ಅಪ್ನೆ ಹಾಥ್ ನೆ ಪಾಂವ್ ದಬಾ ಕರ್ ಜಗಾನೆ ಮೇಂ ಹ-ರಜ್ ನಹೀಂ. ಯಕೀನನ್ ಹಮಾರೆ ಮೀಲೆ ಮೀಲೆ ಆಕ್ರಾ, ಮದೀನೆ ವಾಲೆ ಮುಸ್ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ ಅಗರ್ ಅಪ್ನೆ ಕಿಸಿ ಗುಲಾಮ್ ಕೋ ಮುಬಾರಕ್ ಮಾಂವ್ ಸೆ ಹಿಲಾ ದೇಂ ತೋ ಉಸ್ ಕೆ ಸೋಯೆ ನಸೀಬ್ ಜಗಾ ದೇಂ ಔರ್ ಕಿಸಿ ಖುಶ್ ನಸೀಬ್ ಕೆ ಸರ್, ಆಂಖ್ ಯಾ ಸೀನೆ ಪರ್ ಅಪ್ನಾ ಮುಬಾರಕ್ ಕದಮ್ ರಖ್ ದೇಂ ತೋ ಖುದಾ ಕಿ ಕಸಮ್ ! ಕೌನ್ಯೆನ್ ಕಾ ಚೈನ್ ಬಖ್ಶ್ ದೇಂ.

ಏಕ್ ಲೋಕರ್ ಮೇಂ ಉಹದ್ ಕಾ ಫಲ್‌ಫಲಾ ಜಾತಾ ರಹಾ ರಖ್ತೆ ಹೈಂ ಕಿತ್ನಾ ವಕಾರ್ ಅಲ್ಹಾಹ್ ಅಕ್ಬರ್ اَللّٰهُمَّ صَلِّ عَلٰى مُحَمَّدٍ ಏಕ್ ದಿಲ್, ಏಕ್ ಜಗರ್ ಹೈ, ಏಕ್ ಅಂಖೀಂ, ಏಕ್ ಸರ್ ಹೈ ಜಫರ್ ಜಾಹೋ ರಖ್ಣೀ ಕದಮ್ ಜಾನೆ ಅಲಮ್ صَلَّى اللهُ تَعَالَى عَلَيْهِ وَآلِهِ وَسَلَّمَ

صَلُّوا عَلَيَّ الْخَبِيْب ! صَلَّى اللهُ تَعَالَى عَلَيَّ مُحَمَّد

ಮರತೆ ವಕ್ತ್ ಕಲಮಾ ಹಫ್ನೆ ಕಿ ಫಝೀಲತ್ : اَللّٰهُمَّ صَلِّ عَلٰى مُحَمَّدٍ ಏನಾ ಲಗ್ತಾ ಹೈ ಮುಹಮ್ಮದ್ ಮುನೀರ್ ಹುಸ್ಸೈನ್ ಅತ್ತಾರಿ رِبِّيُّمُ اللهُ الْبَرِّيُّمُ ಕಿ ಖದ್‌ಮತೆ ದಾ'ವತೆ ಇಸ್ಲಾಮಿ ರಂಗ್ ಲಾಯಿ ಔರ್ ಉನ್‌ಹೇಂ ಆಝರಿ ವಕ್ತ್ ಕಲಮಾ ನಸೀಬ್ ಹೋ ಗಯಾ. ಔರ್ ಜಿಸ್ ಕೋ ಮರತೆ ವಕ್ತ್ ಕಲಮಾ ನಸೀಬ್ ಹೋ ಜಾಯೆ ಉಸ್ ಕಾ ಆಝರತ್ ಮೇಂ ಬೇಡಾ ಪಾರ್ ಹೈ. ಚುನಾಂಚೆ ನಜಯ್ಯೆ ರಹ್‌ಮತ್, ಶಫೀಯೆ



ಫರ್ಮಾನ ಮುಹಾದಫಾ صَلَّى اللهُ عَلَيْهِ وَآلِهِ وَسَلَّمَ : ಮುಯ್ ಪರ್ ದುರೂದ್ ಶರೀಫ್ ಪಠೋ ಅಲ್ಲಾಹ್ **سُبْحَانَكَ** ತುಮ್ ಪರ್ ರಹಮತ್ ಭಜೇಗಾ. (ಪ್ರಬ್ಲೆ)

ಕಲಾಮ್ **سُبْحَانَكَ** ಹೋ ವೊಹ್ ದಾಖಲ್ ಜನ್ನತ್ ಹೋಗಾ.(ಅಬು ದಾವೂದ್ ಶರೀಫ್, ಜಲ್ದ್:3, ಸ-ಫ್ಲಾ:132, ಹದೀಸ್ ನಂ.3116)

ಫಜ್ಲೋ ಕರಮ್ ಜಹ್ ಪರ್ ಭ ಹುದಾ ಉಹನೆ ಮರತೆ ದಮ್ ಕಅಮಾ ಪಠ್ ಅಯಾ ಔರ್ ಜನ್ನತ್ ಮೇಂ ಗಯಾ
(**سُبْحَانَكَ**)

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدٌ

ಮೋಟಾ ತಾಜಾ ಶೈತಾನ್ : ಏಕ್ ಮರ್ತಬಾ ದೋ² ಶಯಾತೀನ್ ಮೇಂ ಮುಲಾಕ್ರಾತ್ ಹುವಿ. ಏಕ್ ಶೈತಾನ್ ಮೋಬ್ ಮೋಟಾ ತಾಜಾ ಧಾ. ಜಬ್ ಕಿ ದೋಸರಾ ದುಬ್ಲಾ ಪತ್ಲಾ. ಮೋಟೆ ನೆ ದುಬ್ಲೆ ಪೂಠಾ, “ಭಾಯಿ ! ಆಖರ್ ತುಮ್ ಇತ್ನೆ ಮಕ್ಜೋರ್ ಕ್ಯೂಂ ಹೋ?” ಉಸ್ನೆ ಜವಾಬ್ ದಿಯಾ, “ಮೈಂ ಏಕ್ ಏನೇ ನೇಕ್ ಬಂದೆ ಕೆ ಸಾಧ್ ಹೂಂ ಜೋ ಫರ್ ಮೇಂ ದಾಖಲ್ ಹೋತೆ ಔರ್ ಖಾತೆ ಪೀತೆ ವಕ್ತ್ ಜಿಸ್ವಿಲ್ಲಾಹ್ ಶರೀಫ್ ಪಠ್ ಲೇತಾ ಹೈ ತೋ ಮುಯ್ ಉಸ್ ನೆ ದೂರ್ ಭಾಗ್ನಾ ಪಡ್ತಾ ಹೈ. ಯಾರ್ ! ಏಹ್ ತೋ ಬತಾಟ್ ! ತುಮ್ ನೆ ಬಹುತ್ ಜಾನ್ ಬನಾ ರಖ ಹೈ ಇನ್ ಮೇಂ ಕ್ಯಾ ರಾಝ್ ಹೈ?” ಮೋಟಾ ಬೋಲಾ, “ಮೈಂ ಏಕ್ ಏನೇ ಗ್ರಾಫಿಲ್ ಶಬ್ ಪರ್ ಮುಸಲ್ಲತ್ ಹೂಂ ಜೋ ಫರ್ ಮೇಂ ಜಿಸ್ವಿಲ್ಲಾಹ್ ಪಠ್ ಬಗೈರ್ ದಾಖಲ್ ಹೋ ಜಾತಾ ಹೈ ಔರ್ ಖಾತೆ ಪೀತೆ ವಕ್ತ್ ಭ ಜಿಸ್ವಿಲ್ಲಾಹ್ ನಹೀಂ ಪಡ್ತಾ ಅಹಾಝಾ ಮೈಂ ಉಸ್ಕೆ ಇನ್ ತಮಾಮ್ ಕಾಮೌಂ ಮೇಂ ಶರೀಕ್ ಹೋ ಜಾತಾ ಹೂಂ ಔರ್ ಉಸ್ ಪರ್ ಜಾನ್ವರ್ ಕಿ ತರಹ್ ಸುವಾರ್ ರೆಹ್ತಾ ಹೂಂ. (ಏಹ್ ರಾಝ್ ಹೈ ಮೇರಿ ಸಿಫತ್ ಮಂದಿ ಕಾ).”

(ಅನ್ರಾರುಲ್ ಫಾತಿಹಾ, ಸ-ಫ್ಲಾ:155)

ನೌ³ ಶಯಾತೀನ್ ಕೆ ನಾಮ್ ವ ಕಾಮ್ : ಮೀಲೆ ಮೀಲೆ ಇಸಾಮಿ ಭಾಯಿಯೋ ! ಇನ್ ಹಿಕಾಯತ್ ನೆ ಏಹ್ ದರ್ನ ಮಿಲ್ಲಾ ಹೈ ಕಿ ಅಗರ್ ಹಮ್ ಅಪ್ನೆ ಕಾಮೌಂ ಮೇಂ ಶೈತಾನ್ ಕಿ ಶಿರ್ಕತ್ ನೆ ಹಿಫಾಝತ್ ಔರ್ ಪೈರೋ ಬ-ರ-ಕತ್ ಕೆ ತಲಬ್ಗಾರ್ ಹೈಂ. ತೋ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಮಜೀದ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಮಜೀದ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಮಜೀದ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಮಜೀದ್



ಫರ್ಮಾನ ಮುನ್ಸಿಫ್ಫಾ: حَسْبِيَ اللهُ عَلَيْهِ تَوَكَّلْتُ وَإِلَيْهِ الْمَصِيرُ: ಮುಝ್ ಪರ್ ಕರ್ತೆ ನೆ ದುರೂದಿ ಪಾಕ್ ಪಡೋ ಬೀಲಕ್ ತುಮ್ಹಾರಾ ಮುಝ್ ಪರ್ ದುರೂದಿ ಪಾಕ್ ಪಡೋನಾ ತುಮ್ಹಾರ ಗುನಾಹೆಂ ಕೆ ಅಯಿ ಮಘ್ಫಿರತ್ ಹೈ. (ಸುರ್ಬಾ)

ಹರ್ ನೇಕ್ ಕಾಮ್ ಕೆ ಆಗ್ರಾಜ್ ಮೇಂ ಬಿಸ್ಮಿಲ್ಲಾಹ್ ಪಡಾ ಕರೇಂ.

ಬ-ಸೂರತೆ ದೀಗರ್ ಹರ್ ಫೆಲ್ ಮೇಂ ಶೈತಾನ್ ಲಯೀನ್ ಶರೀಕ್ ಹೋ ಜಾಯೇಗಾ. ಶೈತಾನ್ ಕಿ ಕಸೀರ್ ಔಲಾದ್ ಹೈ ಔರ್ ಉನ್ ಕಿ ಮುಖ್ತಅಫ್ ಕಾಮೌಂ ಪರ್ ಡ್ಯೂಟಿಯಾಂ ಲಗಿ ಹುಯಿ ಹೈಂ ಚುನಾಂಚೆ ಹಜ್ಜ್‌ರತೆ ಅಲ್ಲಾಮಾ ಇಬ್‌ನೆ ಹಜರ್ ಅನ್‌ಕಲಾನಿ اِنَّا لِلّٰهِ وَسَّوْءٌ نَّكَرًا ಕರ್ತೆ ಹೈಂ, ಅಮೀರುಲ್ ಮೊ'ಮಿನೀನ್ ಹಜ್ಜ್‌ರತೆ ಉಮರ್ ಫಾರೂಕೆ. ಅ'ಜಮ್ اَلْحَمْدُ لِلّٰهِ اَلْحَمْدُ ಫರ್ಮಾತೆ ಹೈಂ ಕಿ ಶೈತಾನ್ ಕಿ ಔಲಾದ್ ನೌಂ ಹೈಂ.

(1) ಜುಲತೂನ್ (2) ವಸೀನ್ (3) ಲಕೂಸ್ (4) ಆ'ವಾನ್ (5) ಹಫ್ಫಾಫ್ (6) ಮುರ್ರಹ್ (7) ಮುಸವ್ವಿತ್ (8) ದಾಸಿಮ್ ಔರ್ (9) ವಲ್‌ಹಾನ್.

ಜುಲತೂನ್ :- ಬಾಜಾರೌಂ ಮೇಂ ಮುಕ್ರರ್ ಹೈ, ಔರ್ ವಹಾಂ ಅಪ್‌ನಾ ಝಂಡಾ ಗಾಢೇ ರಹ್‌ತಾ ಹೈ.

ವಸೀನ್ :- ಲೋಗೌಂ ಕೋ ನಾಗಹಾನಿ ಆಫತೌಂ ಮೇಂ ಮುಖ್ತಲಾ ಕರನ್ ಕೆ ಅಯಿ ಮುಕ್ರರ್ ಹೈ.

ಲಕೂಸ್ :- ಆತಶ್ ಪರಸ್‌ತೌಂ ಪರ್ ಮುಕ್ರರ್ ಹೈ.

ಆ'ವಾನ್ :- ಹುಕ್‌ಮರಾನೌಂ ಕೆ ಸಾಫ್ ಹೋತಾ ಹೈ.

ಹಫ್ಫಾಫ್ :- ಶರಾಬಿಯೌಂ ಕೆ ಸಾಫ್ ಹೋತಾ ಹೈ.

ಮುರ್ರಹ್ :- ಗಾನೆ ಬಾಜೆ, ಬಜಾನೆ ವಾಲೌಂ ಪರ್ ಮುಕ್ರರ್ ಹೈ.

ಮುಸವ್ವಿತ್ :- ಅಫ್‌ವಾಹೇಂ ಆಮ್ ಕರ್‌ನೆ ಪರ್ ಮುಕ್ರರ್ ಹೈ. ವೊಹ್ ಲೋಗೌಂ ಕಿ ಜಬಾನೌಂ ಪರ್ ಅಫ್‌ವಾಹೇಂ ಜಾರಿ ಕರ್‌ವಾ ದೇತಾ ಹೈ, ಔರ್ ಅಸಲ್ ಹಕೀಕತ್ ನೆ ಲೋಗ್ ಬೆ ಖಬರ್ ರೆಹ್ತೆ ಹೈಂ.

ದಾಸಿಮ್ :- ಫರೌಂ ಮೇಂ ಮುಕ್ರರ್ ಹೈ. ಅಗರ್ ಸಾಹಿಬೆ ಖಾನಾ ಫರ್ ಮೇಂ ದಾಖಲ್ ಹೋ ಕರ್ ನ ಸಲಾಮ್ ಕರ್ ಔರ್ ನ ಬಿಸ್ಮಿಲ್ಲಾಹ್ ಪಡ್ ಕರ್ ಕದಮ್ ಅಂದರ್ ರಖ್ತೆ, ತೋ ಏಹ್ ಉನ್ ಫರ್ ವಾಲೌಂ ಕೋ ಆಪಸ್ ಮೇಂ ಲಡ್‌ವಾ ದೇತಾ ಹೈ, ಹತ್ತಾ ಕಿ ತಲಾಕ್ ಯಾ ಖುಲಾಫ್ ಯಾ ಮಾರ್‌ಪೀಟ್ ತಕ್ ನೌಬತ್



ಫರ್ಮಾನೆ ಮುನ್ವಿಜ್ಞಾ صَلَّى اللهُ عَلَيْهِ وَآلِهِ وَسَلَّمَ : ಜಿಸ್ ನೆ ಕಿತಾಬ್ ಮೇಂ ಮುರ್ಬ್ ಪರ್ ದುರೂನೆ ಜಾಕ್ ಆಖಾ ತೋ ಖಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿತೆ ಉಸ್ ಕೆ ಆಯ್ ಇಸ್ತಿಫಾಫಾರ್ ಕರ್ತೆ ರಹೇಗೆ. (ಪ್ರ. 1)

ಹೈ.)

(ಸಹೀಹ್ ಮುಸ್ನಿಮ್, ಜಿಲ್ದ್:6, ಸ-ಫ್ತಾ:172, ಹದೀಸ್ ನಂ.2017)

ಖಾನೆ ಕೋ ಶೈತಾನ್ ನೆ ಬಜಾಹಿ : ಖಾನೆ ನೆ ಪಹಲೆ ಬಿಸ್ವಿಲ್ಲಾಹ್ ನ ಪಥ್ ನೆ ನೆ ಖಾನೆ ಮೇಂ ಬೆ ಬ-ರ-ಕತಿ ಹೋತಿ ಹೈ. ಹಜ್ಜರತೆ ಸಯ್ಯಿದುನಾ ಅಬು ಅಯ್ಯೂಬ್ ಅನ್ಸಾರಿ رَضِيَ اللهُ عَنْهُ ಫರ್ಮಾತೆ ಹೈ, ಹಮ್ ತಾಜ್ ದಾರೆ ರಿಸಾಲತ್, ಮಾಹೆ ನುಬೂವ್ವತ್, ಮಾಲಕೆ ಕೌಸರೋ ಜನ್ನತ್, ಮಹಬೂಬೆ ರಬ್ಬಲ್ ಇಜ್ಜತ್ ಇಸ್ಲಾಮ್ ಕಿ ಖಿದ್ಮತೆ ಸರಾಪಾ ರಹಮತ್ ಮೇಂ ಹಾಜಿರ್ ಥೆ. ಖಾನಾ ಪೇಶ್ ಕಿಯಾ ಗಯಾ, ಇಸ್ತಿಫಾದಾ ಮೇಂ ಇತ್ನಿ ಬ-ರ-ಕತ್ ಹಮನೆ ಕಿಸಿ ಖಾನೆ ಮೇಂ ನಹೀಂ ದೇಖ ಮಗರ್ ಆಖರ್ ಮೇಂ ಬಡೀ ಬೆ ಬ-ರ-ಕತಿ ದೇಖ. ಹಮನೆ ಅರ್ಜ್ ಕಿ, “ಯಾ ರಸೂಲಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಏನಾ ಕ್ಯಾಂ ಹುವಾ?” ಇಶಾದ್ ಫರ್ಮಾಯಾ, “ಹಮ್ ಸಬ್ ನೆ ಖಾನಾ ಖಾತೆ ವಕ್ತ್ ಬಿಸ್ವಿಲ್ಲಾಹ್ ಪಡೀ ಥಿ. ಫಿರ್ ಏಕ್ ಶಖ್ಸ್ ಬಗೈರ್ ಬಿಸ್ವಿಲ್ಲಾಹ್ ಪಥೆ ಖಾನೆ ಕೋ ಬೈರ್ ಗಯಾ, ಉಸ್ಕೆ ಸಾಥ್ ಶೈತಾನ್ ನೆ ಖಾನಾ ಖಾ ಆಯಾ.

(ಶರ್ಹುಸ್ಸುನ್ನಾಹ್, ಜಿಲ್ದ್:6, ಸ-ಫ್ತಾ:62, ಹದೀಸ್ ನಂ.2818)

بِسْمِ اللّٰهِ اَوَّلُهُ وَاٰخِرُهُ : ಉಮ್ನುಲ್ ಮೊ'ಮಿನೀನ್ ಹಜ್ಜರತೆ ಸಯ್ಯಿದತುನಾ ಆಯಿಶಾ ಸಿದ್ದೀಕಾ رَضِيَ اللهُ عَنْهُ ಫರ್ಮಾತಿ ಹೈಂ ಕಿ ತಾಜ್ ದಾರೆ ಮದೀನಾ, ರಾಹತೆ ಕಲಬೋ ಸೀನಾ, ಪೈಜೆ ಗಂಜೀನಾ, ಸಾಹಿಬೆ ಮುಅತ್ತರ್ ಪಸೀನಾ, ಬಾಯಿಸೆ ನುಜ್ಜಾಲೆ ಸಕೀನಾ صَلَّى اللهُ عَلَيْهِ وَآلِهِ وَسَلَّمَ ಕಾ ಫರ್ಮಾನೆ ಬಾ ಕರೀನಾ ಹೈ, “ಜಬ್ ಕೋಯಿ ಶಖ್ಸ್ ಖಾನಾ ಖಾಯೆ ತೋ ಅಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಕಾ ನಾಮ್ ಲೇ. ಯಾ'ನಿ ಬಿಸ್ವಿಲ್ಲಾಹ್ ಪಥೆ ಔರ್ ಅಗರ್ ಶುರೂಖ್ ಮೇಂ ಬಿಸ್ವಿಲ್ಲಾಹ್ ಪಥ್ ನಾ ಭುಲ್ ಜಾಯೆ ತೋ ಯೂಂ ಕಹೆ. “بِسْمِ اللّٰهِ اَوَّلُهُ وَاٰخِرُهُ”.

(ಅಬುದಾವೂದ್ ಶರೀಫ್, ಜಿಲ್ದ್:3, ಸ-ಫ್ತಾ:356, ಹದೀಸ್ ನಂ.3767)

ಶೈತಾನೆ ನೆ ಖಾನಾ ಉಗಲ್ ದಿಯಾ : ಹಜ್ಜರತೆ ಸಯ್ಯಿದುನಾ ಉಮಯ್ಯಾ

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್



ಫರ್ಮಾನ ಮುಹತ್‌ಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ ಪರ್ ಏಕ್ ಬಾರ್ ದುರೂದ್ ಬಾಕ್ ಪಠಾ ಅಲ್ಲಾಹ್ تَجَزَّوْجْرَ لُحْسَ ಪರ್ ದನ್ ರಹ್‌ಮತೇಂ ಭೇಜ್‌ತಾ ಹೈ. (س)

ಮದೀನಾಪುರ್ ಮುನವ್ವಹಾ

ಮುಕ್ತುಲ್ ಮುನವ್ವಹಾ

ಜನ್ಮತುಲ್ ಮುಕ್ತುಲ್

ಮದೀನಾಪುರ್ ಮುನವ್ವಹಾ

ಮುಕ್ತುಲ್ ಮುನವ್ವಹಾ

ಜನ್ಮತುಲ್ ಮುಕ್ತುಲ್

ಬನ್ ಮಖ್ಶಿ صَلَّى اللهُ تَعَالَى عَلَيْهِ وَآلِهِ وَسَلَّمَ ಫರ್ಮಾತೆ ಹೈಂ, ಹುಜ್ಜೂರ್ ಸರಾಪಾ ನೂರ್, ಫೈಫಿ ಗಂಜೂರ್, ಶಾಹೆ ಗಯೂರ್, ಮಹ್‌ಬೂಬ್ ರಬ್ಬಿ ಗಫೂರ್ صَلَّى اللهُ تَعَالَى عَلَيْهِ وَآلِهِ وَسَلَّمَ ತಶ್‌ರೀಫ್ ಫರ್ಮಾ ಥೆ. ಏಕ್ ಶಖ್‌ಸ್ ಬಗೈತ್ ಜಿಸ್ಮಿಲ್ಲಾಹ್ ಪಠೇ ಬಾನಾ ಬಾ ರಹಾ ಥಾ, ಜಬ್ ಬಾ ಚುಕಾ ಔರ್ ಸಿಫ್ ಏಕ್ ಲುಕ್‌ಮಾ ಹಿ ಬಾಕ್ ರಿಹ್ ಗಯಾ ತೋ ವೊಹ್ ಲುಕ್‌ಮಾ ಉಠಾಯಾ ಔರ್ ಉಸ್‌ನೆ ಕಹಾ, "بِسْمِ اللّٰهِ اَوَّلُهُ وَاٰخِرُهُ". ತಾಜ್‌ದಾರೆ ಮದೀನಾ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಮುಸ್‌ಕರಾ ಕರ್ ಇಶ್‌ಆದ್ ಫರ್ಮಾಯಾ, "ಶೈತಾನ್ ಇಸ್ ಕೆ ಸಾಫ್ ಬಾನಾ ಬಾ ರಹಾ ಥಾ, ಜಬ್ ಇಸ್ ನೆ ಅಲ್ಲಾಹ್ تَجَزَّوْجْرَ ಕಾ ನಾಮ್ ಆಯಾ ತೋ ಜೋ ಕುಛ್ ಉಸ್ ಕೆ ಪೇಟ್ ಮೇಂ ಥಾ ಉಗಲ್ ದಿಯಾ."

(ಅಬುದಾವೂದ್ ಶರೀಫ್, ಜಲ್‌ದ್:3, ಸ-ಫ್ತಾ:356, ಹದೀಸ್ ನಂ.3768)

صَلُّوا عَلَى الْحَبِيبِ ! صَلَّى اللهُ تَعَالَى عَلَيْهِ عَلَى مُحَمَّدٍ

ನಿಗಾಹೆ ಮುಹತ್‌ಫಾ ನೆ ಕುಛ್ ಹೋಶೀದಾ ನಹೀಂ : ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಜಬ್ ಭಿ ಬಾನಾ ಬಾಯೇಂ ಯಾದ್ ಕರ್ ಕೆ صَلَّى اللهُ تَعَالَى عَلَيْهِ وَآلِهِ وَسَلَّمَ ಪಠ್ ಆಯಾ ರೇಂ. ಜೋ ನಹೀಂ ಪಠ್‌ತಾ ಉಸ್‌ಕಾ ಕರೀನ್ ಯಾ ನಿ ಶೈತಾನ್ ಭಿ ಬಾನೆ ಮೇಂ ಸಾಫ್ ಶರೀಕ್ ಹೋ ಜಾತಾ ಹೈ. ಸಯ್ಯಿದುನಾ ಉಮಯ್ಯಾ ಬನ್ ಮಖ್ಶಿ صَلَّى اللهُ تَعَالَى عَلَيْهِ وَآلِهِ وَسَلَّمَ ವಾಅ ರಿವಾಯತ್ ನೆ ಸಾಫ್ ಝಹಿರ್ ಹೋ ರಹಾ ಹೈ ಕಿ ಹಮಾರೆ ಮೀಲೆ ಮೀಲೆ ಆಕ್ರಾ, ಮದೀನೆ ವಾಲೆ ಮುಸ್‌ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಮುಕ್ತುಲ್ ನಿಗಾಹೇಂ ಸಬ್ ಕುಛ್ ದೇಖ್ ಆಯಾ ಕರ್‌ತಿ ಹೈಂ, ಜಭಿ ತೋ ಶೈತಾನ್ ಕೋ ಕೈ ಕರ್‌ತಾ ಹುವಾ ಮುಲಾ-ಹಫ್ಲಾ ಫರ್ಮಾ ಆಯಾ ಔರ್ ಶೈತಾನ್ ಕಿ ಬದ್ ಹವಾಸಿ ದೇಖ್ ಕರ್ ಮುಸ್‌ಕರಾ ದಿಯೆ. ಚುನಾಂಚೆ ಮುಫ್‌ತಿ ಅಹ್‌ಮದ್ ಯಾರ್ ಬಾನ್ صَلَّى اللهُ تَعَالَى عَلَيْهِ وَآلِهِ وَسَلَّمَ ಫರ್ಮಾತೆ ಹೈಂ, "ರಹ್‌ಮತೆ ಆಲಮ್ صَلَّى اللهُ تَعَالَى عَلَيْهِ وَآಲِهِ وَسَلَّمَ ಕಿ ಮುಕ್ತುಲ್ ನಝರೆಂ ಹಕೀಕತ್ ಮೇಂ ಛುಪಿ ಹುಯಿ ಮಖ್‌ಲೂಕ್ ಕೋ ಭಿ ಮುಲಾ-ಹಫ್ಲಾ ಫರ್ಮಾತಿ ಹೈಂ, ಔರ್ ಹದೀನೆ ಮುಬಾರಕ್ ಬಲ್‌ಕುಲ್ ಅಪ್‌ನೆ ಝಹಿರಿ ಮಾ'ನಾ ಪರ್ ಹೈ

ಮದೀನಾಪುರ್ ಮುನವ್ವಹಾ

ಮುಕ್ತುಲ್ ಮುನವ್ವಹಾ

ಜನ್ಮತುಲ್ ಮುಕ್ತುಲ್

ಮದೀನಾಪುರ್ ಮುನವ್ವಹಾ

ಮುಕ್ತುಲ್ ಮುನವ್ವಹಾ

ಜನ್ಮತುಲ್ ಮುಕ್ತುಲ್



ಪರಮಾನೆ ಮುಹಾದ್ಧಾ صلى الله عليه وآله وسلم : ಜೋ ಶಖಾನ್ ಮುಯ್ಯಾ ಪರ್ ಪಾಕ್ ಪಡ್ನಾ ಭೂಲ್ ಗಯಾ ವೋಹ್ ಜನ್ನತ್ ಕಾ ರಾನ್ತಾ ಭೂಲ್ ಗಯಾ. (١٠٢)

ಕಿಸಿ ತಾ'ವೀಲ್ ಕಿ ಫಿರೂರತ್ ನಹೀಂ. ಜೈನೆ ಹಮಾರಾ ಪೇಟ್ ಮಜ್ಬು ವಾಲಾ ಖಾನಾ (ಜಬ್ ಕಿ ಮಜ್ಬು ಉಸ್ ಮೇಂ ಮೌಜೂದ್ ಹೋ) ಕ್ಷೂಲ್ ನಹೀಂ ಕರ್ತಾ. ಏನೇ ಹಿ ಶೈತಾನ್ ಕಾ ಮೆ'ದಾ ಬಿಸ್ಮಿಲ್ಲಾಹ್ ವಾಲಾ ಖಾನಾ ಹಝ್ರೆಮ್ ನಹೀಂ ಕರ್ ಪಾತಾ. ಅಗರ್ಚೆ ಉಸ್ ಕಾ ಕೈ ಕಿಯಾ ಹುವಾ ಖಾನಾ ಹಮಾರೆ ಕಾಮ್ ನಹೀಂ ಆತಾ, ಮಗರ್ ಮರ್ದೂದ್ ಬೀಮಾರ್ ಪಡ್ ಜಾತಾ ಹೈ ಔರ್ ಭೂಕಾ ಭಿ ರಹ್ ಜಾತಾ ಹೈ ಔರ್ ಹಮಾರೆ ಖಾನೆ ಕಿ ಫೌತ್ ಶುದಾ ಬ-ರ-ಕತ್ ಲೌಟ್ ಆತಿ ಹೈ. ಗರಝ್ ಏಹ್ ಕಿ ಇನ್ ಮೇಂ ಹಮಾರಾ ಫಾಯಿದಾ ಹೈ ಔರ್ ಶೈತಾನ್ ಕೆ ದೋ² ಸುಕ್ಸಾನ್ ಔರ್ ಮುಮ್ಕಿನ್ ಹೈ ಕಿ ವೋಹ್ ಮರ್ದೂದ್ ಆಯಿಂದಾ ಹಮಾರೆ ಸಾಧ್ ಬಗೈರ್ ಬಿಸ್ಮಿಲ್ಲಾಹ್ ವಾಲಾ ಖಾನಾ ಭಿ ಇನ್ ಡರ್ ನೆ ನೆ ಖಾಯೆ ಕಿ ಶಾಯಿದ್ ಏಹ್ ಬೀಜ್ ಮೇಂ ಬಿಸ್ಮಿಲ್ಲಾಹ್ ಪಡ್ ಲೆ ಔರ್ ಮುಯ್ಯಾ ಕೈ ಕರ್ನಿ ಪಡ್ ಜಾಯೆ. ಹದೀನೆ ಪಾಕ್ ಮೇಂ ಜಿನ್ ಆದಮಿ ಕಾ ಫಿಕ್ರ್ ಹೈ ಗ್ರಾಬನ್ ವೋಹ್ ಅಕೇಲಾ ಖಾ ರಹಾ ಥಾ ಅಗರ್ ಹುಫೂರೆ ಅಕ್ರಮ್ صلى الله عليه وآله وسلم ಕೆ ಸಾಧ್ ಖಾತಾ ತೋ ಬಿಸ್ಮಿಲ್ಲಾಹ್ ನೆ ಭೂಲ್ತಾ ಕ್ಯೂಂ ಕಿ ವಹಾಂ ತೋ ಹಾಫಿರೀನ್ ಬಿಸ್ಮಿಲ್ಲಾಹ್ ಬುಲಂದ್ ಆವಾಝ್ ನೆ ಕೆಹ್ತೆ ಥೆ ಔರ್ ಸಾಧ್ ವಾಲೆಂ ಕೋ ಬಿಸ್ಮಿಲ್ಲಾಹ್ ಕೆಹ್ನೆ ಕಾ ಹುಕ್ಮ್ ಕರ್ತೆ ಥೆ.

(ಮಿರ್ಆತ್ ಶರ್ಹೆ ಮಿಶ್ಕಾತ್, ಜಲ್ದ್:6, ಸ-ಫ್ತಾ:30)

دا'ವತೆ ಇಸ್ಲಾಮಿ ಕೆ ಮ-ದನೀ ಕ್ಲಾಫಿಲೆಂ ಮೇಂ ಭಿ ಖಾನೆ ಕಿ ಇಬ್ತಿದಾ ವೆ ಇನ್ತಿಕಾ ಕೆ ವಕ್ತ್ ಅಕ್ಸರ್ ಬುಲಂದ್ ಆವಾಝ್ ನೆ ಬಿಸ್ಮಿಲ್ಲಾಹ್ ಶರೀಫ್ ಕೆ ಸಾಧ್ ದುಆಯೇಂ ಪಡ್ತಾಯಿ ಜಾತಿ ಹೈಂ, ಮ-ದನೀ ಕ್ಲಾಫಿಲೆಂ ಕಾ ಮುಸಾಫಿರ್ ದುಆಯೇಂ ಔರ್ ಸುನ್ನತೇಂ ಸೀಖನೆ ಕಿ ಸಆದತ್ ಹಾಸಿಲ್ ಕರ್ತಾ ಹೈ, ಆಪ್ ಭಿ ದಾ'ವತೆ ಇಸ್ಲಾಮಿ ಕೆ ಮ-ದನೀ ಕ್ಲಾಫಿಲೆಂ ಮೇಂ ಸಫರ್ ಕೋ ಅಪ್ನಾ ಮಾ;ಮೂಲ್ ಬನಾ ಅಜಿಯೆ. ಅಶಿಕ್ಲಾನೆ ರಸೂಲ್ صلى الله عليه وآله وسلم ಕೆ ಮ-ದನೀ ಕ್ಲಾಫಿಲೆಂ ಕೆ ತೋ ಕ್ಯಾ ಕೆಹ್ನೆ ! ಸುನಿಯೆ ಔರ್ ಯೂಮಿಯೆ

ಸಿಫ್ಹೀಕ್ ಅಕ್ಬರ್ صلى الله عليه وآله وسلم ನೆ ಮ-ದನೀ ಆಪ್ರೇಶನ್ ಫರ್ಮಾಯಾ !



ಫರ್ಮಾನ ಮುಹದಫ್ಹಾ صَلَّى اللهُ عَلَيْهِ وَآلِهِ وَسَلَّمَ : ಜನ್ ಕೆ ಪಾನ್ ಮೇರಾ ಫಕರ್ ಹುವಾ ಔರ್ ಉನ್ ನೆ ಮುಯ್ ಪರ್ ದುರೂದೆ ಪಾಕ್ ನೆ ಪಢಾ ತಕ್ ಕಿಲ್ಹಕ್ ವೊಹ್ ಬದ್ ಬಖತ್ ಹೋ ಗಯಾ. (ಫ್ರಫ)

: ಏಕ್ ಆಲಿಕೆ ರಸೂಲ್ صَلَّى اللهُ عَلَيْهِ وَآلِهِ وَسَلَّمَ ಕಾ ಬಯಾನ್ ಅಪ್ನೆ ಅಂದಾಫೋ ಅಲ್ಫಾಫ್ ಮೇಂ ಪೇಶ್ ಕರ್ನೆ ಕಿ ಕೋಶಿಶ್ ಕರ್ತಾ ಹೂಂ, ಹಮಾರಾ ಮ-ದನೀ ಕ್ರಾಫಿಲಾ "ನಾಕಾ ಖಾರಡಿ" (ಬಲೋಚಿಸ್ತನ್, ಪಾಕಿಸ್ತಾನ್) ಮೇಂ ಸುನ್ನತೌಂ ಕಿ ತರಬಿಯ್ಯತ್ ಕೆ ಅಯೆ ಹಾಫ್ಜರ್ ಹುವಾ ಥಾ, ಮ-ದನೀ ಕ್ರಾಫಿಲೆ ಕೆ ಏಕ್ ಮುಸಾಫಿರ್ ಕೆ ಸರ್ ಮೇಂ ಚಾರ್⁴ ಛೋಟ ಛೋಟ ಗಾಂಠೇಂ ಹೋ ಗಯಿ ಥಿಂ. ಜನ್ ಕೆ ಸಬಬ್ ಉನ್ಕೋ ಆಧಾ ಸೀಸಿ (ಯಾ'ನಿ ಆಧೆ ಸರ್) ಕಾ ದರ್ದ ಹುವಾ ಕರ್ತಾ ಥಾ. ಜಬ್ ದರ್ದ ಉರ್ತಾ ತೋ ದರ್ದ ಕಿ ತರಫ್ ವಾಲೆ ಚೆಹರೆ ಕಾ ಹಿಸ್ಸಾ ಸಿಯಾಹ್ ಪಡ್ ಜಾತಾ ಔರ್ ವೊಹ್ ತಕ್ ಅಲಫ್ ಕೆ ಸಬಬ್ ಇಸ್ ಕದರ್ ತಡಪ್ತೆ ಕಿ ದೇಖಾ ನೆ ಜಾತಾ. ಏಕ್ ರಾತ್ ವೊಹ್ ಇಸೀ ತರಹ್ ದರ್ದ ನೆ ತಡಪ್ನೆ ಲಗಿ, ಹಮನೆ ಗೋಲಯಾಂ ಖಲಾ ಕರ್ ಉನ್ ಕೋ ಸುಲಾ ದಿಯಾ. ಸುಬಹ್ ಉಲೆ ತೋ ಹಶ್ವಾಲ್ ಬಶ್ವಾಲ್ ಥೆ. ಉನ್ಹೌಂ ನೆ ಬಾತಾಯಾ ಕಿ صَلَّى اللهُ عَلَيْهِ وَآلِهِ وَسَلَّمَ ಮುಯ್ ಪರ್ ಕರಮ್ ಹೋ ಗಯಾ, ಮೇರೆ ಖ್ವಾಬ್ ಮೇಂ ಸರ್ಕಾರೆ ರಿಸಾಲತ್ ಮಲ್ಲಬ್ صَلَّى اللهُ عَلَيْهِ وَآلِهِ وَسَلَّمَ ನೆ ಬ-ಮಲ್ಲ ಚಾರ್⁴ ಯಾರ್ اَنْوَالِ الْاَوْلِيَاءِ ಕರಮ್ ಫರ್ಮಾಯಾ. ಸರ್ಕಾರೆ ಮದೀನಾ صَلَّى اللهُ عَلَيْهِ وَآلِهِ وَسَلَّمَ ನೆ ಮೇರಿ ಜಾನಿಬ್ ಇಶಾರಾ ಕರ್ತೆ ಹುಯೆ ಹಫ್ಜಾರತೆ ಸಯ್ಯಿದುನಾ ಅಬು ಬಕ್ರ್ ಸಿದ್ದೀಕ್ اَبُو بَكْرٍ سَيِّدِيقٍ ನೆ ಫರ್ಮಾಯಾ, "ಇಸ್ ಕಾ ದರ್ದ ಖತ್ಮ್ ಕರ್ ದೋ." ಚುನಾಂಚೆ ಯಾರೆ ಗಾರೋ ಯಾರೆ ಮಜ್ಹಾರ್ ಸಯ್ಯಿದುನಾ ಸಿದ್ದೀಕ್ ಅಕ್ಬರ್ اَبُو بَكْرٍ سَيِّدِيقٍ ನೆ ಮೇರಾ ಇಸ್ ತರಹ್ ಮ-ದನೀ ಆಪ್ ರೇಶನ್ ಕಿಯಾ ಕಿ ಮೇರಾ ಸರ್ ಖೋಲ್ ದಿಯಾ ಔರ್ ಮೇರೆ ದಿಮಾಗ್ ಮೇಂ ನೆ ಚಾರ್ ಕಾಲೆ ದಾನೆ ನಿಕಾಲೆ ಔರ್ ಫರ್ಮಾಯಾ, "ಬೇಟಾ ! ಅಬ್ ತುಮ್ಹೇಂ ಕುಛ್ ನಹೀಂ ಹೋಗಾ." ವಾಕ್ಲೇಯಿ ವೊಹ್ ಇಸ್ಲಾಮಿ ಭಾಯಿ ಜಲ್ಕುಲ್ ದುರುಸ್ತ ಹೋ ಚುಕೆ ಥೆ. ಸಫರ್ ನೆ ವಾಪಸಿ ಪರ್ ಉನ್ಹೌಂ ನೆ ದೋಬಾರಾ "ಚೆಕ್-ಅಪ್" ಕರ್ವಾಯಾ. ಡಾಕ್ಟರ್ ನೆ ಹೈರಾನ್ ಹೋ ಕರ್ ಕಹಾ, "ಭಾಯಿ ಕಮಾಲ್ ಹೈ, ತುಮ್ಹಾರೆ ದಿಮಾಗ್ ಕೆ ಚಾರೋಂ ದಾನೆ ಗ್ರಾಯಿಬ್ ಹೋ ಚುಕೆ ಹೈಂ" ! ಇಸ್ ಪರ್ ಉನ್ಹೆ ರೋ ರೋ ಕರ್ ಮ-ದನೀ ಕ್ರಾಫಿಲೆ

ಮದೀನಾಪುರ್ ಮುನವ್ವಹಾ

ಮದೀನಾಪುರ್ ಮುನವ್ವಹಾ

ಜನ್ತುಲ್ ಬಿಸ್ವಿಲ್ಲಾಹ್

ಮದೀನಾಪುರ್ ಮುನವ್ವಹಾ

ಮದೀನಾಪುರ್ ಮುನವ್ವಹಾ

ಜನ್ತುಲ್ ಬಿಸ್ವಿಲ್ಲಾಹ್

ಮದೀನಾಪುರ್ ಮುನವ್ವಹಾ

ಮದೀನಾಪುರ್ ಮುನವ್ವಹಾ

ಜನ್ತುಲ್ ಬಿಸ್ವಿಲ್ಲಾಹ್

ಮದೀನಾಪುರ್ ಮುನವ್ವಹಾ

ಮದೀನಾಪುರ್ ಮುನವ್ವಹಾ

ಜನ್ತುಲ್ ಬಿಸ್ವಿಲ್ಲಾಹ್



ಫರ್ಮಾನ ಮುಹಾವ್ವಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜನ್ಮ ನೆ ಮುರ್ದಾ ಪರ್ ದನ್ ಮರ್ತಬಾ ಸುಬ್ಹಾ ಫಿರ್ ದನ್ ಮರ್ತಬಾ ಶಾಮ್ ದುರೂದ್ ಪಾಕ್ ಪಥಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (1/147)

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ಮತುಲ್ ಬಿಸ್ವಿಲ್ಲಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ಮತುಲ್ ಬಿಸ್ವಿಲ್ಲಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ಮತುಲ್ ಬಿಸ್ವಿಲ್ಲಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ಮತುಲ್ ಬಿಸ್ವಿಲ್ಲಾಹ್

ಮೇಂ ಸಫರ್ ಕಿ ಬ-ರ-ಕತ್ ಫಿರ್ ಖ್ವಾಬ್ ಕಾ ತಫ್ಫುಕ್ರಾ ಕಿಯಾ. ಡಾಕ್ಟರ್ ಬಹುತ್ ಮುತ-ಅ-ಸ್ತಿರ್ ಹುವಾ. ಉಸ್ ಅನ್ಪತಾಲೆ ಕೆ ಡಾಕ್ಟರಾಂ ಸಮೇತ್ ವಹಾಂ ಮೌಜೂದ್ 12 ಅಫ್ಫಾರಾದ್ ನೆ 12 ದಿನ್ ಕೆ ಮ-ದನೀ ಕ್ರಾಫಿಲೆ ಮೇಂ ಸಫರ್ ಕಿ ನಿಯ್ಯತೇಂ ಅಖ್ವಾಯೀಂ ಫಿರ್ ಬಾಝ್ ಡಾಕ್ಟರ್ಸ್ ನೆ ಅಪ್ನೆ ಚೆಹರೆ ಪರ್ ಹಾಥಾಂ ಹಾಥ್ ಸರ್ವೇ ಕಾಯಿನಾತ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಮುಹಬ್ಬತ್ ಕಿ ನಿಶಾನಿ ಯಾ'ನಿ ದಾಡಿ ಮುಬಾರಕ್ ಸಜಾನೆ ಕಿ ನಿಯ್ಯತ್ ಕಿ.

ಹೈ ನಜೀ ಕಿ ನಜರ್	ಕಾಫಿಲೆ ವಾಲೆಂ ಪರ್
ಆಹಿ ಹಾರೆ ಚಲೇಂ	ಕಾಫಿಲೆ ಮೇಂ ಚಲೀಂ
ನೀಖನೆ ಸುನ್ನತೇಂ	ಕಾಫಿಲೆ ಮೇಂ ಚಲೀಂ
ಲೂಟನೆ ರಹ್ಮತೇಂ	ಕಾಫಿಲೆ ಮೇಂ ಚಲೀಂ

سَلُّوا عَلَيَّ الْحَيِّبِ ! صَلَّى اللهُ تَعَالَى عَلَيَّ مُحَمَّدٍ

ಮೀಲೆ ಮಿಲೆ ಇಸ್ಲಾಮಿ ಭಾಯಿಯೊ ! ಖ್ವಾಬ್ ಮೇಂ ಇಲಾಜ್ ಕಾ ವಾಕ್ಲೇಲಿ ನಯಾ ನಹೀಂ ಹೈ. ಅಲ್ಲಾಹ್ ಕೆ ಹಬೀಬ್, ಹಬೀಬೆ ಲಬೀಬ್, ಹಮ್ ಗುನಾಹಾಂ ಕೆ ಮರೀಫ್ತಾಂ ಕೆ ತಬೀಬ್ ಸ್ವಲ್ಮ್ ಒ ಅತಾಯೆ ರಬ್ಬೆ ಮುಜೀಬ್ جَزَّوَجَلَّ وَ صَلَّى اللهُ تَعَالَى عَلَيْهِ وَآلِهِ وَسَلَّمَ ಮರೀಫ್ತಾಂ ಕೋ ಶಿಫಾ ದೇತೆ ಹೈಂ. ಚುನಾಂಚೆ ಹಫ್ಫಾರತೆ ಸಯ್ಯಿದುನಾ ಇಮಾಮ್ ಯೂಸುಫ್ ಬಿನ್ ಇಸ್ಮಾಯೀಲ್ ನಬ್ಹಾನ್ ಕಿ ಮಶ್ಹೂರ್ ಕಿತಾಬ್ "ಹುಜ್ಜತುಲ್ಲಾಹಿ ಅಲಲ್ ಆಲಮೀನ್ ಫೀ ವೌಜಿಫಾತಿ ಸಯ್ಯಿದಿಲ್ ಮುರ್ಸಲೀನ್" صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ದೋಸರೀ ಜಲ್ದ್ ಸೆ ಖ್ವಾಬ್ ಕೆ ಫಿರಿಯೆ ಶಿಫಾ ಕಿ 5 ಹಿಕಾಯಾತ್ ಸುನಿಯೆ, ಫಿರ್ ಅಪ್ನಾನ್ ಈಮಾನ್ ತಾಫ್ಫಾ ಫರ್ಮಾಯಿಯೆ.

(1) ಆಕ್ರಾ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಆಂಗ್ಲೆಂ ಕೋ ರೌಲ್ನ್ ಫರ್ಮಾ ದಿಯಾ !

ಹಫ್ಫಾರತೆ ಸಯ್ಯಿದುನಾ ಮುಹಮ್ಮದ್ ಬಿನ್ ಮುಬಾರಕ್ ಹಬೀಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಬಯಾನ್ ಹೈ, ಅಲ ಅಬುಲ್ ಕಬೀರಾ صَلَّى اللهُ تَعَالَى عَلَيْهِ وَآلِهِ وَسَلَّمَ ನಾಬೀನಾ ಥೆ, ಖ್ವಾಬ್ ಮೇಂ ಜನಾಬೆ ರಿಸಾಲತ್



ಫರ್ಮಾನೆ ಮುಹಾಜಿರಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಕ್ರಾರ್ ಹುವಾ ಜೆರ್ ಉಸ್ ನೆ ಮುರುಂ ಪರ್ ದುರೂದ್ ಶರೀಫ್ ನೆ ಪಠಾ ಉಸ್ ನೆ ಜಫಾ ಕಿ. (عبر الزاوي)

ಮೆಆಜಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ದೀದಾರೆ ಫೈಜ್ ಆಸಾರ್ ನೆ ಫೈಜ್ ಯಾಬ್ ಹುಯೆ, ಮೀಲೆ ಮೀಲೆ ಮುನ್ ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಉನ್ ಕಿ ಆಂಖಾಂ ಪರ್ ಅಪ್ ನಾ ದಸ್ ತೆ ಶೀಫಾ ಫೇರಾ, ಸುಬಹ್ ಉಲೆ ತೋ ಆಂವೇಲೆ ರೌಶನ್ ಹೋ ಚುಕಿ ಥೀಂ.

(ಹುಜ್ಜತುಲ್ಲಾಹಿ ಅಲಲ್ ಆಲಮೀನ್, ಜಲ್ದ್:2, ಸ-ಫಾ:526)

ಅಂಖ್ ಅತಾ ಕೀಜಯೆ ಉಸ್ ಮೇಂ ಜಯಾ ದೀಜಯೆ
ಜಲ್ ವಾ ಕಲೀಬ್ ಆ ಗಯಾ ತುಮ್ ಹೆ ಕರೋದೊಂ ದುರೂದ್

صَلُّوا عَلَى الْخَبِيبِ ! صَلَّى اللهُ تَعَالَى عَلَيْهِ مُحَمَّدٌ

(2) ಆಕ್ರಾ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಗಿಣ್ ಅಯೊಂ ಕಾ ಫಲಾಜ್ ಫರ್ಮಾ ದಿಯಾ ಹಜ್ಜಾರತೆ ಸಯ್ಯಿದುನಾ ತಕ್ರೀಯುದ್ದೀನ್ ಅಬು ಮುಹಮ್ಮದ್ ಅಬದುನ್ ಸಲಾಮ್ أَنَا مُحَمَّدٌ رَبُّ الْإِنَامِ ಹೈಂ, “ಮೇಲೆ ಭಾಯಿ ಇಬ್ ರಾಹೀಮ್ ಕೆ ಗಲೇ ಮೇಲೆ ಖನಾಜೀರ್ ಯಾ'ನಿ ಗಿಣ್ ಅಯಾಂ ಹೋ ಗಯಿ ಥೀಂ, ಶಿಡ್ಡತೆ ದರ್ದ ಕೆ ಸಬಬ್ ಬೆ ಕರಾರ್ ಥೆ, ಖ್ವಾಬ್ ಮೇಲೆ ಸರ್ಕಾರ್ ನಾಮ್ ದಾರ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಕರಮ್ ಫರ್ಮಾಯಾ.” ಅಜ್ಜ ಕಿಯಾ, “ಯಾ ರಸೂಲಲ್ಲಾಹ್ صَلَّى اللهُ تَعَالَى عَلَيْهِ وَآಲِهِ وَسَلَّمَ ಬೀಮಾರಿ ಕೆ ಸಬಬ್ ಸಖತ್ ತಕ್ ಅಲಫ್ ಮೇಲೆ ಹೂಂ.” ಫರ್ಮಾಯಾ, “ತುಮ್ ಹಾರಿ ಫರ್ಯಾದ್ ಸುಲ್ ಅಲೆ ಗಯಿ ಹೈ.” صَلَّى اللهُ تَعَالَى عَلَيْهِ وَآلِهِ وَسَلَّمَ ಸರ್ಕಾರ್ ಮದೀನಾ ಸಖತ್ ಕಿ ಬ-ರ-ಕತ್ ಸೆ ಮೇಲೆ ಭಾಯಿ ಕೋ ಶಿಫಾ ಹಾಸಿಲ್ ಹೋ ಗಯಿ.

(ಏಜನ್, ಸ-ಫಾ:526)

ಹರೇ ಬಾಲ ಉನ್ ಹೇಂ ರಹ್ಮತ್ ಕಿ ಅದಾ ಲಾಯಿ ಹೈ
ಹಾಲ್ ಜಗ್ ಠಾ ಹೈ ತೋ ಬೀಮಾರ್ ಕಿ ಬನ್ ಆಯಿ ಹೈ

صَلُّوا عَلَى الْخَبِيبِ ! صَلَّى اللهُ تَعَالَى عَلَيْهِ مُحَمَّدٌ

(3) ಆಕ್ರಾ صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ಕರಮ್ ನೆ ದಮ್ಮಾ ಕೆ ಮಲೀಜ್ ಕೋ ಶಿಫಾ ಖುಲಿ ಏಕ್ ಬುಜ್ಜುಗ್ ಫಲೆ صَلَّى اللهُ تَعَالَى عَلَيْهِ وَآلِهِ وَسَلَّمَ ಫರ್ಮಾತೆ ಹೈಂ, “ಮೈಂ ಸಖತ್ ಬೀಮಾರ್ ಥಾ ಜೆರ್ ಮಕಾನ್ ಕಿ ನಿಜ್ ಅ ಮಂಜಿಲ್ ಪರ್ ಸಾಹಿಬೆ ಫಿರಾಶ್ (ಬಫೊನೆ ಪರ್ ಪಡಾ) ಥಾ, ಮೇಲೆ ಜಿಯೀಫುಲ್ ಉಮರ್ ವಾಲದೆ ಗಿರಾಮಿ ಫಲೆ صَلَّى اللهُ تَعَالَى عَلَيْهِ وَآلِهِ وَسَلَّمَ ಜಿಕ್ರಾನ್ ಫಸ್ (ಯಾ'ನಿ



ಫರ್ಮಾನ ಮುಹಾದಫಾ صَلَّى اللهُ عَلَيْهِ وَآلِهِ وَسَلَّمَ : ಜೋ ಮುಯ್ ಪರ್ ರೋಜ್ ಜುಮುಅ ದುರೂದ್ ಶರೀಫ್ ಪಠೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (البراهين)

ದಮ್ಮಾ) ಕೆ ಮುಝ್ ಕಿ ಶಿದ್ಧತ್ ಕೆ ಬಾಯಿಸ್ ಊಪರ್ ಕಿ ಮಂಜಿಲ್ ಪರ್ ಬನ್ ತರ್ ಮೇಂ ಥೆ. ನ ಮೈಂ ಊಪರ್ ಚಢ್ ಸಕ್ ತಾ ಥಾ ನ ವೊಹ್ ಬೇಚಾರ್ ನೀಚೆ ಉತರ್ ಸಕ್ ತೆ ಥೆ. **مُحَمَّدٌ صَلَّى اللهُ عَلَيْهِ وَسَلَّمَ** ಮುಶ್ ಕಿಸ್ ಮತಿ ಸೆ ಮೈಂ ಏಕ್ ರಾತ್ ಸರ್ವರೆ ಕಾಯಿನಾತ್, ಶಾಹೆ ಮೌಜೂದಾತ್, ಸರಾಪಾ ಬರಕಾರ್, ಮಂಬಯೆ ಇನಾಮಾತ್ ಸೈಂ ಫಿಲಿ ಯಾರತ್ ಸೆ ಮುಶ್ರಫ್ ಹುವಾ, ಮೈಂ ನೆ ಸರ್ಕಾರೆ ನಾಮಾದಾರ್ ಸೈಂ ಫಿಲಿ ಯಾರತ್ ಸೆ ಮುಶ್ರಫ್ ಹುವಾ, ಮೈಂ ನೆ ತಕಿಯಾ ಪೇಶ್ ಕಿಯಾ, ಸರ್ಕಾರ ಸೈಂ ಫಿಲಿ ಯಾರತ್ ಸೆ ಮುಶ್ರಫ್ ಹುವಾ, ಮೈಂ ನೆ ಅಪ್ ನಿ ಔರ್ ಅಪ್ ನೆ ಜುಯಲಫುಲ್ ಉಮರ್ ವಾಲದ್ ಸಾಹಿಬ್ ಕಿ ಬೀಮಾರಿ ಕೆ ಬಾರೆ ಮೇಂ ಫರಿಯಾದ್ ಕಿ, ಮೇರಿ ಫರಿಯಾದ್ ಸುನ್ ಕರ್ ಸರ್ಕಾರೆ ಮದೀನಾ ಸೈಂ ಫಿಲಿ ಯಾರತ್ ಸೆ ಮುಶ್ರಫ್ ಹುವಾ, ಮೈಂ ನೆ ತಶ್ ರೀಫ್ ಲೇ ಗಯೆ. ಜಬ್ ನಮಾಜ್ ಫಜ್ ಕರ್ ಕಾ ವಕ್ತ್ ಹುವಾ ತೋ ಮೇರೆ ಕಾನಾಂ ಮೇಂ ಆಹ್ ! ಆಹ್ ! ಕಿ ಅಪಾಜ್ ಆಯಿ, ದರ್ ಅಸಲ್ ಮೇರೆ ವಾಲದೆ ಮೊಹ್ ತರಮ್ ಸೀಢಿಯಾಂ ನೆ ನೀಚೆ ಉತರ್ ರಹೆ ಥೆ, ಮೇರೆ ಪಾಸ್ ಆ ಕರ್ ಫರ್ಮಾನೆ ಲಗಿ, “ಬೇಟಾ ಕರಮ್ ಬಾಲಾಯೆ ಕರಮ್ ಹೋ ಗಯಾ, ಆಜ್ ಶಬ್ ರಹ್ ಮತೆ ಆಲಮ್ ಸೈಂ ಫಿಲಿ ಯಾರತ್ ಸೆ ಮುಶ್ರಫ್ ಹುವಾ, ಮೈಂ ನೆ ಅಝ್ ಕಿಯಾ, “ಅಬ್ಬಾ ಜಾನ್ ! ಸರ್ಕಾರ ಸೈಂ ಫಿಲಿ ಯಾರತ್ ಸೆ ಮುಶ್ರಫ್ ಹುವಾ ಗುನಹಗಾರ್ ಕೆ ಪಾಸ್ ಹಿ ಸೆ ಹೋ ಕರ್ ಆಪ್ ಕೋ ನವಾಜ್ ನೆ ಕೆ ಅಯೆ ಊಪರ್ ಕಿ ಮಂಜಿಲ್ ಪರ್ ಜಲ್ ವಾ ಆರಾ ಹುಯೆ ಥೆ. **مُحَمَّدٌ صَلَّى اللهُ عَلَيْهِ وَسَلَّمَ** ಇನ್ ಕೆ ಬಾಂದ್ ಮಹ್ ಬೂಬ್ ರಬ್ಬುಲ್ ಇಝ್ ಜತ್, ತಾಜ್ ದಾರೆ ರಿಸಾಯತ್, ಶಹನ್ ಶಾಹೆ ನುಬುವ್ವತ್, ಮಂಬಯೆ ಜೂದೋ ಸಖಾವತ್, ಸರಾಪಾ ರಹ್ ಮತ್ ಸೈಂ ಫಿಲಿ ಯಾರತ್ ಸೆ ಮುಶ್ರಫ್ ಹುವಾ ಕಿ ಬ-ರ-ಕತ್ ಸೆ ಹಮ್ ದೋನೋಂ ರೂ ಬ ಸಿಹತ್ ಹೋ ಗಯೆ.

(ಏಝನ್, ಸ-ಫಾ:527)

ಮಲೀಜಾನೆ ಜಹಾಂ ಕೋ ತುಮ್ ಶೀಫಾ ದೇತೆ ಹೋ ದಮ್ ಭರ್ ಮೇಂ

عَزَّوَجَلَّ صَلَّى اللهُ عَلَيْهِ وَآلِهِ وَسَلَّمَ



ಫರ್ಮಾನ ಮುಹಾದ್ದಫಾ صَلَّى اللهُ عَلَيْهِ وَآلِهِ وَسَلَّمَ : ಮುಝ್ ಪರ್ ದುರೂದ್ ಪಾಕ್ ಕಿ ಕಸಾರತ್ ಕರೋ ಬೇಶಕ್ ಏಹ್ ತುಮಾಹಾರ್ ಆಯ್ ತಹಾರತ್ ಹೈ. (ಪ್ರಬ್ಲೆ)

ಖುದಾರಾ ದರ್ದ್ ಕಾ ಹೋ ಮೇರೆ ದರ್ಮಾ ಯಾ ರಸೂಲಲ್ಲಾಹ್ !

(ಕಬಾಲಯೆ ಬಖ್ ಶಿಲ್)

صَلُّوا عَلَى الْخَبِيبِ ! صَلَّى اللهُ تَعَالَى عَلَيَّ مُحَمَّدٍ

(4) ಆಹಾ ನಿ ಬರ್ನ್ ಕಾ ಖಲಾಜ್ ಫರ್ಮಾಯಾ

ಹಝ್ರತೆ ಸಯ್ಯಿದುನಾ ಶೈಕ್ ಅಬು ಅನ್ ಹಾಕ್ ಖಲೀ ಫ್ರೆಹ್ ಫರ್ಮಾತೆ ಹೈಂ, “ಮೇರೆ ಕಂಧೆ ಪರ್ ಬರ್ನ್ (ಫೌಡ್) ಕಾ ದಾಗ್ ಪೈದಾ ಹೋ ಗಯಾ, عَزَّوَجَلَّ ಖ್ವಾಬ್ ಮೇಂ ಜನಾಬೆ ರಿಸಾಲತ್ ಮಲ್ಲಬ್ وَالهِ وَسَلَّمَ ಕಾ ದೀದಾರ್ ಹುವಾ ತೋ ಮೈಂ ನೆ ಅಪಾನೆ ಮರ್ಜ್ ಕಿ ಶಿಕಾಯತ್ ಕಿ. ಸರ್ಕಾರೆ ನಾಮಾದಾರ್ وَالهِ وَسَلَّمَ ನೆ ದನಾತೆ ಶಿಫಾ ಫೇರಾ, ಸುಬಹ್ ಜಾಗಾ ತೋ عَزَّوَجَلَّ ಬರ್ನ್ ಕಾ ನಾಮೋ ನಿಶಾನ್ ತಕ್ ನ ಥಾ.”

(ಏಜನ್, ಸಫ್ಫಾ:531)

ಮರ್ಜಿ ಖಸಾಯಾಂ ಕಿ ತರಕ್ಖೀ ನೆ ಹದಾ ಹೂಂ ಜಾಂ ಬಲಬ್ ಮುಝ್ ಕೋ ಅಜ್ಫಾ ಕೀಜಯಿ ಹಾಲತ್ ಮೇರಿ ಅಜ್ಫಾ ನಹೀಂ

صَلُّوا عَلَى الْخَبِيبِ ! صَلَّى اللهُ تَعَالَى عَلَيَّ مُحَمَّدٍ

(5) ಆಹಾ ನಿ ಹಾಥ್ ಕೆ ಆಬ್ಲೆ ದುರುನ್ ಕರ್ ದಿಯೆ

ಏಕ್ ಬುಜುರ್ಗ್ ಖಲೀ ಫ್ರೆಹ್ ಬಯಾನ್ ಕರ್ತೆ ಹೈಂ, ಹಝ್ರತೆ ಹಮ್ಮಾದ್ ಖಲೀ ಫ್ರೆಹ್ ಕೆ ಹಾಥ್ಲೆಂ ಮೇಂ ಅಬ್ಲೆ ಪಥ್ ಕರ್ ಫಟ್ ಗಯೆ ಥೆ ತಬೀಬ್ಲೆಂ ನೆ ಮುತ್ತಫಿಕ್ತಾ ತೌರ್ ಪರ್ ರಾಯೆ ದಿ ಕಿ ಹಾಥ್ ಕಾನ್ ದಿಯಾ ಜಾಯೆ. ಹಝ್ರತೆ ಸಯ್ಯಿದುನಾ ಹಮ್ಮಾದ್ ಖಲೀ ಫ್ರೆಹ್ ಫರ್ಮಾತೆ ಹೈಂ, ವೊಹ್ ರಾತ್ ಮೈಂ ನೆ ಇನ್ ತಿಹಾಯಿ ಕರ್ಬೋ ಇಜ್ಞೆ ತಿರಾಬ್ ಕೆ ಆಲಮ್ ಮೇಂ ಫರ್ ಕೆ ಛತ್ ಪರ್ ಗುಜಾರಿ ಔರ್ ಗಿಡ್ ಗಿಡಾ ಕರ್ ಬಾರ್ ಗಾಹೆ ಖುದಾವಂದಿ عَزَّوَجَلَّ ಮೇಂ ದುಆಯೆ ಶಿಫಾ ಕಿ. ಜಬ್ ಸೋಯಾ ಔರ್ ಜಾಹಿರಿ ಆಂಖ್ ಬಂದ್ ಹುಯಿ ತೋ ದಿಲ್ ಕಿ ಆಂಖ್ ಖುಲ್ ಗಯಿ عَزَّوَجَلَّ ತಾಜ್ ದಾರೆ ರಿಸಾಲತ್ وَالهِ وَسَلَّمَ ಕಿ ಖ್ವಾಬ್ ಮೇಂ ಜಿಯಾರತ್ ಹುಯಿ, ಮೈಂ ನೆ ಅರ್ಜ್ ಕಿ, “ಯಾ ರಸೂಲಲ್ಲಾಹ್ وَالهِ وَسَلَّمَ ! ಮೇರೆ ಹಾಥ್ ಪರ್ ಚಲ್ ಮೆ ಕರಮ್



ಫರ್ಮಾನೆ ಮುಹಾದಫಾ صَلَّى اللهُ عَلَيْهِ وَآلِهِ وَسَلَّمَ : ತುಮ್ ಜಹಾಂ ಭಿ ಕೋ ಮುಯ್ಯಾ ಪರ್ ದುರೂದ್ ಪಡೋ ಕಿ ತುಮ್ ಹಾರಾ ದುರೂದ್ ಮುಯ್ಯಾ ತಕ್ ಪಹುಂಜ್ತಾ ಹೈ. (١٠٢)

ಫರ್ಮಾಯೆ.” ಫರ್ಮಾಯಾ, “ಹಾಥ್ ಫೈಲಾಟ,” ಮೈಂ ನೆ ಫೈಲಾ ದಿಯಾ ತೋ ಸರ್ಕಾರ صَلَّى اللهُ عَلَيْهِ وَآلِهِ وَسَلَّمَ ನೆ ಅಪ್ನಾ ದಸ್ತೆ ಮುಬಾರಕ್ ಫೇರ್ ದಿಯಾ ಔರ್ ಫರ್ಮಾಯಾ. “ಏಡೆ ಹೋ ಜಾಟ್!” ಜಬ್ ಏಡಾ ಹುವಾ ತೋ صَلَّى اللهُ عَلَيْهِ وَآلِهِ وَسَلَّمَ ಮೀಲೆ ಮೀಲೆ ಮುಸ್ತಫಾ صَلَّى اللهُ عَلَيْهِ وَآلِهِ وَسَلَّمَ ಕಿ ಬ-ರ-ಕತ್ ನೆ ಮೇಲೆ ಹಾಥ್ ಕಿ ಬೀಮಾರಿ ಏತ್ಮ್ ಹೋ ಚುಕಿ ಥಿ.

(ಏಜ್ನಾ, ಸ-ಫ಼ಾ:528)

ಏಹ್ ಮಲೀಜ್ ಮರ್ ರಹಾ ಹೈ, ತೇರೆ ಹಾಥ್ ಮೇಂ ಶಿಫಾ ಹೈ
ಅಯ್ ತಜೀಬ್ ! ಜಲ್ದ್ ಆನಾ, ಮ-ದಣೀ ಮಣೀನೆ ವಾಲೆ

صَلُّوا عَلَى الْحَبِيبِ ! صَلَّى اللهُ عَلَيْهِ عَلَى مُحَمَّدٍ

ವನ್ವನಾ : ಸಿಫ್ ಅಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಹಿ ಶಿಫಾ ದೇನೆ ವಾಲಾ ಹೈ ಮಗರ್ ಇನ್ ಹಿಕಾಯತ್ ಕೋ ಸುನ್ ಕರ್ ವಸ್ವನೆ ಆತೆ ಹೈಂ ಕಿ ಕ್ಯಾ ಅಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಕೆ ಇಲಾವಾ ಭಿ ಕೋಯಿ ಶಿಫಾ ದೇ ಸಕ್ತಾ ಹೈ?

ಐಲಾಜಿ ವನ್ವನಾ : ಬೆ ಶಕ್ ಜ್ಞಾತಿ ತೌರ್ ಪರ್ ಸಿಫ್ ಔರ್ ಸಿಫ್ ಅಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಹಿ ಶಿಫಾ ದೇನೆ ವಾಲಾ ಹೈ. ಮಗರ್ ಅಲ್ಲಾಹ್ صَلَّى اللهُ عَلَيْهِ وَآಲِهِ وَسَلَّمَ ಕಿ ಅತಾ ನೆ ಉಸ್ಕೆ ಬಂದೆ ಭಿ ಶಿಫಾ ದೇ ಸಕ್ತೆ ಹೈಂ. ಹಾಂ ಅಗರ್ ಏಹ್ ಕೋಯಿ ಏಹ್ ದಾ'ವಾ ಕರೆ ಕಿ ಅಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಕಿ ದೀ ಹುಯಿ ತಾಕತ್ ಕೆ ಬಗೈರ್ ಫುಲಾಂ ದೋಸರೆ ಕೋ ಶಿಫಾ ದೇ ಸಕ್ತಾ ಹೈ ತೋ ಯಕೀನನ್ ವೋಹ್ ಕಾಫಿರ್ ಹೈ. ಕ್ಯೂಂ ಕಿ ಶಿಫಾ ಹೋ ಯಾ ದವಾ ಏಹ್ ಐರ್ರಾ ಭಿ ಕೋಯಿ ಕಿಸಿ ಕೋ ಅಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಕಿ ಅತಾ ಕೆ ಬಗೈರ್ ನಹೀಂ ದೇ ಸಕ್ತಾ. ಹರ್ ಮುಸಲ್ಮಾನ್ ಕಾ ಯಹಿ ಅಕೀದಾ ಹೈ ಕಿ ಅಂಜಿಯಾ ವ ಔಲಿಯಾ صَلَّى اللهُ عَلَيْهِ وَآلِهِ وَسَلَّمَ ಜೋ ಕುಫ್ ಭಿ ದೇತೆ ಹೈಂ ವೋಹ್ ಮಹಜ್ಜ್ ಅಲ್ಲಾಹ್ صَلَّى اللهُ عَلَيْهِ وَآಲِهِ وَسَلَّمَ ಕಿ ಅತಾ ನೆ ದೇತೆ ಹೈಂ, صَلَّى اللهُ عَلَيْهِ وَآلِهِ وَسَلَّمَ ಅಗರ್ ಕೋಯಿ ಏಹ್ ಅಕೀದಾ ರಬೆ ಕಿ ಅಲ್ಲಾಹ್ صَلَّى اللهُ عَلَيْهِ وَآಲِهِ وَسَلَّمَ ನೆ ಕಿಸಿ ನಬೀ ವ ವಲಿ ಕೋ ಮಜ್ಜಿ ನೆ ಶಿಫಾ ದೇನೆ ಯಾ ಕುಫ್ ಅತಾ ಕರ್ನೆ ಕಾ ಇಖ್ತಿಯಾರ್ ಹಿ ನಹೀಂ ದಿಯಾ. ತೋ ಏನಾ ಶಬ್ದ ಹುಕ್ಮೆ ಕುರ್ಆನಿ ಕೋ ಝುಟ್ಲಾ ರಹಾ ಹೈ. ಪಾರಹ್ 3 ಸೂರಯೆ ಆಲೆ ಇಮ್‌ರಾನ್ ಕಿ ಆಯತ್ ನಂಬರ್ 49 ಔರ್ ಉಸ್ ಕಾ ತರ್ಜುಮಾಫಿ ಪಠ್ ಅಲಜಿಯೆ صَلَّى اللهُ عَلَيْهِ وَآلِهِ وَسَلَّمَ ವಸ್ವನೆ ಕಿ ಜಡ್

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ



ಫರ್ಮಾನ ಮಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುರುಂ ಪರ್ ದಸ್ ಮರ್ತಬಾ ದುರಾದೆ ಬಾಕ್ ಪಠಾ ಅಲ್ಲಾಹ್ جَزَّ وَجَلَّ ಉಸ್ ಪರ್ ಸೌ ರಹ್ ಮತೇಂ ನಾಜಿಲ್ ಫರ್ಮಾತಾ ಹೈ (ಪ್ರೌಫ್)

ಕಟ್ ಜಾಯೇಗಿ ಔರ್ ಶೈತಾನ್ ನಾ ಕಾಮೋ ನಾ ಮುರಾದ್ ಹೋಗಾ. ಜುನಾಂಜೆ ಹಜ್ಜರತೆ ಸಯ್ಯಿದುನಾ ಈಸಾ ರೂಹುಲ್ಲಾಹ್ عَلَيْهِ السَّلَامُ ಕೆ ಮುಬಾರಕ್ ಫೌಲ್ ಕಿ ಹಿಕಾಯತ್ ಕರ್ತೆ ಹುಯೆ ಕುರ್ಆನೆ ಪಾಕ್ ಮೇಂ ಇರ್ಶಾದ್ ಹೋತಾ ಹೈ.

وَأَبْرِيءُ الْأَكْبَةِ وَالْأَبْرَصِ
وَأُحَى الْمَوْتَى بِإِذْنِ اللَّهِ

ತರ-ಜ-ಮಯೆ ಕಂಞುಲ್ ಈಮಾನ್ : ಔರ್ ಮೈಂ ಶಿಫಾ ದೇತಾ ಹೂಂ ಮಾದರ್ ಝಾದ್ ಅಂಧೌಂ ಔರ್ ಸಫೇದ್ ದಾಗ್ ವಾಲೆ (ಯಾನ್ ಕೋಡಿ) ಕೋ ಔರ್ ಮುದೇ ಜಲಾತಾ ಹೂಂ ಅಲ್ಲಾಹ್ (جَزَّ وَجَلَّ) ಕೆ ಹುಕ್ಮ್ ಸೆ.

(ಪಾರಹ್:3, ಸೂರಯೆ ಆಲೆ ಇಮ್‌ರಾನ್, ಆಯತ್ ನಂ : 49)

ದೇಖಾ ಆಪ್‌ನೆ? ಹಜ್ಜರತೆ ಸಯ್ಯಿದುನಾ ಈಸಾ ರೂಹುಲ್ಲಾಹ್

عَلَيْهِ السَّلَامُ ಸಾಫ್ ಸಾಫ್ ಫರ್ಮಾ ರಹೆ ಹೈಂ ಕಿ ಮೈಂ ಅಲ್ಲಾಹ್ جَزَّ وَجَلَّ ಕಿ ಬಖ್‌ಶಿ ಹುಯಿ ಫುದ್‌ರತ್ ಸೆ ಮಾದರ್ ಝಾದ್ ಅಂಧೌಂ ಕೋ ಬನಾಯಿ ಔರ್ ಕೋಡಿಯೌಂ ಕೋ ಶಿಫಾ ದೇತಾ ಹೂಂ. ಹತ್ತಾ ಕಿ ಮುರ್‌ದೌಂ ಕೋ ಭಿ ಜಿಂದಾ ಕರ್ ದಿಯಾ ಕರ್‌ತಾ ಹೂಂ.

ಅಲ್ಲಾಹ್ جَزَّ وَجَلَّ ಕಿ ತರಫ್ ಸೆ ಅಂಜಿಯಾ عَلَيْهِ السَّلَامُ ಕೋ ತರಹ್ ತರಹ್ ಕೆ ಇಖ್‌ತಿಯಾರಾತ್ ಅತಾ ಕಿಯೆ ಗಯೆ ಹೈಂ ಔರ್ ಫೈಝಾನೆ ಅಂಜಿಯಾ ಸೆ ಔಲಿಯಾ ಕೋ ಭಿ ಅತಾ ಕಿಯೆ ಜಾತೆ ಹೈಂ ಅಹಾಝಾ ವೊಹ್ ಭಿ ಶಿಫಾ ದೆ ಸಕ್‌ತೆ ಹೈಂ ಔರ್ ಬಹುತ್ ಕುಫ್ ಅತಾ ಫರ್ಮಾ ಸಕ್‌ತೆ ಹೈಂ. ಜಬ್ ಹಜ್ಜರತೆ ಸಯ್ಯಿದುನಾ ಈಸಾ ರೂಹುಲ್ಲಾಹ್ عَلَيْهِ السَّلَامُ ಕಿ ಏಹ್ ಶಾನ್ ಹೈ ತೋ ಆಕ್ರಾಯೆ ಈಸಾ, ಸದಾಫೆ ಅಂಜಿಯಾ, ಮೀಲೆ ಮೀಲೆ ಮುಸ್‌ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಶಾನೆ ಅ-ಝ-ಮತ್ ನಿಶಾನ್ ಕೈನೀ ಹೋಗಿ. ಏಹ್ ಯಾದ್ ರಖಿಯೆ ಕಿ ಸರ್-ವರೆ ಕಾಯಿನಾತ್ عَلَيْهِ السَّلَامُ ಜಮೀಲಿ. ಮಖ್‌ಲೂಕಾತ್ ಔರ್ ಜುಮ್‌ಲಾ ಅಂಜಿಯಾ ವ ಮುರ್‌ಸಲೇನ್ عَلَيْهِ السَّلَامُ ಕೆ ಕಮಾಲಾತ್ ಕೆ ಜಾಮೆಲಿ ಹೈಂ, ಬಲ್‌ಕಿ ಜಿಸ್ ಕೋ ಜೋ ಮಿಲಾ ಸರ್ಕಾಫ್ عَلَيْهِ وَآلِهِ وَسَلَّمَ صَلَّى اللهُ تَعَالَى عَلَيْهِ وَآلِهِ وَسَلَّمَ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ



ಫರ್ಮಾನಿ ಮುಸ್‌ವಿಫಾ صَلَّى اللهُ عَلَيْهِ وَآلِهِ وَسَلَّمَ : ಜಿಸ್ ಕೆ ಬಾನ್ ಮೇರಾ ಛಕಾರ್ ಹೋ ಔರ್ ವೊಹ್ ಮುಯ್ತೆ ಬರ್ ದುರೂದ್ ಶರೀಫ್ ನೆ ಪಡೇ ತೋ ವೊಹ್ ಲೋಗಾಂ ಮೇಂ ನೆ ಕಂಜೂಸ್ ತರೀಸ್ ಶಬ್‌ಸ್ ಹೈ. (ಪ್ರಬಂಧ)

ಹಿ ಕೆ ಸದಾಕೆ ಮಿಲಾ. ತೋ ಮಾ'ಲೂಮ್ ಹುವಾ ಕಿ ಜಬ್ ಸಯ್ಯಿದುನಾ ಈನಾ ಸಲಾಂ ಮರೀಫಾಂ ಕೋ ಶಿಫಾ, ಅಂಧಾಂ ಕೋ ಆಂಖೇಂ ಔರ್ ಮುರ್ದಾಂ ಕೋ ಜಿಂದಗಿ ದೇ ಸಕ್‌ತೆ ಹೈಂ ತೋ ಸರ್ಕಾರೆ ಮದೀನಾ صَلَّى اللهُ عَلَيْهِ وَآلِهِ وَسَلَّمَ ಏಹ್ ಸಬ್ ಬ-ದ-ರ-ಜಯೆ ಊಲಾ ಅತಾ ಫರ್ಮಾ ಸಕ್‌ತೆ ಹೈಂ.

عَلَيْهِ السَّلَامُ عَلَيْهِ السَّلَامُ
ಹುನ್‌ನಿ ಯೂಸುಫ್, ದಮಿ ಈಹಾ ಹೆ ನಹೀಂ ಕುಫ್ ಮೌಕೂಫ್
ಜಹನ್ ಜೋ ಹಾಯಾ ಹೈ, ಹಾಯಾ ಹೈ ಬದಲಿತ್ ಉನ್‌ಕಿ

(ಝೋಕೇ ನಾತ್)

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّدٍ

76 ಹಝಾರ್ ನೇಕಿಯಾಂ : ಹಝಾರತೆ ಸಯ್ಯಿದುನಾ ಇಬ್‌ನೆ ಮಸ್‌ಓದ್ صَلَّى اللهُ تَعَالَى عَلَيَّ مُحَمَّدٍ ಸೆ ರಿವಾಯತ್ ಹೈ ಕಿ ತಾಜ್‌ದಾರೆ ಮದೀನಯೆ ಮುನವ್ವರಾಹ್, ಸರ್ದಾರೆ ಮಕ್ಕಯೆ ಮುಕರ್ರಮಾ, ಸರ್ವರೆ ಹರ್ ದೋ ಸರಾ, ಮಹ್‌ಬೂಬೆ ಕಿಬ್‌ರಿಯಾ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಫರ್ಮಾನೆ ಫಹತ್ ನಿಶಾನ್ ಹೈ, "سُئِمَ اللهُ الرَّحْمَنُ الرَّحِيمُ" ಪಡೇಗಾ ಅಲ್ಲಾಹ್ ತಬಾ-ರ-ಕ್ ವ ತಲ್ಲಲಾ ಹರ್ ಹರಫ್ ಕೆ ಬದಲೆ ಉನ್‌ಕೆ ನಾಮಯೆ ಆಮಾಲ್ ಮೇಂ ಚಾರ್ ಹಝಾರ್ ನೇಕಿಯಾಂ ದರ್ಜ ಫರ್ಮಾಯೇಗಾ, ಚಾರ್ ಹಝಾರ್ ಗುನಾಹ್ ಬಖ್‌ಶ್ ದೇಗಾ ಔರ್ ಚಾರ್ ಹಝಾರ್ ದ-ರ-ಜಾತ್ ಬುಲಂದ್ ಫರ್ಮಾಯೇಗಾ.

(ಫಿರ್‌ದಾಸುಲ್ ಅಖ್‌ಬಾರ್, ಜಿಲ್‌ದಾ:4, ಸ-ಫ್ತಾ:26, ಹದೀಸ್ ನಂ.5573)

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಝೂಮ್ ಜಾಯಿಯೆ ! ಅಪ್‌ನೆ ಪ್ಯಾರೆ ಪ್ಯಾರೆ ಅಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಕಿ ರಹಮತ್ ಪರ್ ಕುರ್‌ಬಾನ್ ಹೋ ಜಾಯಿಯೆ. ಛರಾ ಹಿಸಾಬ್ ತೋ ಲಗಾಯಿಯೆ صَلَّى اللهُ الرَّحْمَنُ الرَّحِيمُ ಮೇಂ 19 ಹುರೂಫ್ ಹೈಂ. ಯೂಂ ಏಕ್ ಬಾರ್ صَلَّى اللهُ الرَّحْمَنُ الرَّحِيمُ ಪಡ್‌ನೆ ಸೆ ಛಹತ್ತರ್⁷⁶ ಹಝಾರ್ ನೇಕಿಯಾಂ ಮಿಲೇಂಗಿ, ಛಹತ್ತರ್ ಹಝಾರ್ ಗುನಾಹ್ ಮುಛಿಫ್ ಹೋಂಗೆ ಔರ್ ಛಹತ್ತರ್ ಹಝಾರ್ ದ-ರ-ಜಾತ್ ಬುಲಂದ್ ಹೋಂಗೆ. وَاللَّهُ ذُو الْفَضْلِ الْعَظِيمِ (ಯಾ'ನಿ ಔರ್ ಅಲ್ಲಾಹ್ صَلَّى اللهُ عَلَيْهِ وَآلِهِ وَسَلَّمَ ಸಾಹಿಬೆ ಫಝ್‌ಲೋ

ಮದೀನಾ ನವವಿಫಾ ಮುನವ್ವರಾಹ್

ಮಕ್ಕಾ ತರೀಫ್ ಮುನವ್ವರಾಹ್

ಜನ್ಮ ತುಲ್ ಬಿಸ್ಕಿಲ್ಲಾಹ್

ಮದೀನಾ ನವವಿಫಾ ಮುನವ್ವರಾಹ್

ಮಕ್ಕಾ ತರೀಫ್ ಮುನವ್ವರಾಹ್

ಜನ್ಮ ತುಲ್ ಬಿಸ್ಕಿಲ್ಲಾಹ್

ಮದೀನಾ ನವವಿಫಾ ಮುನವ್ವರಾಹ್

ಮಕ್ಕಾ ತರೀಫ್ ಮುನವ್ವರಾಹ್

ಜನ್ಮ ತುಲ್ ಬಿಸ್ಕಿಲ್ಲಾಹ್

ಮದೀನಾ ನವವಿಫಾ ಮುನವ್ವರಾಹ್

ಮಕ್ಕಾ ತರೀಫ್ ಮುನವ್ವರಾಹ್

ಜನ್ಮ ತುಲ್ ಬಿಸ್ಕಿಲ್ಲಾಹ್



ಫರ್ಮಾನ ಮುಹಾದ್ಧಾ **صَلَّى اللهُ تَعَالَى عَلَيْنَا وَآلِهِ وَسَلَّمَ** : ಉಸ್ ಶಖ್‌ಸ್ ಕಿ ನಾಕ್ ಏಕ್ ಆಲೂದ್ ಹೋ ಜಸ್ ಕೆ ಬಾನ್ ಮೇರಾ ಝಕ್‌ರ್ ಹೋ ಔರ್ ವೊಹ್ ಮುಯ್ ಪರ್ ದುರೂದೆ ಪಾಕ್ ನ ಪಥೇ. (6)

ಅ-ಝ್-ಮತ್ ಹೈ.)

ಬ-ವಕ್ರೈ ಝಬಹ್ **رَحْمَنُ الرَّحِيمِ ನ ಪಥಾನೆ ಕಿ ಹಿಕ್‌ಮತ್ :**

ಹಜ್ಜ್‌ರತೆ ಮುಫ್‌ತಿ ಅಹ್‌ಮದ್ ಯಾರ್ ಖಾನ್ **رَحْمَةُ اللهِ** ಖುದಾಯೆ ರಹ್‌ಮಾನ್ **رَحْمَتُ اللهِ** ಕಿ ರಹ್‌ಮತೆ ಬೆ ಪಾಯಾಂ ಕಾ ತಫ್ಫೀಕಿರಾ ಕರ್‌ತೆ ಹುಯೆ ಫರ್ಮಾತೆ ಹೈಂ. "ಗೌರ್ ತೋ ಕರೋ ಕಿ ಸೂರಯೆ ತೌಬಾ ಮೇಂ **رَحْمَتُ اللهِ الرَّحِيمِ** ನಹೀಂ ಅಖ ಗಯೀ ಇಸೀ ತರಹ್ ಝಬಹ್ ಕೆ ವಕ್ತ್ ಪೂರಿ ಬಿಸ್ವಿಲ್ಲಾಹ್ ನಹೀಂ ಪಥ್‌ತೆ ಬಲ್‌ಕಿ ಯೂಂ ಕೆಹ್‌ತೆ ಹೈಂ "ಬಿಸ್ವಿಲ್ಲಾಹಿ ಅಲ್ಲಾಹು ಅಕ್‌ಬರ್." ಇಸ್ ಮೇಂ ಕ್ಯಾ ಹಿಕ್‌ಮತ್ ಹೈ? ಹಿಕ್‌ಮತ್ ಏಹ್ ಹೈ ಕಿ ಸೂರಯೆ ತೌಬಾ ಮೇಂ ಅವ್ವಲ್ ನೇ ಆಖರ್ ತಕ್ ಜಿಹಾದ್ ಔರ್ ಕಿತಾಲ್ ಕಾ ಝಕ್‌ರ್ ಹೈ ಔರ್ ಏಹ್ ಕಾಫಿರಾಂ ಪರ್ ಕ್‌ಹರ್ ಹೈ. ಇಸೀ ತರಹ್ ಝಬಹ್ ಮೇಂ ಜಾನ್‌ವರ್ ಕಿ ಜಾನ್ ಅಲೆ ಜಾತೀ ಹೈ. ಏಹ್ ಭಿ ಜಬ್‌ರೋ ಕ್‌ಹರ್ ಕಾ ವಕ್ತ್ ಹೋತಾ ಹೈ ಇನ್ ಮೌಕೆಫ್ ಪರ್ ರಹ್‌ಮತ್ ಕಾ ಝಕ್‌ರ್ ನ ಕರೋ. **سُبْحَانَ اللهِ** ತೋ ಜೋ ಶಬ್ ಪೂರಿ ಬಿಸ್ವಿಲ್ಲಾಹ್ ಶರೀಫ್ (ಯಾ'ನಿ **رَحْمَنُ الرَّحِيمِ**) ಕಾ ವಿದೇ ಕರೇ ತೋ **إِن شَاءَ اللهُ** ಖುದಾ ಕೆ ಗ್‌ಝಬ್ ಸೆ ಮೆಹ್‌ಫೂಝ್ ರಹೇಗಾ.

(ತಫ್‌ಸೀಲೆ ನಯೀಮಿ, ಜಿಲ್‌ದ್ ಅವ್ವಲ್, ಸ-ಫ್ತಾ:43)

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدٍ

ಉನ್ನೀಹ್¹⁹ ಹುರೂಫ್ ಕಿ ಹಿಕ್‌ಮತೇಂ : **رَحْمَنُ الرَّحِيمِ** ಕೆ ಉನ್ನೀಹ್¹⁹ ಹುರೂಫ್ ಹೈಂ ಔರ್ ದೋಝಕ್ ಪರ್ ಅಝಾಬ್ ದೇನೆ ವಾಲೆ ಫಿರಿಶ್‌ನೈ ಭಿ ಉನ್ನೀಹ್¹⁹. ಪಸ್ ಉಮ್ಮೀದ್ ಹೈ ಕಿ ಇನ್ ಕೆ ಏಕ್ ಏಕ್ ಹರಫ್ ಕಿ ಬ-ರ-ಕತ್ ಸೆ ಏಕ್ ಏಕ್ ಫಿರಿಶ್‌ನೈ ಕಾ ಅಝಾಬ್ ದೂರ್ ಹೋ ಜಾಯೆ. ದೋಸರಿ ಖೂಬ ಏಹ್ ಭಿ ಹೈ ಕಿ ದಿನ್ ರಾತ್ ಮೇಂ 24 ಘಂಟೆ ಹೈಂ ಜಿನ್ ಮೇಂ ಸೆ 5 ಘಂಟೆ ಪಾಂಚ್ ನಮಾಝಾಂ ನೆ ಫೇರ್ ಅಯೆ ಔರ್ 19 ಘಂಟಾಂ ಕೆ ಅಯೆ **رَحْمَتُ اللهِ الرَّحِيمِ** ಕೆ ಉನ್ನೀಹ್¹⁹ ಹುರೂಫ್ ಅತಾ ಫರ್ಮಾಯೆ ಗಯೆ. ಪಸ್ ಜೋ **رَحْمَتُ اللهِ الرَّحِيمِ** ಕಾ ವಿದೇ

ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಜನ್ಮತುಲ್ ಬಕ್ರೇಫ್

ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಜನ್ಮತುಲ್ ಬಕ್ರೇಫ್

ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಜನ್ಮತುಲ್ ಬಕ್ರೇಫ್

ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಜನ್ಮತುಲ್ ಬಕ್ರೇಫ್



ಫರ್ಮಾನ ಮುಹ್‌ತಫಾ صَلَّى اللهُ عَلَيْهِ وَآلِهِ وَسَلَّمَ : ಜಿಸ್ ನೆ ಮುರೈ ಪರ್ ರೋಫೆ ಬುಮುಱ್ಱ ದೋ ಸೌ ಬಾರ್ ದುರೂದೆ ಪಾಕ್ ಪಠಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಱ್ಱಾ ಹೋಂಗೆ. (11/17)

ಕರ್ತಾ ರಹೆ **اللهُمَّ اغفر لي** ಉಸ್ ಕಾ ಹರ್ ಘಂಟಾ ಇಬಾದತ್ ಮೇಂ ಶುಮಾರ್ ಹೋಗಾ ಔರ್ ಘಂಟೆ ಕೆ ಗುನಾಹ್ ಮುಱ್ಱಾ ಹೋಂಗೆ.

(ತಫ್‌ಸೀರೆ ನಯೀಮಿ, ಜಿಲ್ದ್ ಅವ್ವಲ್, ಸ-ಫ್ಫಾ:156)

ಕಬ್ಬಾರ್ ನೆ ಅಝಾಬ್ ಉಲ್ ಗಯಾ : ಹಜ್ಜೆರತೆ ಸಯ್ಯಿದುನಾ ಈಸಾ ರೂಹುಲ್ಲಾಹ್ **عَلَى نَبِيِّنا وَعَلَيْهِ السَّلَامُ وَآلِهِ وَسَلَّمَ** ಏಕ್ ಕಬ್ಬಾರ್ ಕೆ ಕರೀಬ್ ಗುಝರೆ ತೋ ಅಝಾಬ್ ಹೋ ರಹಾ ಥಾ. ಕುಛ್ ವಕ್ರಫೆ ಕೆ ಬಾಂದ್ ಫಿರ್ ಗುಝರೆ ತೋ ಮುಲಾ-ಹಝಾ ಫರ್ಮಾಯಾ ಕಿ ಉಸ್ ಕಬ್ಬಾರ್ ಮೇಂ ನೂರ್ ಹಿ ನೂರ್ ಹೈ ಔರ್ ವಹಾಂ ರಹ್‌ಮತೆ ಇಲಾಹಿ **غفر** ಕಿ ಬಾರಿಶ್ ಹೋ ರಹಿ ಹೈ. ಆಪ್ **عَلَيْهِ السَّلَامُ** ಬಹುತ್ ಹೈರಾನ್ ಹುಯೆ ಔರ್ ಬಾರ್‌ಗಾಹೆ ಇಲಾಹಿ **غفر** ಮೇಂ ಅಝಫ ಕಿಯಾ, ಕಿ ಮುರೈ ಇನ್ ಕಾ ಭೇದ್ ಬತಾಯಾ ಜಾಯೆ. ಇರ್ಶಾದ್ ಹುವಾ. “ಅಯ್ ಈಸಾ! **(عَلَيْهِ السَّلَامُ)** ಏಕ್ ಶಬ್ದ ಸಖತ್ ಗುನಹ್‌ಗಾರ್ ಹೋನೆ ಕೆ ಸಬಬ್ ಅಝಾಬ್ ಮೇಂ ಗರಿಫ್‌ತಾರ್ ಥಾ, ಲೇಕಿನ ಬ-ವಕ್ರೆ ಇನ್‌ತಿಕ್ರಾಲ್ ಇನ್ ಕಿ ಬೀವಿ “ಉಮ್ಮೀದ್” ಸೆ ಥಿ, ಉಸ್ ಕೆ ಲಡ್‌ಕಾ ಹುವಾ ಔರ್ ಆಜ್ ಉಸ್ ಕೋ ಮಕ್‌ತಬ್ ಭೇಜಾ ಗಯಾ, ಉಸ್ತಾದ್ ನೆ ಉಸ್ ಕೋ **ಬಿಸ್ಮಿಲ್ಲಾಹ್** ಪಠಾಯಿ, ಮುರೈ ಹಯಾ ಆಯಿ ಕಿ ಮೈಂ ಉಸ್ ಶಬ್ದ ಕೋ ಝಮೀನ್ ಕೆ ಅಂದರ್ ಅಝಾಬ್ ದೂಂ ಜಿಸ್ ಕಾ ಬಜ್ಜಾ ಝಮೀನ್ ಕೆ ಊಪರ್ ಮೇರಾ ನಾಮ್ ಲೇ ರಹಾ ಹೈ.”

(ತಫ್‌ಸೀರೆ ಕಜೀರ್, ಜಿಲ್ದ್ ಅವ್ವಲ್, ಸ-ಫ್ಫಾ:155)

ಅಲ್ಲಾಹ್ غفر ಕಿ ಉನ್ ಡರ್ ರಹ್‌ಮತ್ ಹೋ ಔರ್ ಉನ್ ಕೆ ಸದಕೆ ಹಮಾಲಿ ಮಫ್‌ಫಿರತ್ ಹೋ.

ಅಯ್ ಖದಾಯಿ **صَلَّى اللهُ عَلَيْهِ وَسَلَّمَ** ಮುನ್‌ತಫಾ ಮೈಂ ಕೇಲಿ ರಹ್‌ಮತ್‌ಂ ಹೆ ಕುರ್‌ಬಾಂ ಹೋ ಕರಮ್ ನೆ ಮೇಲಿ ಬಖ್‌ಶಿಶ್, ಬ-ತುಫೈಲೆ ಶಾಹೆ ಜೀಲಾಂ **حَسْبُكَ اللهُ تَعَالَى عَلَيْهِ**

صَلُّوا عَلَى الْحَبِيبِ ! صَلَّى اللهُ تَعَالَى عَلَيَّ عَلَى مُحَمَّدٍ

! **صَلُّوا عَلَى مُحَمَّدٍ !** **صَلُّوا عَلَى مُحَمَّدٍ !** ಹಮ್ ಸಬ್ ಕೋ

ಚಾಹಿಯೆ ಕಿ ಅಪ್‌ನೆ ಬಜ್ಜಾಂ ಕೋ “ಟಾಟಾ ಪಾಪಾ” ಸಿಖಾನೆ ಕೆ ಬಜಾಯೆ ಇಬ್‌ತಿದಾ ಹಿ ನೆ ಅಲ್ಲಾಹ್ **غفر** ಕಾ ನಾಮ್ ಲೇನಾ ಸಿಖಾಯೆಂ ಔರ್ ಏಹ್ ನಹೀಂ ಕಿ ಮರ್‌ನೆ ವಾಲೆ ವಾಲದೈನ್ ಕೋ

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್

ಮದೀನತುಲ್ ಮುನ್ವಫಾಹ್



ಫರ್ಮಾನ ಮುಹಾದಫಾ $\text{مُحَمَّدٌ رَسُوْلُ اللَّهِ الَّذِي عَلَّمَ بِالْحَقِّ} : \text{ಮುಝ್ ಪರ್ ದುರಾದ್ ಶರೀಫ್ ಪಢೋ ಅಲ್ಲಾಹ್} \text{مُحَمَّدٌ رَسُوْلُ اللَّهِ} \text{ತುಮ್ ಪರ್ ರಹಮತ್ ಛಿಜೀಗಾ. (ಫೂರ್ಕಾ)}$

ಹಿ ಇಸ್ ಕಿ ಬ-ರ-ಕತೇಂ ಹಾಸಿಲ್ ಹೋತಿ ಹೈಂ, ಖುದ್ ಸೀಖನೆ ಔರ್ ಸಿಖಾನೆ ವಾಲೆ ಕೋ ಭಿ ಇಸ್ ಕಿ ಬ-ರ-ಕತೇಂ ನಸೀಬ್ ಹೋತಿ ಹೈಂ ಅಹಾಞಾ ಅಪಾನೆ ಮ-ದನೀ ಮುನ್ನೆ ಔರ್ ಮ-ದನೀ ಮುನ್ನೆ ಸೆ ಖೇಲತೆ ಹುಯೆ ಸಿಖಾನೆ ಕಿ ನಿಯ್ಯತ್ ಸೆ ಉನ್ ಕೆ ಸಾಮನೆ ಬಾರ್ ಬಾರ್ ಅಲ್ಲಾಹ್ ಅಲ್ಲಾಹ್ ಕರ್ತೆ ರಹೇಂ ತೋ ವೋಹ್ ಭಿ $\text{مُحَمَّدٌ رَسُوْلُ اللَّهِ}!$ ಛಿಬಾನ್ ಖೋಲತೆ ಹಿ ಸಬ್ ಸೆ ಪಹಲಾ ಲಫ್ಞ್ ಅಲ್ಲಾಹ್ ಕಹೇಂಗಿ.

ಬಙ್ಞೆ ಕಿ ಮ-ದನೀ ತರಬಿಯ್ಯತ್ ಕಿ ಹಿತಾಯತ್ : ಹಞ್ಞೆರತೆ ಸಯ್ಯಿದುನಾ ಸಹಲ್ ಬನ್ ಅಬ್ದುಲ್ಲಾಹ್ ತುಸ್ತರೀ $\text{مُحَمَّدٌ رَسُوْلُ اللَّهِ}$ ಫರ್ಮಾತೆ ಹೈಂ, “ಮೈಂ ತೀನ್³ ಸಾಲ್ ಕಿ ಉಮರ್ ಕಾ ಥಾ ಕಿ ರಾತ್ ಕೆ ವಕ್ತ್ ಉಲ್ ಕರ್ ಅಪಾನೆ ಮಾಮೂಂ ಹಞ್ಞೆರತೆ ಸಯ್ಯಿದುನಾ ಮುಹಮ್ಮದ್ ಬನ್ ಸುವಾನ್ $\text{مُحَمَّدٌ رَسُوْلُ اللَّهِ}$ ಕೋ ನಮಾಞ್ ಪಢ್ತೆ ದೇಖತಾ, ಏಕ್ ದಿನ್ ಉನ್ಹಾಂ ನೆ ಮುಝ್ ಸೆ ಫರ್ಮಾಯಾ, “ಕ್ಯಾ ತೂ ಉಸ್ ಅಲ್ಲಾಹ್ ತಲ್ಲಲಾ ಕೋ ಯಾದ್ ನಹೀಂ ಕರ್ತಾ ಜಿಸ್ ನೆ ತುಝ್ ಪೈದಾ ಫರ್ಮಾಯಾ? ಮೈಂ ನೆ ಪೂಞಾ, “ಮೈಂ ಉಸೆ ಕಿಸ್ ತರಹ್ ಯಾದ್ ಕರೂಂ?” ಫರ್ಮಾಯಾ, “ಜಬ್ ರಾತ್ ಸೋನೆ ಲಗೋ ತೋ ಛಿಬಾನ್ ಕೋ ಹ-ರ-ಕತ್ ದಿಯೆ ಬಗೈರ್ ಮಹಞ್ಞೆ ದಿಲ್ ಮೇಂ ತೀನ್³ ಮತಫಬಾ ಏಹ್ ಕಲಮಾತ್ ಕಹೋ.

اللَّهُ مَعِيَ، اللَّهُ نَا ظِرُّ الْيَ، اللَّهُ شَاهِدِيْ-

ಯಾನಿ ಅಲ್ಲಾಹ್ ತಲ್ಲಲಾ ಮೇರೆ ಸಾಥ್ ಹೈ, ಅಲ್ಲಾಹ್ ತಲ್ಲಲಾ ಮುಝ್ ದೇಖತಾ ಹೈ, ಅಲ್ಲಾಹ್ ತಲ್ಲಲಾ ಮೇರಾ ಗವಾಹ್ ಹೈ. 1

ಫರ್ಮಾತೆ ಹೈಂ, “ಮೈಂ ನೆ ಚಂದ್ ರಾತೇಂ ಏಹ್ ಕಲಮಾತ್ ಪಢ್ತೆ ಔರ್ ಫಿರ್ ಉನ್ ಕೋ ಬತಾಯಾ.” ಉನ್ಹಾಂ ನೆ ಫರ್ಮಾಯಾ, “ಅಬ್ ಹರ್ ರಾತ್ ಸಾತ್⁷ ಮತಫಬಾ ಪಢೋ,” ಮೈಂ ನೆ ಏನಾ ಹಿ ಕಿಯಾ ಔರ್ ಫಿರ್ ಉನ್ ಕೋ ಮುತ್ತಲಾಛಿ ಕಿಯಾ. ಫರ್ಮಾಯಾ, “ಹರ್ ರಾತ್ ಗ್ಯಾರಹ್¹¹ ಮತಫಬಾ ಯಹಿ ಕಲಮಾತ್ ಪಢೋ.” (ಫರ್ಮಾತೆ ಹೈಂ) ಮೈಂ ನೆ ಇಸೀ ತರಹ್

1. ಹೋ ಸಕೆ ತೋ ಏಹ್ ಕಲಮಾತ್ ಅಬ್ ಕರ್ ಫರ್ ಔರ್ ದುಕಾನ್ ವಗೈರಾ ಮೇಂ ಏಸೀ ಜಗಾಹ್ ಆವೇಞಾಂ ಕರ್ ದೀಜಿಯೆ ಜಹಾಂ ಅಪ್ ಕಿ ನಙ್ಞರ್ ಪಢ್ತೆ ರಹೆ.



ಪರ್ವಾನಿ ಮುನ್ಸಿಲ್ವಾಹ್: مولى الله عليه وسلم: ಮುರ್ದು ಪರ್ ಕರ್ತಾತ್ ನೆ ದುರೂದಿ ಪಾಕ್ ಪಡೋ ಬೇಶಕ್ ತುಮ್ಹಾಣಾ ಮುರ್ದು ಪರ್ ದುರೂದಿ ಪಾಕ್ ಪಡ್ನಾ ತುಮ್ಹಾಣಿ ಗುನಾಹಾಂ ಕೆ ಆಯೆ ಮಘ್ಫಿರತ್ ಹೈ (ಪ್ರಸಂಗ)

ಪಡಾ ತೋ ಮೇಲೆ ದಿಲ್ ಮೇಂ ಇನ್ ಕಿ ಲಘ್ಫಾಝತ್ ಮಾ'ಲೂಮ್ ಹುಯಿ. ಜಬ್ ಏಕ್ ಸಾಲ್ ಗುಝರ್ ಗಯಾ ತೋ ಮೇಲೆ ಮಾಮೂಂ ಜಾನ್ **مَوْلَى اللَّهِ عَلَيْهِ وَسَلَّمَ** ನೆ ಫರ್ಮಾಯಾ. "ಮೈಂ ನೆ ಜೋ ಕುಛ್ ತುಮ್ಹಾಣೆಂ ಸಿಖಾಯಾ ಹೈ ಉಸೇ ಕ್ಲಬ್ ಮೇಂ ಜಾನೆ ತಕ್ ಹಮೇಶಾ ಪಡ್ ತೆ ರೆಹ್ನಾ. **مَوْلَى اللَّهِ عَلَيْهِ وَسَلَّمَ** ಯಹಿ ತುಮ್ಹಾಣೆಂ ದುನ್ಯಾ ಔರ್ ಆಖರತ್ ಮೇಂ ನಫ್-ಆ ದೇಗಾ." ಸಯ್ಯಿದುನಾ ಸಹಲ್ ಬನ್ ಅಬ್ದುಲ್ಲಾಹ್ ತುನ್ತರೀ **مَوْلَى اللَّهِ عَلَيْهِ وَسَلَّمَ** ಫರ್ಮಾತೆ ಹೈಂ, "ಮೈಂ ನೆ ಕಯೀ ಸಾಲ್ ತಕ್ ಏನಾ ಹಿ ಕಿಯಾ ತೋ ಮೈಂ ನೆ ಅಪ್ನೆ ಅಂದರ್ ಇನ್ ಕಾ ಬೆ ಇನ್ ತಿಹಾ ಮಜ್ಲಾ ಪಾಯಾ. ಮೈಂ ತನ್ಹಾಯಿ ಮೇಂ ಏಕ್ ಝಕ್ರ್ ಕರ್ತಾ ರಹಾ. ಫಿರ್ ಏಕ್ ದಿನ್ ಮೇಲೆ ಮಾಮೂಂ ಜಾನ್ **مَوْلَى اللَّهِ عَلَيْهِ وَسَلَّمَ** ನೆ ಫರ್ಮಾಯಾ, "ಅಯ್ ಸಹಲ್ ! ಅಲ್ಲಾಹ್ ತೆಲಲಾ ಜಿನ್ ಶಬ್ಬ ಕೆ ಸಾಥ್ ಹೋ, ಉಸೆ ದೇಖ್ತಾ ಹೋ ಔರ್ ಉಸ್ ಕಾ ಗವಾಹ್ ಹೋ, ಕ್ಯಾ ವೊಹ್ ಉಸ್ ಕಿ ನಾಫರ್ಮಾನಿ ಕರ್ತಾ ಹೈ? ಹರ್ಗಿಝ್ ನಹೀಂ. ಆಹಾಝಾ ತುಮ್ ಅಪ್ನೆ ಆಪ್ ಕೋ ಗುನಾಹ್ ನೆ ಬಚಾಟ್. ಫಿರ್ ಮಾಮೂಂ ಜಾನ್ **مَوْلَى اللَّهِ عَلَيْهِ وَسَلَّمَ** ನೆ ಮುರೈ ಮಕ್ತಬ್ ಮೇಂ ಭೀಜ್ ದಿಯಾ." ಮೈಂ ನೆ ಸೋಚಾ ಕಹೀಂ ಮೇಲೆ ಝಕ್ರ್ ಮೇಂ ಖಲಲ್ ನೆ ಆಜಾಯೆ ಆಹಾಝಾ ಉಸ್ತಾಝ್ ಸಾಹಿಬ್ ನೆ ಶರ್ತ್ ಮುಕ್ರರ್ ಕರ್ ಆ ಕಿ ಮೈಂ ಉನ್ ಕೆ ಪಾಸ್ ಜಾ ಕರ್ ಸಿಫ್ ಏಕ್ ಫಂಟಾ ಪಡೂಂಗಾ ಔರ್ ವಾಪಸ್ ಆ ಜಾಯೂಂಗಾ. **مَوْلَى اللَّهِ عَلَيْهِ وَسَلَّمَ** ಮೈಂ ನೆ ಮಕ್ತಬ್ ಮೇಂ ಛೆ ಯಾ ಸಾತ್⁷ ಬರಸ್ ಕಿ ಉಮ್ ಮೇಂ ಕುರ್ಆನೆ ಪಾಕ್ ಹಿಫ್ಝ್ ಕರ್ ಆಯಾ.

مَوْلَى اللَّهِ عَلَيْهِ وَسَلَّمَ ಮೈಂ ರೋಝಾನಾ ರೋಝಾ ರಖ್ತಾ ಥಾ. ಬಾರಾಹ್¹² ಸಾಲ್ ಕಿ ಉಮ್ ತಕ್ ಮೈಂ ಜವ್ ಕಿ ರೋಝ ಖಾತಾ ರಹಾ. ತೇರಹ್¹³ ಸಾಲ್ ಕಿ ಉಮ್ ಮೇಂ ಮುರೈ ಏಕ್ ಮನ್ ಅಲಾ ಫೇಶ್ ಆಯಾ. ಉಸ್ ಕೆ ಹಲ್ ಕೆ ಆಯೆ ಫರ್ ವಾಲಾಂ ನೆ ಇಜಾಝತ್ ಲೇ ಕರ್ ಮೈಂ ಬಸ್ ರಾ ಆಯಾ ಔರ್ ವಹಾಂ ಕೆ ಉ-ಲಮಾಝ ನೆ ವೊಹ್ ಮನ್ ಅಲಾ ಪೂಠಾ, ಲೇಕಿನ್ ಉನ್ ಮೇಂ ನೆ ಕಿಸಿ ನೆ ಭಿ ಮುರೈ ಶಾಫಿ ಜವಾಬ್ ನೆ ದಿಯಾ. ಫಿರ್ ಅಬ್ಬಾದಾನ್



ಫರ್ಮಾನ ಮುಹಾರ್ರಫಾ: **عَلَيْهِ وَسَلَّمَ عَلَيْهِ وَسَلَّمَ**: ಹೋ ಮುಯ್ ಬರ್ ಏಕ್ ದುರೂದ್ ಶರೀಫ್ ಬರ್ತಾ ಹೈ ಅಲ್ಲಾಹ್
 عَلَيْهِ وَسَلَّمَ ಉನ್ ಕೆ ಅಯ್ ಏಕ್ ಕಿರೂತ್ ಅಜ್ಞರ್ ಅಖ್ತಾ ಔರ್ ಕಿರೂತ್ ಉಹುದ್ ಬಹಾದ್ ಜತ್ನಾ ಹೈ. (ಪ್ರಶ್ನಾ)

ಕಿ ತರಫ್ ಚಲಾ ಗಯಾ. ವಹಾಂ ಕೆ ಮಶ್ಹೂರ್ ಆಲಮೆ ದೀನ್ ಹಫ್ಜರತೆ ಸಯ್ಯಿದುನಾ ಅಬು ಹಬೀಬ್ ಹಮ್ಜಾ ಬನ್ ಅಬಿ ಅಬ್ದುದ್ದುಲ್ಲಾಹ್ ಅಬ್ದಾದಾನಿ **سَيِّدُ الرَّبَّانِيَّةِ** ನೆ ಮೈಂ ನೆ ಮಸ್ಅಲಾ ಪೂಠಾ ತೋ ಉನ್ಹಾಂ ನೆ ಮುಯ್ ತನಲ್ಲ ಬಖ್ಶ್ ಜವಾಬ್ ದಿಯಾ. ಮೈಂ ಏಕ್ ಅರ್ಸೆ ತಕ್ ಉನ್ ಕಿ ಸೊಹಬತ್ ಮೇಂ ರಹಾ. ಉನ್ ಕೆ ಕಲಾಮ್ ನೆ ಫೈಝ್ ಹಾಸಿಲ್ ಕರ್ತಾ ಔರ್ ಉನ್ ನೆ ಆದಾಬ್ ಸೀಖ್ತಾ ಫಿರ್ ಮೈಂ ತುಸ್ತರ್ ಕಿ ತರಫ್ ಆ ಗಯಾ. ಮೈಂ ನೆ ಗುಜಾರೆ ಕಾ ಇನ್ತಿಜಾಮ್ ಯೂಂ ಕಿಯಾ ಕಿ ಮೇರೆ ಅಯೆ ಏಕ್ ದಿರ್ಹಮ್ ಕೆ ಜವ್ ಶರೀಫ್ ಖರೀದ್ ಅಯೆ ಜಾತೆ ಔರ್ ಉನ್ಹೇಂ ಪೀಸ್ ಕರ್ ರೋಟಿ ಪಕಾ ಆ ಜಾತಿ. ಮೈಂ ಹರ್ ರಾತ್ ಸಹರಿ ಕೆ ವಕ್ತ್ ಏಕ್ ಉಕ್ಕೀಯಾ (ಯಾ'ನಿ ತಕ್ರೀಬನ್ 70 ಗ್ರಾಮ್) ಜವ್ ಕಿ ರೋಟಿ ಖಾತಾ, ಜಿಸ್ ಮೇಂ ನ ನಮಕ್ ಹೋತಾ ಔರ್ ನ ಹಿ ಸಾಲನ್. ಏಕ್ ಏಕ್ ದಿರ್ಹಮ್ ಮುಯ್ ಸಾಲ್ ಭರ್ ಕೆ ಅಯೆ ಕಾಫಿ ಹೋತಾ. ಫಿರ್ ಮೈಂ ನೆ ಇರಾದಾ ಕಿಯಾ ಕಿ ತೀನ್³ ದಿನ್ ಮುಸಲ್ಮಾನಲ್ ಫಾಕ್ಲಾ ಕರೂಂಗಾ ಔರ್ ಉನ್ ಕೆ ಬಾ'ದ್ ಖಾಟಂಗಾ. ಫಿರ್ ಪಾಂಚ್⁵ ದಿನ್, ಫಿರ್ ಸಾತ್⁷ ದಿನ್ ಔರ್ ಫಿರ್ ಪಚ್ಚೀಸ್²⁵ ದಿನಾಂ ಕಾ ಮುಸಲ್ಮಾನಲ್ ಫಾಕ್ಲಾ ರಖಾ. (ಯಾ'ನಿ 25 ದಿನ್ ಕೆ ಬಾ'ದ್ ಏಕ್ ಬಾರ್ ಖಾನಾ ಖಾತಾ.) ಬೀಸ್²⁰ ಸಾಲ್ ತಕ್ ಯಹಿ ತರೀಕ್ಲಾ ರಹಾ. ಫಿರ್ ಮೈಂ ನೆ ಕಯೀ ಸಾಲ್ ಸ್ಯರೋ ಸಿಯಾಹತ್ ಕಿ, ವಾಪಸ್ ತುಸ್ತರ್ ಆಯಾ ತೋ ಜಬ್ ತಕ್ ಅಲ್ಲಾಹ್ ತಆಲಾ ನೆ ಚಾಹಾ ಶಬ್ ಬೇದಾರಿ ಇಖ್ತಿಯಾಕಿ. ಹಫ್ಜರತೆ ಸಯ್ಯಿದುನಾ ಇಮಾಮ್ ಅಹಮದ್ **أَحْمَدُ بْنُ حَنْبَلٍ** ಫರ್ಮಾತೆ ಹೈಂ, "ಮೈಂ ನೆ ಮರ್ತೆ ದಮ್ ತಕ್ ಸಯ್ಯಿದುನಾ ಸಹಲ್ ಬನ್ ಅಬ್ದುದ್ದುಲ್ಲಾಹ್ ತುಸ್ತರೀ **سَيِّدُ الرَّبَّانِيَّةِ** ಕೋ ಕಭಿ ನಮಕ್ ಇನ್ತೆ'ಮಾಲ್ ಕರ್ತೆ ನಹೀಂ ದೇಖಾ."

(ಅಹಯಾಊಲ್ ಉಲೂಮ್, ಜಲ್ದ್:3, ಸಫ್ಹಾ:91)

ಅಲ್ಲಾಹ್ **سَيِّدُ الرَّبَّانِيَّةِ** ಕಿ ಉನ್ ಪರ್ ರಹಮತ್ ಹೋ ಔರ್ ಉನ್ ಕೆ ಸದಕ್ ಹಮಾಲಿ ಮಫ್ಫಿರತ್ ಹೋ.



ಪರವಾನ ಮುಹಮ್ಮದ್ ﷺ : ಜಿಸ್ ನೆ ಕಿತಾಬ್ ಮೇಂ ಮುಯ್ಯಾ ಪರ್ ದುರೂದ್ ಜಾಕ್ ಅಖಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿಶತ್ ಉಸ್ ಕೆ ಆಯ್ ಇಸ್ ತಿಫ್ಫಾಫಾರ್ ಕರ್ತ ರಹೇಗಿ. (ಪ್ರಾಃ)

صَلُّوا عَلَى الْحَبِيبِ ! صَلَّى اللَّهُ تَعَالَى عَلَيَّ مُحَمَّدٌ

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಖುಶ್ ನಸೀಬ್ ವಾಲದೈನ್

ದುನ್ಯಾ ಕಿ ಬಜಾಯೆ ಆಖರತ್ ಕೆ ಮುಖಮಿಲೆ ಮೇಂ ಅಪ್ನಿ ಔಲಾದ್ ಕೆ ಆಯೆ ಣಿಯಾದಾ ಮು-ತ-ಫಕ್ರೀ ಹೋತೆ ಹೈಂ, ಚುನಾಂಚೆ ಏಕ್ ಏಸೀ ಹಿ ಸಮರ್ಪುದಾರ್ ಮಾಂ ನೆ ಅಪ್ನಿ ಬೇಟೆ ಪರ್ ಇನ್ಫಿರಾದಿ ಕೋಶಿಶ್ ಕಿ ಜಿಸ್ ಕೆ ನತೀಜೆ ಮೇಂ ಇಸ್ ಕಿ ಇಸ್ಲಾಹ್ ಕಾ ಸಾಮಾನ್ ಹುವಾ. ಏಕ್ ಈಮಾನ್ ಅಫ್ ರೋಜ್ ವಾಕ್ತಿ ಪಡಿಯೆ ಔರ್ ಝೂಮಿಯೆ.

ದಾವೆತೆ ಇಸ್ಲಾಮಿ ಕೆ ತರಬಿಯ್ಯತಿ ಕೋರ್ನ ಕಿ ಬಹಾರ್ :

ಝುಂ (ಪಂಜಾಬ್ ಪಾಕಿಸ್ತಾನ್) ಕೆ ಏಕ್ ಆಶಿಕೆ ರಸೂಲ್ ನೆಂ ಬಯಾನ್ ಕಾ ಅಪ್ನಿ ಅಂದಾಜ್ ಮೇಂ ಮುಲಾನಾ ಪೇಶ್ ಕರ್ತಾ ಹೂಂ, "ಅಮ್ಮಿ ಜಾನ್ ತವೀಲ್ ಅರ್ಸೆ ನೆ ಅಲಲ್ ಥೀಂ, ಉನ್ ಕಿ ಶದೀದ್ ಖ್ವಾಹಿಶ್ ಥಿ ಕಿ ಮೈಂ ಕಿಸಿ ರಹ್ ಗುನಾಹೆಂ ಕೆ ದಲ್ದಲ್ ನೆ ನಿಕಲ್ ಜಾಟಂ. ಅಮ್ಮಿ ಜಾನ್ ಕೋ ದಾವೆತೆ ಇಸ್ಲಾಮಿ ನೆ ಬೆ ಹದ್ ಪ್ಯಾರ್ ಥಾ. ಉನ್ಹೆಂ ನೆ ಅಖಾರಾಜಾತ್ ದೆ ಕರ್ ಮುಯ್ಯೆ ಬ ಇಸ್ ರಾರ್ ಬಾಬುಲ್ ಮದೀನಾ ಕರಾಚಿ ಭೇಜಾ ಔರ್ ತಾಕೀದ್ ಕೀ ಕಿ ಆಶಿಕಾನೆ ರಸೂಲ್ ﷺ ಕೆ ಆಲಮಿ ಮ-ದನೀ ಮರ್ಕಫ್ ಫೈಜಾನೆ ಮದೀನಾ ಮೇಂ ರಹಮತೆಂ ಕಿ ಛಮಾಛಮ್ ಬರ್ಸಾತ್ ಕೆ ಅಂದರ್ ತರಬಿಯ್ಯತಿ ಕೋರ್ನ ಕರ್ನಾ ಔರ್ ಮೇರಿ ಶಿಫಾಯಾಚಿ ಕಿ ದುಆ ಭಿ ಮಾಂಗನಾ. ﷺ ಮೈಂ ನೆ ಬಾಬುಲ್ ಮದೀನಾ ಕರಾಚಿ ಆಕರ್ "ತರಬಿಯ್ಯತಿ ಕೋರ್ನ" ಕರ್ನೆ ಕಿ ಸಫದತ್ ಹಾಸಿಲ್ ಕಿ, ಮ-ದನೀ ಕ್ರಾಫಿಲೆಂ ಮೇಂ ಸಫರ್ ನೆ ಮುಶ್ರಫ್ ಹುವಾ, ಅಮ್ಮಿ ಜಾನ್ ಕೆ ಆಯೆ ಖೋಬ್ ದುಆಯೆಂ ಭಿ ಕೀಂ. ಫರಾಗತ್ ಕೆ ಬಾ'ದ್ ಜಬ್ ಫರ್ ಆಯಾ ತೋ ಮೇರಿ ಖುಶೀ ಕಿ ಇನ್ತಿಹಾ ನ ರಹೀ ಕ್ಯೂಂ ಕಿ ತರಬಿಯ್ಯತಿ ಕೋರ್ನ ಕೆ ದೌರಾನ್ ಫೈಜಾನೆ ಮದೀನಾ ಮೇಂ ಮಾಂಗಿ ಹುಯಿ ದುಆಯೆಂ ಕಿ ಬ-ರ-ಕತ್ ನೆ ಮೇರಿ ಅಮ್ಮಿ ಜಾನ್ ಸಿಹ್ತ್ಯಾಯಾಬ್ ಹೋ ಚುಕಿ ಥೀಂ. ﷺ ತರಬಿಯ್ಯತಿ ಕೋರ್ನ ಕಿ ಬ-ರ-ಕತ್ ನೆ ಮೈಂ ನಮಾಜಿ ಬನ್ ಗಯಾ ಔರ್ ಮ-ದನೀ ಮಾಹಲ್ ನೆ ವಾಬನ್ ತಗಿ ನಸೀಬ್



ಫರ್ಮಾನೆ ಮುಹಾಜಿರಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ ಪರ್ ಏಕ್ ಬಾರ್ ದುರೂದ್ ಬಾಕ್ ಪಡಾ ಅಲ್ಲಾಹ್ جَزَّوَجَلَّ ಉಸ್ ಪರ್ ದಸ್ ರಹ್‌ಮತೇಂ ಭೇಜ್‌ತಾ ಹೈ. (1)

ಹುಯಾ, ಸುನ್ನತೌಂ ಕಿ ಖದ್‌ಮತ್ ಔರ್ ಮ-ದನೀ ಕ್ರಾಫಿಲೌಂ ಮೇಂ ಸಫರ್ ಕಾ ಜಝಾಬಾ ಮಿಲಾ. ಮೇರಿ ತಮನ್ನಾ ಹೈ ಕಿ ಹಮಾರೆ ಫರ್ ಕಾ ಹರ್ ಫರ್ದ ದಾ'ವತೆ ಇಸ್ಲಾಮಿ ಕೆ ಮ-ದನೀ ಮಾಹೌಲ್ ಮೇಂ ರಂಗ್ ಜಾಯೆ ಔರ್ ಹಮಾರಿ ತಮಾಮ್ ಪರೇಶಾನಿಯಾಂ ದೂರ್ ಹೊಂ."

ಫೈಜಾನೆ ಮದೀನಾ ಮೇಂ ಅಲ್ಲಾಹ್ جَزَّوَجَلَّ ಕಿ ರಹ್‌ಮತ್ ಹೈ

ಅಮ್ಮಿ ಕೋ ಮುಯಸ್ತರ್ ಅಬ್ ಸಿಹ್ತರ್ ಕಿ ಅಫದರ್ ಹೈ

ಫೈಜಾನೆ ಮದೀನಾ ಮೇಂ ಆನೆ ಹಿ ಕಿ ಬ-ರ-ಕತ್ ಹೈ

ಖೋಬ್ ಔರ್ ಬಫೀ ಮುಯ್ ಕೋ ಸುನ್ನತ್ ನೆ ಮುಹಬ್ಬತ್ ಹೈ

صَلُّوا عَلَى الْخَبِيبِ ! صَلَّى اللهُ تَعَالَى عَلَيْهِ مُحَمَّدٌ

ಜೋ ಲೋಗ್ ಅಪ್‌ನಿ ಔಲಾದ್ ಕೋ ಸಿಫ್ ದುನ್ಯಾ ಬನಾನೆ ಕೆ ಆಯೆ ಹಿ ವಕ್ರಾಫ್ ರಖ್‌ತೆ ಹೈಂ ಔರ್ ಉಸ್ ಕೋ ಅಱ್ಱೀ ಸೊಹ್‌ಬತ್ ಸೆ ರೋಕ್‌ತೆ ಹೈಂ, ವೊಹ್ ಅಪ್‌ನಿ ಆಖರತ್ ಕೋ ಸಖ್ಖ ಖತ್‌ರೆ ಮೇಂ ಡಾಲ್ ದೇತೆ ಹೈಂ ಔರ್ ಬಸಾ ಔಕ್ರಾತ್ ದುನ್ಯಾ ಮೇಂ ಭ ಪಛಾತಾನೆ ಕೆ ದಿನ್ ಆತೆ ಹೈಂ ಚುನಾಂಚೆ

ಮ-ದನೀ ಕ್ರಾಫಿಲೆ ನೆ ರೋಕರ್‌ನೆ ಕಾ ಮುಕ್ರಾನ್ : ಮದೀ-ನತುಲ್

ಔಲಿಯಾ ಅಹ್‌ಮದಾಬಾದ್ ಶರೀಫ್ (ಅಲ್-ಹಿಂದ್) ಕೆ ಏಕ್ ಆಶಿಕೆ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಏಕ್ ನೌ ಜವಾನ್ ಪರ್ ಇನ್‌ಫಿರಾದಿ ಕೋಶಿಶ್ ಕರ್ ಕೆ ಉಸ್ ಕೋ ಮ-ದನೀ ಕ್ರಾಫಿಲೆ ಮೇಂ ಸಫರ್ ಕೆ ಆಯೆ ಆಮಾದಾಹ್ ಕರ್ ಆಯಾ, ಮಗರ್ ವಾಲದ್ ಸಾಹಿಬ್ ನೆ ದುನ್ಯಾವೀ ತಾ'ಅಮ್ ಮೇಂ ರುಕಾವಟ್ ಕೆ ಖೌಫ್ ಸೆ ಉಖರ್‌ವೀ ತಾ'ಅಮ್ ಕೆ ಸಫರ್ ಸೆ ರೋಕ್ ದಿಯಾ. ಬೆ ಚಾರೆ ಕೋ ಆಶಿಕಾನೆ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಸೊಹ್‌ಬತ್ ಮಿಲ್‌ತೆ ಮಿಲ್‌ತೆ ರಹ್ ಗಯೀ, ನತೀ-ಜತನ್ ವೊಹ್ ಬುರೇ ದೋಸ್‌ತೌಂ ಕೆ ಹತ್ತೆ ಚಢ್ ಗಯಾ ಔರ್ ಶರಾಬಿ ಬನ್ ಗಯಾ. ಅಬ್ ಉಸ್‌ಕೆ ವಾಲದ್ ಸಾಹಿಬ್ ಕೋ ಅಪ್‌ನಿ ಗ-ಲತಿ ಕಾ ಎಹ್‌ಸಾಸ್ ಹುವಾ, ಉಸ್‌ನೆ ಉಸಿ ಆಶಿಕೆ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ಕೋ ದರ್-ಖ್ವಾಸ್ತ ಕಿ, "ಇಸ್ ಕೋ ಕ್ರಾಫಿಲೆ ಮೇಂ ಲೇ ಜಾಟ್ ಕಿ ಕಹೀಂ ಇಸ್ ಕಿ ಶರಾಬ್ ಕಿ ಲತ್ ಛೂಟ್." ಉಸ್ ನೌ ಜವಾನ್ ಪರ್ ದೋಬಾರಾ ಇನ್‌ಫಿರಾದಿ ಕೋಶಿಶ್



ಫರ್ಮಾನ ಮುಹಾದ್ದಿನ್ : صَلَّى اللهُ عَلَيْهِ وَآلِهِ وَسَلَّمَ : ಜೋ ಶಹಾಸ್ ಮುಯ್ತಾ ಪರ್ ಪಾಕ್ ಪಡ್ನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾಸ್ತಾ ಭೂಲ್ ಗಯಾ. (೧೨)

ಕಿ ಗಯೀ ಮಗರ್ ಚೂಂ ಕಿ ಪಾನಿ ಸರ್ ಸೆ ಊಂಚಾ ಹೋ ಚುಕಾ ಥಾ. ಯಾ'ನಿ ಬೆ ಚಾರಾ ಬಹುತ್ ಜಿಯಾದಾ ಬಗಡ್ ಚುಕಾ ಥಾ ಅಹಾಜ್ಜಾ ಕಿಸಿ ಸೂರತ್ ಮ-ದನೀ ಕ್ಲಾಫಿಲೆ ಮೇಂ ಸಫರ್ ಕೆ ಆಯೆ ಆಮಾದಾಹ್ ನ ಹುವಾ.

ವಾಲದೈನ್ ಕೋ ಚಾಹಿಯೆ ಕಿ ಅಪ್‌ನಿ ಔಲಾದ್ ಕೋ ಶುರೂಫ್ ಹಿ ಸೆ ಅಛ್ಲಾ ಔರ್ ಮ-ದನೀ ಮಾಹೂಲ್ ಫರಾಹಮ್ ಕರೇಂ, ವರ್ನಾ ಬುರಿ ಸೊಹ್‌ಬತ್ ಕಿ ವಜಹ್ ಸೆ ಬಗಡ್ ಜಾನೆ ಕಿ ಸೂರತ್ ಮೇಂ ಬಾಜಿ ಹಾಥ್ ಸೆ ನಿಕಲ್ ಜಾತಿ ಹೈ. ಸಗೇ ಮದೀನಾ ಕೋ ಇಸ್ ಕಿ ಬಡಿ ಬಹನ್ ನೆ ಬತಾಯಾ, ಏಕ್ ಇಸ್ಲಾಮಿ ಬಹನ್ ನೆ ರೋ ರೋ ಕರ್ ದುಲ್ಲ ಕೆ ಆಯೆ ಕಹಾ ಹೈ ಮೇರೆ ಬೇಟೆ ಕಿ ಇಸ್ಲಾಹ್ ಕೆ ಆಯೆ ದುಲ್ಲ ಕರೇಂ, ಹಾಯ್ ! ಹಾಯ್ ! ಮೈಂ ನೆ ಖುಡ್ ಹಿ ಉಸ್ ಕೋ ಬರ್‌ಬಾದ್ ಕಿಯಾ ಹೈ, ಇಸ್ ಕೋ ದಾ'ವತೆ ಇಸ್ಲಾಮಿ ಕೆ ಮದರ್-ಸತುಲ್ ಮದೀನಾ ಮೇಂ ಹಿಫಾಜ್ ಕೆ ಆಯೆ ಬರಾತೆ ತೋ ಬರಾ ದಿಯಾ ಮಗರ್ ಬೆ ಚಾರಾ ಜೋ ಸುನ್ನತೇಂ ವಗೈರಾ ಸೀಖ್ ಕರ್ ಆತಾ ವೊಹ್ ಫರ್ ಮೇಂ ಬಯಾನ್ ಕರ್ ದೇತಾ ತೋ ಉಸ್ ಕಾ ಮಜ್ಲಾಕ್ ಉಡಾತೆ. ಆಖರಶ್ ಉಸ್ ಕಾ ದಿಲ್ ಟೂಟ್ ಗಯಾ ಔರ್ ಉಸ್ ನೆ ಮದರ್-ಸತುಲ್ ಮದೀನಾ ಮೇಂ ಜಾನಾ ಫೋಡ್ ದಿಯಾ. ಅಬ್ ಬೂರೆ ದೋಸ್ತಾಂ ಕಿ ಸೊಹ್‌ಬತ್ ಮೇಂ ರಹ್ ಕರ್ ಆವಾರಾ ಹೋ ಗಯಾ ಹೈ, ಇತ್ತೆಫಾಕ್ ಸೆ ಮುಯ್ತಾ ದಾ'ವತೆ ಇಸ್ಲಾಮಿ ಕಾ ಮ-ದನೀ ಮಾಹೂಲ್ ಮಿಲ್ ಗಯಾ ಹೈ ಅಬ್ ಮೈಂ ಸಖಾತ್ ಪಛಾತಾ ರಹಿ ಹೂಂ, ಹಾಯ್ ಮೇರಾ ಕ್ಯಾ ಬನೇಗಾ.

ಸೊಹ್‌ಬತ್ ಸಾಲಿಹ್ ತುರಾ ಸಾಲಿಹ್ ಕುನದ್, ಸೊಹ್‌ಬತ್ ತಾಲಿಹ್ ತುರಾ ತಾಲಿಹ್ ಕುನದ್ (ಯಾ'ನಿ ಅಜ್ಞಾಂ ಕಿ ಸೊಹ್‌ಬತ್ ತುಯ್ತಾ ಅಜ್ಞಾ ಬನಾ ದೇಗಿ, ಔರ್ ಬುರಿ ಕಿ ಸೊಹ್‌ಬತ್ ತುಯ್ತಾ ಬುರಾ ಬನಾ ದೇಗಿ.)

ದರಿಂದೊ ಕಾ ಫರ್ : ಮೀಲೆ ಮೀಲೆ ಇಸ್ಲಾಮಿ ಛಾಯೆಯೋ ! ಹಜ್ಜ್‌ರತೆ ಸಯ್ಯಿದುನಾ ಸಹಲ್ ಬನ್ ಅಬ್‌ದುಲ್ಲಾಹ್ ತುನ್‌ತರೀ **رَضِيَ اللهُ عَنْهُ** ನಿರ್ದೀಕ್ (ಯಾ'ನಿ ಅವ್ಲಲ್ ದ-ರಜೆ ಕೆ ಔಲಯಾ ಮೇಂ ಸೆ) ಥೆ. ಆಪ್ **رَضِيَ اللهُ عَنْهُ** ನಮಕ್ ಇಸ್ ಆಯೆ

ಮದೀನಾಪುರ್ ಮುಸ್ವತಾಹ್

ಮುಕ್ತುಲ್ ಮುಸ್ವತಾಹ್

ಜನ್ನತುಲ್ ಬಿಸ್ಕಿಲ್ಲಾ

ಮದೀನಾಪುರ್ ಮುಸ್ವತಾಹ್

ಮುಕ್ತುಲ್ ಮುಸ್ವತಾಹ್

ಜನ್ನತುಲ್ ಬಿಸ್ಕಿಲ್ಲಾ

ಮದೀನಾಪುರ್ ಮುಸ್ವತಾಹ್

ಮುಕ್ತುಲ್ ಮುಸ್ವತಾಹ್

ಜನ್ನತುಲ್ ಬಿಸ್ಕಿಲ್ಲಾ

ಮದೀನಾಪುರ್ ಮುಸ್ವತಾಹ್

ಮುಕ್ತುಲ್ ಮುಸ್ವತಾಹ್

ಜನ್ನತುಲ್ ಬಿಸ್ಕಿಲ್ಲಾ



ಫರ್ಮಾನ ಮುಹ್‌ತಫಾ **صَلَّى اللهُ تَعَالَى عَلَيَّ وَالْحَيُّ وَالْقَيُّومُ** : ಜನ್ ಕೆ ಪಾಸ್ ಮೇರಾ ಣ್ಣಕರ್ ಹುವಾ ಔರ್ ಉಸ್ ನೆ ಮುಯ್ ಪರ್ ದುರಂದೆ ಪಾಕ್ ನೆ ಪಠಾ ತಹ್‌ಕೀಕ್ ವೊಹ್ ಬದ್ ಬಖ್‌ತ್ ಹೋ ಗಯಾ. (ಫ್ರೂ)

ಇನ್‌ತೆ‌ಮಾಲ್ ನಹೀಂ ಫರ್ಮಾತೆ ಥೆ ಕಿ ನಮಕ್ ಕಿ ವಜಹ್ ನೆ ಬಾನಾ ಲಙ್ಲೀಝ್ ಹೋ ಜಾತಾ ಹೈ. ಔರ್ ಆಪ್ **صَلَّى اللهُ تَعَالَى عَلَيَّ** ಲಙ್ಲೀಝ್‌ತೆಂ ನೆ ದೂರ್ ರಹ್‌ತೆ ಥೆ. ವಾಕ್‌ಕೆಲೆ ಖೋಮಾಫ, ಬರ್ಯಾನಿ ವಗೈರಾ ಮೇಂ ಚಾಹೆ ಹಙ್ಲಾರ್ ಮಸಾಲಹ್ ಜಾತ್ ಡಾಲೇಂ, ಮಗರ್ ನಮಕ್ ನಹೀಂ ಡಾಲೇಂಗೆ ತೋ ಬಾನೆ ಕಾ ಸಾರಾ ಮಙ್ಲಾ ಕಿರ್‌ಕಿರಾ ಹೋ ಜಾಯೇಗಾ. ಏಹ್ ಭಿ ಯಾದ್ ರಹೆ ಕಿ ನಮಕ್ ಕಿ ಏಹ್ ಮಖ್‌ಸೂಸ್ ಮಿಕ್‌ದಾರ್ ಬದನೆ ಇನ್‌ಸಾನಿ ಕೆ ಅಯೆ ಝರೂರಿ ಹೈ ಔರ್ ಏಹ್ ಆಪ್ **صَلَّى اللهُ تَعَالَى عَلَيَّ** ಕಿ ಕರಾಮತ್ ಥಿ ಕಿ ಬಗೈರ್ ನಮಕ್ ಇನ್‌ತೆ‌ಮಾಲ್ ಕಿಯೆ ಙ್ಲಿಂದಾ ಥೆ ! ತುಸ್‌ತರ್ ಶರೀಫ್ ಮೇಂ ವಾಕ್‌ಕೆಲೆ ಆಪ್ **صَلَّى اللهُ تَعَالَى عَلَيَّ** ಕೆ ಮಕಾನೆ ಆಲಶಾನ್ ಕೋ “ಬೈತುಸ್‌ಸಿಬ್ಬಾಅ.” ಯಾ'ನಿ ದರಿಂದೆಂ ಕಾ ಫರ್ ಕೆಹ್‌ತೆ ಥೆ ಕ್ಯೂಂ ಕಿ ಆಪ್ **صَلَّى اللهُ تَعَالَى عَلَيَّ** ಕೆ ಯಹಾಂ ಬ ಕಸರತ್ ದರಿಂದೆ (ಶೇರ್, ಚೀತೆ) ವಗೈರಾ ಹಾಙ್ಲಾರ್ ಹೋತೆ ಥೆ ಔರ್ ಆಪ್ **صَلَّى اللهُ تَعَالَى عَلَيَّ** ಗೋಶತ್ ಕೆ ಙ್ಲರಿಯೆ ಉನ್ ಕಿ ಙ್ಲಿಯಾಫತ್ ಫರ್ಮಾತೆ. ಆಪ್ **صَلَّى اللهُ تَعَالَى عَلَيَّ** ಆಖರೀ ಉಮರ್ ಮೇಂ ಅಪಾಹಿಜ್ ಹೋ ಗಯೆ ಥೆ ಮಗರ್ ಜಬ್ ನಮಾಝ್ ಕಾ ವಕ್ತ್ ಆತಾ ತೋ ಹಾಥ್ ಪಾಂವ್ ಮುಲ್ ಜಾತೆ ಔರ್ ನಮಾಝ್ ನೆ ಫಾರಿಗ್ ಹೋ ಜಾತೆ ತೋ ಹಸ್‌ಬೆ ಸಾಬಕ್ ಮಾ'ಙ್ಲೂರ್ ಹೋ ಜಾತೆ.

(ರಿಸಾಲತುಲ್ ಖುಶೈರಿಯ್ಯಾ, ಸ-ಫಾಃ:387)

ಅಲ್ಲಾಹ್ **صَلَّى اللهُ تَعَالَى عَلَيَّ** ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕೆ ಹಮಾಲಿ ಮಫ್‌ಫಿರತ್ ಹೋ.

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّدٌ

ಬುಖಾರ್ ಕಾ ಖಲಾಝ್ : ಮನ್‌ಕೂಲ್ ಹೈ, ಏಹ್ ಶಬ್ಬ ಕೋ ಬುಖಾರ್ ಆ ಗಯಾ, ಉಸ್ ಕೆ ಉಸ್‌ತಾಙ್ಲೆ ಮುಹ್‌ತರಮ್ ಹಙ್ಲಾರೆತೆ ಶೈಖ್ ಫಕ್ರೀಹ್ ವಅ ಉಮರ್ ಬನ್ ಸಯೀದ್ **صَلَّى اللهُ تَعَالَى عَلَيَّ** ಇಯಾದತ್ ಕೆ ಅಯೆ ತಶ್‌ರೀಫ್ ಲಾಯೆ, ಜಾತೆ ಹುಯೆ ಏಹ್ ತಾ'ವೀಙ್ಲೆ ಇನಾಯತ್ ಕರತೆ ಹುಯೆ ಫರ್ಮಾಯಾ, “ಇನ್ ಕೋ ಖೋಲ್ ಕರ್ ದೇಖ್‌ನಾ ಮತ್.” ಉನ್ ಕೆ ಜಾನೆ ಕೆ ಬಾ'ದ್ ಉಸ್‌ನೆ



ಫರ್ಮಾದ ಮುಹಾದ್ದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜನ್ಮ ನೆ ಮುಯ್ಯಾ ಪರ್ ದನ್ ಮರತಬಾ ಸುಬ್ಹಾ ಹೈರ್ ದನ್ ಮರತಬಾ ಶಾಮ್ ದುರೂದ ಪಾಕ್ ಪಥಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (ಖೌಫ್)

ತಾವೀಜ್ ಬಾಂಧ್ ಆಯಾ, ಫೌರನ್ ಬುಖಾರ್ ಜಾತಾ ರಹಾ. ಉಸ್ ನೆ ರಹಾ ನ ಗಯಾ, ಖೋಲ್ ಕರ್ ಜೋ ದೇಖಾ ತೋ
 بِسْمِ اللّٰهِ الرَّحْمٰنِ الرَّحِیْمِ ಆಖಾ ಥಾ. ದಿಲ್ ಮೇಂ ವಸ್‌ವಸಾ ಆಯಾ
 ಏಹ್ ತೋ ಕೋಯಿ ಭಿ ಅಖ್ ಸಕ್‌ತಾ ಹೈ! ಅಕ್ಕೀದತ್ ಮೇಂ
 ಕಮೀ ಆತೆ ಹಿ ಫೌರನ್ ಬುಖಾರ್ ಲೌಟ್ ಆಯಾ. ಫಬ್‌ರಾ ಕರ್
 ಹಜ್ಜರತ್ ಕಿ ಖದ್‌ಮತ್ ಮೇಂ ಹಾಜಿರ್ ಹೋ ಕರ್ ಗ್-ಲತಿ ಕಿ
 ಮುಘ್ಘಿ ಚಾಹಿ. ಉನ್‌ಹೌಂ ನೆ ತಾವೀಜ್ ಬನಾ ಕರ್ ಅಪ್‌ನೆ ದನ್‌ತೆ
 ಮುಬಾರಕ್ ಸೆ ಬಾಂಧ್ ದಿಯಾ, ಬುಖಾರ್ ಫೌರನ್ ಚಲಾ ಗಯಾ.
 ಅಬ್ ಕಿ ಬಾರ್ ದೇಖ್‌ನೆ ಕಿ ಮುಮಾ-ನ-ಯತ್ ನ ಫರ್ಮಾಯಿ ಥಿ
 ಮಗರ್ ಡರ್ ಕೆ ಮಾರೆ ಖೋಲ್ ಕರ್ ನ ದೇಖಾ. ಬಲ್ ಆಖರ್
 ಸಾಲ್ ಭರ್ ಕೆ ಬಾ'ದ್ ಖೋಲ್ ಕರ್ ದೇಖಾ ತೋ ವಹೀ
 بِسْمِ اللّٰهِ الرَّحْمٰنِ الرَّحِیْمِ ತಹ್‌ರೀರ್ ಥಾ.

ಅಲ್ಲಾಹ್ اَللّٰهُمَّ كِي اِيْمَانِ اَمْرٍ رَحْمَتِمْ هُوَ اِيْمَانِ
 ಕೆ ಸದಕ್ ಹಮಾಲಿ ಮಫ್‌ಫಿರ್ತ್ ಹೋ.

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّدٍ

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ವಾಕ್‌ಕೇ

بِسْمِ اللّٰهِ الرَّحْمٰنِ الرَّحِیْمِ ಕಿ ಬಡೀ ಬ-ರ-ಕತೇಂ ಹೈಂ ಔರ್ ಇನ್
 ಮೇಂ ಬೀಮಾರಿಯೌಂ ಕಾ ಇಲಾಜ್ ಭಿ. ಇನ್ ಹಿಕಾಯತ್ ಸೆ ದರ್ಫ
 ಮಿಲಾ ಕಿ ಬುಝುಗಾನ್ ದೀನ್ اَللّٰهُمَّ اِنِّيْ اَتُوبُ اِلَيْكَ ಅಗರ್ ಕಿಸಿ ಮುಬಾಹ್
 ಬಾತ್ ಸೆ ಭಿ ಮನಅ. ಕರ್ ದೇಂ ತೋ ಸಮಯ್ ಮೇಂ ನೆ ಆನೆ ಕೆ
 ಬಾ ವುಜೂದ್ ಉಸ್ ಸೆ ಬಾಝ್ ರೆಹ್‌ನಾ ಚಾಹಿಯೆ ಏಹ್ ಭಿ ದರ್ಫ
 ಮಿಲಾ ಕಿ ತಾವೀಜ್ ಖೋಲ್ ಕರ್ ನಹೀಂ ದೇಖ್‌ನಾ ಚಾಹಿಯೆ ಕಿ
 ಇನ್ ಮೇಂ ಏ'ತಿಕ್ರಾದ್ ಮು-ತ-ಝಲ್‌ಝಲ್ ಹೋನೆ ಕಾ ಅಂದೇಶಾ
 ರೆಹ್‌ತಾ ಹೈ. ಫಿರ್ ಇನ್ ಕೆ ತಹ್ ಕರ್‌ನೆ ಕೆ ಮಖ್‌ಸೂಸ್ ತರೀಕೆ ಕೆ
 ಸಾಧ್ ಸಾಧ್ ಲಪೇಟ್‌ನೆ ಕೆ ದೌಲಾನ್ ಬಾ'ಝ್ ಔಕ್ರಾತ್ ಕುಛ್
 ಪಥಾ ಹುವಾ ಭಿ ಹೋತಾ ಹೈ. ಅಹಾಝಾ ಖೋಲ್ ಕರ್ ದೇಖ್‌ನೆ ಸೆ
 ಉಸ್ ಕೆ ಫವಾಯಿದ್ ಮೇಂ ಕಮೀ ಆ ಸಕ್‌ತಿ ಹೈ.



ಪರಮಾನೆ ಮುಹಾತ್ಫಾ صَلَّى اللهُ عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಕ್ರಾರ್ ಹುವಾ ಔರ್ ಉಸ್ ನೆ ಮುಯ್ ಪರ್ ದುರೂದ್ ಶರೀಫ್ ನೆ ಪಡಾ ಉಸ್ ನೆ ಜಫಾ ಕಿ. (ಪ್ರಬಲ)

“ಯಾ ನಜೀ” ಕೆ ಹಾಂಜ್ ಹುರೂಫ್

ಕಿ ನಿಹತ್ ಸೆ ಬುಖಾರ್ ಕೆ 5 ಮ-ದನೀ ಫಲಾಜ್

ಮದೀನಾ-1 لَا يَرْوَنُ فِي سَائِلِ وَلَا زَكْرٍ (ತರ್-ಜ-ಮಯೆ

ಕಂಞುಲ್ ಕೇಮಾನ್ :) ನ ಉಸ್ ಮೇಂ ಧೂಪ್ ದೇಖೇಂಗೆ ನೆ ರಿಶರ್ (ಯಾನ್ ಸದೀ) (ಪಾರಹ್-29, ಅದ್ಹಹರ್-13) ಏಹ್ ಆಯತೆ ಕರೀಮಾ ಸಾತ್ ಬಾರ್ (ಅವ್ವಲ್ ಆಖರ್ ಏಕ್ ಬಾರ್ ದುರೂದ್ ಶರೀಫ್) ಪಡ್ ಕರ್ ದಮ್ ಕೀಜಿಯೆ صَلَّى اللهُ عَلَيْهِ وَسَلَّمَ ಬುಖಾರ್ ಕಿ ಶಿದ್ಧತ್ ಮೇಂ ನುಮಾಯಾಂ ಕಮೀ ಮೆಹ್ಸೂಸ್ ಹೋಗಿ ಔರ್ ಮರೀಞ್ ಸುಕೂನ್ ಮೆಹ್ಸೂಸ್ ಕರೇಗಾ. (ತರ್-ಜ-ಮಾ ಪಡ್ನೆ ಕಿ ಜುರೂತ್ ನಹೀಂ)

ಮದೀನಾ-2 ಹಜ್ಜ್ ರತೆ ಸಯ್ಯಿದುನಾ ಇಮಾಮ್ ಜಾಫರ್ ಸಾದಿಕ್ عَلَيْهِ السَّلَام್ ಫರ್ಮಾತೆ ಹೈಂ, “ಸೂರತುಲ್ ಫಾತಿಹಾ 40 ಬಾರ್ (ಅವ್ವಲ್ ಆಖರ್ ಏಕ್ ಬಾರ್ ದುರೂದ್ ಶರೀಫ್) ಪಡ್ ಕರ್ ಪಾನಿ ಪರ್ ದಮ್ ಕರ್ ಕೆ ಬುಖಾರ್ ವಾಲೆ ಕೆ ಮೂಹ್ ಪರ್ ಥೀಂಟೆ ಮಾರಿಯೆ صَلَّى اللهُ عَلَيْهِ وَسَلَّمَ ಬುಖಾರ್ ಚಲಾ ಜಾಯೇಗಾ.

ಮದೀನಾ-3 ಸರ್ಕಾರೆ ನಾಮ್ ದಾರ್, ಮದೀನೆ ಕೆ ತಾಜ್ ದಾರ್ صَلَّى اللهُ عَلَيْهِ وَآلِهِ وَسَلَّمَ ಕೋ ಬುಖಾರ್ ಥಾ ತೋ ಹಜ್ಜ್ ರತೆ ಸಯ್ಯಿದುನಾ ಜಿಬ್ ರಯೀಲೆ ಅಮೀನ್ عَلَيْهِ السَّلَام್ ನೆ ಏಹ್ ದುಆ ಪಡ್ ಕರ್ ದಮ್ ಕಿಯಾ ಥಾ.

بِسْمِ اللَّهِ أَرْقِيكَ مِنْ كُلِّ دَاءٍ يُؤْذِيكَ وَمِنْ شَرِّ كُلِّ نَفْسٍ أَوْ عَيْنٍ حَاسِدٍ اللَّهُ يَشْفِيكَ بِسْمِ اللَّهِ أَرْقِيكَ

(ತರ್-ಜಮಾ : ಅಲ್ಲಾಹ್ صَلَّى اللهُ عَلَيْهِ وَسَلَّمَ ಕೆ ನಾಮ್ ಸೆ ಆಪ್ ಪರ್ ದಮ್ ಕರ್ತಾ ಹೂಂ ಹರ್ ಉಸ್ ಚೀಮಾರಿ



ಫರ್ಮಾನ ಮುಹಾಫಫಾ صَلَّى اللهُ عَلَيْهِ وَآلِهِ وَسَلَّمَ : ಜೋ ಮುಯ್ ಪರ್ ರೋಜ್ ಜುಮುಅ ದುರೂದ್ ಶರೀಫ್ ಪಢೇಗಾ ಮೈಂ ಕ್ರಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (المعراج)

ಕೆ ಆಯೆ ಜೋ ಆಪ್ ಕೋ ಕಾಝಾ ದೇತಿ ಹೈ ಔರ್ ದೋಸರಾಂ ಕೆ ಶರ್ ಔರ್ ಹಸದ್ ಕರ್ನೆ ವಾಲಾಂ ಕಿ ಬುರಿ ನಝರ್ ಸೆ ಅಲ್ಲಾಹ್ ^{سُبْحَانَكَ} ಆಪ್ ಕೋ ಶಿಫಾ ಅತಾ ಫರ್ಮಾಯೆ. ಮೈಂ ಆಪ್ ಪರ್ ಅಲ್ಲಾಹ್ ^{سُبْحَانَكَ} ಕೆ ನಾಮ್ ಸೆ ದಮ್ ಕರ್ತಾ ಹೂಂ.) (ಮುಸ್ಲಿಂ, ಸ-ಫ಼ಾ:1202, ಹದೀಸ್ ನಂಬರ್ : 2186) ಬುಫಾರ್ ಕೆ ಮರೀಫ್ ಕೋ ನಿಫ್ ಅ-ರಬಿ ಮೇಂ ದುಆ (ಅವ್ಲಲ್ ಆಫರ್ ಏಕ್ ಬಾರ್ ದುರೂದ್ ಶರೀಫ್) ಪಢ್ ಕರ್ ದಮ್ ಕರ್ ದೀಜಿಯೆ.

ಮದೀನಾ-4 ಬುಫಾರ್ ವಾಲಾ ಬ ಕಸ್ರತ್ ^{بِسْمِ اللّٰهِ الرَّحْمٰنِ الرَّحِیْمِ} ಪಢ್ತಾ ರಹೇ.

ಮದೀನಾ-5 ಹದೀನೆ ಪಾಕ್ ಮೇಂ ಹೈ, ಜಬ್ ತುಮ್ ಮೇಂ ಸೆ ಕಿಸಿ ಕೋ ಬುಫಾರ್ ಆ ಜಾಯೆ ತೋ ಉಸ್ ಪರ್ ತೀನ್3 ದಿನ್ ತಕ್ ಸುಬಹ್ ಕೆ ವಕ್ತ್ ರಂಡೆ ಪಾನಿ ಕೆ ಛೀಂಟೆ ಮಾರೆ ಜಾಯೇಂ.

(ಅಲ್ ಮುಸ್ತದರಿಕ್ ಅಲ್ ಹಾಕಿಮ್, ಜಲ್ದ್:4, ಸ-ಫ಼ಾ:223, ಹದೀಸ್ ನಂಬರ್:7438)

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّدٌ

^{صَلُّوا عَلَيَّ} ತಬ್ ಅಲೇಗೆ ಕುರ್ಆನೋ ಸುನ್ನತ್ ಕಿ ಆಲಮ್ ಗೀರ್ ಗೈರ್ ಸಿಯಾಸಿ ತಹಾರೀಕ್ ದಾವತೆ ಇಸ್ಲಾಮಿ ಸೆ ವಾಬಸ್ತಾ ಇಸ್ಲಾಮಿ ಭಾಯಿಯಾಂ ಔರ್ ಇಸ್ಲಾಮಿ ಬೆಹನಾಂ ಕೋ ಮೀಲೆ ಮೀಲೆ ಮುಸ್ತಫಾ ^{صَلَّى اللهُ تَعَالَى عَلَيْهِ وَآلِهِ وَسَلَّمَ} ಕಿ ಗುಲಾಮಿ ಪರ್ ನಾಝ್ ಹೈ. ಸರ್ಕಾರೆ ಮದೀನಾ ^{صَلَّى اللهُ تَعَالَى عَلَيْهِ وَآلِهِ وَسَلَّمَ} ಕಿ ಸುನ್ನತಾಂ ಕಿ ತರಬಿಯತ್ ಕೆ ಮ-ದನೀ ಕ್ಲಾಫಿಲಾಂ ಮೇಂ ಆಶಿಕ್ಲಾನೆ ರಸೂಲ್ ^{صَلَّى اللهُ تَعَالَى عَلَيْهِ وَآلِهِ وَسَلَّمَ} ಕೆ ಸಾಥ್ ಸಫರ್ ಕರ್ ಕೆ ದುಆ ಮಾಂಗ್ನೆ ಸೆ ಬನಾ ಔಕ್ಲಾತ್ ಡಾಕ್ಟರಾಂ ಕಿ ತರಫ್ ಸೆ ಲಾ ಇಲಾಜ್ ಕರಾರ್ ದಿಯೆ ಗಯೆ ಮರೀಫ್ತಾಂ ಕಿ ಖುಶಿಯಾಂ ಭಿ ^{صَلُّوا عَلَيَّ} ದೋಬಾರಾ ಲೌಟ್ ಆಯಿ ಹೈಂ, ಚುನಾಂಚೆ



ಫರ್ಮಾನ ಮುಹಾದ್ದಿನ್ : مَوْلَى اللَّهِ عَلَيْهِ وَالسَّلَامُ : ಮುಯ್ಯಾ ಪರ್ ದುರೂದ್ ಪಾಕ್ ಕಿ ಕರ್ನಾತ್ ಕರೋ ಬೇಶಕ್ ಏಹ್ ತುಮ್ಹಾರೆ ಆಯೆ ತಹಾರತ್ ಹೈ. (ಪ್ರಭು)

ಅಂಖೆಂ ರೌಶನ್ ಹೋ ಗಂಯೆ : ಅಯಾಕ್ತ್ ಕಾಲೋನಿ ಹೈದರಾಬಾದ್
 (ಬಾಬುಲ್ ಇಸ್ಲಾಮ್, ಸಿಂಧ್ ಪಾಕಿಸ್ತಾನ್) ಮೇಂ ದಾ'ವತ್ ಇಸ್ಲಾಮಿ ಕೆ ಮುಬಲ್ಲಗ್ ನೆ ಏಕ್ ನೌ ಜವಾನ್ ಕೋ ಮ-ದನೀ ಕ್ರಾಫಿಲೆ ಕಿ ದಾ'ವತ್ ಪೇಶ್ ಕಿ ಜಿಸ್ ಪರ್ ವೊಹ್ ಬರ್ಹಮ್ ಹೋ ಕರ್ ಕಹ್ನೆ ಲಗಿ, "ಆಪ್ ಲೋಗ್ ಕಿಸಿ ಕಿ ಪರೇಶಾನಿ ಕಾ ಖಯಾಲ್ ಭಿ ಫರ್ಮಾಯಾ ಕರೇಂ ಮೇರಿ ವಾಲದಾ ಕಿ ಆಂಖಾಂ ಕಾ ಆಪ್ರೇಶನ್ ಡಾಕ್ಟರಾಂ ನೆ ಗ್ರಲತ್ ಕರ್ ದಿಯಾ ಜಿಸ್ ಕಿ ಬನಾ ಪರ್ ಉನ್ ಕಿ ಬೀನಾಯಿ ಚಲ ಗಂಯೆ, ಹಮಾರೆ ಫರ್ ಮೇಂ ಸಫೆ ಮಾತಮ್ ಬಿಛಿ ಹೈ ಔರ್ ಆಪ್ ಕೆಹ್ತೆ ಹೈಂ, "ಮ-ದನೀ ಕ್ರಾಫಿಲೆ" ಮೇಂ ಸಫರ್ ಕರೋ." ಮುಬಲ್ಲಗ್ ನೆ ಇನ್ಫಿರಾದಿ ಕೋಶಿಶ್ ಕರ್ತೆ ಹುಯೆ ಹಮ್‌ದರ್‌ದಾನಾ ಅಂದಾಝ್ ಮೇಂ ದುಱಿ ದೇತೆ ಹುಯೆ ಕಹಾ, "ಅಲ್ಲಾಹ್ ್ರಕ್ತುಂ ಆಪ್ ಕಿ ವಾಲದಾ ಕೋ ಶಿಫಾ ಅತಾ ಫರ್ಮಾಯೆ. ಡಾಕ್ಟರ್ ಕ್ಯಾ ಕೆಹ್ ರಹೆ ಹೈ?" ವೊಹ್ ಬೋಲೆ, "ಡಾಕ್ಟರಫ್ ಕೆಹ್ತೆ ಹೈಂ ಅಬ್ ಅಮ್‌ರೀಕಾ ಲೇ ಜಾಫಗೆ ತಬ್ ಭಿ ಇಲಾಜ್ ಮುಮ್‌ಕಿನ್ ನಹೀಂ." ಏಹ್ ಕೆಹ್ತೆ ಹುಯೆ ಉನ್ ಕಿ ಆವಾಝ್ ಭರಾ ಗಂಯೆ. ಮುಬಲ್ಲಗ್ ನೆ ಬಡೀ ಮುಹಬ್ಬತ್ ಸೆ ಉನ್ ಕಿ ಪೀಲ್ ಥಪಕ್ತೆ ಹುಯೆ ತಸಲ್ಲ ಆಮೇಝ್ ಲಹಜೆ ಮೇಂ ಕಹಾ, "ಭಾಯಿ ! ಡಾಕ್ಟರಾಂ ನೆ ಜವಾಬ್ ದೇ ದಿಯಾ ಹೈ ಇನ್ ಪರ್ ಮಾಯೂಸ್ ಕ್ಯಾಂ ಹೋತೆ ಹೋ, ಅಲ್ಲಾಹ್ ್ರಕ್ತುಂ ಶಿಫಾ ಅತಾ ಫರ್ಮಾನೆ ವಾಲಾ ಹೈ, ಮುಸಾಫಿರ್ ಕಿ ದುಱಿ ಅಲ್ಲಾಹ್ ್ರಕ್ತುಂ ಫರ್ಮಾತಾ ಹೈ. ಆಪ್ ಆಶಿಕ್ರಾನೆ ರಸೂಲ್ ಸಲಾಮ್ ಮೇಂ ಕೆ ಸಾಥ್ ಮ-ದನೀ ಕ್ರಾಫಿಲೆ ಮೇಂ ಸಫರ್ ಕೀಜಿಯೆ ಔರ್ ಇನ್ ದೌರಾನ್ ವಾಲದಾ ಕೆ ಆಯೆ ದುಱಿ ಭಿ ಮಾಂಗಿಯೆ." ಉನ್ ಮುಬಲ್ಲಗ್ ಕಿ ದಿಲ್‌ಜೋಯಿ ಭರಿ ಇನ್ಫಿರಾದಿ ಕೋಶಿಶ್ ಕೆ ನತೀಜೆ ಮೇಂ ಗ್ರಮ್ ಛಿದಾ ನೌ ಜವಾನ್ ನೆ ಸುನ್ನತೌಂ ಕಿ ತರಬಿಯ್ಯತ್ ಕೆ ಮ-ದನೀ ಕ್ರಾಫಿಲೆ ಮೇಂ ಸಫರ್ ಕಿಯಾ, ದೌರಾನೆ ಸಫರ್ ವಾಲದಾ ಕೆ ಆಯೆ ಖೂಬ್ ದುಱಿ ಮಾಂಗಿ. ಜಬ್ ಫರ್ ಲೌಟಾ ತೋ ಏಹ್ ದೇಖ್ ಕರ್ ಉನ್ ಕಿ ಖುಶಿ ಕಿ ಇನ್ತಿಹಾ ನೆ ರಹಿ ಕಿ ಮ-ದನೀ ಕ್ರಾಫಿಲೆ ಕಿ ಬ-ರ-ಕತ್ ಸೆ ಉನ್ ಕಿ ವಾಲದಾ ಕಿ ಆಂಖಾಂ ಕಾ ನೂರ್ ವಾಪಸ್ ಆ ಚುಕಾ ಥಾ.



ಫರ್ಮಾನೆ ಮುಹಾಜಿರಾ صَلَّى اللهُ عَلَيْهِ وَآلِهِ وَسَلَّمَ : ತುಮ್ ಜಹಾಂ ಭಿ ಹೋ ಮುಯ್ಯಾ ಪರ್ ದುರೂದ್ ಪಡೋ ಕಿ ತುಮ್ಹಾರಾ ದುರೂದ್ ಮುಯ್ಯಾ ತಕ್ ಪಹುಂಜ್ತಾ ಹೈ. (٢١)

ಮದೀನಾಪುರ್ ಮುನವ್ವಹಾಹ್

أَحْسَنُ عَلَىٰ إِحْسَانِهِ

ಲಾಹನ್ ರಹ್‌ಮತೇಂ ಕಾಫಿಲೆ ಮೇಂ ಚಲೋ ಸೀಖ್‌ನೆ ಸುನ್ಯತೇಂ ಕಾಫಿಲೆ ಮೇಂ ಚಲೋ
ಚಶ್‌ಮೆ ಜಿನಾ ಖಿಲೆ ಸುಖ್ ನೆ ಜಿನಾ ಖಿಲೆ ಹಾಜಿಗಿ ರಾಹತೇಂ ಕಾಫಿಲೆ ಮೇಂ ಚಲೋ

صَلُّوا عَلَى الْحَبِيبِ ! صَلَّى اللهُ تَعَالَىٰ عَلَى مُحَمَّدٍ

ಮಿಲೆ ಮಿಲೆ ಇಸ್ಲಾಮಿ ಭಾಯಿಯೊ ! ಮದೀನೆ ಕೆ ತಾಜ್‌ದಾರ್

صَلَّى اللهُ تَعَالَىٰ عَلَيْهِ وَآلِهِ وَسَلَّمَ ಕಾ ಫರ್ಮಾನೆ ಮುಶ್ ಗವಾರ್ ಹೈ. “ತೀನ್³ ಕಿಸಮ್ ಕಿ ದುಲ್ಲಯೇಂ ಮಕ್‌ಬೂಲ್ ಹೈಂ ಉನ್ ಕಿ ಕಬೂಲಯ್ಯತ್ ಮೇಂ ಕೋಯಿ ಶಕ್ ನಹೀಂ. (1) ಮಜ್ಲೂಲಾಮ್ ಕಿ ದುಲ್ಲ. (2) ಮುಸಾಫಿರ್ ಕಿ ದುಲ್ಲ. (3) ಅಪ್‌ನೆ ಬೇಟೆ ಕೆ ಹಕ್ಕ್ ಮೇಂ ಬಾಪ್ ಕಿ ದುಲ್ಲ. (ಜಾಮಿಯ ತಿರ್ಮಿಜಿ, ಜಿಲ್ದಾ:5, ಸಫ್ಹಾ:280, ಹದೀಸ್ ನಂ.3459) ಸಫರ್ ಔರ್ ವೊಹ್ ಭಿ ಮ-ದನೀ ಕ್ರಾಫಿಲೆ ಮೇಂ ಆಶಿಕ್ರಾನೆ ರಸೂಲ್ صَلَّى اللهُ تَعَالَىٰ عَلَيْهِ وَآلِهِ وَسَلَّمَ ಕೆ ಸಾಥ್ ಹೋ ತೋ ಫಿರ್ ಉನ್ ಕೆ ಕ್ಯಾ ಕಹನೆ! ಇಸ್ ಮೇಂ ದುಲ್ಲಯೇಂ ಕ್ಯೂಂ ಕಬೂಲ್ ನ ಹೋಂಗಿ. ಇಸ್ ಹಿಕಾಯತ್ ನೆ ಏಹ್ ಭಿ ದರ್ನ ಮಿಲಾ ಕಿ ಇನ್‌ಫಿರಾದಿ ಕೋಶಿಶ್ ಮೇಂ ನಿಹಾಯತ್ ಸಬ್‌ರೋ ತಹಮ್ಮಲ್ ಕಿ ಜರೂರತ್ ಹೈ, ಸಾಮನೆ ವಾಲೆ ಝಾಡಾ ಬಲ್‌ಕಿ ಮಾರೆ ತಬ್ ಭಿ ಮಾಯೂಸ್ ಹುಯೆ ಜಗೈರ್ ಇನ್‌ಫಿರಾದಿ ಕೋಶಿಶ್ ಜಾರಿ ರಖಯೆ ಅಗರ್ ಆಪ್ ಗುಸ್ನೆ ಮೇಂ ಆ ಗಯೆ ಯಾ ಛಿಫೋರ್‌ಪನ್ ಪರ್ ಉತರ್ ಆಯೆ ತೋ ದೀನ್ ಕಾ ಬಹುತ್ ಸಾರಾ ನುಕ್‌ಸಾನ್ ಕರ್ ಬೈಲೇಂಗಿ. ಸಮ್‌ಝಾನಾ ತರ್ಕ ನ ಕರೇಂ ಕಿ ಸಮ್‌ಝಾನಾ ಜರೂರ್ ರಂಗ್ ಲಾತಾ ಹೈ ಔರ್ ಕ್ಯೂಂ ರಂಗ್ ನ ಲಾಯೆ ಕೆ ಪಾರಾಹ್-27 ಸೂರತುಜ್ಞ್ ಘಾರಿಯಾತ್ ಕಿ ಆಯತ್ ನಂಬರ್ 55 ಮೇಂ ಹಮಾರೆ ಪ್ಯಾರೆ ಪ್ಯಾರೆ ಅಲ್ಲಾಹ್ جَلَّ جَلَلًا ಕಾ ಫರ್ಮಾನೆ ಥಾರಸ್ ನಿಶಾನ್ ಹೈ.

ಮದೀನಾಪುರ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ಮದೀನಾಪುರ್ ಮುನವ್ವಹಾಹ್

ಮದೀನಾಪುರ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ಮದೀನಾಪುರ್ ಮುನವ್ವಹಾಹ್

ಮದೀನಾಪುರ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ಮದೀನಾಪುರ್ ಮುನವ್ವಹಾಹ್

ಮದೀನಾಪುರ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

وَذَكِّرْ فَإِنَّ الذِّكْرَىٰ تَنْفَعُ الْمُؤْمِنِينَ

ತರ್-ಜ-ಮಯೆ ಕಂಞುಲ್ ಈಮಾನ್ :-
ಔರ್ ಸಮ್‌ಝಾಓ ಕೆ ಸಮ್‌ಝಾನಾ ಮುಸಲ್‌ಮಾನಾಂ ಕೋ ಫಾಯಿದಾ ದೇತಾ ಹೈ.

ದರ್ದೆ ಹರ್ ಕಾ ಇಲಾಜ್ : ಕೈಸರೆ ರೂಮ್ ನೆ ಅಮೀರಲ್ ಮೊ'ಮಿನೀನ್ صَلَّى اللهُ تَعَالَىٰ عَلَيْهِ وَآلِهِ وَسَلَّمَ

ಮದೀನಾಪುರ್ ಮುನವ್ವಹಾಹ್



ಫರ್ಮಾನೆ ಮುಹಾದ್ಧಾ **صلى الله عليه وآله وسلم** : ಜಿಸ್ ನೆ ಮುರುಂ ಪರ್ ದಸ್ ಮೂತಬಾ ದುರಾದೆ ಬಾಕ್ ಪಠಾ ಅಲ್ಲಾಹ್ **الله** ಉಸ್ ಪರ್ ಸೌ ರಹ್‌ಮತೆಂ ನಾಜಲ್ ಫರ್ಮಾತಾ ಹೈ (ಪ್ರೌಠ)

ಕೋ ಖತ್ ಆಬಾ ಕಿ ಮುಯ್ನಿ ದಾಯಿಮೀ ದದೇ ಸರ್ ಕಿ ಶಿಕಾಯತ್ ಹೈ ಅಗರ್ ಆಪ್‌ಕೆ ಪಾನ್ ಇಸ್ ಕಿ ದವಾ ಹೋ ತೋ ಭೇಜ್ ದೀಜಯೆ. ಹಜ್ಜರತೆ ಸಯ್ಯಿದುನಾ ಉಮರ್ ಫಾರೂಕ್ ಆಜಮ್ **صلى الله عليه وآله وسلم** ನೆ ಉಸ್ ಕೋ ಏಕ್ ಟೋಪಿ ಭೇಜ್ ದಿ ಕೈಸರೆ ರೂಮ್ ಉಸ್ ಟೋಪಿ ಕೋ ಪಹನ್‌ತಾ ತೋ ಉಸ್ ಕಾ ದದೇ ಸರ್ ಕಾಫೂರ್ ಹೋ ಜಾತಾ ಔರ್ ಜಬ್ ಸರ್ ನೆ ಉತಾರ್‌ತಾ ತೋ ದದೇ ಸರ್ ಫಿರ್ ಲೌಟ್ ಆತಾ. ಉಸೆ ಬಡಾ ತಅಜ್ಜುಬ್ ಹುವಾ. ಆಖರೆ ಕಾರ್ ಉಸ್‌ನೆ ಉಸ್ ಟೋಪಿ ಕೋ ಉಧೇಠಾ ತೋ ಉಸ್ ಮೇಂ ನೆ ಏಕ್ ಕಾಗಜ್ ಬರ್ ಆವುದ್ ಹುವಾ ಜಿಸ್ ಪರ್ **بِسْمِ اللَّهِ الرَّحْمَنِ الرَّحِيمِ** ಆಬಾ ಥಾ.

(ಅನ್‌ರಾದುಲ್ ಫಾತಿಹಾ, ಸ-ಫ್ಠಾ:163, ತಫ್‌ಸೀರೆ ಕಬೀರ್ ಜಲ್‌ದ್ ಅವ್ವಲ್, ಸ-ಫ್ಠಾ:155)

ಅಲ್ಲಾಹ್ **الله** ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್ ಹಮಾಲಿ ಮಫ್‌ಫಿರತ್ ಹೋ.

ಬಿಸ್ತಿಲ್ಲಾಹ್ ನೆ ಖಲಾಜ್ ಕಾ ತರೀಕಾ : ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಇನ್ ಹಿಕಾಯತ್ ನೆ ಏಕ್ ಭಿ ಮಾ'ಲೂಮ್ ಹುವಾ ಕಿ ಜಿಸ್ ಕೋ ದದೇ ಸರ್ ಹೋ ವೊಹ್ ಏಕ್ ಕಾಗಜ್ ಪರ್ **بِسْمِ اللَّهِ الرَّحْمَنِ الرَّحِيمِ** ಅಖ್ ಕರ್ ಯಾ ಅಖ್‌ವಾ ಕರ್ ಉಸ್ ಕಾ ತಾವೀಜ್ ಸರ್ ಪರ್ ಬಾಂಧ್ ಲೆ. ಅಖ್‌ನೆ ಕಾ ತರೀಕಾ ಏಕ್ ಹೈ ಕಿ ಅನ್‌ಮಿಟ್ ಸಿಯಾಹಿ ಮ-ಸ-ಲನ್ : ಬಾಲ್ ಪ್ವಾಯಿಂಟ್ ನೆ ಅಖಯೆ ಔರ್ **بِسْمِ اللَّهِ الرَّحْمَنِ الرَّحِيمِ** ಕೆ "೦" ಔರ್ ತೀನಾಂ "೨" ಕೆ ದಾಯಿರೆ ಖಲೆ ರಖಯೆ. ತಾವೀಜ್ ಅಖ್‌ನೆ ಕಾ ಉಸೂಲ್ ಏಕ್ ಹೈ ಕಿ ಆಯತ್ ಯಾ ಇಬಾರತ್ ಅಖ್‌ನೆ ಮೇಂ ಹರ್ ದಾಯಿರೆ ವಾಲೆ ಹರ್ಫ ಕಾ ದಾಯಿರಾ ಖಲಾ ಹೋ ಯಾ'ನಿ ಇನ್ ತರಹ್ ಮ-ಸ-ಲನ್ : **ط، ظ، ه، و، ض، ق، ف، ق** ವಗೈರಾ. ಆ'ರಾಬ್ ಲಗಾನಾ ಜುರೂರಿ ನಹೀಂ, ಅಖ್ ಕರ್ ಮೋಮ್ ಜಾಮಾ (ಯಾ'ನಿ, ಮೋಮ್ ಮೇಂ ತರ್ ಕಿಯೆ ಹುವೆ ಕಪ್‌ಡೆ ಕಾ ಟುಕ್‌ಡಾ ಲಪೇಟ್ ಲೇಂ) ಯಾ ಪ್ಲಾಸ್ಟಿಕ್ ಕೋಟಿಂಗ್ ಕರ್ ಲೇಂ ಫಿರ್ ಕಪ್‌ಡೆ, ರೆಗ್‌ಜಿನ್ ಯಾ ಚಮ್‌ಡೆ ಮೇಂ ತಾವೀಜ್ ಬನಾ ಲೇಂ ಔರ್ ಸರ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಃ

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಃ

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಃ

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಃ



ಪರಮಾನ ಮುಹಾದ್ದಿನ್ ﷺ : ಜನ್ ಕೆ ಬಾನ್ ಮೇರಾ ಜ್ಹರ್ ಹೋ ಔರ್ ವೊಹ್ ಮುರ್ಯ್ ಪರ್ ದುರೂದ್ ಶರೀಫ್ ನ ಪಥೇ ತೋ ವೊಹ್ ಲೋಗಾಂ ಮೇಂ ನೆ ಕಂಜೂನ್ ತರೀನ್ ಶಖ್ಸ್ ಹೈ (ಪ್ರಸಂಗ್)

ಪರ್ ಬಾಂಧ್ ಲೇಂ ಜಿನ್ ಕೋ ಇಮಾಮಾ ಶರೀಫ್ ಕಾ ತಾಜ್ ಸಜಾನೆ ಕಿ ಸಅದತ್ ಹಾಸಿಲ್ ಹೈ, ವೊಹ್ ಚಾಹೇಂ ತೋ ಇಮಾಮಾ ಶರೀಫ್ ಕಿ ಟೋಪಿ ಮೇಂ ಸೀ ಲೇಂ ಇಸೀ ತರಹ್ ಇಸ್ಲಾಮಿ ಬೆಹ್‌ನೇಂ ದುಪಟ್ಟಿ ಯಾ ಬುರ್ಕ್ ಕೆ ಉಸ್ ಹಿನ್ನೆ ಮೇಂ ಸೀ ಲೇಂ ಜೋ ಸರ್ ಪರ್ ರಹ್‌ತಾ ಹೈ. ಅಗರ್ ಏ'ತೇಕ್ರಾದ್ ಕಾಮಿಲ್ ಹೋಗಾ ತೋ ﷺ ದರ್ದೆ ಸರ್ ಜಾತಾ ರಹೇಗಾ. ಸೋನೆ ಯಾ ಚಾಂದಿ ಯಾ ಕಿಸಿ ಭಿ ಧಾತ್ ಕಿ ಡಿಬಿಯಾ ಮೇಂ ತಾ'ವೀಜ್ ಪಹನ್‌ನಾ ಮರ್ದ ಕೋ ಜಾಯಿಜ್ ನಹೀಂ. ಇಸಿ ತರಹ್ ಕಿಸಿ ಭಿ ಧಾತ್ ಕಿ ಖಂಜೀರ್ ಖ್ವಾಹ್ ಉಸ್ ಮೇಂ ತಾ'ವೀಜ್ ಹೋ ಯಾ ನ ಹೋ ಮರ್ದ ಕೋ ಪಹನ್‌ನಾ ನಾ ಜಾಯಿಜೋ ಗುನಾಹ್ ಹೈ. ಇಸಿ ತರಹ್ ಸೋನೆ, ಚಾಂದಿ ಔರ್ ಸ್ವೀಲ್ ವಗೈರಾ ಕಿಸಿ ಭಿ ಧಾತ್ ಕಿ ತಖ್‌ತಿ ಯಾ ಕಡಾ ಜಿಸ್ ಪರ್ ಕುಫ್ ಅಖಾ ಹುವಾ ಹೋ ಯಾ ನ ಅಖಾ ಹುವಾ ಹೋ ಅಗರ್ಚೆ ಅಲ್ಲಾಹ್ ಕಾ ಮುಬಾರಕ್ ನಾಮ್ ಯಾ ಕಅಮಯೆ ತಯ್ಯುಬಾ ವಗೈರಾ ಖುದಾಯಿ ಕಿಯಾ ಹುವಾ ಹೋ ಉಸ್‌ಕಾ ಪಹನ್‌ನಾ ಮರ್ದ ಕೆ ಅಯೆ ನಾ ಜಾಯಿಜ್ ಹೈ ಔರತ್ ಸೋನೆ-ಚಾಂದಿ ಕಿ ಡಿಬಿಯಾ ಮೇಂ ತಾ'ವೀಜ್ ಪಹನ್ ಸಕ್‌ತಿ ಹೈ.

ಯಾ ಅಲ್ಲಾಹ್ ಕೆ ಛಿ ಕರೂಫ್ ಕಿ

ಖಿರ್ಖತ್ ಹೆ ಅಧಿ ಸರ್ ಕೆ ದರ್ದ ಕೆ ರಿ ಖಲಾಜ್

ಮದೀನಾ-1 ಅಗರ್ ಕಿಸಿ ಕೋ ಆಧಿ ಸರ್ ಕಾ ದರ್ದ ಹೋ ತೋ ಏಕ್ ಬಾರ್ ಸೂರತುಲ್ ಇಖ್‌ಲಾಸ್ (ಅವ್ವಲ್ ಆಖರ್ ಏಕ್ ಬಾರ್ ದುರೂದ್ ಶರೀಫ್) ಪಠ್ ಕರ್ ದಮ್ ಕೀಜಿಯೆ. ಹಸ್‌ಬೆ ಖರೂರತ್ ತೀನ್³ ಬಾರ್, ಸಾತ್⁷ ಬಾರ್ ಯಾ ಗ್ಯಾರಹ್¹¹ ಬಾರ್ ಇಸಿ ತರಹ್ ದಮ್ ಕೀಜಿಯೆ. ಗ್ಯಾರಹ್¹¹ ಕಾ ಅದದ್ ಪೂರಾ ಹೋನೆ ಸೆ ಕ್ಬಲ್ ಹಿ ﷺ ಆಧಿ ಸರ್ ಕಾ ದರ್ದ ರೀಕ್ ಹೋ ಜಾಯೇಗಾ.

ಮದೀನಾ-2 ಜಬ್ ದರ್ದ ಹೋ ಉಸ್ ಬಕ್ತ್ ಸೊಂತ್ (ಯಾ'ನಿ ಸೂಖ ಹುಯಿ ಅದ್‌ರಕ್ ಜೋ ಕಿ ಪನ್‌ಸಾರಿ ಯಾ'ನಿ ದೇಸಿ ದವಾ ವಾಲೆಂ ಸೆ ಮಿಲ್ ಸಕ್‌ತಿ ಹೈ) ಕೋ



ಫರ್ಮಾನ ಮುಹ್‌ಫ಼ಾ صلى الله تعالى عليه وآله وسلم : ಉನ್ ಶಬ್‌ಸ್ ಕಿ ನಾಕ್ ಖಕ್ ಆಲೂದ್ ಹೋ ಜಸ್ ಕೆ ಪಾಸ್ ಮೇರಾ ಜ್ಜಕ್ ಹೋ ಔರ್ ವೋಕ್ ಮುಯ್ ಪರ್ ದುರೂದೆ ಪಾಕ್ ನ ಪಢೇ. (೧೬)

ಥೋಡೆ ನೆ ಪಾನಿ ಮೇಂ ಘಿಸ್ ಕರ್ ಸೊಂತ್ ಕಾ ಘಿಸಾ ಹುವಾ ಹಿಸ್ತಾ ಪೇಶಾನಿ ಪರ್ ಮಲ್‌ನೆ ನೆ الله أكبر ಅಧೆ ಸರ್ ಕಾ ದದ್‌ದ ಜಾತಾ ರಹೇಗಾ.

ಮದೀನಾ-3 ಖುಶ್‌ಕ್ ಧನ್‌ಯಾ ಕೆ ಥೋಡೆ ದಾನೆ ಔರ್ ಥೋಡಿ ಸಿ ಕಿಶ್‌ಮಿಶ್‌¹ ಮಟ್‌ಕೆ ಕೆ ರಂಡೆ ಯಾ ಸಾದಾ ಪಾನಿ ಮೇಂ ಚಂದ್ ಘಂಟೆ ಭಗೋ ಕರ್ ಪೀನೆ ನೆ الله أكبر ಫಾಯಿದಾ ಹೋಗಾ.

ಮದೀನಾ-4 ಗರ್ಮ ದೂಧ್ ಮೇಂ ದೇಸಿ ಫೀ ಮಿಲಾ ಕರ್ ಪೀನೆ ನೆ ಭಿ ಫಾಯಿದಾ ಹೋತಾ ಹೈ.

ಮದೀನಾ-5 ನಾರಿಯಲ್ ಕಾ ಪಾನಿ ಪೀನೆ ನೆ ಆಧಾ ಸೀಸಿ (ಯಾ'ನಿ ಆಧೆ ಸರ್ ಕಾ ದದ್‌ದ) ಔರ್ ಪೂರೆ ಸರ್ ಕೆ ದದ್‌ದ ಮೇಂ ಕಮಿ ಆತಿ ಹೈ.

ಮದೀನಾ-6 ನೀಮ್ ಗರಮ್ ಪಾನಿ ಕೆ ಬಡೆ ಬರ್‌ತನ್ ಮೇಂ ನಮಕ್ ಡಾಲ್ ಕರ್ ದೋನೊಂ ಪಾಂವ್ 12 ಮಿನಟ್ ಕೆ ಅಯೆ ಉನ್ ಮೇಂ ಡಾಲೆ ರಹೇಂ الله أكبر ಫಾಯಿದಾ ಹೋ ಜಾಯೇಗಾ. (ಙ್‌ರೂರತ್‌ನ್ ವಕ್ತ್ ಮೇಂ ಕಮೀ ಬೇಶಿ ಕರ್ ಅಜಿಯೆ.)

ಯಾ ಮುಹ್‌ಫಾ ಕೆ ಸಾತ್ ಹರೂಫ್ ಕಿ ನಿಹ್‌ಖತ್ ಹೆ ದದ್‌ದ ಸರ್ ಕೆ ಸಾತ್ ಖಲಾಜ್

ಮದೀನಾ-1 أَكْبَرُ عَنَّا وَكَبْرُ فُون ತರ್-ಜ-ಮಯೆ ಕಂಞುಲ್ ಕಲಮಾನ್ : ನ ಉನ್‌ಹೇಂ ದದ್‌ದ ಸರ್ ಹೋ ನ ಹೋಶ್ ಮೇಂ ಫರ್ಕೆ ಆಯೆ. (ಪಾರಹ್:27, ಅಲ್ ವಾಕ್‌ಫಹ್ ಆಯತ್:19) ಏಕ್ ಆಯತೆ ಕರೀಮಾ ತೀನ್ ಬಾರ್ (ಅವ್ವಲ್ ಆಖರ್ ಏಕ್ ಬಾರ್ ದುರೂದ್ ಶರೀಫ್) ಪಢ್ ಕರ್ ದದ್‌ದ ಸರ್ ವಾಲೆ ಪರ್ ದಮ್ ಕರ್ ದೀಜಿಯೆ. الله أكبر ಫಾಯಿದಾ ಹೋ ಜಾಯೇಗಾ. (ತರ್-ಜಮಾ ಪಢ್‌ನೆ ಕಿ ಙ್‌ರೂರತ್ ನಹೀಂ)

1. ಯಾ'ನಿ ಸೂಬಿ ಹುಯೆ ಥೋಟೆ ಅಂಗೂರ್ ಜಿಸ್ ಕೋ ಪಂಜಾಬಿ ಮೇಂ "ಸೌಗಿ" ಕೆಹ್‌ತೆ ಹೈಂ.



ಫರ್ಮಾನ ಮಹಾದ್ಲಾ حَسْبِيَ اللهُ وَعَلَى اللهِ تَوَكَّلْتُ : ಜಿಸ್ ನೆ ಮುರೂ ಪರ್ ರೋಜೆ ಬುಮುಖ್ ದೋ ಸೌ ಬಾರ್ ದುರಾದೆ ಪಾಕ್ ಪಡಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಅಫ್ ಹೋಂಗಿ. (11:1)

ಮದೀನಾ-2 ಸೂರತುನ್ ನಾಸ್ ಸಾತ್⁷ ಬಾರ್ (ಅವ್ವಲ್ ಆಖರ್ ಏಕ್ ಬಾರ್ ದುರಾದ್ ಶರೀಫ್) ಪಡ್ ಕರ್ ನರ್ ಪರ್ ದಮ್ ಕೀಜಿಯೆ, ಔರ್ ಪೂಠಿಯೆ, ಅಗರ್ ಅಭ ದದ್ ಬಾಕ್ ಹೈ ತೋ ದೋಸರಿ ಬಾರ್ ಭ ಇನಿ ತರಹ್ ದಮ್ ಕೀಜಿಯೆ. ಅಗರ್ ಅಬ್ ಭ ದದ್ ಹೋ ತೋ ತೋಸರಿ ಬಾರ್ ಭ ಇನೀ ತರಹ್ ದಮ್ ಕೀಜಿಯೆ. **ಪೂರೆ ಸರ್ ಕಾ ದದ್ ಹೋ ಯಾ ಆಫೆ ಸರ್ ಕಾ ಕೈಸಾ ಹಿ ಶದೀದ್ ದದ್ ಹೋ ತೀನ್³ ಬಾರ್ ಮೇಂ** **حَسْبِيَ اللهُ** ಜಾತಾ ರಹೇಗಾ.

ಮದೀನಾ-3 ಪೂರೆ ಸರ್ ಕಾ ದದ್ ಹೋ ಯಾ ಶಕ್ಲೀಕ್ಲಾ (ಯಾ'ನಿ ಆಫೆ ಸರ್ ಕಾ ದದ್) ಬಾ'ದ್ ನಮಾಜೆ ಅಸ್ರ್ ಸೂರತುತ್ ತಕಾಸುರ್ ಏಕ್ ಬಾರ್ (ಅವ್ವಲ್ ಆಖರ್ ಏಕ್ ಬಾರ್ ದುರಾದ್ ಶರೀಫ್) ಪಡ್ ಕರ್ ದಮ್ ಕೀಜಿಯೆ. **حَسْبِيَ اللهُ** ದದ್ ಮೇಂ ಇಫಾಕ್ಲಾ ಹೋಗಾ.

ಮದೀನಾ-4 ಖಬಾನ್ ಪರ್ ಏಕ್ ಚುಟ್ಕಿ ನಮಕ್ ರಖ್ ಕರ್ 12 ಮಿನಟ್ ಕೆ ಬಾ'ದ್ ಏಕ್ ಗಿಲಾಸ್ ಪಾನಿ ಪೀ ಲೇಂ. ಸರ್ ಮೇಂ ಕೈಸಾ ಹಿ ದದ್ ಹೋ **حَسْبِيَ اللهُ** ಇಫಾಕ್ಲಾ ಹೋ ಜಾಯೇಗಾ. (ಹಾಯಿ ಬ್ಲಡ್ ಪ್ರೆಶರ್ ಕೆ ಮರೀಝ್ ಕೆ ಆಯೆ ನಮಕ್ ಕಾ ಇಸ್ತೆಮಾಲ್ ನುಕ್ಸಾನ್ ದೆಹ್ ಹೋತಾ ಹೈ.

ಮದೀನಾ-5 ಏಕ್ ಕಪ್ ಪಾನಿ ಮೇಂ ಏಕ್ ಚಮಚ್ ಹಲಾದಿ ಡಾಲ್ ಕರ್ ಜೋಶ್ ದೆ ಕರ್ ಪೀನೆ ಯಾ ಭಾಪ್ ಲೇನೆ ನೆ **حَسْبِيَ اللهُ** ಸರ್ ಕಾ ದದ್ ದೂರ್ ಹೋ ಜಾಯೇಗಾ. (ಸಾ ಲ ನಾ ವಗೈರಾ ಮೇಂ ಹಲಾದಿ ಖರೂರ್ ಇಸ್ತೆಮಾಲ್ ಕೀಜಿಯೆ, ರೋಝಾನಾ ಏಕ್ ಗ್ರಾಮ್ (ಯಾ'ನಿ ಚುಟ್ಕಿ ಭರ್) ಹಲಾದಿ ಖಾನೆ ವಾಲಾ **حَسْبِيَ اللهُ**



ಪರಮಾನೆ ಮುಹಾದ್ಧಾ $\text{مُحَمَّدٌ رَسُومُ اللَّهِ وَلِيَّهُ عَلَيْهِ السَّلَامُ}$: ಮುರುಂ ಪರ್ ದುರಾದ್ ಶರೀಫ್ ಪಡೋ ಅಲ್ಲಾಹ್ رَبُّنَا ತುಮ್ ಪರ್ ರಹಮತ್ ಭಿಜೀಗಾ. (ಪ್ರೂಃ)

ಕೆನಾಸರ್ ನೆ ಮಹಾಫೂಜ್ ರಹೇಗಾ.)

ಮದೀನಾ-6 ದೇಸಿ ಫೀ ಮೇಂ ತಲಾ ಹುಯಿಂ, ಗರ್ಮಾ ಗರಮ್ ತಾಜಾ ಜಲೇಜಿಯಾಂ ತುಲಾಯೆ ಆಫತಾಬ್ ನೆ ಕಬಾಲ್ ಖಾನೆ ನೆ رَبُّنَا ದರ್ದೆ ಸರ್ ನೆ ಆರಾಮ್ ಹೋ ಜಾಯೇಗಾ.

ಮದೀನಾ-7 ಕಛಿ ಇತ್ತೆಫಾಕ್ರಿಯಾ ದರ್ದೆ ಸರ್ ಹೋ ಜಾಯೆ ತೋ ಖಾನಾ ಖಾನೆ ಕೆ ಬಾಂದ್ ಡಿಸ್ಪ್ರಿನ್ (DISPRIN) ಕಿ ದೋ² ಟಕಿಯಾ ಪಾನಿ ಮೇಂ ಫೋಲ್ ಕರ್ ಪೀ ಅಜಿಯೆ. رَبُّنَا ರೀಕ್ ಹೋ ಜಾಯೇಗಾ. (ಹರ್ ತರಹ್ ಕೆ ದರ್ದೆ ಕಿ ಟಕಿಯಾ ಖಾನಾ ಖಾನೆ ಕೆ ಬಾಂದ್ ಹಿ ಇನ್ತೆಮಾಲ್ ಕಿ ಜಾಯೆ ವರ್ನಾ ನುಕ್ಸಾನ್ ಕಾ ಅಂದೇಶಾ ಹೈ)

ಮ-ದನೀ ಮಶ್ವರಾಹ್ : ಅಗರ್ ದವಾಓಂ ನೆ ದರ್ದೆ ಸರ್ ರೀಕ್ ನ ಹೋತಾ ಹೋ ತೋ ಆಂಖೇಂ ಟೆಸ್ತ್ ಕರ್ವಾ ಅಜಿಯೆ. ಅಗರ್ ನಝರ್ ಮಕ್ಫೋರ್ ಹೋ ತೋ ಐನಕ್ ಪಹನ್ ನೆ رَبُّنَا ದರ್ದೆ ಸರ್ ರೀಕ್ ಹೋ ಜಾಯೇಗಾ. ಫಿರ್ ಭಿ ರೀಕ್ ನ ಹೋ ತೋ ದಿಮಾಗ್ ಕೆ ಖೂಸೂಸಿ ಡಾಕ್ಟರ್ ನೆ ರುಜೂಲ್ ಕರ್ನಾ ಳರೂರಿ ಹೈ. ಇನ್ ಮೇಂ ಕೊತಾಹಿ ಬಾಙ್ ಔಕ್ರಾತ್ ಸಖ್ತ ನುಕ್ಸಾನ್ ದೆಹ್ ಸಾಬತ್ ಹೋತಿ ಹೈ.

ನಕ್ಸೀರ್ ಫೂಟನ್ ಕಾ ಖಲಾಜ್ : ಅಗರ್ ಕಿಸಿ ಕಿ ನಕ್ಸೀರ್ ಫೂಟನ್ ಜಾಯೆ ಔರ್ ಖೂನ್ ಬೆಹನೆ ಲಗಿ ತೋ ಶಹಾದತ್ ಕಿ ಉಂಗ್ ಅ ನೆ ಪೇಶಾನಿ ಪರ್ ನೆ رَبُّنَا ಅಖಾನಾ ಶುರೂಲ್ ಕರ್ ಕೆ ನಾಕ್ ಆಖರ್ ಪರ್ ಖತ್ಮಾ ಕರೆ رَبُّنَا ಖೂನ್ ಬಂದ್ ಹೋ ಜಾಯೇಗಾ.

ದವಾ ಕಿ ಹಿತಾಯತ್ : ಹಙ್ಗರತೆ ಮುಫತಿ ಅಹಮದ್ ಯಾರ್ ಖಾನಾ رَبُّنَا ಫರ್ಮಾತೆ ಹೈಂ, "ಜೋ ಬಲಮಾರ್ ಬಿಸ್ವಿಲ್ಲಾಹ್ ಕೆಹ್ ಕರ್ ದವಾ ಪಿಯೆ رَبُّنَا ದವಾ ಫಾಯಿದಾ ದೇಗಿ. ಏಕ್ ಬಾರ್



ಪರವಾನಿ ಮುನ್ಸಿಫ್ಹಾ عَمَّا عَلِيٍّ وَآلِهِ عَلَيْهِ السَّلَامُ: ಮುಯ್ಯಾ ಪರ್ ಕಸಾತ್ ಸೆ ದುರೂದ್ ಪಾಕ್ ಪರೋ ಬೀಲಕ್ ತುಮ್ಹಾರಾ ಮುಯ್ಯಾ ಪರ್ ದುರೂದ್ ಪಾಕ್ ಪರೋನಾ ತುಮ್ಹಾಕೆ ಗುನಾಹೆಂ ಕೆ ಅಯಿ ಮುನ್ಸಿಫಿರತ್ ಹೈ (ಮುಸ್ಲಿಮ್)

ಹಜ್ಜಾರತೆ ಸಯ್ಯಿದುನಾ ಮೂಸಾ ಕಲಮುಲ್ಲಾಹ್ عَلَيْهِ السَّلَامُ وَآلِهِ عَلَيْهِ السَّلَامُ ಕೆ ಪೇಟ್ ಮೇಂ ನಿಹಾಯತ್ ಸಖ್ತ್ ದರ್ದ ಹುವಾ, ಹಕ್ತ್ ತಲಲಾ ಕಿ ಬಾರ್ಗಾಹ್ ಮೇಂ ಅರ್ಜ್ ಕಿಯಾ. ಇಶಾದ್ ಹುವಾ ಕಿ ಜಂಗಲ್ ಕಿ ಫುಲಾಂ ಬೂಟಿ ಖಾಟ್. ಚುನಾಂಚೆ ಆಪ್ ಹೈಲೆ ನೆ ಖಾಯಿ ಔರ್ ಫೊರ್ನ್ ಆರಾಮ್ ಹೋ ಗಯಾ. ಕುಟ್ ದಿನಾಂ ಬಾ'ದ್ ಫಿರ್ ವಹಿ ಬೀಮಾರಿ ಹುಯಿ, ಹಜ್ಜಾರತೆ ಸಯ್ಯಿದುನಾ ಮೂಸಾ ಕಲಮುಲ್ಲಾಹ್ عَلَيْهِ السَّلَامُ وَآلِهِ عَلَيْهِ السَّلَامُ ನೆ ಫಿರ್ ವಹಿ ಇಸ್ತೆಮಾಲ್ ಕಿ ಮಗರ್ ದರ್ದ ಮೇಂ ಫಿಯಾದತಿ ಹೋ ಗಯಿ ! ಜನಾಬೆ ಬಾರಿ ಪ್ರಾಂತ್ ಮೇಂ ಅರ್ಜ್ ಕಿಯಾ ಕಿ ಇಲಾಹಿ ಪ್ರಾಂತ್ ! ಏಕ್ ಕ್ಯಾ ಭೇದ್ ಹೈ? ಕಿ ದವಾ ಏಕ್ ತಾಸೀರ್ ದೋ ! ಕಿ ಪಹಲ್ ಬಾರ್ ಇಸ್ತೆಮಾಲ್ ಶಿಫಾ ದಿ ಔರ್ ಇಸ್ತೆಮಾಲ್ ದಫ್ಲಿ ಬೀಮಾರಿ ಬಢಾಯಿ ! ಇಶಾದೆ ಇಲಾಹಿ ಹುವಾ ಕಿ ಅಯ್ ಮೂಸಾ ! ಉಸ್ ಬಾರ್ ತುಮ್ ಮೇರಿ ತರಫ್ ಸೆ ಬೂಟಿ ಕೆ ಪಾಸ್ ಗಯೆ ಥೆ ಔರ್ ಇಸ್ತೆಮಾಲ್ ದಫ್ಲಿ ಅಪ್ನಿ ತರಫ್ ಸೆ. ಅಯ್ ಮೂಸಾ ! ಶಿಫಾ ತೋ ಮೇರೆ ನಾಮ್ ಮೇಂ ಹೈ ಮೇರೆ ನಾಮ್ ಕೆ ಬಗೈರ್ ದುನ್ಯಾ ಕಿ ಹರ್ ಚೀಝ್ ಫಹರೆ ಕಾತಿಲ್ ಹೈ. ಔರ್ ಮೇರಾ ನಾಮ್ ಹಿ ಇಸ್ತೆಮಾಲ್ ಕಾ ತಿಯಾಕ್ (ಯಾ'ನಿ ಇಲಾಜ್) ಹೈ.

(ತಫ್ಸೀರ್ ನಯೀಮಿ ಜಿಲ್ದ್ ಅವ್ಲಲ್ ಸ-ಫ಼ಾ:42)

ಅಲ್ಲಾಹ್ ಪ್ರಾಂತ್ ಕಿ ಉನ್ ಪರ್ ರಹ್ಮತ್ ಹೋ ಔರ್ ಉನ್ ಕೆ ಸದಕ್ ಹಮಾಲಿ ಮುನ್ಸಿಫಿರತ್ ಹೋ.

ದವಾ ಪರ್ ನಹೀಂ ಖುದಾ ಪ್ರಾಂತ್ ಪರ್ ಭರೋಸಾ ರಖಯಿ : ಮಾ'ಲೂಮ್ ಹುವಾ ಕಿ ಭರೋಸಾ ದವಾ ಪರ್ ನಹೀಂ ಖುದಾ ಪ್ರಾಂತ್ ಪರ್ ರಖನಾ ಚಾಹಿಯೆ. ಅಗರ್ ಅಲ್ಲಾಹ್ ಪ್ರಾಂತ್ ಚಾಹೆ ತೋ ಹಿ ದವಾ ಸೆ ಶಿಫಾ ಮಿಲೇಗಿ ವೊಹ್ ನ ಚಾಹೆ ತೋ ಯಹಿ ದವಾ ಬೀಮಾರಿ ಬಢನೆ ಕಾ ಸಬಬ್ ಬನ್ ಜಾಯೇಗಿ ಔರ್ ಆಮ್ ಮುಶಾ-ಹದಾ ಹೈ ಕಿ ಏಕ್ ಹಿ ದವಾ ಸೆ ಏಕ್ ಬೀಮಾರ್ ಸಿಹ್ಲತ್ ಮಂದ್ ಹೋ ಜಾತಾ ಹೈ ಔರ್ ವೊಹಿ ದವಾ ಜಬ್ ದೋಸರಾ ಮರೀಝ್ ಪೀತಾ ಹೈ ತೋ ಉಸ್ ಕೋ ಮನ್ಫಿ ಅಸರ್ (REACTION) ಹೋ ಜಾತಾ ಔರ್ ಮಜ್ಜಿದ್ ಸಖ್ತ್ ಆಝಮಾಯಿಶ್ ಮೇಂ ಮುಬ್ತಲಾ ಯಾ ಮಾ'ಝೂರ್ ಹೋ ಜಾತಾ ಯಾ ಮೌತ್ ಕೆ ಫಾಟ್ ಉತರ್ ಜಾತಾ ಹೈ. ಜಬ್ ಭಿ ದವಾ



ಫರ್ಮಾನ ಮುಕರ್ರಾಹ್ : صَلَّى اللهُ عَلَيْهِ وَآلِهِ وَسَلَّمَ : ಹೋ ಮಯ್ ಪರ್ ಏಕ್ ದುರೂದ್ ಶರೀಫ್ ಪಡ್ತಾ ಹೈ ಅಲ್ಲಾಹ್
خَلِّعْ لِي لِبَاسًا مِنْ رِجَالِكُمْ (ಸುರಾಹ್)

ಮದೀನತುಲ್
ಮುನವ್ವಾಹ್

ಮದೀನತುಲ್
ಮುನವ್ವಾಹ್

ಜನ್ಮತುಲ್
ಬಕ್ರೀಃ

ಮದೀನತುಲ್
ಮುನವ್ವಾಹ್

ಮದೀನತುಲ್
ಮುನವ್ವಾಹ್

ಜನ್ಮತುಲ್
ಬಕ್ರೀಃ

ಪಿಯೇಂ ತೋ **بِسْمِ اللَّهِ الرَّحْمَنِ الرَّحِيمِ** ಯಾ
ಕೆಹ್ ಅಜಿಯೆ.

ರೂಹ್ ಕಿ ಸೈರಾಜಿ : ಅಲ್ಲಾಹ್ ತಲ್ಲಲಾ ನೆ ಹಫ್ತೆರತೆ ನಯ್ಯುದುನಾ
ಮೂಸಾ ಕಲೇಮುಲ್ಲಾಹ್ عَلَيْهِ السَّلَامُ وَآلِهِ وَسَلَّمَ ಕಿ ತರಫ್ ವಹೀ
ನಾಜಿಲ್ ಫರ್ಮಾಯಿ ಕಿ “ದುನ್ಯಾ ನೆ ಹರ್ ರೂಹ್, ಪ್ಯಾಸಿ ಜಾತಿ
ಹೈ ಸಿವಾಯೆ ಉಸ್ಕೆ ಜಿಸ್ನೆ **بِسْمِ اللَّهِ الرَّحْمَنِ الرَّحِيمِ** ಪಠಾ
ಹೋಗಾ.”

(ಅಸ್ರಾರುಲ್ ಫಾತಿಹಾ, ಸ-ಫ಼ಾ:162)

ಉಮ್ದಗಿ ನೆ ಹಫ್ತೆರತೆ ಕಿ ಫಜಿಲತ್ : ಹಫ್ತೆರತೆ ಮೌಲಾಯೆ ಕಾಯಿನಾತ್
ಅಲಯ್ಯುಲ್ ಮುರ್ತಜಾ ಶೇರೆ ಖುದಾ **بِسْمِ اللَّهِ الرَّحْمَنِ الرَّحِيمِ** ನೆ
ರಿವಾಯತ್ ಹೈ, “ಏಕ್ ಶಫ್ತಾ ನೆ **بِسْمِ اللَّهِ الرَّحْمَنِ الرَّحِيمِ** ಕೋ
ಖೂಬ್ ಉಮ್ದಗಿ ನೆ ಪಠಾ, ಉಸ್ ಕಿ ಬಖ್ಶಿಶ್ ಹೋ ಗಯಿ.”

(ಶುಖಬಲ್ ಈಮಾನ್, ಜಲ್ದ್:2, ಸ-ಫ಼ಾ:546, ಹದೀಸ್ ನಂ:2667)

ನಾಮಿ ಖುದಾ خُذْ كِتَابَ اللَّهِ ಕಿ ಮಿರಾಸ್ ಬಾಯಿ ನೆ ನಜಾತ್ ಹೈ :

ಏಕ್ ಗುನಹ್ಗಾರ್ ಕೋ ಮರ್ನೆ ಕೆ ಬಾಂದ್ ಕಿಸಿ ನೆ
ಖ್ವಾಬ್ ಮೇಂ ದೇಖ್ ಕರ್ ಪೂಫಾ, “ **يَا أَيُّهَا الَّذِينَ آمَنُوا خُذُوا كِتَابَ اللَّهِ** ಯಾನ್
ಅಲ್ಲಾಹ್ خُذْ كِتَابَ اللَّهِ ನೆ ತೇರೆ ಸಾಧ್ ಕ್ಯಾ ಮುಖ್ಯ-ಮಿಲಾ ಫರ್ಮಾಯಾ?
ಉಸ್ನೆ ಜವಾಬ್ ದಿಯಾ, “ಏಕ್ ಬಾರ್ ಮೈಂ ಏಕ್ ಮದ್ಲೆರನೆ ಕಿ
ತರಫ್ ನೆ ಗುಜ್ಜಾರಾ ಔರ್ ಏಕ್ ಪಠ್ನೆ ವಾಲೆ ನೆ
بِسْمِ اللَّهِ الرَّحْمَنِ الرَّحِيمِ ಪಠೀ, ಸುನ್ ಕರ್ ಮೇರೆ ದಿಲ್ ಮೇಂ
ಅಲ್ಲಾಹ್ خُذْ كِتَابَ اللَّهِ ಕೆ ಮೀರೆ ಮೀರೆ ನಾಮ್ ಕಿ ಮಿರಾಸ್ ನೆ ಅಸರ್
ಕಿಯಾ ಔರ್ ಉಸೀ ವಕ್ತ್ ಮೈಂ ನೆ ಏಕ್ ಗೈಬಿ ಆವಾಝ್ ಸುನಿ,
“ಹಮ್ ದೋ ಚೀಝೆಂ ಕೋ ಜಮ್ಅಲಿ ನೆ ಕರೀಂಗೆ. (1) ಅಲ್ಲಾಹ್
خُذْ كِتَابَ اللَّهِ ಕೆ ನಾಮ್ ಕಿ ಲಜ್ಜತ್ (2) ಮೌತ್ ಕಿ ಸಖ್ತ.”

(ಅನೀಸುಲ್ ವಾಯಿಜೀನ್, ಸ-ಫ಼ಾ:4)

ಅಲ್ಲಾಹ್ خُذْ كِتَابَ اللَّهِ ಕಿ ಉನ್ ಪರ್ ರಹ್ಮತ್ ಹೋ ಔರ್ ಉನ್
ಕೆ ಸದಕ್ ಹಮಾಲಿ ಮಫ್ಫಿರತ್ ಹೋ.

ಮದೀನತುಲ್
ಮುನವ್ವಾಹ್

ಮದೀನತುಲ್
ಮುನವ್ವಾಹ್

ಜನ್ಮತುಲ್
ಬಕ್ರೀಃ

ಮದೀನತುಲ್
ಮುನವ್ವಾಹ್

ಮದೀನತುಲ್
ಮುನವ್ವಾಹ್

ಜನ್ಮತುಲ್
ಬಕ್ರೀಃ



ಫರ್ಮಾನ ಮುಹಮ್ಮದ್ ﷺ : ಜಿಸ್ ನೆ ಕಿತಾಬ್ ಮೇಂ ಮುಯ್ ಪರ್ ದುರೂದ್ ಜಾಕ್ ಅಖಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿತ್ ಉಸ್ ಕೆ ಆಯ್ ಇಸ್ತಿಫಾಫಾರ್ ಕರ್ತೆ ರಹೇಗಿ. (ಪ್ರಾಫ್)

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಇಸ್ ಹಿಕಾಯತ್

ನೆ ಮಾ'ಲೂಮ್ ಹುವಾ ಕಿ ಅಲ್ಲಾಹ್ ಫ್ರೋ ಕೆ ನಾಮೆ ನಾಮಿ ಇಸ್ ಮೆ ಗಿರಾಮಿ ಸೆ ಲಜ್ಜತ್ ಅಂದೋಜ್ ಹೋನೆ ವಾಲಾ, ರಹ್ ಮತೌಂ ಕೆ ಸಾಯೆ ಮೇಂ ದುನ್ಯಾ ಸೆ ರುಖ್ ಸತ್ ಹೋತಾ ಹೈ ಔರ್ ಮೌತ್ ಉಸ್ ಕೆ ಆಯೆ ನಜಾತೋ ಬಖ್ ಶಿಶ್ ಕಾ ಪಯಾಮ್ ಲಾತಿ ಹೈ, ಅಲ್ಲಾಹ್ ಫ್ರೋ ಕಿ ರಹ್ ಮತ್ ಬಹುತ್ ಬಡಿ ಹೈ, ವೊಹ್ ನುಕ್ಲತಾ ನವಾಜ್ ಹೈ, ಬಜಾಹಿರ್ ಮಾ'ಮೂಲ ನಜರ್ ಆನೆ ವಾಲೆ ಆ'ಮಾಲ್ ಕೆ ಸಬಬ್ ಬಡೆ ಸೆ ಬಡೆ ಗುನಹ್ ಗಾರೌಂ ಕೋ ಬಖ್ ಶ್ ದಿಯಾ ಜಾತಾ ಹೈ.

ರಹ್ ಮತೆ ಹಕ್ "ಬಹಾ" ನ ಮಿ ಜೋಯದ್ ರಹ್ ಮತೆ ಹಕ್ "ಬಹಾನಾ" ಮೀ ಜೋಯದ್ (ಅಲ್ಲಾಹ್ ಫ್ರೋ ಕಿ ರಹ್ ಮತ್ "ಬಹಾ" (ಯಾ'ನಿ ಕೀಮತ್) ತಲಬ್ ನಹೀಂ ಕರ್ ತಿ ಬಲ್ ಕಿ ಅಲ್ಲಾಹ್ ಫ್ರೋ ಕಿ ರಹ್ ಮತ್ ತೋ ಬಹಾನಾ ತಲಾಶ್ ಕರ್ ತಿ ಹೈ.)

ಕಿಯಾಮತ್ ಕೆ ಆಯೆ ನಿರಾಲ ಸನದ್ : ಹಜ್ ರತೆ ಮುಫ್ ತಿ ಅಹ್ ಮದ್ ಯಾರ್ ಖಾನ್ ﷺ ಫರ್ಮಾತೆ ಹೈಂ, "ತಫ್ ಸೀರೆ ಅಜೀಜ್" ಮೇಂ ಜಿಸ್ವಿಲ್ಲಾಹ್ ಕೆ ಫವಾಯಿದ್ ಮೇಂ ಅಖಾ ಹೈ ಕಿ ಏಕ್ ವಅಯುಲ್ಲಾಹ್ ﷺ ನೆ ಮರ್ ತೆ ವಕ್ತ್ ವಸಿಯ್ಯತ್ ಕಿ ಥಿ ಕೆ ಮೇರೆ ಕಫನ್ ಮೇಂ بِسْمِ اللّٰهِ الرَّحْمٰنِ الرَّحِیْمِ ಅಖ್ ಕರ್ ರಖ್ ದೇನಾ. ಲೋಗೌಂ ನೆ ಇಸ್ ಕಿ ವಜಹ್ ಪೂಞಿ ತೋ ಉನ್ ಹೌಂ ನೆ ಜವಾಬ್ ದಿಯಾ ಕಿ ಕಿಯಾಮತ್ ಕೆ ದಿನ್ ಏಕ್ ಮೇರಿ ದಸ್ತಾವೇಜ್ (ಯಾ'ನಿ ತಹ್ ರೀರಿ ಸುಬೂತ್) ಹೋಗಿ ಜಿಸ್ ಕೆ ಜ್ಜರೀಯೆ ಸೆ ರಹ್ ಮತೆ ಇಲಾಹಿ ಫ್ರೋ ಕಿ ದರ-ಖ್ವಾಸ್ತ ಕರೂಂಗಾ."

(ತಫ್ ಸೀರೆ ನಯೀಮಿ, ಪಾರಹ್ ಅವ್ವಲ್, ಸ-ಫ್ಫಾ:42)

ಅಲ್ಲಾಹ್ ಫ್ರೋ ಕಿ ಉನ್ ಪರ್ ರಹ್ ಮತ್ ಹೋ ಔರ್ ಉನ್ ಕೆ ಸದಕೆ ಹಮಾಲಿ ಮಫ್ ಫಿರತ್ ಹೋ.

ಮಿಲೆಗಾ ದೋನೊಂ ಆಲಮ್ ಕಾ ಖಜಾನಾ ಪಢ್ ಲೋ ಜಿಸ್ವಿಲ್ಲಾಹ್ ಖಿದಾ ಫ್ರೋ ಜಾಹೆ ತೋ ಹೋ ಜನ್ಮತ್ ಲಿಕಾನಾ, ಪಢ್ ಲೋ ಜಿಸ್ವಿಲ್ಲಾಹ್

صَلُّوا عَلَى الْحَبِيبِ ! صَلَّى اللَّهُ تَعَالَى عَلَيَّ مُحَمَّدٌ



ಫರ್ಮಾನೆ ಮುಹಾಫ಼ಾ : صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುರು಼ ಪರ್ ಏಕ್ ಬಾರ್ ದುರೂದೆ ಬಾಕ್ ಪಡಾ ಅಲ್ಲಾಹ್ لَعَزَّ وَجَلَّ ಉಸ್ ಪರ್ ದಸ್ ರಹ್‌ಮತೆಂ ಭೇಜ್‌ತಾ ಹೈ. (ಪ್ರ)

تُوبُوا إِلَى اللَّهِ! اَسْتَغْفِرُ اللَّهَ

صَلُّوا عَلَى النَّبِيِّ! صَلَّى اللَّهُ تَعَالَى عَلَى مُحَمَّدٍ

ತೂ ಅಞ್ಜಾಬ್ ನೆ ಬಜ್ ಗಯಾ : ಫಿಕ್‌ಹೆ ಹ-ನಫೀ ಕಿ ಮಶ್‌ಹೂರೋ ಮಾ'ರೂಫ್ ಕಿತಾಬ್ "ದುರೆ ಮುಖ್‌ತಾರ್" ಮೇಂ ಹೈ ಏಕ್ ಶಖ್ ನೆ ಮುರಾನೆ ಪಹ್ಲೆ ಏಕ್ ವಸಿಯ್ಯತ್ ಕಿ ಥಿ ಕಿ ಇನ್‌ತಿಕ್ರಾಲ್ ಕೆ ಬಾ'ದ್ ಮೇರೆ ಸೀನೆ ಔರ್ ಪೇಶಾನಿ ಪರ್ بِسْمِ اللَّهِ الرَّحْمَنِ الرَّحِيمِ ಅಖ್ ದೇನಾ. ಜುನಾಂಚೆ ಐಸಾ ಹಿ ಕಿಯಾ ಗಯಾ. ಫಿರ್ ಕಿಸಿ ನೆ ಖ್ವಾಬ್ ಮೇಂ ಉಸ್ ಶಖ್ ಕೋ ದೇಖ್ ಕರ್ ಹಾಲ್ ಪೂಛಾ, ಉಸ್ ನೆ ಬತಾಯಾ ಕಿ ಜಬ್ ಮುರು಼ ಕಬ್‌ರ್ ಮೇಂ ರಖಾ ಗಯಾ, ಅಞ್ಜಾಬ್ ಕೆ ಫಿರಿಶ್‌ತೆ ಆಯೆ, ಜಬ್ ಪೇಶಾನಿ ಪರ್ ಬಿಸ್ವಿಲ್ಲಾಹ್ ಶರೀಫ್ ದೇಖ ತೋ ಕಹಾ, "ತೂ ಅಞ್ಜಾಬ್ ನೆ ಬಜ್ ಗಯಾ."

(ಅದ್-ದುರುಲ್ ಮುಖ್‌ತಾರ್ ಮ-ಅಹು ರದ್ದುಲ್ ಮೊಹ್ತಾರ್ ಜಲ್‌ದ್:3, ಸ-ಫಾ:156)

ಅಲ್ಲಾಹ್ لَعَزَّ وَجَلَّ ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್ ಹಮಾಲಿ ಮಫ್‌ಫಿರತ್ ಹೋ.

صَلُّوا عَلَى النَّبِيِّ! صَلَّى اللَّهُ تَعَالَى عَلَى مُحَمَّدٍ

ಕಫನ್ ಪರ್ ಅಖಾನೆ ಕಾ ತಲೀಫಾ : ಮೀಲೆ ಮೀಲೆ ಇಸ್ಲಾಮಿ ಛಾಯಿಯೊ! ಜಬ್ ಭಿ ಕೋಯಿ ಮುಸಲ್‌ಮಾನ್ ಫೌತ್ ಹೋ ಜಾಯೆ ತೋ بِسْمِ اللَّهِ الرَّحْمَنِ الرَّحِيمِ ವಗೈರಾ ಛರೂರ್ ಅಖ್ ಆಯಾ ಕರೇಂ. ಆಪ್ ಕಿ ಥೋಡಿ ಸಿ ತವಜ್ಜೊಹ್ ಬೇಚಾರೆ ಮುರಾನೆ ವಾಲೆ ಕಿ ಬಖ್‌ಶಿಶ್ ಕಾ ಛರೀಫ್ ಬನ್ ಸಕ್‌ತಿ ಹೈ. ಔರ್ ಮಯ್ಯತ್ ಕೆ ಸಾಥ್ ಹಮ್ ದರ್ದಿ ಕಿ ನೇಕಿ ಆಪ್ ಕಿ ಭಿ ನಜಾತ್ ಕಾ ಬಾಯಿಸ್ ಬನ್ ಸಕ್‌ತಿ ಹೈ. ಹಞ್‌ರತೆ ಅಲ್ಲಾಮಾ ಶಾಮಿ عَلَيْهِ السَّلَامُ ಫರ್ಮಾತೆ ಹೈಂ, "ಯುಂ ಭಿ ಹೋ ಸಕ್‌ತಾ ಹೈ ಕಿ ಮಯ್ಯತ್ ಕಿ ಪೇಶಾನಿ ಪರ್ صَلَّى اللهُ تَعَالَى عَلَيْهِ وَآلِهِ وَسَلَّمَ ಅಖಯೆ ಔರ್ ಸೀನೆ ಪರ್ بِسْمِ اللَّهِ الرَّحْمَنِ الرَّحِيمِ ಅಖಯೆ ಮಗರ್ ನೆಹ್‌ಲಾನೆ ಕೆ ಬಾ'ದ್ ಔರ್ ಕಫನ್ ಪೆಹ್‌ನಾನೆ ನೆ ಪೆಹ್ಲೆ ಕಅಮೆ ಕಿ ಉಂಗಅ ನೆ ಅಖಯೆ.



ಫರ್ಮಾನ ಮುಹಾಫಫಾ صَلَّى اللهُ عَلَيْهِ وَآلِهِ وَسَلَّمَ : ಜೋ ಶಖ್‌ಸ್ ಮುರ್ಯ್ ಪರ್ ಪಾಕ್ ಪಡ್‌ನಾ ಭೂಲ್ ಗಯಾ ವೊಹ್ ಜನ್ಮತ್ ಕಾ ರಾನ್‌ತಾ ಭೂಲ್ ಗಯಾ. (3/3)

ರೌಶ್‌ನಾಯಿ (INK) ನೆ ನ ಅಖಯೆ. (ರದ್ದಲ್ ಮೊಹ್ತಾ ಜಲ್‌ದ್:3, ಸ-ಫ್ಠಾ:157) ಬ'ರಾಬ್ ಲಗಾನೆ ಕಿ ಹಾಜತ್ ನಹೀಂ. "ಶ-ಜರಹ್ ಯಾ ಅಹದ್ ನಾಮಾ ಕಬ್‌ರ್ ಮೇಂ ರಖ್‌ನಾ ಜಾಯಿಞ್ ಹೈ ಔರ್ ಬೆಹ್‌ತರ್ ಏಹ್ ಹೈ ಕಿ ಮಯ್ಯತ್ ಕೆ ಮೂಹ್ ಕೆ ಸಾಮನೆ ಕಿಬ್‌ಲೆ ಕಿ ಜಾನಿಬ್ ತಾಕ್ ಖೋದ್ ಕರ್ ಉಸ್ ಮೇಂ ರಖೇಂ. ಬಲೆಕಿ "ದುರ್ರೆ ಮುಖ್‌ತಾರ್" ಮೇಂ ಕಫನ್ ಮೇಂ ಅಹದ್ ನಾಮಾ ಅಖನೆ ಕೋ ಜಾಯಿಞ್ ಕಹಾ ಹೈ ಔರ್ ಫರ್ಮಾಯಾ ಕಿ ಇನ್ ಸೆ ಮಫ್‌ಫಿರತ್ ಕಿ ಉಮ್ಮೀದ್ ಹೈ."

(ಬಹಾರೆ ಶರೀಫತ್, ಹಿನ್ಸಾ:4, ಸ-ಫ್ಠಾ:108)

ಜಾ, ಹಮ್ ನೆ ತುರ್ಪಿ ಬಖ್‌ಶ್ ದಿಯಾ : ಕಿಯಾಮತ್ ಕೆ ರೋಞ್ ಅಞಾಬ್ ಕೆ ಫಿರಿಶ್‌ತೆ ಏಕ್ ಬಂದೆ ಕೋ ಪಕಡ್ ಲೇಂಗಿ. ಹುಕ್‌ಮ್ ಹೋಗಾ ಕಿ ಇನ್ ಕೆ ಆ'ಞಾ ಕೋ ದೇಖ್ ಲೋ ಇನ್ ಮೇಂ ಕೋಯಿ ನೇಕಿ ಹೈ ಯಾ ನಹೀಂ? ಅಹಾಞಾ ಫಿರಿಶ್‌ತೆ ತಮಾಮ್ ಆ'ಞಾ ಕೋ ದೇಖ್ ಡಾಲೇಂಗಿ, ಕೋಯಿ ನೇಕಿ ನಹೀಂ ಮಿಲೇಗಿ. ಫಿರ್ ಫಿರಿಶ್‌ತೆ ಉಸ್ ಸೆ ಕಹೇಂಗಿ, "ಅಬ್ ಞರಾ ಅಪ್‌ನಿ ಞಬಾನ್ ಬಾಹರ್ ನಿಕಾಲೋ ಕಿ ಉಸ್ ಮೇಂ ದೇಖ್ ಲೇಂ ಕೋಯಿ ನೇಕಿ ಹೈ ಯಾ ನಹೀಂ?" ಜಬ್ ವೊಹ್ ಞಬಾನ್ ನಿಕಾಲೇಗಾ ತೋ ಉಸ್ ಪರ್ ಸಫೇದ್ ಖತ್ ಮೇಂ **سَمِىَ اللّٰهُ الرَّحْمٰنُ الرَّحِىْمُ** ಆಖಾ ಹುವಾ ಪಾಯೇಂಗಿ. ಉಸೀ ವಕ್ತ್ ಹುಕ್‌ಮ್ ಹೋಗಾ, "ಜಾ, ಹಮ್ ನೆ ತುರ್ಪಿ ಬಖ್‌ಶ್ ದಿಯಾ."

(ನುಞ್‌ಹತುಲ್ ಮಜಾಲಿಸ್ ಜಲ್‌ದ್ ಅವ್ಲಲ್, ಸ-ಫ್ಠಾ:25)

ಅಲ್ಲಾಹ್ **عَزَّوَجَلَّ** ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್ ಹಮಾಲಿ ಮಫ್‌ಫಿರತ್ ಹೋ.

ಗುನಹ್‌ಗಾರೊ, ನ ಫಬ್‌ರಾಹಿ, ನ ಫಬ್‌ರಾಹಿ, ನ ಫಬ್‌ರಾಹಿ ನಞ್ ರಹ್‌ಮತ್ ಹೆ ರಖ್ಣೋ ಜನ್ಮತುಲ್ ಫಿರ್‌ದೊಹ್ ಮೇಂ ಜಾಹಿ

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدٌ

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಅಲ್ಲಾಹ್ **عَزَّوَجَلَّ** ಕೆ ಕರಮ್ ಕಿ ಬಾತ್ ಹೈ ಕಿ ಜಿನ್ ಕೋ ಚಾಹೆ ಬಖ್‌ಶ್ ದೆ. ಯೆಕೀನನಾ



ಫರ್ಮಾನ ಮುಹಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜನ್ಮ ಕೆ ಬಾನ್ ಮೇರಾ ಣ್ಣಕ್ರೊ ಕುಮಾ ಔರ ಉಸ್ ನೆ ಮುಯ್ ಪರ್ ದುರೂದೆ ಪಾಕ್ ನೆ ಪಡಾ ತಹಾಕ್ ಕೀಕ್ ವೋಹ್ ಬದ್ ಬಖತ್ ಹೋ ಗಯಾ. (ಽಽಽಽ)

ಉಸ್ ಶಬ್ನ್ ನೆ ಇಖ್ಲಾಸ್ ಕೆ ಸಾಥ್ بِسْمِ اللّٰهِ الرَّحْمٰنِ الرَّحِیْمِ
ಪಡೀ ಥಿ ಜೋ ಕಾಮ್ ಆ ಗಯಿ ಕಿ ಇಖ್ಲಾಸ್ ಕೆ ಸಾಥ್ ಕಿಯಾ
ಜಾನೆ ವಾಲಾ ಬಜಾಹಿರ್ ಛೋಟಾ ಅಮಲ್ ಭಿ ಬಹುತ್ ಬಡಾ ದ-
ರಜಾ ರಖ್ತಾ ಹೈ. ಚುನಾಂಚೆ ಇಮಾಮುಲ್ ಮುಖ್ಅಸೀನ್,
ಸಯ್ಯಿದುಲ್ ಮುರ್ಸಲೀನ್, ರಹ್ಮತುಲ್ ಅಲ್ ಅ-ಲಮೀನ್
صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಫರ್ಮಾನೆ ಕಬೂಲಿಯುತ್ ನಿಶಾನ್ ಹೈ,
“أَخْلَصْ دِينَكَ يَكُنَّكَ الْعَمَلُ الْفَيْلُ” ಅಪ್ನೆ ದೀನ್ ಮೇಂ ಮಖ್ಅಸ್ ಹೋ
ಜಾಡ್ ಥೋಡಾ ಅಮಲ್ ಭಿ ಕಾಫಿ ಹೋಗಾ.”

(ಅಲ್ ಮುಸ್ತದರಿಕ್ ಅಲ್ ಹಾಕಿಮ್, ಜಿಲ್ದ್:5, ಸ-ಫ್ಲಾ:435, ಹದೀಸ್ ನಂ.7914)

ಹುಜ್ಜತುಲ್ ಇಸ್ಲಾಮ್, ಹಜ್ಜರತೆ ಇಮಮ್ ಮುಹಮ್ಮದ್
ಗುಲಾ ಅَلِ الْوَالِیْهِ خَمَةُ الْعَالَمِನ್ ಕೆ ನಕಲ್ ಕರ್ತೆ ಹೈಂ. “ಏಕ್
ನಾಅತ್ ಕಾ ಇಖ್ಲಾಸ್ ಹಮೇಶಾ ಕಿ ನಜಾತ್ ಕಾ ಬಾಯಿಸ್ ಹೈ,
ಮಗರ್ ಇಖ್ಲಾಸ್ ಬಹುತ್ ಕಮ್ ಪಾಯಾ ಜಾತಾ ಹೈ.

(ಏಹ್ ಯಾ ಉಲ್ ಊಲೂಮ್, ಜಿಲ್ದ್:4, ಸ-ಫ್ಲಾ:399)

ಖಾಅಸ್ ಅಮಲ್ ಕಿ ಹಕ್ಖಾನ್ : ಹಜ್ಜರತೆ ಸಯ್ಯಿದುನಾ ಈಸಾ
ರೂಹುಲ್ಲಾಹ್ عَلَيْهِ السَّلَامُ وَآلِهِ الصَّلَوٰةُ وَآلِهِ السَّلَامُ ಕೆ ಹವಾರಿಯಾಂ ನೆ ಆಪ್ ಆಲೀ
ಕಿ ಖದಮತ್ ಮೇಂ ಅರ್ಪ ಕಿಯಾ, “ಕಿಸ್ ಕಾ ಅಮಲ್ ಖಾಅಸ್
ಹೋತಾ ಹೈ?” ಫರ್ಮಾಯಾ, “ಉಸಿ ಶಖ್ಸ್ ಕಾ ಅಮಲ್ ಇಖ್ಲಾಸ್
ಪರ್ ಮಬಾನಿ ಮಾನಾ ಜಾಯೇಗಾ ಜೋ ಸಿರ್ಪ ಅಲ್ಲಾಹ್ قَدْ كَمَّ
ಕಿ ರಿಜಾ ಕೆ ಆಯೆ ಅಮಲ್ ಕರೆ ಔರ್ ಇಸ್ ಬಾತ್ ಕೋ ನಾ ಪಸಂದ್
ಕರೆ ಕಿ ಲೋಗ್ ಇಸ್ ಅಮಲ್ ಕೆ ಸಬಬ್ ಇನ್ ಕಿ ತಾರೀಫ್ ಕರೇಂ.”

(ಏಜ್ಞನ್, ಸ-ಫ್ಲಾ:403)

ಅಲ್ಲಾಹ್ قَدْ كَمَّ ಕಿ ಉನ್ ಪರ್ ರಹ್ಮತುಲ್ ಹೋ ಔರ್
ಉನ್ ಕೆ ಸಡಕ್ ಹಮಾಲಿ ಮಫ್ಫಿರತ್ ಹೋ.

صَلُّوا عَلَی الْحَبِیْبِ ! صَلَّى اللهُ تَعَالَى عَلَی مُحَمَّدٍ

ಯಾ ಅಲ್ಲಾಹ್ قَدْ كَمَّ ತೇರೆ ಮುಖ್ಅಸ್ ನಜೀ
ಸಯ್ಯಿದುನಾ ಈಸಾ عَلَيْهِ السَّلَامُ ಕಾ ವಾಸಿತಾ ಹಮೇಂ ಬೆ ಸಬಬ್ ಬಖ್ಶ್
ದೆ. ಆಮೀನ್. ಹಾಯ್ ! ಹಾಯ್ ! ನಫ್ ಸೋ ಶೈತಾನ್ ಕೆ ಹಾಫೆಂ

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಜನ್ಮತುಲ್ ಮಕ್ಕೀಲ್ಲಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಜನ್ಮತುಲ್ ಮಕ್ಕೀಲ್ಲಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಜನ್ಮತುಲ್ ಮಕ್ಕೀಲ್ಲಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಜನ್ಮತುಲ್ ಮಕ್ಕೀಲ್ಲಾಹ್



ಫರ್ಮಾನ ಮುಸ್ತಫಾ صَلَّى اللهُ عَلَيْهِ وَآلِهِ وَسَلَّمَ : ಜನ್ಮ ನೆ ಮುರ್ಮಾ ಪರ್ ದನ್ ಮರ್ತಬಾ ಸುಬ್ಹಾತ್ ಔರ್ ದನ್ ಮರ್ತಬಾ ಶಾಮ್ ದುರೂದ್ ಪಾಕ್ ಪಡಾ ಉಸೇ ಕಿಯಾಮತ್ ಕ ದಿನ್ ಮೇರಿ ಶಫಾಅತ್ ಮಿಲೇಗಿ. (1/2/17)

ಹಮ್ ತೇಜ್ಜಿ ಕೆ ಸಾಥ್ ತಬಾಹಿ ಕೆ ಗಡೆ ಮೇಂ ಗಿರ್ತೆ ಜಾ ರಹೆ ಹೈಂ. ಆಹ್ ! ಆಹ್ ! ಆಹ್ ! “ಹೌಸಲಾ ಅಫ್ಝಾಯಿ” ಕೆ ನಾಮ್ ಪರ್ ಜಬ್ ಕತ್ ಹಮಾರೆ ಆಮಾಲ್ ಔರ್ ದೀನಿ ಅಫ್ಝಲ್ ಕಿ ತಾ’ರೀಫ್ ಔರ್ ವಾಹ್ ! ವಾಹ್ ! ನಹೀಂ ಕಿ ಜಾತಿ ಹಮೇಂ ಸುಕೂನ್ ಹಿ ನಹೀಂ ಮಿಲ್ತಾ.

ಮೇರಾ ಹರ್ ಅಮಲ್ ಬಹ್ ತೇರೆ ವಾಸಿತ್ ಹೋ
ಕರ್ ಫಖ್ಲಾಹ್ ಐನಾ ಅತಾ ಯಾ ಫಲಾಹಿ حَلِّوْزْ

ಅಫ್ಠೇಂ ದೂರ್ ಹೋನೆ ಕಾ ಆನಾನ್ ವಿದ್ : ಮೌಲಾಯಿ ಕಾಯಿನಾತ್ ಹಫ್ಠಾರತೆ ಸಯ್ಯಿದುನಾ ಅಅಯ್ಯುಲ್ ಮುತಫಝಾ ಶೇರೆ ಖುದಾ صَلَّى اللهُ عَلَيْهِ وَآلِهِ وَسَلَّمَ ನೆ ರಿವಾಯತ್ ಹೈ ಕಿ ಸುಲ್ತಾನೆ ಮಕ್ಕಯಿ ಮುಕ್ರಮಾಹ್, ತಾಜ್ಝಾರೆ ಮದೀನಯಿ ಮುನವ್ವರಾಹ್, ಮಕೀನೆ ಗುಂಬದೆ ಖಫ್ಠಾರಾ صَلَّى اللهُ عَلَيْهِ وَآلِهِ وَسَلَّمَ ನೆ ಇಶಾಫದ್ ಫರ್ಮಾಯಾ, “ಅಯ್ ಅಅ ! (صَلَّى اللهُ عَلَيْهِ وَآلِهِ وَسَلَّمَ) ಮೈಂ ತುಮ್ಹೇಂ ಏನೇ ಕಲಮಾತ್ ನ ಬತಾ ದೂಂ ಜಿನ್ಹೇಂ ತುಮ್ ಮುಸೀಬತ್ ಕೆ ವಕ್ತ್ ಪಠ್ ಲೋ.” ಅಝ ಕಿಯಾ, “ಝರೂರ್ ಇಶಾಫದ್ ಫರ್ಮಾಯಿಯಿ ! ಆಪ್ صَلَّى اللهُ عَلَيْهِ وَآلِهِ وَسَلَّمَ ಪರ್ ಮೇರಿ ಜಾನ್ ಕುರ್ಬಾನ್ ! ತಮಾಮ್ ಅಫ್ಠಾಯಿಯಾಂ ಮೈಂ ನೆ ಆಪ್ صَلَّى اللهُ عَلَيْهِ وَآلِهِ وَسَلَّمَ ಹಿ ನೆ ಸೀಖಿ ಹೈ.” ಇಶಾಫದ್ ಫರ್ಮಾಯಾ, “ಜಬ್ ತುಮ್ ಕಿಸಿ ಮುಶ್ಕಿಲ್ ಮೇಂ ಫಂಸ್ ಜಾಝ ತೋ ಇನ್ ತರಹ್ ಪಡೋ :-

بِسْمِ اللَّهِ الرَّحْمَنِ الرَّحِيمِ وَلَا حَوْلَ وَلَا قُوَّةَ إِلَّا بِاللَّهِ الْعَلِيِّ الْعَظِيمِ
ಪಸ್ ಅಲ್ಲಾಹ್ حَلِّوْزْ ಇನ್ ಕಿ ಬ-ರ-ಕತ್ ನೆ ಜಿನ್ ಬಲಾಯೌಂ ಕೋ ಜಾಹೇಗಾ ದೂರ್ ಫರ್ಮಾ ದೇಗಾ.

(ಅ-ಮಲುಲ್ ಯೌಮಿ ವಲ್ ಲೈ-ಲತಿ ಅಇಬ್ನಿ ಸುನ್ನಿ, ಸ-ಫಠ್ಠಾ:120)

ಮುಶ್ಕಿಲೇಂ ಹಲ್ ಹೋಂಗಿ : ان شاء الله حَلِّوْزْ : ಮೀಲೆ ಮೀಲೆ ಇಸ್ಲಾಮಿ ಭಾಯಿಯೋ ! ಜಬ್ ಭಿ ಐಮಾರಿ, ಖಝದಾರಿ, ಮುಕ್ರದ್ದಿಮೆ ಬಾಝಿ, ದುಶ್ಝಮನ್ ಕಿ ತರಫ್ ನೆ ಕಲಝಾ ರಸಾನಿ, ಬೆ ರೋಝ್ಗಾರಿ ಯಾ ಕೋಯಿ ಸಿ ಭಿ ಆಫತೆ ನಾ ಗಹಾನಿ ಆನ್ ಪಡೆ. ಕೋಯಿ ಚೇಝ್ ಗುಮ್ ಹೋ ಜಾಯೆ, ಕಿಸಿ ಕಿ ಬಾತ್ ಸುನ್ ಕರ್ ಸದಮಾ ಪಹುಂಚೆ, ಕೋಯಿ ಮಾರೆ, ದಿಲ್ ದುಖ್ ಜಾಯೆ, ಲೋಕರ್ ಲಗಿ, ಗಾಡಿ ಖರಾಬ್

ಮದೀನಾತುಲ್ ಮುನವ್ವರಾಹ್

ಮುಕ್ರಮಾಹ್ ಮುಕ್ರಮಾಹ್

ಜನ್ಮತುಲ್ ಮಕ್ಕಯಿ

ಮದೀನಾತುಲ್ ಮುನವ್ವರಾಹ್

ಮುಕ್ರಮಾಹ್ ಮುಕ್ರಮಾಹ್

ಜನ್ಮತುಲ್ ಮಕ್ಕಯಿ

ಮದೀನಾತುಲ್ ಮುನವ್ವರಾಹ್

ಮುಕ್ರಮಾಹ್ ಮುಕ್ರಮಾಹ್

ಜನ್ಮತುಲ್ ಮಕ್ಕಯಿ

ಮದೀನಾತುಲ್ ಮುನವ್ವರಾಹ್

ಮುಕ್ರಮಾಹ್ ಮುಕ್ರಮಾಹ್

ಜನ್ಮತುಲ್ ಮಕ್ಕಯಿ



ಫರ್ಮಾನೆ ಮುಹಾಫ಼ಾ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «الْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ وَالْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ وَالْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ»** : ಜಿಸ್ ಕೆ ಪಾಸ್ ಮೇರಾ ಜ್ಜಕರ್ ಹುಮಾ ಔರ್ ಉಸ್ ನೆ ಮುರು಼ ಪರ್ ದುರೂದ್ ಶರೀಫ್ ನೆ ಪಢಾ ಉಸ್ ನೆ ಜಫಾ ಕಿ. (عبر الزبير)

ಹೋ ಜಾಯೆ, ಟ್ರಾಫಿಕ್ ಜಾಮ್ ಹೋ ಜಾಯೆ, ಕಾರೋಬಾರ್ ಮೇಂ ನುಕ್ರಾನ್ ಹೋ ಜಾಯೆ, ಜೋರಿ ಹೋ ಜಾಯೆ, ಅಲ್ ಗ-ರಝ್ ಛೋಟಿ ಯಾ ಬಡಿ ಕೋಯಿ ಸಿ ಭಿ ಪರೇಶಾನಿ ಹೋ

بِسْمِ اللَّهِ الرَّحْمَنِ الرَّحِيمِ وَلَا حَوْلَ وَلَا قُوَّةَ إِلَّا بِاللَّهِ الْعَلِيِّ الْعَظِيمِ

ಪಢ್ತೆ ರಹನೆ ಕಿ ಆದತ್ ಬನಾ ಅಜಿಯೆ. ನಿಯ್ಯತ್ ಸಾಫ್ ಹೋಗಿ ತೋ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «الْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ وَالْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ وَالْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ»** ಮನ್ಜಿಲ್ ಆಸಾನ್ ಹೋಗಿ. ಮುಶ್ಕಿಲ್ ಕಿ ಆಸಾನಿ ಕೆ ಅಯೆ ಏಕ್ ಅಮಲ್ ಏಕ್ ಭಿ ಹೈ, ಕಬ್ಲಲ್ ಅಝ್ ನಮಾಝೆ ಜುಮೂಅಿ ಗುಸುಲ್ ಕರ್ ಕೆ ಪಾಕ್ ಸಾಫ್ ಆಬಾಸ್ ಪಹನ್ ಕರ್ ತನ್ಹಾಯಿ ಮೇಂ ಯಾ ಅಲ್ಲಾಹು 200 ಬಾರ್ (ಅವ್ವಲ್ ಆಖರ್ ತೀನ್ ಬಾರ್ ದುರೂದೆ ಪಾಕ್) ಪಢ್ ಅಜಿಯೆ. ಕೈಸಿ ಹಿ ಮುಸೀಬತ್ ಹೋ ದೂರ್ ಹೋಗಿ ಯಾ ಕೈಸಿ ಹಿ ಹಾಜತ್ ಹೋ ಪೂರಿ ಹೋಗಿ. **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «الْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ وَالْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ وَالْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ»** ದಾ'ವತೆ ಇಸ್ಲಾಮಿ ಕೆ ಸುನ್ನತೌಂ ಕಿ ತರಬಿಯ್ಯತ್ ಕೆ ಮ-ದನೀ ಕ್ರಾಫಿಲೌಂ ಮೇಂ ಆಶಿಕಾನೆ ರಸೂಲ್ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: «الْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ وَالْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ وَالْحَسَنُ وَالْحُسَيْنُ ابْنَا رَسُولِ اللَّهِ عَلَيْهِمَا السَّلَامُ»** ಕೆ ಸಾಫ್ ಸಫರ್ ಕರ್ ಕೆ ದುಆಯೇಂ ಮಾಂಗನೆ ನೆ ಭಿ ಬೆ ಶುಮಾರ್ ಇಸ್ಲಾಮಿ ಭಾಯಿಯೌಂ ಕಿ ಮುಶ್ಕಿಲಾತ್ ಹಲ್ ಹೋನೆ ಕೆ ವಾಕ್ಆತ್ ಹೈಂ. ಚುನಾಂಚೆ

ನಂಱಿ ಜಿಂದಗಿ : ಏಕ್ ಮಜ್ಹಾದೂರ್ ಕೆ ಗುರ್ದೆ ಫೇಲ್ ಹೋ ಗಯೆ. ಅಝೀಝೌಂ ನೆ ಅಸಪತಾಲ್ ಮೇಂ ದಾಖಲ್ ಕರವಾ ದಿಯಾ. ಉಸ್ ಕಾ ಔಬಾಶ್ ಭಾಂಜಾ ಇಯಾದತ್ ಕೆ ಅಯೆ ಆಯಾ. ಮಾಮೂಂ ಜಾನ್ ಜಿಂದಗಿ ಕಿ ಆಖರಿ ಫಡಿಯಾಂ ಗಿನ್ ರಹೆ ಥೆ. ಉಸ್ ಕಾ ದಿಲ್ ಭರ್ ಆಯಾ ಔರ್ ಆಂಘೌಂ ಸೆ ಆಂಸೂಂ ಛಲಕ್ ಪಡೆ. ಉಸ್ ನೆ ಸುನ್ ರಖಾ ಥಾ ಕಿ ದಾ'ವತೆ ಇಸ್ಲಾಮಿ ಕೆ ಮ-ದನೀ ಕ್ರಾಫಿಲೌಂ ಮೇಂ ಸಫರ್ ಕೆ ದೌರಾನ್ ದುಅಿ ಕಬೂಲ್ ಹೋತಿ ಹೈ. ಚುನಾಂಚೆ ವೊಹ್ ಮ-ದನೀ ಕ್ರಾಫಿಲೆ ಮೇಂ ಸಫರ್ ಪರ್ ಚಲ್ ದಿಯಾ ಔರ್ ಖೂಬ್ ಗಿಡ್ಗಿಡಾ ಕರ್ ಮಾಮೂಂ ಜಾನ್ ಕಿ ಸಿಹ್ತ್ತ್ ಯಾಬಿ ಕೆ ಅಯೆ ದುಅಿ ಕಿ. ಜಬ್ ವಾಪಸ್ ಪಲ್ಟಾ ತೋ ಮಾಮೂಂ ಜಾನ್ ಸಿಹ್ತ್ತ್ ಯಾಬ್ ಹೋ ಕರ್ ಫರ್ ಭಿ ಆ ಚುಕೆ ಥೆ. ಔರ್ ಅಬ್ ನಮಾಝ್ ಕೆ ಅಯೆ ಫರ್ ಸೆ ನಿಕಲ್ ಕರ್ ಖರಾಮಾಂ ಖರಾಮಾಂ ಜಾನಿಬೆ ಮಸ್ಜಿದ್

ಮುನೀಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್

ಮುನ್ಶಿಫ್ ಮುನ್ಶಿಫ್



ಫರ್ಮಾನ ಮುಸೌದ್ಧಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಮುರು ಪರ್ ರೋಜ್ ಜುಮುಲ್ಯ ದುರೂದ್ ಶರೀಫ್ ಪಡೆಣಾ ಮೈಂ ಕಿಯಾಮತ್ ಕೆ ದಿನ್ ಉನ್ ಕಿ ಶಫಾಅತ್ ಕರೂಂಗಾ. (ಅಬ್ದಾಲ್)

ರವಾಂ ದವಾಂ ಥೆ. ಏಹ್ ರಹ್‌ಮತ್ ಭರಾ ಮನ್‌ಜುರ್ ದೇಖ್ ಕರ್ ಉನ್ ನೌ ಜವಾನ್ ನೆ ಗುನಾಹೌಂ ಭರಿ ಜಿಂದಗಿ ಸೆ ತೌಬಾ ಕಿ ಔರ್ ಅಪ್‌ನೆ ಆಪ್ ಕೋ ಮ-ದನೀ ರಂಗ್ ಮೇಂ ರಂಗ್ ಆಯಾ.

ಮರ್ಜಿ ಗಂಜೀರ್ ಹೋ, ಗರ್‌ಜೆ ದಿಲ್‌ಗೀರ್ ಹೋ ಹೋಂಗಿ ಹಲ್ ಮುಶ್‌ಕಿಲೇಂ, ಕಾಫಿಲೆ ವೇಂ ಚಲೋ

ಗಮ್ ಕೆ ಬಾದಲ್ ಭಟೇಂ, ಔರ್ ಖಶಿಯಾಂ ಖಿಲೇಂ ದಿಲ್ ಕಿ ಕಲಿಯಾಂ ಖಲೇಂ, ಕಾಫಿಲೆ ವೇಂ ಚಲೋ

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

تُؤْتُوا لِيَّ اللَّهُ! اسْتَغْفِرُ اللَّهُ

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ದಿಲ್ ಕಿ ಗೆಹ್‌ರಾಯಿ ಸೆ ನಿಕ್‌ಲ ಹುಯಿ

ದುಲ್ಲ ಕಭಿ ರದ್ ನಹೀಂ ಹೋ ಸಕ್‌ತಿ. ಅಲ್ಲಾಹ್ ಕ್ರೋಂ ಕಿ ಬಾರ್‌ಗಾಹ್ ಮೇಂ ಜೋ ಭ ದುಲ್ಲ ಮಾಂಗಿ ಜಾಯೆ ವೋಹ್ ಲಾಜಿಮನ್ ಕಬೂಲ್ ಹೋತಿ ಹೈ ಔರ್ ಕ್ಯೂಂ ನ ಹೋ ಕಿ ಖುದ್ ಹಮಾರೆ ಪ್ಯಾರೆ ಪ್ಯಾರೆ ಸಜ್ಜೆ ಅಲ್ಲಾಹ್ ಕ್ರೋಂ ಕಾ ಸಜ್ಜಾ ಫರ್ಮಾನ್ ಹೈ :-

وَقَالَ رَبُّكُمْ ادْعُونِي
أَسْتَجِبْ لَكُمْ

ತ-ರ-ಜಮಯೆ ಕಂಝಲ್ ಕಲಮಾನ್ :
ಔರ್ ತುಮಾಹಾರೆ ರಬ್ ಕ್ರೋಂ ನೆ
ಫರ್ಮಾಯಾ "ಮುರು ಸೆ ದುಲ್ಲ
ಕರೋ ಮೈಂ ಕಬೂಲ್ ಕರೂಂಗಾ."

(ಪಾರಾಹ್:24, ಅಲ್ ಮೊ'ಮಿನ್, ಆಯತ್:60)

ವಸ್‌ವಸಾ : ಖುದಾಯೆ ಹಮೀದ್ ಕ್ರೋಂ ಕಲಾಮೆ ಮಜೀದ್ ಮೇಂ ಜಬ್ ಖುದ್ ಇಶಾಫದ್ ಫರ್ಮಾತಾ ಹೈ ಕಿ, "ಮುರು ಸೆ ದುಲ್ಲ ಕರೋ ಮೈಂ ಕಬೂಲ್ ಕರೂಂಗಾ" ಮಗರ್ ಬಾರಹಾ ಕಬೂಲಯ್ಯತೆ ದುಲ್ಲ ಕಾ ಇಝ್‌ಹಾರ್ ನಹೀಂ ಹೋತಾ. ಮ-ಸ-ಲನ್ : ದುಲ್ಲ ಕಿ ಜಾತಿ ಹೈ ಫುಲಾಂ ಜಗಹ್ ನೌಕರಿ ಮಿಲ್ ಜಾಯೆ ಮಗರ್ ನಹೀಂ ಮಿಲ್‌ತಿ.

ವಸ್‌ವಸೆ ಕಾ ಖಲಾಜ್ : ಕಬೂಲ್ ಹೋನೆ ಕೆ ಮಾ'ನಾ ಸಮುರು'ನೆ ಮೇಂ ಖತಾ ಖಾನೆ ಕಿ ವಜಹ್ ಸೆ ಶೈತಾನ್ ವಸ್‌ವಸೆ ಡಾಲ್‌ತಾ ಹೈ.



ಫರ್ಮಾನ ಮುಹತ್ತಫಾ عَسَىٰ أَن تَكْرَهُوا شَيْئًا وَهُوَ خَيْرٌ لَّكُمْ وَعَسَىٰ أَن تُحِبُّوا شَيْئًا وَهُوَ شَرٌّ لَّكُمْ وَاللَّهُ يَعْلَمُ وَأَنْتُمْ لَا تَعْلَمُونَ (ಪಾರಾಹ್:2, ಅಲ್ ಬ-ಕ್-ರಹ್, ಆಯತ್:216)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ದುಲ್ಲ ಕಬೂಲ್ ಹಿ ಕಬೂಲ್ ಹೈ. ಕಬೂಲಯ್ಯತ್ ಕಿ ಸೂರತೇಂ ಮುಖ್‌ತಲಫ್ ಹೈಂ. ಕಬೂಲಯ್ಯತ್ ದುಲ್ಲ ಕಿ ತೀನ್ ಸೂ-ರತೇಂ ಮುಲಾ-ಹಜ್ಜಾ ಫರ್ಮಾಯಿಯೆ : (1) ಜೋ ಉಸ್ ನೆ ಮಾಂಗಾ ವೊಹ್ ನ ದಿಯಾ ಗಯಾ ಕಿ ಉಸ್ ಕೆ ಹಕ್ ಮೇಂ ಬೆಹ್‌ತರ್ ನ ಥಾ ಔರ್ ವೊಹ್ ಅರ್‌ಹಮುರ್ ರಾಹಿಮೀನ್ ಖುಜ್ರ ಅಪ್‌ನೆ ಬಂದಾಂ ಕೆ ಹಕ್ ಮೇಂ ಬೆಹ್‌ತರಿ ಚಾಹ್‌ತಾ ಹೈ.

وَعَسَىٰ أَن تَكْرَهُوا شَيْئًا وَهُوَ خَيْرٌ لَّكُمْ وَعَسَىٰ أَن تُحِبُّوا شَيْئًا وَهُوَ شَرٌّ لَّكُمْ وَاللَّهُ يَعْلَمُ وَأَنْتُمْ لَا تَعْلَمُونَ

ತರ-ಜ-ಮಯೆ ಕಂಞುಲ್ ಕಲಮಾನ್: ಔರ್ ಕರೀಬ್ ಹೈ ಕಿ ಕೋಯಿ ಬಾತ್ ತುಮ್‌ಹೇಂ ಬುರಿ ಲಗೆ ಔರ್ ವೊಹ್ ತುಮ್‌ಹಾರೆ ಹಕ್ ಮೇಂ ಬೆಹ್‌ತರ್ ಹೋ. ಔರ್ ಕರೀಬ್ ಹೈ ಕಿ ಕೋಯಿ ಬಾತ್ ತುಮ್‌ಹೇಂ ಪಸಂದ್ ಆಯಿ ಔರ್ ವೊಹ್ ತುಮ್‌ಹಾರೆ ಹಕ್ ಮೇಂ ಬುರಿ ಹೋ ಔರ್ ಅಲ್ಲಾಹ್ ಜಾನ್‌ತಾ ಹೈ ಔರ್ ತುಮ್ ನಹೀಂ ಜಾನ್‌ತೆ.

(ಪಾರಾಹ್:2, ಅಲ್ ಬ-ಕ್-ರಹ್, ಆಯತ್:216)

(2) ಉಸ್ ದುಲ್ಲ ಮಾಂಗನೆ ವಾಲೆ ಪರ್ ಕೋಯಿ ಸಖ್ತ್ ಬಲಾ ವ ಮುಸೀಬತ್ ಆನೆ ವಾಲ ಥಿ. ಜಿನೆ ಉಸ್‌ಕಾ ಪರವರ್‌ದಗಾರ್ ಖುಜ್ರ ಇಸ್ ಬಜ್ಜಾಹಿರ್ ಕಬೂಲ್ ನ ಹೋನೆ ವಾಲ ದುಲ್ಲ ಕೆ ಸಿಲೆ ಮೇಂ ದೂರ್ ಫರ್ಮಾ ದೇತಾ ಹೈ. ಮ-ಸ-ಲನ್ : ಇತ್‌ವಾರ್ ಕೋ ಬಾಂದೆ ನಮಾಜ್ ಮಗ್ಗರಿಬ್ ಸ್ಕೂಟರ್ ಕೆ ಹಾದಿನೆ ಮೇಂ ಉಸ್‌ಕಾ ಪಾಂವ್ ಖೋಟಾನೆ ವಾಲಾ ಥಾ ಔರ್ ಅಸ್‌ರ್ ಕಿ ನಮಾಜ್ ಮೇಂ ಇಸ್ ನೆ ದುಲ್ಲ ಮಾಂಗಿ ಯಾ ಅಲ್ಲಾಹ್ ! ಫುಲಾಂ ಪರ್ ಮೇಲಾ 1000/- ರುಪಿಯಾ ಕರ್ಞ್ ಹೈ ವೊಹ್ ಆಜ್ ಮಗ್ಗರಿಬ್ ಕೆ ಬಾಂದ್ ಮಿಲ್ ಜಾಯೆ. ಏಹ್ ನಮಾಜ್ ಮಗ್ಗರಿಬ್ ಅದಾ ಕರ್ ಕೆ ಸಹೀಹ್ ಸಲಾಮತ್ ಮಕ್ರೂಞ್ ಕೆ ಪಾಸ್ ಪಹುಂಚ್ ಗಯಾ. ಉಸ್ ನೆ ಕರ್ಞ್ ನಹೀಂ ಲೌಟಾಯಾ, ಏಹ್ ದುಲ್ಲ ಮಾಂಗನೆ ವಾಲಾ ಸಮ್‌ಝಾ ಕಿ ಕೇರಿ ದುಲ್ಲ ಕಬೂಲ್ ನಹೀಂ ಹುಯಿ. ಮಗರ್ ಇಸ್ ಬೆ ಖಬರ್ ಕೋ ಕ್ಯಾ ಖಬರ್ ಕಿ ಮಕ್ರೂಞ್ ಕೆ ಪಾಸ್ ಪಹುಂಚಾನೆ ನೆ ಕಬೂಲ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲಿ



ಫರ್ಮಾನೆ ಮುಹಾದಫಾ : ತುಮ್ ಜಹಾಂ ಖ ಹೋ ಮುಯ್ ಪರ್ ದುರೂದ್ ಪಡೋ ಕಿ ತುಮ್ ಹಾರಾ ದುರೂದ್ ಮುಯ್ ತಕ್ ಪಹುಂಚ್ತಾ ಹೈ. (1)

ಹಾದಿಸೆ ಮೇಲೆ ಇಸ್ಕಾ ಜೋ ಪಾಂವ್ ಟೋಟನೆ ವಾಲಾ ಥಾ ವೊಹ್ ಇನ್ ದುಱ್ ಕಿ ಬ-ರ-ಕತ್ ಸೆ ನಹೀಂ ಟೂಟಾ.

(3) ಏಹ್ ಕಿ ಜೋ ಮಾಂಗಾ ವೊಹ್ ನಹೀಂ ದಿಯಾ ಜಾತಾ ಬಲ್ ಕಿ ಉಸ್ ದುಱ್ ಕೆ ಇವಜ್ ಆಖರತ್ ಮೇಲೆ ಸವಾಬ್ ಕಾ ಖಖೀಲಾ ಅತಾ ಕಿಯಾ ಜಾಯೇಗಾ. ಜೈನಾ ಕಿ ಹದೀಸೆ ಪಾಕ್ ಮೇಲೆ ಫರ್ಮಾಯಾ, “ಜಬ್ ಬಂದಾ ಆಖರತ್ ಮೇಲೆ ಅಪ್ನಿ ಉನ್ ದುಱ್ಡಂ ಕಾ ಸವಾಬ್ ದೇಖೇಗಾ ಜೋ ದುನ್ಯಾ ಮೇಲೆ ಮಕ್ಬೂಲ್ ನ ಹುವಿ ಥೀಂ, ತಮನ್ನಾ ಕರೇಗಾ, “ಕಾಶ್ ! ದುನ್ಯಾ ಮೇಲೆ ಮೇರಿ ಕೋಯಿ ದುಱ್ ಕಬೂಲ್ ನ ಹೋತಿ ಔರ್ ಸಬ್ ಯಹೀಂ (ಯಾನ್ರಿ ಆಖರತ್) ಕೆ ವಾಸಿತೆ ಜಮ್ ಅಹ್ಲೆ ಹೋ ಜಾತಿಲೆಂ.” (ಅಹ್ಸನುಲ್ ವಿಱ್ಲ, ಸ-ಫಾ:37, ಹಾಶಿಯಾ ಮಱ್ ತೌಜೀಹ್) ಏಹ್ ಹದೀಸೆ ಪಾಕ್ ಮೇಲೆ ಹೈ, “ಜಿನ್ ಕೋ ದುಱ್ ಕಿ ತೌಫೀಕ್ ದಿ ಜಾಯೆ ದರ್ವಾಙ್ಗೆ ಬಹಿಶ್ ತ್ (ಯಾನ್ರಿ ಜನ್ನತ್) ಕೆ ಉಸ್ ಕೆ ಆಯೆ ಖೋಲೆ ಜಾಯೇಂಗೆ.”

(ಏಜ್ನನ್, ಸ-ಫಾ:141)

“ಬಿಸ್ಮಿಲ್ಲಾಹ್” ಕಿ ದೀವಾನಿ : ಏಹ್ ಮುಬಲ್ಲಗ್ ಇಜ್ತೆಮಾಱ್ ಮೇಲೆ ಬಿಸ್ಮಿಲ್ಲಾಹ್ ಶರೀಫ್ ಕೆ ಫಙ್ಘಾಯಿಲ್ ಬಯಾನ್ ಫರ್ಮಾ ರಹೆ ಥೆ. ಏಹ್ ಯಹೂದನ್ ಲಡಕಿ ಫಙ್ಘಾಯಿಲೆ ಬಿಸ್ಮಿಲ್ಲಾಹ್ ಸುನ್ ಬೆ ಹದ್ ಮುತ-ಅ-ಸ್ಸಿರ್ ಹುಯಿ ಔರ್ ಉಸ್ ನೆ ಇಸ್ಲಾಮ್ ಕಬೂಲ್ ಕರ್ ಆಯಾ. ಉಸ್ ಕಿ ಖಬಾನ್ ಪರ್ **بِسْمِ اللّٰهِ الرَّحْمٰنِ الرَّحِیْمِ** ಕಾ ವಿದ್ ಜಾರಿ ಹೋ ಗಯಾ. ಹರ್ ವಕ್ತ್ ಉರ್ತೆ ಬೈರ್ತೆ, ಸೋತೆ ಜಾಗ್ತೆ, ಚಲ್ತೆ ಫಿರ್ತೆ ಬಿಸ್ಮಿಲ್ಲಾಹ್ ಪಡ್ತಿ ರಹ್ತಿ. ಲಡಕಿ ಕೆ ಕಾಫಿರ್ ಮಾಂ ಬಾಪ್ ಉಸ್ ಸೆ ಸಖ್ ನಾರಾಙ್ಗೆ ರಹನೆ ಔರ್ ಉಸ್ ಕೋ ತರಹ್ ತರಹ್ ಕಿ ತಕ್ ಅಫೇಂ ದೇನೆ ಲಗೆ. ನಿಜ್ ಇಸ್ಲಾಮ್ ದುಶ್ ಮನಿ ಕೆ ಸಬಬ್ ಇನ್ ಕೋಶಿತ್ ಮೇಲೆ ಲಗ್ ಗಯೆ ಕಿ ಅಪ್ನಿ ಬೇಟ ಪರ್ ಕೋಯಿ ಇಲ್ ಘಾಮ್ ಆಯಿದ್ ಕರ್ ಕೆ **بِسْمِ اللّٰهِ الرَّحْمٰنِ الرَّحِیْمِ** ಉಸ್ ಕೋ ಕತ್ ಲ್ ಕರವಾ ದೇಂ. ಚುನಾಂಚೆ ಏಹ್ ದಿನ್ ಉಸ್ ಕೆ ಬಾಪ್ ನೆ ಜೋ ಕಿ ಬಾದ್ ಶಾಹೆ ವಕ್ತ್ ಕಾ ವಙ್ಗೆರ್ ಥಾ. ಶಾಹಿ ಮೊಹರ್ ವಾಲ ಅಂಗೂರಿ ಬೇಟ ಕೋ ರಹನೆ ಕೆ ಆಯೆ ದಿ, **بِسْمِ اللّٰهِ الرَّحْمٰنِ الرَّحِیْمِ**



ಫರ್ಮಾನ ಮುಹಮ್ಮದ್ ﷺ : جَسَّ نَسْ مُرُورُ پَر دَسْ مَرَاتَبَا دُرُودِ
بَاكْ پَرَا اَللّٰهُكْ عَزَّوَجَلَّ لُاسْ پَر سَو رَكْمَ مَتَعَمَّ نَا جَلَلْ فَر مَاتَا كَيَّ (پاٹھو)

ಮುದ್ರಿಸಿತುಲ್
ಮುನವ್ವಹಾಹ್

ಮುದ್ರಿಸಿತುಲ್
ಮುನವ್ವಹಾಹ್

ಜನ್ಮತುಲ್
ಬಿಸ್ಮಿಲ್ಲಾಹ್

ಮುದ್ರಿಸಿತುಲ್
ಮುನವ್ವಹಾಹ್

ಮುದ್ರಿಸಿತುಲ್
ಮುನವ್ವಹಾಹ್

ಜನ್ಮತುಲ್
ಬಿಸ್ಮಿಲ್ಲಾಹ್

ಪಠ್ ಕರ್ ಉಸ್ ನೆ ಆ ಔರ್ **بِسْمِ اللّٰهِ الرَّحْمٰنِ الرَّحِیْمِ** ಪಠ್ ಕರ್ ಜೇಬ್ ಮೇಂ ಡಾಲ್ ಆ. ರಾತ್ ಕೋ ಜಬ್ ವೋಹ್ ಸೋ ಗಯಿ ತೋ ಉಸ್ ಕೆ ಬಾಪ್ ನೆ ಉಸ್ ಕಿ ಜೇಬ್ ಸೆ ಅಂಗೂರಿ ನಿಕಾಲ್ ಕರ್ ದರಿಯಾ ಮೇಂ ಡಾಲ್ ದಿ ಏಕ್ ಮಘ್ ಆ ನೆ ವೋಹ್ ಅಂಗೂರಿ ನಿಗಲ್ ಆ. ಸುಬಹ್ ಕೋ ಏಕ್ ಮಾಹಿಗೀರ್ ನೆ ಜಾಲ್ ಡಾಲಾ ತೋ ಇತ್ತೆಫಾಕ್ ನೆ ವೋಹಿ ಮಘ್ ಆ ಜಾಲ್ ಮೇಂ ಫಂಸ್ ಗಯಿ, ಉಸ್ ನೆ ಲಾ ಕರ್ ವಜೀರ್ ಕೋ ತೋಹ್ ಫತನ್ ದೇ ದಿ, ವಜೀರ್ ನೆ ಪಕಾನೆ ಕೆ ಆಯೆ ಲಡಕಿ ಕೆ ಹವಾಲೆ ಕಿ. ಉಸ್ ನೆ **بِسْمِ اللّٰهِ الرَّحْمٰنِ الرَّحِیْمِ** ಕೆಹ್ ಕರ್ ಮಘ್ ಆ ಆ, ಜಬ್ **بِسْمِ اللّٰهِ الرَّحْمٰنِ الرَّحِیْمِ** ಕೆಹ್ ಕರ್ ಉಸ್ ಕಾ ಪೇಟ್ ಚಾಕ್ ಕಿಯಾ ತೋ ಉಸ್ ಮೇಂ ನೆ ಅಂಗೂರಿ ನಿಕಲ್ ಪಡಿ, ಉಸ್ ನೆ **بِسْمِ اللّٰهِ الرَّحْمٰنِ الرَّحِیْمِ** ಪಠ್ ಕರ್ ಜೇಬ್ ಮೇಂ ಡಾಲ್ ಆ ಔರ್ ಮಘ್ ಆ ಪಕಾ ಕರ್ ಬಾಪ್ ಕೆ ಆಗೆ ರಖ್ ದಿ. ಖಾನಾ ಖಾನೆ ಕೆ ಬಾ'ದ್ ಜಬ್ ದರ್ಬಾರ್ ಕಾ ವಕ್ತ್ ಆಯಾ, ಬಾಪ್ ನೆ ಲಡಕಿ ನೆ ಅಂಗೂರಿ ತಲಬ್ ಕಿ. ಉಸ್ ನೆ **بِسْمِ اللّٰهِ الرَّحْمٰنِ الرَّحِیْمِ** ಪಠ್ ಕರ್ ಜೇಬ್ ಸೆ ನಿಕಾಲ್ ಕರ್ ದೇ ದಿ. ಬಾಪ್ ಏಕ್ ದೇಖ್ ಕರ್ ಹೈರಾನೋ ಶಶ್ ದರ್ ರೆಹ್ ಗಯಾ ಔರ್ ಅಲ್ಲಾಹ್ **عَزَّوَجَلَّ** ನೆ ಬಿಸ್ಮಿಲ್ಲಾಹ್ ಕಿ ದೀವಾನಿ ಕೋ ಕ್ತಲ್ ನೆ ಮಹ್ ಫೂಜ್ ಫರ್ಮಾ ಆಯಾ. (ಲಮ್ ಆನೆ ಸೂಫಿಯಾ) ಅಲ್ಲಾಹ್ **عَزَّوَجَلَّ** ಕಿ ಉನ್ ಪರ್ ರಹ್ ಮತ್ ಹೋ ಔರ್ ಉನ್ ಕೆ ಸದಕೆ ಹಮಾಲಿ ಮಘ್ ಫಿರತ್ ಹೋ.

ಬಿಸ್ಮಿಲ್ಲಾಹ್ ಅಖಾನೆ ಕಿ ಫಜೀಲತ್ : ಹಞ್ ರತೆ ನಯ್ಯುದುನಾ ಅನಸ್ **عَلَى اللّٰهِ تَعَالَى** ಸೆ ರಿವಾಯತ್ ಹೈ ಕಿ ಅಲ್ಲಾಹ್ ಕೆ ಮೆಹ್ ಬೂಬ್, ದಾನಾಯೆ ಗುಯೂಬ್, ಮುನಜ್ಜಹುನ್ ಅನಿಲ್ ಊಯೂಬ್ **وَاللّٰهُ وَسَمَّ** ನೆ ಇರ್ಶಾದ್ ಫರ್ಮಾಯಾ, "ಜಿಸ್ ನೆ ಅಲ್ಲಾಹ್ **عَزَّوَجَلَّ** ಕಿ ತಾ'ಜೀಮ್ ಕೆ ಆಯೆ ಉಮ್ ದಾ ಶಕ್ಲ್ ಮೇಂ **بِسْمِ اللّٰهِ الرَّحْمٰنِ الرَّحِیْمِ** ತಹ್ ರೀರ್ ಕಿಯಾ ಅಲ್ಲಾಹ್ **عَزَّوَجَلَّ** ಉನೆ ಬಖಾಶ್ ದೇಗಾ.



ಫರ್ಮಾನ ಮುಹಾದ್ದಿನ್ : عَالِيَ اللَّهِ عَلَيْهِ وَسَلَّمَ : ಜಿಸ್ ಕೆ ಖಾಸ್ ಮೇರಾ ಖತ್ ಹೋ ಔರ್ ವೊಹ್ ಮುಯ್ಯಾ ಪರ್ ದುರೂದ್ ಶರೀಫ್ ನೆ ಪಡೇ ತೋ ವೊಹ್ ಲೋಗಾಂ ಮೇಂ ನೆ ಕಂಜೂಸ್ ತರೀಫ್ ಶಖ್ಸ್ ಹೈ (ص 1297)

(ಅದ್ ದುರುಲ್ ಮನ್ ಸೂರ್, ಜಿಲ್ದ್:1, ಸ-ಫ಼ಾ:27)

ಸರ್ಕಾರೆ ಆ'ಲಾ ಹಜ್ಞ್ ರತ್, ಇಮಾಮೆ ಅಹ್ಲೆ ಸುನ್ನತ್ ಮೌಲಾನಾ ಶಾಹ್ ಅಹ್ ಮದ್ ರಞ್ಞಾ ಖಾನ್ **عَلِيَ رَحْمَةُ الرَّحْمَنِ** ಕೆ ವಾಲದೆ ಗಿರಾಮಿ ತಾಜುಲ್ ಉ-ಲಮಾ ರಯೀಸುಲ್ ಫುಜ್ಞಲಾ, ರಯೀಸುಲ್ ಮುತಕಲ್ಮಿಮೀನ್ ಹಜ್ಞ್ ರತೆ ಸಯ್ಯಿದುನಾ ಶಾಹ್ ನಕ್ಕೀ ಅಲ ಖಾನ್ ಕ್ರಾದಿರೀ **عَلِيَ عَلَيْهِ السَّلَامُ** ನೆ ಝಲ್ ಕ್ರಾ'ದತುಲ್ ಹರಾಮ್ ಸಿನೆ 1297 ಹಿಜರಿ ಜುಮೆ'ರಾತ್ ಬ ವಕ್ತೆ ಝಹರ್ ವಿನಾಲ್ ಫರ್ಮಾಯಾ. ಆಪ್ **عَلِيَ عَلَيْهِ السَّلَامُ** ಕಿ ಜಿಂದಗಿ ಕಿ ಆಖರಿ ತಹ್ ರೀರ್ **بِسْمِ اللَّهِ الرَّحْمَنِ الرَّحِيمِ** ಥಿ. ಸರ್ಕಾರೆ ಆ'ಲಾ ಹಜ್ಞ್ ರತ್ **عَلِيَ عَلَيْهِ السَّلَامُ** ಆಪ್ **عَلِيَ عَلَيْهِ السَّلَامُ** ಕೆ ವಿನಾಲ್ ಶರೀಫ್ ಕಿ ರಿಕ್ತತ್ ಅಂಗೇಞ್ಞ್ ಮನ್ ಖರ್ ಕಶಿ ಕರತೆ ಹುಯೆ ಫರ್ಮಾತೆ ಹೈಂ, "ರೋಞ್ಞೆ ವಿನಾಲ್ ನಮಾಞ್ಞೆ ಸುಬಹ್ (ಫಜ್ಞ್) ಪಡ್ ಅ ಥಿ ಔರ್ ಹುನೂಞ್ಞ್ (ಯಾ'ನಿ ಅಭಿ) ವಕ್ತೆ ಝಹರ್ ಬಾಕ್ಸಿ ಥಾ ಕಿ ಇನ್ ತಿಕ್ರಾಲ್ ಫರ್ಮಾಯಾ. ನಞ್ಞ್ ಅ ಮೇಂ ಸಬ್ ಹಾಞ್ಞಿರೀನ್ ನೆ ದೇಖಾ ಕಿ ಆಂಖೇಂ ಬಂದ್ ಕಿಯೆ ಮುತ್ ವಾತರ್ ಸಲಾಮ್ ಫರ್ಮಾತೆ ಥೆ. (ಏಹ್ ಇಸ್ ತರಫ್ ಇಶಾರಾ ಮಾ'ಲೂಮ್ ಹೋತಾ ಹೈ ಕಿ ಔಲಿಯಾಯೆ ಕಿರಾಮ್ **عَلِيٍّ عَلَيْهِ السَّلَامُ** ಕಿ ಅರ್ವಾಹೆ ಮುಕದ್ದನಾ ಇನ್ ತಿಕ್ರಬಾಲ್ ಕೆ ಅಯೆ ಜಮಾ'ಅ ಹೋ ರಹಿ ಥೀಂ.) ಜಬ್ ಚಂದ್ ಸಾಂಸ್ ಬಾಕ್ಸಿ ರಹೆ, ಹಾಥಾಂ ಕೋ ಆ'ಞ್ಞಾಯೆ ವುಞ್ಞೂ ಪರ್ ಯೂಯಾ ಫೇರಾ ಗೋಯಾ ವುಞ್ಞೂ ಫರ್ಮಾ ರಹೆ ಹೈಂ. ಯಹಾಂ ತಕ್ ಕಿ ಇನ್ ತಿನ್ ಶಾಕ್ (ಯಾ'ನಿ ನಾಕ್ ಕಿ ಸಫಾಯಿ) ಭಿ ಫರ್ಮಾಯಾ. **سُبْحَانَ اللَّهِ عَزَّوَجَلَّ** ವೊಹ್ ಅಪನೆ ತೌರ್ ಪರ್ ಹಾಲತೆ ಬೆ ಹೋಶಿ ಮೇಂ ನಮಾಞ್ಞೆ ಝಹರ್ ಭಿ ಅದಾ ಫರ್ಮಾ ಗಯೆ. ಜಿಸ್ ವಕ್ತ್ ರೂಹೆ ಪುರ್ ಫುತೂಹ್ ನೆ ಜುದಾಯಿ ಫರ್ಮಾಯಿ, ಫಕ್ಸೀರ್ ಸಿರ್ಹಾನೆ ಹಾಞ್ಞಿರ್ ಥಾ **اللَّهُ أَكْبَرُ** ಏಕ್ ನೂರೆ ಮಲಹಕ್ (ಯಾ'ನಿ ಹಸೀನ್ ನೂರ್) ಅಲಾನಿಯಾ ನಞ್ಞಿರ್ ಆಯಾ (ಯಾ'ನಿ ಜೋ ಭಿ ಮೌಜೂದ್ ಥಾ ವೊಹ್ ದೇಖ್ ಸಕ್ತಾ ಥಾ) ಕಿ ಸೀನೆ ಸೆ ಉಲ್ ಕರ್ ಬರ್ಕೆ ತಾಬಂದಾ (ಯಾ'ನಿ ಚಮಕ್ದಾರ್ ಬಞ್ಞಿಲ್) ಕಿ ತರಹ್ ಚೆಹರೆ ಪರ್ ಚಮಾಕಾ ಜಿಸ್ ತರಹ್ ಲಮಾ'ಅನೆ ಮುರಶೀದ್

ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ
ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ
ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ
ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ
ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ

ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ
ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ
ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ
ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ
ಮುದೀನತುಲ್ ಮುನ್ವಜ್ಞಾಹ್
ಜನ್ಮತುಲ್ ಬುಕ್ಸೀಃ



ಫರ್ಮಾನ ಮುಹಾದಫ್ಹಾ صَلَّى اللهُ عَلَيْهِ وَآلِهِ وَسَلَّمَ : ಉನ್ ಲಬ್‌ಸ್ ಕಿ ನಾಕ್ ಖಕ್ ಆಲೂದ್ ಹೋ ಜಸ್ ಕೆ ಬಾನ್ ಮೇರಾ ಜ್ಞಕಾರ್ ಹೋ ಔರ್ ವೊಕ್ ಮುಯ್ ಪರ್ ದುರೂದೆ ಪಾಕ್ ನ ಪಢೇ. (೧೬)

(ಯಾ'ನಿ ಸೂರಜ್ ಕಿ ರೌಶ್‌ನಿ) ಆಯಿನ್ ಮೇಂ ಜುಂಜಿಶ್ ಕರ್ತಾ ಹೈ. ಏಕ್ ಹಾಕತ್ ಹೋ ಕರ್ ಗಾಯಿಬ್ ಹೋ ಗಯಾ ಇಸ್ ಕೆ ಸಾಧ್ ಹಿ ರೂಹ್ ಬದನ್ ಮೇಂ ನ ಥಿ. ಪಿಛ್‌ಲಾ (ಯಾ'ನಿ ಆಖರಿ) ಕಲಮಾ ಜಬಾನೆ ಫೈಜೈ ತರ್‌ಜುಮಾನ್ ಸೆ ನಿಕಾಲಾ, ಲಫ್‌ಜ್ "ಅಲ್ಲಾಹ್" ಥಾ ವ ಬಸ್. ಔರ್ ಆಖರ್ ತಹರೀರ್ ಕೆ ದನ್‌ತೆ ಮುಬಾರಕ್ ಸೆ ಹುಯಿ بِسْمِ اللّٰهِ الرَّحْمٰنِ الرَّحِیْمِ ಥಿ ಕಿ ಇನ್‌ತಿಕ್ರಾಲ್ ಸೆ ದೋ ರೋಜ್ ಪಹಲೆ ಏಕ್ ಕಾಗ್‌ಜ್ ಪರ್ ಅಖ ಥಿ. ಬಾ'ದ್, ಫಕ್ರೀರ್ (ಯಾ'ನಿ ಸರ್‌ಕಾರ್ ಆ'ಲಾ ಹಜ್‌ರತ್ ಖಲೀಫ್‌ಅಲ್‌ಫಿಫ್ ಕೋ ರೂ-ಅಯಾ (ಯಾ'ನಿ ಖ್ವಾಬ್) ಮೇಂ ದೇಖಾ ಕಿ ಹಜ್‌ರತ್ ವಾಲದೆ ಮಾಜಿದ್ قَدْ سِرُّهُ الْمَاجِدِ ಕೆ ಮರ್‌ಕದ್ (ಮಜ್ಹಾರ್) ಪರ್ ತಶ್‌ರೀಫ್ ಲಾಯೆ. ಗುಲಾಮ್ ನೆ ಅರ್ಜ್ ಕಿಯಾ, "ಹುಜೂರ್ ! ಯಹಾಂ ಕಹಾಂ?" ಫರ್ಮಾಯಾ, "ಆಜ್ ಸೆ, ಯಾ ಅಬ್ ಸೆ ಯಹೀಂ ರಹಾ ಕರೇಂಗೆ." (ಹಯಾತೆ ಆ'ಲಾ ಹಜ್‌ರತ್ ಜಿ:1, ಸ-ಫ್ವಾ:೧೦,೧1, ಮಕ್-ತ-ಬತುಲ್ ಮದೀನಾ ಬಾಬುಲ್ ಮದೀನಾ ಕರಾಜಿ)

ಅಲ್ಲಾಹ್ جَزَّوَجَلَّ ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್ ಹಮಾಲಿ ಮಫ್‌ಫಿರತ್ ಹೋ.

ಅರ್ ಪರ್ ಧೂಮೇಂ ಮಜೇಂ ವೊಕ್ ಮೊಖಿನೆ ಗಾಲೆಹ್ ಖುಲಾ ಫರ್ ಸೆ ಮಾತಮ್ ಉಲೆ ವೊಕ್ ತಯ್ಯಿಖೋ ತಾಹಿರ್ ಗಯಾ (ಹದಾಯಿಕ್ ಬಬ್‌ಶಿಶ್ ಶರೀಫ್)

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدًا

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! بِسْمِ اللّٰهِ الرَّحْمٰنِ الرَّحِیْمِ ಅಖಾನೆ ಕಾ ಅಜ್ಜೇಮ್ ಸವಾಬ್ ಪಾನೆ ಕೆ ಆಯೆ ಹೋ ಸಕೆ ತೋ ಕಛೇ ಕಛೇ ಬಾ ವುಜ್ಞೂ ಖುಶ್ ಖತೀ ಕೆ ಸಾಧ್ ಕಾಗ್‌ಜ್ ವಗೈರಾ ಪರ್ بِسْمِ اللّٰهِ الرَّحْمٰنِ الرَّحِیْمِ ತಹರೀರ್ ಫರ್ಮಾ ಆಯಾ ಕರೇಂ, ಲೇಕಿನ್ ಬೆ ಅ-ದಬ ಕಿ ಜಗಹ್ ಹರ್‌ಗಿಜ್ ನ ಅಖೀಯೆ, ದೀವಾರೊಂ ಪರ್ ಭಿ ಆಯಾತೋ ಮಕದ್ದಸ್ ಕಲಮಾತ್ ಮತ್ ಅಖೀಯೆ ಕಿ ಆಹಿನ್‌ತಾ, ಆಹಿನ್‌ತಾ ಅಖಾಯಿ ಕೆ ಜಿರ್ರಾತ್ ಜಿಮೀನ್ ಪರ್ ಝಡ್

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಬುಕ್ಕೀಲ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಬುಕ್ಕೀಲ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಬುಕ್ಕೀಲ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಬುಕ್ಕೀಲ



ಫರ್ಮಾನ ಮುಹಾದಫಾ صَلَّى اللهُ عَلَيْهِ وَآلِهِ وَسَلَّمَ : ಜಿಸ್ ನೆ ಮುರುಾ ಪರ್ ರೋಞೆ ಜುಮುಅ ದೋ ಸೌ ಬಾರ್ ದುರೂದೆ ಪಾಕ್ ಪಢಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಅಝ್ ಹೋಂಗಿ. (11/19)

ಜಾತೆ ಹೈಂ. (ಅಹಾಞಾ ಮೆಸಾಜಿದ್ ಮೇಂ ಭಿ ಇಸ್ ಅದಬ್ ಕಾ ಖಯಾಲ್ ರಖಯೆ.) ಔರ್ ಖಮೀನ್ ಪರ್ ಅಖಾನೆ ಕೆ ಬಾರ್ ಮೇಂ ತೋ ಖುದ್ ಹಮಾರೆ ಮೀಲೆ ಮೀಲೆ ಆಕ್ರಾ صَلَّى اللهُ عَلَيْهِ وَآلِهِ وَسَلَّمَ ನೆ ಸರಾ-ಹತನ್ ಮನ್ ಆಫರ್ಮಾ ದಿಯಾ ಹೈ, ಚುನಾಂಚೆ **ಖಮೀನ್ ಪರ್ ಅಖಾನಾ : ಹುಞೂರೆ ಪುರ್ ನೂರ್, ಶಾಹೆ ಗ್ರಯೂರ್, ಶಾಫಯೆ ಯೌಮುನ್ ನುಶೂರ್ صَلَّى اللهُ عَلَيْهِ وَآلِهِ وَسَلَّمَ ಏಕ್ ಜಗಾಹ್ ಸೆ ಗುಞೂರೆ ಜಹಾಂ ಖಮೀನ್ ಪರ್ ಕುಞ್ ಆಖಾ ಹುವಾ ಥಾ, ಸರ್ಕಾರೆ ಆಲ ವಕ್ರಾರ್ صَلَّى اللهُ عَلَيْهِ وَآلِهِ وَسَلَّمَ ನೆ ಕರೀಬ್ ಬೈಲೆ ಹುಯೆ ನೌ ಜವಾನ್ ಸೆ ಇಸ್ ತಿಫಾಸಾರ್ ಫರ್ಮಾಯಾ, "ಏಕ್ ಕ್ಯಾ ಆಖಾ ಹುವಾ ಹೈ?" ಉಸ್ ನೆ ಅಞ್ಞ್ ಕಿ, "ಬಿಸ್ಮಿಲ್ಲಾಹ್." ಫರ್ಮಾಯಾ, "ಏಸಾ ಕರ್ನೆ ವಾಲೆ ಪರ್ ಲಾ'ನತ್ ಹೋ, ಬಿಸ್ಮಿಲ್ಲಾಹ್ ಕೋ ಉಸ್ ಕಿ ಜಗಾಹ್ ಪರ್ ಹಿ ರಖೋ."**

(ಅದ್ ದುರುಲ್ ಮನ್ ಸೂರ್, ಜಲ್ದಾ:1, ಸ-ಫಾ:29)

ಅಞ್ಞ್ ಖುದಾ صَلَّى اللهُ عَلَيْهِ وَسَلَّمَ ಖಾಹಿಮ್ ಕೌಫೀಕೆ ಅದಬ್ ಬೆ ಅದಬ್ ಮಹರೂಮ್ ಗಲ್ತ್ ಅಞ್ಞ್ ಫಞ್ಲೆ ರಬ್ صَلَّى اللهُ عَلَيْهِ وَسَلَّمَ

(ಹಮ್ ಅಲ್ಲಾಹ್ صَلَّى اللهُ عَلَيْهِ وَسَلَّمَ ಸೆ ಅದಬ್ ಕಿ ತೌಫೀಕ್ ಕೆ ತಲಬ್ ಗಾರ್ ಹೈಂ ಕಿ ಬೆ ಅದಬ್ ಫಞ್ಲೆ ರಬ್ ಸೆ ಮಹರೂಮ್ ಹೋ ಕರ್ ದರ್ ಬದರ್ ಖಲೀಲೋ ಖ್ವಾರ್ ಫಿರ್ತಾ ಹೈ.)

ಹರ್ ಖಬಾನ್ ಕೆ ಹುರೂಫ್ ಕಿ ತಾ'ಜೀಮ್ ಕೀಜಿಯೆ : ಮೀಲೆ ಮೀಲೆ ಇಸ್ಲಾಮಿ ಖಾಯಿಯೊ ! ಖಮೀನ್ ಪರ್ ಕಿಸಿ ಭಿ ಖಬಾನ್ ಮೇಂ ಕೋಯಿ ಲಫ್ಞ್ ನಹೀಂ ಅಖಾನಾ ಚಾಹಿಯೆ ಬಾ'ಞ್ಞ್ ಔಕ್ರಾತ್ ಲೋಗ್ ಸಮರುಾತೆ ಹೈಂ ಕಿ ಅಂಗರೇಞಿ ಖಬಾನ್ ಕಾ ಅದಬ್ ಕರ್ನೆ ಕಿ ಖರೂರತ್ ನಹೀಂ ಹೈ. ಏಕ್ ಉನ್ ಕಿ ಸಖ್ ಗಲತ್ ಫಹಮಿ ಹೈ. ಗೌರ್ ತೋ ಫರ್ಮಾಯೆಯೆ ! ಅಗರ್ ಅಂಗರೇಞಿ ಮೇಂ ALLAH ಆಖಾ ಹೋಗಾ ತೋ ಕ್ಯಾ ಆಪ್ ಅದಬ್ ನಹೀಂ ಕರೇಂಗಿ? ಕರೇಂಗಿ ಔರ್ ಯೆಕೀನನ್ ಕರೇಂಗಿ. ಯೆಹಾಂ ತಕ್ ಕೆ ಅಗರ್ ತೌಹೀನ್ ಕಿ ನಿಯ್ಯತ್ ಸೆ صَلَّى اللهُ عَلَيْهِ وَسَلَّمَ ಉಸ್ ಪರ್ ಪಾಂವ್ ರಬ್ ದೆ ಯಾ ಪಟಞ್ ದೆ ತೋ ಕಾಫಿರ್ ಹೋ ಜಾಯೆಗಾ. ಬಹರ್ ಹಾಲ್ ಅಂಗರೇಞಿ ಔರ್ ದುನ್ಯಾ ಕಿ ಹರ್ ಖಬಾನ್ ಕಾ ಅದಬ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್

ಮದೀನತುಲ್ ಮುನವ್ವಾಹ್



ಪರಮಾನೆ ಮುಹಾದ್ತಾ $\text{مُحَمَّدٌ رَسُوْلُ اللهِ}$: ಮುಝ್ ಪರ್ ದುರೂದ್ ಶರೀಫ್ ಪಡೋಲೆ
ಅಲ್ಲಾಹ್ $\text{سُبْحَانَكَ يَا اَللّٰهُمَّ مَا يَشَاءُ لَكَ يَأْتِيَنِي$ ತುಮ್ ಪರ್ ರಹಮತ್ ಭಿಜೇಗಾ. (ಪ್ರಬಂಧ)

ಕರ್ನಾ ಚಾಹಿಯೆ. ತಫ್ಸೀಲೆ ಕಜೀರ್ ಶರೀಫ್ ಜಿಲ್ದ್ ಅವ್ವಲ್ ಸ-ಫ್ತಾ : 396 ಕೆ ಮುತಾಬಿಕ್ ದುನ್ಯಾ ಮೇಂ ಬೋಲ ಜಾನೆ ವಾಲ ತಮಾಮ್ ಜಬಾನೇಂ ಇಲ್ಹಾಕಾಮಿ ಹೈಂ. ಜಾಹಿರ್ ಹೈ ಜಮೀನ್ ಪರ್ ಕಿಸಿ ಭಿ ಜಬಾನ್ ಮೇಂ ಅಖಾನೆ ಸೆ ಉಸ್ ಕಿ ಬೆ ಅ-ದಬ ಯಕ್ಸಿನಿ ಹೈ, ಆಜ್ ಕಲ್ ಟ್ರಾಫಿಕ್ ಕೆ ಮುಹಕ್ಮೆ ಕಿ ಜಾನಿಬ್ ಸೆ ರಹನುಮಾಯಿ ಕೆ ಆಯೆ ಸಡ್ಕಾಂ ಪರ್ ಬಾ'ಜ್ ತಹರೀರೇಂ ಹೋತಿ ಹೈಂ ಏಹ್ ಗಲತ್ ತರೀಫಾ ಹೈ. ಕಾಲ್ ಸಿಫ್ ರಂಗ್ ಬರಂಗೆ (ಮಗರ್ ಸಬ್ಜ್ ಕೆ ಇಲಾವಾ) ಪಟ್ಟಿಂ ಸೆ ಕಾಮ್ ಚಲಾಯಾ ಜಾತಾ. ದರ್ವಾಜ್ಲಿಂ ಪರ್ ಐಸೇ ಪಾಯೇದಾನ್ ನ ರಖೆ ಜಾಯೇಂ ಜಿನ್ ಪರ್ WEL COME ಅಖಾ ಹೋತಾ ಹೈ. ಅಫ್ಸೋಸ್ ! ಆಜ್ಕಲ್ ಹುರೂಫ್ ಕಾ ಅದಬ್ ಕರ್ನಾ ತಕ್ರೀಬನ್ ನಾ ಮುಮ್ಕಿನ್ ಹೋ ಗಯಾ ಹೈ. ಉಮೂಮನ್ ಬಲಾನೆ ಕಿ ದರೀ ವ ಚಾದರ್ ಪರ್ ನಿಜ್ಜ್ ಫೋಮ್ ಕೆ ಗದೇಲಿಂ ಕೆ ಅನ್ತರ್ ಔರ್ ಪಲಂಗ್ ಕಿ ಚಾದರೈಂ ಪರ್ ಕಂಪನಿ ಯಾ ಡೆಕೋರೇಶನ್ ಕಾ ನಾಮ್ ತಹರೀರ್ ಹೋತಾ ಹೈ, W.C. ಪರ್, ಚಪ್ಪಲಿಂ ಔರ್ ಜೂತಾಂ ಕೆ ಅಂದರೋನಿ ಹಿಸ್ನಿಂ ಬಲ್ಕಿ ತಲ್ವಾಂ ಪರ್ ಔರ್ ಕಪ್ಡೆ ಕಿ ಕಿನಾರಿಯಾಂ ಪರ್ ಕಾರ್ಖಾನೆ ಕೆ ನಾಮ್ ವಗೈರಾ ಕಿ ಅಖಾಯಿ ಹೋತಿ ಹೈ. ಬಾ'ಜ್ ಔಕ್ರಾತ್ ಸಿಲಾಯಿ ಮೇಂ ಪಾಜಾಮ್ ಕೆ ಅಂದರ್ ಬೈರಾನೆ ಕಿ ಜಗಹ್ ಪರ್ ತಹರೀರ್ ಆ ಜಾತಿ ಹೈ ತೋ ಮುಸಲ್ಮಾನಲ್ ಬೆ ಅದಬ್ ಕಾ ಸಿಲ್ಸಿಲಾ ರೆಹತಾ ಹೈ. ಬಲ್ಕಿ ಸಬ್ ಸೆ ಜಿಯಾದಾ ತಶ್ವೀಶ್ನಾಕ್ ಬಾತ್ ಏಹ್ ಹೈ ಕಿ ಉಮೂಮನ್ ಪರ್ "ಲಾಲ್ ಈಂಟ್" ಪರ್ ಔರ್ "ಫ್ಲೋರ್ ಟಾಯಿಲ್" ಕೆ ನೀಚೆ ಅಖಾಯಿ ಹೋತಿ ಹೈ. ಭಟ್ಟಿ ಕಿ ಲಾಲ್ ಈಂಟ್ಲಿಂ ಔರ್ ಫ್ಲೋರ್ ಟಾಯಿಲ್ ಕಿ ಅಖಾಯಿ ಗ್ರಾಯಿಂಡರ್ ಸೆ ಮಿಟಾಯಿ ಜಾ ಸಕ್ತಿ ಹೈ ಔರ್ ಜಿಯಾದಾ ಮಿಕ್ರೋದಾರ್ ಮೇಂ ಖರೀದ್ನೆ ವಾಲೆ ಕಾರ್ಖಾನೆ ವಾಲಿಂ ಸೆ ಬಗೈರ್ ಅಖಾಯಿ ಕೆ ಭಿ ಬನ್ವಾ ಸಕ್ತೆ ಹೈಂ ಮಗರ್ ಇತ್ನಿ ಸಾರಿ ಜಹಮತೇಂ ಉಠಾನೆ ವಾಲಾ ಬಾ ಅದಬ್ ಮ-ದನೀ ಫಿಹನ್ ಕೈಸೇ ಬನೆ? ಅಲ್ಲಾಹ್ $\text{سُبْحَانَكَ يَا اَللّٰهُمَّ}$ ಕಿ ಅತಾ ಕರದಾಹ್ ತೌಫೀಕ್ ಸೆ ಸಬ್ ಮುಮ್ಕಿನ್ ಹೈ. ಏಕ್ ಬಾರ್ (ಬಾಬುಲ್ ಮದೀನಾ) ಕರಾಜಿ



ಪರ್ವಾನ ಮುನ್ಸಿಫ್ಹಾ **صلى الله عليه وآله وسلم** : ಮುಯ್ಯಾ ಪರ್ ಕಸಾರತ್ ಸೆ ದುರೂದ ಪಾಕ್ ಪಡೋ ಬೇಶಕ್ ತುಮ್ಹಾಣಾ ಮುಯ್ಯಾ ಪರ್ ದುರೂದ ಪಾಕ್ ಪಡ್ಹಾನಾ ತುಮ್ಹಾಣೆ ಗುನಾಹೆಂ ಕೆ ಆಯೆ ಮಘ್ಫಿರತ್ ಹೈ (ಸ್ವಲ್ಪ)

ಮೇಂ ಫರ್ಶ್ ಪರ್ ರಖ ಏಕ್ ಲಾಲ್ ಕೇಂಟ್ ಕಿ ಆಖಾಯಿ ದೇಖ್ ಕರ್ ಸಗೇ ಮದೀನಾ **مَدِينَةَ** ಕಾ ದಿಲ್ ಬೆ ಕರಾರ್ ಹೋ ಗಯಾ ಉಸ್ ಪರ್ ಉಮರ್ ಆಖಾ ಹುವಾ ಥಾ. ಲಾಲ್ ಕೇಂಟ್ ಹಮ್ಮಾಮ್ ಮೇಂ, ಬೈತುಲ್ ಖಲಾ ಮೇಂ ಹರ್ ಜಗಹ್ ಕಿ ದೀವಾರೋ ಫರ್ಶ್ ಮೇಂ ಇಸ್ ತೆಮಾಲ್ ಹೋತಿ ಹೈ. ಏಕ್ ಅಲ್ಫಾಝ್ ಆಖಾ ತೆ ಹುಯೆ ಮಾಝಿ ಕಿ ಏಕ್ ದಿಲ್ ಖರಾಶ್ ಯಾದ್ ಝೆಹನ್ ಪರ್ ಉಭರ್ ರಹಿ ಹೈ ಉಸ್ ಕೋ ಭಿ ಅಝ್ಫ್ ಕಿಯೆ ದೇತಾ ಹೂಂ.

ಮದೀನಾ ಶರೀಫ್ ಕಿ ಏಕ್ ದಿಲ್ ಖರಾಶ್ ಯಾದ್ : ಮನ್ಜಿದುನ್ ನ-ಬವೀ ಶರೀಫ್ **صلى الله عليه وآله وسلم** ಕಿ ಮಶ್ಠರಿಕ್ ಜಾನಿಬ್ ಬಾಬೆ ಜಬ್ ರಯೀಲ್ ಕೆ ಸಾಮಾನೆ ಏಕ್ ಕದೀಮ್ ಗಲೀ ಥಿ ಜೋ ಕಿ ಜನ್ನತುಲ್ ಬಕ್ರೀ ಕಿ ತರಫ್ ಜಾತಿ ಥಿ ಉಸ್ ಮುಕದ್ದನ್ ಗಲೀ ಕೋ ಉಶ್ಫಾಕ್ **بِحَيْثُ** ಗಲೀ ಕಹಾ ಕರ್ ತೆ ಥೆ, ಉಸ್ ಮೇಂ ಕಯೀ ಯಾದ್ ಗಾರೇಂ ಮ-ಸ-ಲನ್ : ಅಹಲೆ ಬೈತೆ ಅತಾಹಾರ್ **الْحَيْثُ** ಕೆ ಮಕಾನಾತೆ ತಯ್ಯುಬಾತ್ ವಗೈರಾ ಥೆ, ಅಬ್ ವೋಹ್ ಮೀರಿ ಮೀರಿ ಹಕ್ರೀಕ್. ಮ-ದನೀ ಗಲೀ ಶಹೀದ್ ಕರ್ ದಿ ಗಯಿ ಹೈ. ಸಿನೆ 1400 ಹಿಜರಿ ಕಿ ಏಕ್ ಸುಹಾನಿ ಶಾಮ್ ಕೋ (ಸಗೇ ಮದೀನಾ **مَدِينَةَ**) ಉಸಿ **بِحَيْثُ** ಗಲೀ ಸೆ ಗುಝರ್ ರಹಾ ಥಾ ಕಿ ಗಟರ್ ಕೆ ಏಕ್ ಡಕ್ಕ್ನ್ ಕಿ ಅ-ರಬೀ ಆಖಾಯಿ ಪರ್ ನಝರ್ ಪಡಿ. ಗ್ರೂರ್ ಸೆ ದೇಖಾ ತೋ ಉಸ್ ಪರ್ ಲೋಹೆ ಕಿ ರಲಾಯಿ ಸೆ "ಮಜಾರಿಯ್ಯುಲ್ ಮದೀನಾ" ತಹರೀರ್ ಥಾ ಮೈಂ ನೆ ಜಝ್ಬಯೆ ಅಕ್ರೀದತ್ ಮೇಂ ಉಸ್ ತಹರೀರ್ ಕೋ ಚೂಮ್ ಆಯಾ ಔರ್ ಜಿನ್ ಬದ್ ನನೀಬೌಂ ನೆ ಮೇರೆ ಮೀರೆ ಮೀರೆ ಮದೀನಾ (**مَدِينَةَ**) ಕೆ ನಾಮ್ ಕೋ ಗಟರ್ ಕೆ ಡಕ್ಕ್ನ್ ಪರ್ ಆಖಾವಾಯಾ ಉಸ್ ಸೆ ಮೇರೆ ದಿಲ್ ಮೇಂ ಇಸ್ ಕದರ್ ಶದೀದ್ ನಫ್ಠರತ್ ಪೈದಾ ಹುಯಿ ಕಿ ಮೈಂ ಬತಾ ನಹೀಂ ಸಕ್ತಾ. ಚೂಮ್ತಾ ಹುವಾ ದೇಖ್ ಕರ್ ಏಕ್ ಯೆ-ಮನೀ ಬೂಡೆ ನೆ ಮುಯ್ಯೆ ಝಿಡ್ಕಾ, ಮೈಂ ಸರ್ ನೀಜಾ ಕಿಯೆ ತೇಝಿ ಸೆ ಆಗೆ ಬಡ್ ಗಯಾ. ಅಭಿ ಥೋಡಿ ಹಿ ಚಲಾ ಥಾ ಕಿ ಪೀಠಿ ಸೆ ಕಿಸಿ ಕೆ ಸಲಾಮ್ ಕರ್ನೆ ಕಿ ಆವಾಝ್ ಆಯಿ, ಮೈಂ ನೆ ಮುಡ್ ಕರ್ ದೇಖಾ

ಮದೀನಾ ಶರೀಫ್ ಮುನವ್ವಹಾ

ಮುಕ್ತುಲ್ ಬಕ್ರೀ

ಜನ್ನತುಲ್ ಬಕ್ರೀ

ಮದೀನಾ ಶರೀಫ್ ಮುನವ್ವಹಾ

ಮುಕ್ತುಲ್ ಬಕ್ರೀ

ಜನ್ನತುಲ್ ಬಕ್ರೀ

ಮದೀನಾ ಶರೀಫ್ ಮುನವ್ವಹಾ

ಮುಕ್ತುಲ್ ಬಕ್ರೀ

ಜನ್ನತುಲ್ ಬಕ್ರೀ

ಮದೀನಾ ಶರೀಫ್ ಮುನವ್ವಹಾ

ಮುಕ್ತುಲ್ ಬಕ್ರೀ

ಜನ್ನತುಲ್ ಬಕ್ರೀ



ಪರಮಾವ ಮುಹಮ್ಮದ್ ಸಲವಲ್ಲೇ ಲೇ ಲೇ: ಜೋ ಮುಯ್ ಪರ್ ಬಕ್ ದುರೂದ್ ಶರೀಫ್ ಪರ್ತಾ ಹೈ ಅಲ್ಲಾಹ್
 ಸಲವಲ್ಲೇ ಉಸ್ ಕೆ ಆಯೆ ಬಕ್ ಕೀರಾತ್ ಅಜ್ಞರ್ ಆಪ್ತಾ ಔರ್ ಕೀರಾತ್ ಉಹುದ್ ಬಹಾದ್ ಜತ್ನಾ ಹೈ (ಪ್ರಬಂಧ)

ತೋ ಕೋಯಿ ಪಾಕಿಸ್ತಾನಿ ಥಾ, ಬಡೆ ಮರ್ ತಪಾಕ್ ತರೀಕೆ ನೆ ಮಿಲಾ ಔರ್ ತಅಜ್ಜುಬ್ ಕಿ ಬಾತ್ ಏಹ್ ಹೈ ಕಿ ಮುಯ್ ನೆ ಮಾ'ಜಿರತ್ ಕರ್ತೆ ಹುಯೆ ಕೆಹನೆ ಲಗಾ, "ಉಸ್ ಯೆ-ಮನೀ ಬೂಡೆ ಕಾ ಬುರಾ ಮತ್ ಮಾನಿಯೇಗಾ." ಮಜ್ಜೀದ್ ಉಸ್ ನೆ ಕಹಾ, "ಮನ್‌ಜಿದುನ್ ನಬ್‌ವಿ ಶರೀಫ್ سَاحِبِ الصَّلَاةِ وَالسَّلَامِ ಮೇಂ ಹಾಜಿರಿ ಕಾ ಅಂದಾಜ್ಫ್ ದೇಖ್ ಕರ್ ಮುಯ್ ಕಶಿಶ್ ಹುಯಿ ಔರ್ ಮೈಂ ಮುಸಲ್‌ನಲ್ ಆಪ್‌ಕಾ ಪೀಠಾ ಕಿಯೇ ಚಲಾ ಆ ರಹಾ ಹೂಂ ಔರ್ ಆಪ್‌ಕಿ ಹರ್ ನಕ್‌ಲೋ ಹ-ರ-ಕಾತ್ ಕಾ ಜಾಯೆಞ್ಞಾ ಲೇ ರಹಾ ಹೂಂ, ಆಪ್ ಮೇರೆ ಮಕಾನ್ ಪರ್ ಕಿಯಾಮ್ ಕರ್ ಅಜಿಯೆ." ಮೈಂ ನೆ ಜವಾಬ್ ದಿಯಾ, "مَعْلَمُ اللَّهِ مُحَمَّدٌ ಮೇರೆ ಪಾಸ್ ಕಿಯಾಮ್ ಕಿ ಸಹೂಲತ್ ಮೌಜೂದ್ ಹೈ." ಕಹಾ, "ಖಾನಾ ಹಿ ಖಾ ಅಜಿಯೆ." ಮೈಂ ನೆ ಜವಾಬ್ ದಿಯಾ, "ಇಸ್ ಕಿ ಫಿಲ್ ಹಾಲ್ ಹಾಜತ್ ನಹೀಂ." ಕಹಾ, "ಮೇರಿ ತರಫ್ ನೆ ಕುಫ್ ರಕ್‌ಮ್ ಕಬೂಲ್ ಕರ್ ಅಜಿಯೆ." ಮೈಂ ನೆ ಶುಕ್‌ರಿಯಾ ಅದಾ ಕರ್ತೆ ಹುಯೆ ಕಹಾ, "ಮೈಂ ಹಾಜತ್ ಮಂದ್ ನಹೀಂ مُحَمَّدٌ مَعْلَمُ ಮೇರೆ ಪಾಸ್ ಅಖ್‌ರಾಜಾತ್ ಮೌಜೂದ್ ಹೈಂ." ಬಹರ್ ಹಾಲ್ ವೋಹ್ ಖುಶ್ ಅಕ್ರಿದಾ ಶಖ್‌ಸ್ ಥಾ ಔರ್ ಉಸ್ ನೆ ಮುಯ್ ನೆ ಬಹುತ್ ಹಿ ಮೊಹಬ್ಬತ್ ಕಾ ಇಞ್ಞಾಹಾರ್ ಕಿಯಾ, ಮೇರೆ ಆಯೆ ವೋಹ್ ಅಜಾನಬ ಥಾ ಔರ್ ಉಸ್ ಕೆ ಬಾ'ದ್ ಫಿರ್ ಕಭಿ ಉಸ್ ನೆ ಮುಲಾಕ್ರಾತ್ ನಹೀಂ ಹುಯಿ. ಅಲ್ಲಾಹ್ سُبْحَانَ ಉಸ್ ಕೋ ಇಸ್ ಕಾ ಅಜರೆ ಅಜ್ಜೀಮ್ ಅತಾ ಫರ್ಮಾಯೆ. ಔರ್ ಹರ್ ಮುಸಲ್‌ಮಾನ್ ಕೋ ಬೆ ಅ-ದಬಿ ಔರ್ ಬೆ ಅ-ದಬೌಂ ಕೆ ಶರ್ ನೆ ಮಹ್‌ಫೂಞ್ಞ್ ರಖೆ.

امین بجاہ النبی الامین صلی اللہ تعالیٰ علیہ والہ وسلم

ಮಹ್‌ಫೂಞ್ಞ್ ಖುದಾ رಖಾನಾ ಸದಾ ಬೆ ಅ-ದಬೌಂ ನೆ
 ಔರ್ ಮುಯ್ ನೆ ಭಿ ಸರ್‌ಞ್ಞದ್ ನ ಕಭಿ ಬೆ ಅ-ದಬಿ ಹೋ

صَلُّوا عَلَيَّ الْكَيِّبِ ! صَلَّى اللَّهُ تَعَالَى عَلَيَّ مُحَمَّدٍ

ಸಿಯಾನೆ ಕಿ ದಅಲಲ್ : ಅ-ರಬೀ ಮೇಂ ಮದೀನಾ ಕೆ ಮಾ'ನಾ "ಶಹರ್" ಹೈ. ಇಸ್ ಆಯೆ ಗಟರ್ ಕೆ ಡಕ್ಕನ್ ಪರ್ ಮದೀನಾ ಅಖಾನೆ ಮೇಂ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಫರ್ಮಾನ ಮುಹರ್ರಾಮ್ ೨೦೧೬: ಜಿಸ್ ನೆ ಕಿತಾಬ್ ಮೇಂ ಮುಯ್ ಪರ್ ದುರೂದ್ ಖಾಕ್ ಅಖಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿತ್ ಉಸ್ ಕೆ ಆಯ್ ಇನ್ ತಿಫ್ಫಾಫಾರ್ ಕರ್ ತೆ ರಹೇಗೆ. (೨೫)

ಹ-ರಜ್ ನಹೀಂ.

ದೀವಾನೆ ಕಾ ಜವಾಬ್ : ಅ-ರಜೀ ಮೇಂ ಶಹರ್ ಕೆ ಆಯೆ ಬ-ಲದ್ ಕಾ ಲಘ್ಝ್ ಭಿ ಮಾ'ರೂಫ್ ಹೈ. ಮದೀನಯೆ ಮುನವ್ವರಾಹ್ ಕಿ ಶಹರಿ ಇನ್ ತಿಫ್ಫಾಮಿಯಾ ಕೋ ಭಿ ಬ-ಲದಿಯ್ಯಾ ಹಿ ಕಹ್ ತೆ ಹೈಂ ಆಖರ್ ಏಸಾ ಪ್ಯಾರಾ ನಾಮ್ ಮದೀನಾ ತ್ರೈಷ್ಠಿತ್ಯಾ; ಗಟರ್ ಕೆ ಡಕ್ಕನ್ ಹಿ ಪರ್ ಅಖ್ ನೆ ಕಿ ಕ್ಯೂಂ ಸೂಯ್? ಅ-ರಜೀ ಜಬಾನ್ ಕೆ ಇಲಾವಾ ಬ-ಶುಮೂಲ್ ಉರ್ದು ದುನ್ಯಾ ಕಿ ಕಿಸಿ ಭಿ ಜಬಾನ್ ಮೇಂ ಜಬ್ ಮದೀನಾ ಕಹಾ ಜಾಯೇಗಾ ತೋ ಹರ್ ಏಕ್ ಉಸ್ ಸೆ ಮುರಾದ್ ಮದೀನತುನ್ ನಜೀ ಸಲಾಮ್ ಹಿ ಲೇಗಾ. ಬಲ್ಕಿ ಉ-ಲಮಾಯೆ ಕಿಬಾರ್ ನೆ ಮದೀ-ನಯೆ ಮುನವ್ವರಾಹ್ ತ್ರೈಷ್ಠಿತ್ಯಾ ಕೆ ಜೋ ಮತ-ಅದ್ದದ್ ಅನ್ ಮಾಯೆ ಮುಬಾ-ರಕಾ ತಹ್ ರೀಲ್ ಫರ್ಮಾಯೆ ಹೈಂ ಉನ್ ಮೇಂ ಮುಜ್ರದ್ (ಯಾ'ನಿ ತನ್ ಹಾ) ಲಘ್ಝ್ ಮದೀನಾ ಭಿ ಶಾಮಿಲ್ ಕಿಯಾ ಹೈ. ಔರ್ ಇನ್ ಕೋ ಮದೀ-ನತುಲ್ ಮುನವ್ವರಾಹ್ ತ್ರೈಷ್ಠಿತ್ಯಾ ಕಿ ತಾರೀಖ್ ಪರ್ ಅಖಿ ಹುಯಿ ಕಿತಾಬೊಂ ಮೇಂ ದೇಖಾ ಜಾ ಸಕ್ ತಾ ಹೈ. ಮ-ಸ-ಲನ್ : ಅಲ್ಲಾವಾ ನೂರುದ್ದೀನ್ ಅಲಿ ಬನ್ ಅಹ್ಮದ್ ಅನ್ ಸಮ್ ಹೂದಿ ನೆ ವಫಾ ಉಲ್ ವಫಾ ಜಿಲ್ದಾ:1, ಸ-ಫ್ಫಾ:22 ಮೇಂ ಮದೀನಾ ಶರೀಫ್ ಕೆ ಬಹುತ್ ಸಾರೆ ಅನ್ ಮಾಯೆ ಮುಬಾ-ರಕಾ ಅಖೆ ಹೈಂ ಉನ್ ಮೇಂ ಏಕ್ ನಾಮ್ ಮದೀನಾ ಭಿ ಅಖಾ ಹೈ. ಬಹರ್ ಹಾಲ್ ಕಿಸೀ ಭಿ ಜಾವಿಯೆ ಸೆ ಗಟರ್ ಕೆ ಡಕ್ಕನ್ ಪರ್ ಮದೀನಾ ಬಲ್ಕಿ ಅಲ್ ಮದೀನಾ ಅಖ್ ನೆ ಕೋ ಉಶ್ಫಾಕ್ ಕಾ ದಿಲ್ ತನ್ ಅಲಮ್ ಕರ್ ಹಿ ನಹೀಂ ಸಕ್ ತಾ. "ಅಲ್ ಮದೀನಾ" ಕ್ಯಾ ಹೈ ಏಹ್ ತೋ ಉಶ್ಫಾಕ್ ಕಾ ದಿಲ್ ಹಿ ಜಾನ್ ತಾ ಹೈ. ಆಶಿಕ್ ಲೆಂ ಕೆ ಇಮಾಮ್, ಇಮಾಮೆ ಅಹ್ ಲೆ ಸುನ್ನತ್, ಮುಜದ್ದಿದೆ ದೀನೋ ಮಿಲ್ಲತ್, ಪರ್ವಾ-ನಯೆ ಶಮಾಯೆ ರಿಸಾಲತ್, ಆಶಿಕ್ ಮೂಹೆ ನುಬುವತ್ ಮೌಲಾನಾ ಶಾಹ್ ಅಹ್ಮದ್ ರಜ್ಞಾ ಖಾನ್ ಕೆ ನಜ್ಞಾದೀಕ್ ಮದೀನಾ ತ್ರೈಷ್ಠಿತ್ಯಾ ಕಿ ಅಹ್ಮಿಯ್ಯತ್ ಮುಲಾ-ಹಜ್ಞಾ ಹೋ. ಚುನಾಂಚೆ ಫರ್ಮಾತೆ ಹೈಂ :

ಮದೀನತುಲ್ ಮುನವ್ವರಾಹ್

ಮದೀನತುಲ್ ಮುನವ್ವರಾಹ್

ಜನ್ಮತುಲ್ ಮದೀನಾ

ಮದೀನತುಲ್ ಮುನವ್ವರಾಹ್

ಮದೀನತುಲ್ ಮುನವ್ವರಾಹ್

ಜನ್ಮತುಲ್ ಮದೀನಾ

ಮದೀನತುಲ್ ಮುನವ್ವರಾಹ್

ಮದೀನತುಲ್ ಮುನವ್ವರಾಹ್

ಜನ್ಮತುಲ್ ಮದೀನಾ

ಮದೀನತುಲ್ ಮುನವ್ವರಾಹ್

ಮದೀನತುಲ್ ಮುನವ್ವರಾಹ್

ಜನ್ಮತುಲ್ ಮದೀನಾ



ಫರ್ಮಾನೆ ಮುಹಾಫ಼ಾ **صَلَّى اللهُ تَعَالَى عَلَيْهِ وَآلِهِ وَسَلَّمَ** : ಜಿಸ್ ನೆ ಮುಝ್ ಪರ್ ಏಕ್ ಬಾರ್ ದುರೂದೆ ಬಾಕ್ ಪಡಾ ಅಲ್ಲಾಹ್ **وَجَزَّ لُحْنًا** ಉಸ್ ಪರ್ ದನ್ ರಹಮತೆಂ ಭೇಜ್ತಾ ಹೈ. (ಸಲ್ಮ)

ನಾಮೆ ಮದೀನಾ ಲೇ ಅಯಾ ಜಲ್ನೆ ಲಗಿ ನಸೀಮ್ ಖಲ್ದ್
ಸೋಞೆಲೆ ಗಮ್ ಕೋ ಹಮ್ ನೆ ಭಿ ಕೈಸೀ ಹವಾ ಬರಾಯಿ ಕೂ್ಯಂ

(ಹದಾಯಿಕ್ ಬಖ್ಶಿಶ್ ಶರೀಫ್)

ಆ'ಲಾ ಹಞ್ಞೆರತ್ **هَلَّلْنَا اللهُ تَعَالَى** ಕೆ ಭಾಯಿ ಜಾನ್
ಹಞ್ಞೆರತ್ ಮೌಲಾನಾ ಹಸನ್ ರಞ್ಞಾ ಖಾನ್ **وَلَمَّا خَلَّيْنَا** ಯೂಂ
ಇಞ್ಞೆಹಾರೆ ತಮನ್ನಾ ಕರ್ತೆ ಹೈಂ.

ರಹೇಂ ಉನ್ಕೆ ಜಲ್ವೆ ಬನೇಂ ಉನ್ಕೆ ಜಲ್ವೆ
ಮೇರಾ ದಿಲ್ ಬನೇ ಯಾದ್ಗಾರೆ ಮದೀನಾ

(ಞ್ಞೆಕ್ ನಾತ್)

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدٌ

ವಹ್‌ವಹಾ : ಗಟರ್ ಫಿರ್ ಗಟರ್ ಹೋತಾ ಹೈ ಇಸ್‌ಕಾ ಡಕ್ಕನ್
ಚೂಮ್‌ನಾ ಸಖತ್ ಮಾ'ಯೂಬ್ ಹೈ.

ಫಲಾಜಿ ವಹ್‌ವಹಾ : ಗಟರ್ ಕಾ ಡಕ್ಕನ್ ಊಪರ್ ಹೋತಾ ಹೈ ಮವಾದ್
ಅಂದರ್. ಸೂಬಿ ಹುಯೆ ಡಕ್ಕನ್ ಕೋ ಜಿಸ್ ಪರ್ ನಜಾಸತ್ ಕಾ
ಕೋಯಿ ಞ್ಞಾಹಿರಿ ಅಸರ್ ನ ಹೋ ಉಸ್ ಕೋ ನಾಪಾಕ್ ಕಹನೆ ಕಿ
ಕೋಯಿ ವಜಹ್ ನಹೀಂ, ಅಹಾಞ್ಞಾ ಮದೀ-ನತುಲ್ ಮುನವ್ವರಾಹ್
وَلَمَّا خَلَّيْنَا ಕೆ ಅಲ್ ಮದೀನಾ ಅಖಿ ಹುಯೆ ಸೂಬಿ ಹುಯೆ ಡಕ್ಕನ್
ಕೋ ಇಶ್‌ಕೋ ಮಸ್‌ತಿ ಮೇಂ ಚೂಮ್‌ನೆ ಕೋ **وَلَمَّا خَلَّيْنَا**
ದುನ್ಯಾ ಕಾ ಕೋಯಿ ಭಿ ಮುಫ್‌ತಿಯೆ ಇಸ್ಲಾಮ್ ನಾ ಜಾಯಿಞ್ಞೆ
ನಹೀಂ ಕಹೇಗಾ. ಸರ್ಕಾರೆ ವಾಲಾ ತಬಾರ್, ಮದೀನೆ ಕೆ ತಾಜ್‌ದಾರ್
صَلَّى اللهُ تَعَالَى عَلَيْهِ وَآلِهِ وَسَلَّمَ ಕೆ ಮುಕದ್ದನ್ ದಿಯಾರ್ ಕೆ ಡಕ್ಕನ್ ಪರ್ ಅಖಿ
ಹುಯೆ ಅಲ್ ಮದೀನಾ ಕೋ ಚೂಮ್‌ನಾ ಔರ್ ಮಸ್‌ತಿ ಮೇಂ
ಝೂಮ್‌ನಾ ಸಿಫ್‌ ಆಶಿಕ್ರಾನೆ ಮದೀನಾ **وَلَمَّا خَلَّيْنَا** ಕಾ ಹಿಸ್ಸಾ ಹೈ.
ಮೀಲೆ ಮೀಲೆ ಮುಸ್ತಫಾ **صَلَّى اللهُ تَعَالَى عَلَيْهِ وَآلِهِ وَسَلَّمَ** ಕೆ ದೀವಾನೊ, ಮದೀನೆ
ಕೆ ಮಸ್‌ತಾನೊ ಔರ್ ಶಮ್‌ಯೆ ಬಞ್ಞೆಮೆ ರಿಸಾಲತ್ ಕೆ ಪರ್‌ವಾನೊ
ಝೂಮ್ ಝೂಮ್ ಕರ್ ಕಹೀಯೆ.

ಅಲ್ ಮದೀನಾ ನೆ ಹಮೇಂ ಕೋ ಹ್ಯಾರ್ ಹೈ
ಅಹ್‌ನಾ ಬೇಡಾ ಹಾರ್ ಹೈ

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدٌ

ಮದೀನಾ ಕಲ್ಮಲ್ ಮುನವ್ವರಾಹ್

ಮದೀನಾ ಕಲ್ಮಲ್ ಮುನವ್ವರಾಹ್

ಜನ್ಮತುಲ್ ಬಕ್ರೀ

ಮದೀನಾ ಕಲ್ಮಲ್ ಮುನವ್ವರಾಹ್

ಮದೀನಾ ಕಲ್ಮಲ್ ಮುನವ್ವರಾಹ್

ಜನ್ಮತುಲ್ ಬಕ್ರೀ

ಮದೀನಾ ಕಲ್ಮಲ್ ಮುನವ್ವರಾಹ್

ಮದೀನಾ ಕಲ್ಮಲ್ ಮುನವ್ವರಾಹ್

ಜನ್ಮತುಲ್ ಬಕ್ರೀ

ಮದೀನಾ ಕಲ್ಮಲ್ ಮುನವ್ವರಾಹ್

ಮದೀನಾ ಕಲ್ಮಲ್ ಮುನವ್ವರಾಹ್

ಜನ್ಮತುಲ್ ಬಕ್ರೀ



ಫರ್ಮಾನಿ ಮುಹಾದಿಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಶಖ್‌ನ್ ಮುಝ್ ಪರ್ ಪಾಕ್ ಪಡ್‌ನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾನ್‌ತಾ ಭೂಲ್ ಗಯಾ. (ಪ್ರ:1)

ಶರಾಬಿ ಕಿ ಬಖ್‌ಶಿಶ್ ಹೋ ಗಯಾ : ಏಕ್ ನೇಕ್ ಆದ್‌ಮಿ ನೆ ಅಪ್‌ನೆ ಭಾಯಿ ಕೋ ನಶಾ ಕರ್‌ನೆ ಕೆ ಬಾಯಿನ್ ಅಪ್‌ನೆ ಪಾಸ್ ಬುಲಾ ಕರ್ ನಜಾ ದಿ, ವಾಪಸಿ ಮೇಂ ವೊಹ್ ಪಾನಿ ಮೇಂ ಡೂಬ್ ಕರ್ ಫೌತ್ ಹೋ ಗಯಾ. ಜಬ್ ಉಸೇ ದಫ್‌ನ್ ಕರ್ ಚುಕೆ ತೋ ಉಸೀ ರಾತ್ ಉನ್ ನೇಕ್ ಶಖ್‌ನ್ ನೆ ಖ್ವಾಬ್ ದೇಖಾ ಕಿ ಉಸ್ ಕಾ ಮರ್‌ಹೂಮ್ ಭಾಯಿ ಜನ್ನತ್ ಮೇಂ ಟಹಲ್ ರಹಾ ಹೈ, ಉನ್ ನೆ ಪೂಛಾ, “ತೂ ತೋ ಶರಾಬಿ ಥಾ ಔರ್ ನಶೇ ಹಿ ಕಿ ಹಾಲತ್ ಮೇಂ ಮರಾ ಫಿರ್ ತುಝೆ ಜನ್ನತ್ ಕೈಸೇ ನಸೀಬ್ ಹುಯಿ?” ವೊಹ್ ಕೆಹ್‌ನೆ ಲಗಾ, “ಆಪ್ ನೆ ಮಾರ್ ಬಾನೆ ಕೆ ಬಾ'ದ್ ಜಬ್ ಮೈಂ ವಾಪಸ್ ಹುವಾ ತೋ ರಾಹ್ ಮೇಂ ಏಕ್ ಕಾಗ್‌ಝ್ ದೇಖಾ ಜಿಸ್ ಪರ್ **بِسْمِ اللّٰهِ الرَّحْمٰنِ الرَّحِیْمِ** ತಹ್‌ರೀರ್ ಥಾ, ಮೈಂ ನೆ ಉನೆ ಉತಾಯಾ ಔರ್ ನಿಗಲ್ ಆಯಾ. ಫಿರ್ ಪಾನಿ ಮೇಂ ಗಿರ್ ಗಯಾ ಔರ್ ದಮ್ ನಿಕಲ್ ಗಯಾ. ಜಬ್ ಕ್ವಬ್‌ರ್ ಮೇಂ ಪಹುಂಜಾ ತೋ ಮುನ್‌ಕರ್ ನಕೀರ್ ಕೆ ಸುವಾಲಾತ್ ಪರ್ ಮೈಂ ನೆ ಅರ್ಜ್ ಕಿಯಾ, “ಆಪ್ ಮುಝ್ ನೆ ಸುವಾಲಾತ್ ಫರ್ಮಾ ರಹೆ ಹೈ, ಹಾಲಾಂ ಕಿ ಮೇಲೆ ಪ್ಯಾರೆ ಪರವರ್‌ದಗಾರ್ **عَزَّوَجَلَّ** ಕಾ ಪಾಕ್ ನಾಮ್ ಮೇಲೆ ಪೇಟ್ ಮೇಂ ಮೌಜೂದ್ ಹೈ. ಇತ್‌ನೆ ಮೇಂ ಗೈಬ್ ನೆ ಆವಾಝ್ ಆಯಿ, **“صَدَقَ عَبْدِي قَدْ غَفَرْتُ لَهُ”** ಯಾ'ನಿ ಮೇಲಾ ಬಂದಾ ನಚ್ ಕೆಹ್‌ತಾ ಹೈ ಬೆ ಶಕ್ ಮೈಂ ನೆ ಇನೆ ಬಖ್‌ಶ್ ದಿಯಾ. (ನುಝ್‌ಹತುಲ್ ಮಜಾಲಿಸ್, ಜಲ್‌ದ್ ಅಪ್ಪಲ್, ಸ-ಫ್ತಾ:27)

ಅಲ್ಲಾಹ್ **عَزَّوَجَلَّ** ಕಿ ಉನ್ ಹರ್ ರಹ್‌ಮತ್ ಹೋ ಔರ್ ಉನ್ ಕೆ ಹದಕೆ ಹಮಾಲಿ ಮಫ್‌ಫಿರತ್ ಹೋ.

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّد
تُوبُوا إِلَى اللَّهِ ! اسْتَغْفِرُ اللَّهُ
صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّد

ಕಾಶ್ ! ಹರ್ ಮುಸಲ್‌ಮಾನ್ ತಬ್‌ಅಲೆಗ್ಗೆ ಕುರ್‌ಆನೋ ಸುನ್ನತ್ ಕಿ ಆಲಮ್‌ಗೀರ್ ಗೈರ್ ಸಿಯಾಸಿ ತಹ್‌ರೀಕ್ ದಾ'ವತ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಕ್ರೇಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಕ್ರೇಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಕ್ರೇಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಕ್ರೇಲಿ



ಫರ್ಮಾನ ಮುಹ್‌ತಫಾ : صَلَّى اللهُ عَلَيْهِ وَآلِهِ وَسَلَّمَ : ಜನ್ ಕೆ ಪಾಸ್ ಮೇರಾ ಇಕ್ರಾರ್ ಹುಮಾ ಔರ್ ಉಸ್ ನೆ ಮುಯ್ ಪರ್ ದುರೂದ್ ಪಾಕ್ ನೆ ಪಡಾ ತಹ್ ಕಿಲ್ಹಕ್ ವೊಹ್ ಬದ್ ಬಖ್ತ್ ಹೋ ಗಯಾ. (ಽಽಽಽ)

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಇಸ್ಲಾಮಿ ಕೆ ಸಾಧ್ ವಾಬಸ್‌ತಾ ಹೋ ಕರ್ ಸುನ್ನತೆಂ ನೀಖಾನೆ ಸಿಖಾನೆ ವಾಲೆ ಆಶಿಕ್ರಾನೆ ರಸೂಲ್ صَلَّى اللهُ عَلَيْهِ وَآلِهِ وَسَلَّمَ ಮೇಂ ಶಾಮಿಲ್ ಹೋ ಜಾಯೆ. ಹರ್ ದರ್ಫ ಔರ್ ಹರ್ ಸುನ್ನತೆಂ ಭರೆ ಇಜ್‌ತೆಮಾಅತ್ ಮೇಂ ಅವ್ವಲ್ ತಾ ಆಖರ್ ಹಾಜಿರಿ ಕಿ ಸಆದತ್ ಹಾಸಿಲ್ ಕರೆ ಔರ್ ಇನ್ ಕೆ ಆಯೆ ಸಿದ್‌ಕೆ ದಿಲ್ ಸೆ ಜಿದ್ವೋ ಜೆಹದ್ ಕರೆ ಜೈನಾ ಕಿ

ಮಘ್‌ಫಿರತ್ ಕಾ ಖನ್‌ಆಮ್ : ಏಕ್ ಇಸ್ಲಾಮಿ ಭಾಯಿ ಕಾ ಬಯಾನ್ ಹೈ, ಏಕ್ ಉನ್ ದಿನಾಂ ಕಿ ಬಾತ್ ಹೈ ಜಬ್ ಬಾಬುಲ್ ಮದೀನಾ ಕರಾಚಿ ಮೇಂ ಮುನ್‌ಅಕ್ಸಿದ್ ಹೋನೆ ವಾಲೆ ತಬ್‌ಅಗ್ಗೆ ಕುರ್‌ಆನೋ ಸುನ್ನತ್ ಕಿ ಆಲಮ್‌ಗೀರ್ ಗೈರ್ ಸಿಯಾಸಿ ತಹ್‌ರೀಕ್, ದಾ'ವತೆ ಇಸ್ಲಾಮಿ ಕೆ ತೀನ್ ರೋಜ್ಞಾ ಸುನ್ನತೆಂ ಭರೆ ಇಜ್‌ತೆಮಾಅತ್ ಕಿ ತಯ್ಯಾರಿಯಾಂ ಘೋರೋ ಶೋರ್ ಸೆ ಜಾರಿ ಥೀಂ. ಮ-ದನೀ ಕ್ಲಾಫಿಲೆ ಲಾನೆ ಕೆ ಆಯೆ ಮು-ತ-ಅದ್ದದ್ ಶಹರಾಂ ಸೆ ಬಾಬುಲ್ ಮದೀನಾ ಕರಾಚಿ ಕೆ ಆಯೆ ಖುಸೂಸಿ ಟ್ರೇನಾಂ ಕಾ ಸಿಲ್‌ಸಿಲಾ ಥಾ. ಉನ್‌ಹಿ ದಿನಾಂ ಹಮಾರೆ ಏಕ್ ಅಜ್ಜೀಝ್ ಫೌತ್ ಹೋ ಗಯೆ. ಚಂದ್ ರೋಜ್ಞ್ ಕೆ ಬಾ'ಂದ್ ಫರ್ ಕೆ ಕಿಸಿ ಫರ್‌ದಾ ನೆ ಮರ್‌ಹೂಮ್ ಕೋ ಖ್ಲಾಬ್ ಮೇಂ ದೇಖ್ ಕರ್ ಜಬ್ ಹಾಲ್ ಪೂಛಾ ತೋ ಕೆಹ್‌ನೆ ಲಗ್, "ಮ್ಯಂ ನೆ ಕರಾಚಿ ಮೇಂ ಹೋನೆ ವಾಲೆ ದಾ'ವತೆ ಇಸ್ಲಾಮಿ ಕೆ ಸುನ್ನತೆಂ ಭರೆ ಇಜ್‌ತೆಮಾಅತ್ ಮೇಂ ಶಿರ್‌ಕತ್ ಕಿ ನಿಯ್ಯತ್ ಸೆ ಖುಸೂಸಿ ಟ್ರೇನ್ ಮೇಂ ನಿಶಿಶತ್ ಬುಕ್ ಕರವಾಯಿ ಥಿ. ಔರ್ ಅಲ್ಲಾಹ್ ﷻ ನೆ ಇಸ್ ಸಜ್ಜಿ ನಿಯ್ಯತ್ ಕೆ ಸಬಬ್ ಮೇರಿ ಮಘ್‌ಫಿರತ್ ಫರ್ಮಾ ದಿ."

ರಹ್‌ಮತೆ ಹಫ್ "ಬಹಾ" ನ ಖಿ ಖೋಯದ್

ರಹ್‌ಮತೆ ಹಫ್ "ಬಹಾನಾ" ಖಿ ಖೋಯದ್

(ಅಲ್ಲಾಹ್ ﷻ ಕಿ ರಹ್‌ಮತ್ "ಬಹಾ" (ಯಾ'ನಿ ಕೀಮತ್)

ತಲಬ್ ನಹೀಂ ಕರ್‌ತಿ ಬಲ್‌ಕಿ ಅಲ್ಲಾಹ್ ﷻ ಕಿ ರಹ್‌ಮತ್ ತೋ ಬಹಾನಾ ಧೂಂಡ್‌ತಿ ಹೈ.)

صَلُّوا عَلَيَّ الْحَبِيبِ ! صَلَّى اللهُ عَلَيْهِ وَآلِهِ وَسَلَّمَ

ಅಜ್ಜೀ ನಿಯ್ಯತ್ ಕಿ ಬ-ರ-ಕತೆಂ : ಮೀಲೆ ಮೀಲೆ ಇಸ್ಲಾಮಿ ಭಾಯಿಯೊ! ದೇಖಾ ಆಪ್‌ನೆ? ಅಜ್ಜೀ ನಿಯ್ಯತ್ ಕಾ ಕಿಸ್ ಕದರ್ ಬುಲಂದ್ ರುತ್‌ಬಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ



ಫರ್ಮಾನಿ ಮುಹಾಫಫಾ **صَلَّى اللهُ عَلَيْهِ وَآلِهِ وَسَلَّمَ** : ಜನ್ಮ ನೆ ಮುರ್ಮಾ ಪೆರ್ ದನ್ ಮರ್ತಬಾ ಸುಬ್ಹಾಹ್ ಔರ್ ದನ್ ಮರ್ತಬಾ ಶಾಮ್ ದುರೂದ್ ಪಾಕ್ ಪೆಢಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (13/11)

ಮದೀನಾತುಲ್ ಮುನವ್ವಹಾಹ್

ಮದೀನಾತುಲ್ ಮುನವ್ವಹಾಹ್

ಜನ್ಮತುಲ್ ಮುನವ್ವಹಾಹ್

ಮದೀನಾತುಲ್ ಮುನವ್ವಹಾಹ್

ಮದೀನಾತುಲ್ ಮುನವ್ವಹಾಹ್

ಜನ್ಮತುಲ್ ಮುನವ್ವಹಾಹ್

ಮದೀನಾತುಲ್ ಮುನವ್ವಹಾಹ್

ಮದೀನಾತುಲ್ ಮುನವ್ವಹಾಹ್

ಜನ್ಮತುಲ್ ಮುನವ್ವಹಾಹ್

ಮದೀನಾತುಲ್ ಮುನವ್ವಹಾಹ್

ಮದೀನಾತುಲ್ ಮುನವ್ವಹಾಹ್

ಜನ್ಮತುಲ್ ಮುನವ್ವಹಾಹ್

ಹೈ ಕಿ ಅಮಲ್ ಕರ್ನೆ ಕಾ ಮೌಕ್ಲಾಅ. ನ ಮಿಲ್ನೆ ಕೆ ಬಾ ವುಜೂದ್ ಇಜ್ತೆಮಾಅ. ಮೇಂ ಶಿರ್ಕತ್ ಕಿ ನಿಯ್ಯತ್ ಕರ್ನೆ ವಾಲೆ ಖುಶ್ ನಸೀಬ್ ಕಿ ಮಘ್ಫಿರತ್ ಕರ್ ದಿ ಗಯಿ. ಹಜ್ಜರತೆ ಸಯ್ಯಿದುನಾ ಹಸನ್ ಬಸರೀ **صَلَّى اللهُ عَلَيْهِ وَآلِهِ وَسَلَّمَ** ಫರ್ಮಾತೆ ಹೈಂ, “ಇನ್ಸಾನ್ ಕೋ ಚಂದ್ ರೋಜ್ಜ್ ಕೆ ಅಮಲ್ ಸೆ ನಹೀಂ ಅಜ್ಜೀ ನಿಯ್ಯತ್ ಸೆ ಜನ್ನತ್ ಹಾಸಿಲ್ ಹೋಗಿ.”

(ಕಮೀಯಾಯೆ ಸಆದತ್, ಜಲ್ದ್:2, ಸ-ಫಫ್ತಾ:361)

ಯಾದ್ ರಖಯೆ ! ನಿಯ್ಯತ್ ದಿಲ್ ಕೆ ಇರಾದೆ ಕೋ ಕೆಹ್ತೆ ಹೈಂ. ದಿಲ್ ಮೇಂ ಇರಾದಾ ನೆ ಹೋನೆ ಕಿ ಸೂರತ್ ಮೇಂ ಖಾಲ ಹಾಂ ಕರ್ ದೇನೆ ಸೆ ನಿಯ್ಯತ್ ಕಾ ಸವಾಬ್ ನಹೀಂ ಮಿಲ್ತಾ. ಮ-ಸ-ಲನ್ : ಕಿಸೀ ಸೆ ಕಹಾ ಗಯಾ, ಕಿ ಕಲ್ ಆನಾ. ಉಸ್ ನೆ ಹಾಂ ಕೆಹ್ ದಿಯಾ ಔರ್ ದಿಲ್ ಮೇಂ ಏಹ್ ಇರಾದಾ ಹೈ ಕಿ ನಹೀಂ ಜಾಓಂಗಾ ತೋ ಏಹ್ ಝೂಟಾ ವಾ'ದಾ ಹುವಾ ಔರ್ ಝೂಟಾ ವಾ'ದಾ ಹರಾಮ್ ಔರ್ ಜಹನ್ನಮ್ ಮೇಂ ಲೇ ಜಾನೆ ವಾಲಾ ಕಾಮ್ ಹೈ. ಜಬ್ ನಬಿಯ್ಯೆ ಅಕ್ರಮ್, ಸೂರೆ ಮುಜಸ್ಸಮ್, ರಹ್ಮತೆ ಆಲಮ್, ಶಾಹೆ ಬನೀ ಆದಮ್ **صَلَّى اللهُ عَلَيْهِ وَآلِهِ وَسَلَّمَ** ಗ್ರಞ್ವಯೆ ತಬೂಕ್ ಕೆ ಆಯೆ ತಶ್ಠಾರೀಫ್ ಲೆ ಗಯೆ ತೋ ಫರ್ಮಾಯಾ, “ಮದೀ-ನಯೆ ತಯ್ಯಿಬಾ ಮೇಂ ಕುಛ್ ಲೋಗ್ ಹೈಂ ಕಿ ಹಮ್ ಜೋ ಭಿ ವಾದಿ ತ್ಯ ಕರ್ತೆ ಹೈಂ ಯಾ ಏಸೀ ಜಗಹ್ ಕೋ ಪಾಮಾಲ್ ಕರ್ತೆ ಹೈಂ ಜಿಸ್ ಸೆ ಕುಫ್ಫಾರ್ ಕೋ ಗುಸ್ನಾ ಆಯೆ ನೀಜ್ಜ್ ಹಮ್ ಕೋಯಿ ಮಾಲ್ ಖರ್ಚ್ ಕರ್ತೆ ಹೈಂ ಯಾ ಹಮ್ ಭೂಕೆ ಹೋತೆ ಹೈಂ ತೋ ವೊಹ್ ಇನ್ ತಮಾಮ್ ಬಾತೌಂ ಮೇಂ ಹಮಾರೆ ಸಾಥ್ ಶರೀಕ್ ಹೋತೆ ಹೈಂ ಹಾಲಾಂ ಕಿ ವೊಹ್ ಮದೀ-ನಯೆ ಮುನವ್ವಹಾಹ್ ಮೇಂ ಹೈಂ. ಸಹಾ-ಬಯೆ ಕಿರಾಮ್ **صَلَّى اللهُ عَلَيْهِ وَآلِهِ وَسَلَّمَ** ನೆ ಅಜ್ಜ್ ಕಿಯಾ, “ಯಾ ರಸೂಲಲ್ಲಾಹ್ **صَلَّى اللهُ عَلَيْهِ وَآلِهِ وَسَلَّمَ**! ವೊಹ್ ಕೈಸೇ? ವೊಹ್ ತೋ ಹಮಾರೆ ಸಾಥ್ ನಹೀಂ ಹೈಂ.” ಆಪ್ **صَلَّى اللهُ عَلَيْهِ وَآಲِهِ وَسَلَّمَ** ನೆ ಫರ್ಮಾಯಾ, “ಉನ್ಹೇಂ ಉಜ್ಜರ್ (ಯಾ'ನಿ ಮಜ್ಬೂರಿ) ನೆ ರೋಕ್ ರಖಾ ಹೈ. (ವೊಹ್ ಇನ್ ಆಯೆ ಸವಾಬ್ ಕೆ ಹಕ್ದಾರ್ ಕರಾರ್ ಪಾಯೆ ಕಿ ಶಿರ್ಕತ್ ಕಿ ಪಕ್ಕಿ ನಿಯ್ಯತ್ ಹೋನೆ



ಫರ್ಮಾನ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಝಕರ್ ಹುವಾ ಔರ್ ಉಸ್ ನೆ ಮುಯ್ತಾ ಪರ್ ದುರೂದ್ ಶರೀಫ್ ನ ಪಢಾ ಉಸ್ ನೆ ಜಫಾ ಕಿ. (عزراة)

ಕೆ ಬಾ ವುಜೂದ್ ಮಜ್ಬೂರನ್ ಶರೀಕ್ ನ ಹೋ ಸಕೆ ಥೈ.)

(ನು-ನಸುಲ್ ಕುಬ್ಬರಾ ಅಲ್ ಬೈಹಕ್ಕಿ, ಜಿಲ್ದ್:೨, ಸ-ಫ್ತಾ:24 ವಗೈರಾ)

ಜೋ ಶಖ್ಸ್ ಅಲ್ಲಾಹ್ ತಲ್ಲಲಾ ಕಿ (ರಿಝಾ ಜೋಯಿ)

ಕೆ ಆಯೆ ಮುಶ್ಬೂ ಲಗಾಯೆ ತೋ ವೊಹ್ ಕಿಯಾಮತ್ ಕೆ ದಿನ್ ಇನ್ ತರಹ್ ಆಯೇಗಾ ಕಿ ಉಸ್ ಕಿ ಮುಶ್ಬೂ ಕನ್ತೂರಿ ಸೆ ಝಿಯಾದಾ ಮೆಹಕ್ ರಹಿ ಹೋಗಿ ಔರ್ ಜೋ ಆದಮಿ ಗೈರೆ ಮುದಾ ಕಿ ಖಾತಿರ ಮುಶ್ಬೂ ಲಗಾಯೆ ವೊಹ್ ಕಿಯಾಮತ್ ಕೆ ದಿನ್ ಯೂಯಿ ಆಯೇಗಾ ಕಿ ಉಸ್ ಕಿ ಬೂ ಮುರ್ದಾರ್ ಸೆ ಝಿಯಾದಾ ಬದ್ಬೂದಾರ್ ಹೋಗಿ.

(ಮುಸನ್ನಫ್ ಅಬ್‌ದುರ್‌ರಜ್ಜಾಕ್, ಜಿಲ್ದ್:4, ಸ-ಫ್ತಾ:319, ಹದೀಸ್ ನಂ.7932,

ಅಹ್‌ಯಾಉಲ್ ಉಲೂಮ್, ಜಿಲ್ದ್:4, ಸ-ಫ್ತಾ:೨13)

ಹುಜ್ಜತುಲ್ ಇಸ್ಲಾಮ್ ಇಮಾಮ್ ಮುಹಮ್ಮದ್ ಗ್ರಝಾಲ

عَلَيْهِ سَلَامُ عَلَيْهِ كَعَمِيَّوَيَايَ سَلَفِدَتْ مَعِي هَدِيَسِي پَاك نَكْرَلْ كَرْتِي ಹೈಂ, "ಸರ್ಕಾರಿ ಮದೀನಾ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಫರ್ಮಾನೆ ಆಲ ಶಾನ್ ಹೈ, "ಜೋ ಶಖ್ಸ್ ಇಸ್ ನಿಯ್ಯತ್ ಸೆ ಕರ್‌ಝೆ ಲೆ ಕಿ ವಾಪಸ್ ನಹೀಂ ಕರೇಗಾ ತೋ ವೊಹ್ ಚೋಲ್ ಹೈ."

(ಅತ್ತರ್‌ಗೀಬ್ ವತ್ತರ್‌ಹೀಬ್, ಜಿಲ್ದ್:2, ಸ-ಫ್ತಾ:602)

ಅಲ್ಲಾಹ್ ತಲ್ಲಲಾ ಕಿ ಖುಫಿಯಾ ತದ್ಬೀರ್ : ಮುದಾಯೆ ರಹ್‌ಮಾನ್ ಕ್ರೋಝೆ ಕಿ ರಹ್‌ಮತ್ ಪರ್ ಕುರ್‌ಬಾನ್ ! ವೊಹ್ ಬೆ ನಿಯಾಝ್ ಹೈ. ಕಿನ್ ಬಂದೆ ಕೆ ಸಾಥ್ ಉಸ್‌ಕಿ ಕ್ಯಾ ಖುಫಿಯಾ ತದ್ಬೀರ್ ಹೈ ಏಹ್ ಕೋಯಿ ನಹೀಂ ಜಾನ್‌ತಾ ಕಿ ಜಬ್ ವೊಹ್ ನವಾಝನೆ ಪರ್ ಆತಾ ಹೈ ತೋ ಬಝಾಹಿರ್ ಬಹುತ್ ಹಿ ಛೋಟೆ ಸೆ ಅಮಲ್ ಪರ್ ಜನ್ನತ್ ಕಿ ಆ'ಲಾ ನೆ'ಮತೌಂ ಸೆ ಮಾಲಾಮಾಲ್ ಫರ್ಮಾ ದೇತಾ ಹೈ ಔರ್ ಜಬ್ ಗರಿಫತ್ ಕರ್‌ನೆ ಪರ್ ಆತಾ ಹೈ ತೋ ಕಿಸೀ ಏಕ್ ಸಗ್ಗೀರಾಹ್ ಗುನಾಹ್ ಪರ್ ಪಕಡ್ ಲೇತಾ ಹೈ. ಅಹಾಝಾ ಬಂದೆ ಕೋ ಚಾಹಿಯೆ ಕಿ ಕಿಸೀ ಭಿ ನೇಕಿ ಕೋ ಹರ್‌ಗಿಝೆ ತರ್‌ಕ್ ನ ಕರೆ ಔರ್ ಗುನಾಹ್ ಸೆ ಹರ್ ಸೂರತ್ ಮೇಂ ಅಪ್‌ನೆ ಆಪ್ ಕೋ ಬಚಾಯೆ ಔರ್ ಹರ್ ಹಾಲ್ ಮೇಂ ರಬ್ಬೆ ಝಲ್ ಜಲಾಲ್ ಕ್ರೋಝೆ ಕಿ ಬೆ ನಿಯಾಝಿ ಸೆ ಡರ್‌ತಾ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬುಕ್ಕೀಆ



ಫರ್ಮಾನ ಮಹಾವಘಾ ﴿سُبْحَانَكَ اللَّهُمَّ رَبِّيَ الْأَعْلَى﴾ : ಜೋ ಮುಯ್ ಪರ್ ರೋಜ್ ಜುಮುಅ ದುರೂದ್ ಶರೀಫ್ ಪಠೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (﴿البراءة﴾)

ರಹೆ.

ಹಫ್ತೆರತೆ ಅಲ್ಲಾಮಾ ಅಬ್ದುದುರ್ ರಹ್ಮಾನ್ ಇಬ್ನೇ ಜೊಜಿ ಫೀಫ್ ಫೀಫ್ ಫೀಫ್ ನಕ್ಲೆ ಕರ್ತೆ ಹೈಂ :

ರೊಂಗಟೆ ಖಡೆ ಕರ್ ದೇನೆ ವಾಲ ಹಿಕಾಯತ್ : ಹಫ್ತೆರತೆ ಸಯ್ಯಿದುನಾ ಹಸನ್ ಬಸರೀ ಫೀಫ್ ಫೀಫ್ ಫೀಫ್, ಅಪ್ನೇ ಅಹ್ಬಾಬ್ ಕೆ ಸಾಥ್ ತಶ್‌ರೀಫ್ ಫರ್ಮಾ ಥೆ ಕಿ ಲೋಗ್ ಏಕ್ ಮಕ್ತೂಲ್ (ಯಾ'ನಿ ಕ್ತಲ್ ಕಿಯೆ ಹುಯೆ ಮುರ್ದೆ) ಕೋ ಫಸೀಲ್ ತೆ ಹುಯೆ ವಹಾಂ ನೆ ಗುಜ್ಜರೆ. ಸಯ್ಯಿದುನಾ ಹಸನ್ ಬಸರೀ ನೆ ಜಬ್ ಮಕ್ತೂಲ್ ಕಿ ಶಕ್ಲ್ ದೇಖ ತೋ ಏಕ್ ದಮ್ ಬೇಹೋಶ್ ಹೋ ಕರ್ ಫಮೀನ್ ಪರ್ ತಶ್‌ರೀಫ್ ಲೇ ಆಯೆ. ಜಬ್ ಹೋಶ್ ಆಯಾ, ಕಿಸೀ ನೆ ಮಾಜ್‌ರಾ ದರ್‌ಯಾಫತ್ ಕಿಯಾ ತೋ ಫರ್ಮಾಯಾ, “ಏಕ್ ಮಕ್ತೂಲ್ ಕಿಸಿ ವಕ್ತ್ ಬಹುತ್ ಬಡಾ ಆಬದೋ ಫಾಹಿದ್ ಥಾ. ಲೋಗ್‌ಂ ಕಾ ತಜಸ್ಸುಸ್ ಬಡಾ. ಅರ್ಜ್ ಕಿಯಾ, “ಯಾ ಸಯ್ಯಿದಿ ! ಹಮೇಂ ತಫ್‌ಸೀಲ ವಾಕ್ಲೆಆ ಇಶಾಫ್ ಫರ್ಮಾಯಿಯೆ !” ಫರ್ಮಾಯಾ, “ಏಕ್ ಆಬದ್ ಏಕ್ ರೋಜ್ ನಮಾಜ್ ಕೆ ಆಯೆ ಫರ್ ನೆ ಚಲಾ ತೋ ರಾಸ್‌ತೆ ಮೇಂ ಏಕ್ ಕನಾಯೀ ಲಡ್‌ಕಿ ಪರ್ ನಜ್ಜರ್ ಪಠ್ ಗಯಿ ಔರ್ ಏಕ್ ಉಸ್‌ಕೆ ದಿಲ್ ಮೇಂ ಇಶ್‌ಕ್ ಕಿ ಆಗ್ ಶೋ'ಲಾ ಜನ್ ಹುಯಿ ಔರ್ ಉಸ್ ಕೆ ಫಿತ್‌ನೆ ಮೇಂ ಪಠ್ ಗಯಾ, ಉಸ್ ನೆ ಶಾದಿ ಕಾ ಮುತಾ-ಲಬಾ ಕಿಯಾ, ಉಸ್ ನೆ ಶರ್ತ್ ರಖ ಕಿ ಕನಾಯಿ ಹ ಜಾಫ್. ಕುಫ್ ಅನಾ ಆಬದ್ ನೆ ಜಬ್‌ತ್ ಕಿಯಾ ಮಗರ್ ಆಖರೆ ಕಾರ್ ಶಹ್‌ವತ್ ಕೆ ಹಾಥೊಂ ಲಾಚಾರ್ ಹೋ ಕರ್ ಇಸ್ಲಾಮ್ ಫೋಡ್ ಕರ್ ನಸ್‌ರಾನಿ ಬನ್ ಗಯಾ. ಜಬ್ ಉಸ್ ನೆ ಲಢ್‌ಕಿ ಕೋ ಆ ಕರ್ ಖಬರ್ ದೀ ತೋ ವೋಹ್ ಬಿಫರ್ ಗಯೀ ಔರ್ ನಫ್‌ರೀನ್¹ ಕರ್ತೆ ಹುಯೆ ಕಹಾ, “ಓ ಬದ್ ನಸೀಬ್ ! ತೇರೆ ಅಂದರ್ ಕೋಯಿ ಭಲಾಯಿ ನಹೀಂ, ತೂನೆ ಅಪ್ನೇ ದೀನ್ ನೆ ವಫಾ ನಹೀಂ ಕಿ ತೋ ಕಿಸಿ ಔರ್ ಕೆ ಸಾಥ್ ಕ್ಯಾ ವಫಾ ಕರೇಗಾ. ಬದ್ ಬಖ್ ! ತೂನೆ ಶಹ್‌ವತ್ ನೆ ಬದ್ ಮಸ್‌ತ್ ಹೋ ಕರ್ ಉಮ್‌ರ್ ಭರ್ ಕಿ ಇಬಾದತೋ ರಿಯಾಜ್‌ತ್ ಬಲ್‌ಕಿ ಅಪ್‌ನಾ ದೀನ್

1. ಯಾ'ನಿ ಮಲಾಮತ್



ಫರ್ಮಾನ ಮುಹಾತ್ತಾಹಾ **عَلَى اللَّهِ عَلَيْهِ وَعَلَى الْمَوْلَى**: ಮುಯ್ಯಾ ಪರ್ ದುರೂದ್ ಪಾಕ್ ಕಿ ಕನ್ ರತ್ ಕರೋ ಬೇಶಕ್ ಏಹ್ ತುಮಾಹಾರ್ ಆಯ ತಹಾರತ್ ಹೈ. (ಪ್ರ-1)

ತಕ್ ದಾವ್ ಪರ್ ಲಗಾ ದಿಯಾ. ಲೇ ಸುನ್ ! ತೂ ಇಸ್ಲಾಮ್ ನೆ ಫಿರ್ ಕರ್ ಮುರ್ತದ್ ಹೋ ಚುಕಾ ಹೈ ಔರ್ **عَلَى اللَّهِ عَلَيْهِ وَعَلَى الْمَوْلَى** ಮೈಂ ಈಸಾಯಿಯ್ಯತ್ ಕೋ ಛೋಡ್ ಕರ್ ಮುಸಲ್ಮಾನ್ ಹೋ ಚುಕಿ ಹೂಂ. ಏಹ್ ಕೆಹ್ ಕರ್ ಉಸ್ ನೆ ಸು-ರತುಲ್ ಇಖ್ಲಾಸ್ ಕಿ ತಿಲಾವತ್ ಕಿ, ಕಿಸೀ ಸುನ್ ನೆ ವಾಲೆ ನೆ ಹೈರತ್ ನೆ ಪೂಛಾ, “ಏಹ್ ತುಯ್ ಕೈನೇ ಯಾದ್ ಹೋ ಗಯಿ?” ಕೆಹ್ ನೆ ಲಗಿ, “ದರ್ ಅಸಲ್ ಬಾತ್ ಏಹ್ ಹೈ ಕಿ ಖ್ವಾಬ್ ಕೆ ಅಂದರ್ ಮೈಂ ಜಹನ್ನಮ್ ಮೇಂ ದಾಖಲ್ ಹೋನೆ ಲಗಿ, ಅಜಾನಕ್ ಏಹ್ ಸಾಹಿಬ್ ವಹಾಂ ಆ ಗಯೆ ಔರ್ ಮುಯ್ ತಸಲ್ಲ ದೇತೆ ಹುಯೆ ಕೆಹ್ ನೆ ಲಗಿ, “ಡರೋ ಮತ್, ತುಮಾಹಾರಿ ಜಗಾಹ್ ಉಸೀ ಶಖ್ ಸ್ ಕೋ ಫಿದೆಯಾ ಬನಾ ದಿಯಾ ಗಯಾ ಹೈ, ಇತ್ ನೆ ಮೇಂ ಏಹ್ ಆಶಿಕೆ ನಾಶಾದೋ ನಾ ಮುರಾದ್ ಮೇರಿ ಜಗಾಹ್ ಜಹನ್ನಮ್ ಮೇಂ ಜಾನೆ ಕೆಆಯೆ ಆ ಗಯಾ, ಫಿರ್ ವೊಹ್ ಸಾಹಿಬ್ ಮುಯ್ ಜನ್ನತ್ ಮೇಂ ಲೇ ಗಯೆ ವಹಾಂ ಮೈಂ ನೆ ಏಹ್ ಆಖಾ ಹುವಾ ದೇಖಾ,

يَعُوذُ بِاللَّهِ مَا يَشَاءُ وَيُشِيبُ
وَعِنْدَهُ أُمُّ الْكِتَابِ

ತರ್-ಜ-ಮಯೆ ಕಂಞುಲ್ ಈಮಾನ್: ಅಲ್ಲಾಹ್ ಜೋ ಚಾಹೆ ಮಿಠಾತಾ ಔರ್ ಸಾಬತ್ ಕರ್ತಾ ಹೈ ಔರ್ ಅಸಲ್ ಆಖಾ ಹುವಾ ಉಸೀ ಕೆ ಪಾಸ್ ಹೈ.

(ಪಾರಹ್:13, ಅರ್ ರಫದ್, ಆಯತ್:39)

ಫಿರ್ ಉನ್ ಹೌಂ ನೆ ಮುಯ್ ಸೂ-ರತುಲ್ ಇಖ್ಲಾಸ್ ಯಾದ್ ಕರ್ವಾಯಿ, ಜಬ್ ಮೈಂ ಬೇದಾರ್ ಹುಯಿ ತೋ ಏಹ್ ಮುಯ್ ಯಾದ್ ಹೋ ಚುಕಿ ಫಿ.

ಹಜ್ಜಾರತೆ ನಯ್ಯುದುನಾ ಹಸನ್ ಬಸರೀ **عَلَيْهِ وَعَلَى الْمَوْلَى** ನೆ ಫರ್ಮಾಯಾ, “ವೊಹ್ ಖುಶ್ ನಸೀಬ್ ಲಡ್ಕಿ ತೋ ಮುಸಲ್ಮಾನ್ ಹೋ ಗಯಿ ಲೇಕಿನ್ ಬದ್ ನಸೀಬ್ ಆಬದ್ ಶಹವತ್ ನೆ ಮಗ್ಲೂಬ್ ಹೋ ಕರ್ ಮುರ್ತದ್ ಹೋನೆ ಕೆ ಬಾ'ದ್ ಆಜ್ ಕತ್ಲ್ ಕರ್ ದಿಯಾ ಗಯಾ. **عَلَيْهِ وَعَلَى الْمَوْلَى** ಹಮ್ ಅಲ್ಲಾಹ್ **عَلَيْهِ وَعَلَى الْمَوْلَى** ನೆ ಆಫಿಯತ್ ಕಾ ಸುವಾಲ್ ಕರ್ತೆ ಹೈಂ.

(ಬಹ್ ರುದ್ ದುಮೂಛ, ಅಲ್ ಫಸಲುಸ್ ಸಾದಿಸ್ ಅಶರ್ ನ-ಫಾಝ:76)



ಫರ್ಮಾನೆ ಮುಹಾದ್ಫಾ : ತುಮ್ ಜಹಾಂ ಭಿ ಹೋ ಮುಯ್ ಪರ್ ದುರೂದ್ ಪಡೋ ಕಿ ತುಮ್‌ಹಾರಾ ದುರೂದ್ ಮುಯ್ ತಕ್ ಪಹುಂಚ್‌ತಾ ಹೈ. (۱۰۵)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಅಲ್ಲಾಹ್ ಫ್ರಾಂ ಕಿ ಬೆ ನಿಯಾಜಿ ಔರ್ ಉಸ್ ಕಿ ಖುಫಿಯಾ ತದ್‌ಜೀರ್ ಸೆ ಹರ್ ಏಕ್ ಕೋ ಹರ್ ದಮ್ ಡರತೆ ರೆಹನಾ ಚಾಹಿಯೆ ಹಮ್ ಮೇಂ ಸೆ ಕಿಸೀ ಕೋ ನಹೀಂ ಮಾ'ಲೂಮ್ ಕಿ ಹಮಾರಾ ಖಾತಿಮಾ ಈಮಾನ್ ಪರ್ ಹೋಗಾ ಯಾ ನಹೀಂ. ಆಹ್ ! ಆಹ್ ! ಆಹ್ ! ಖುದಾ ಫ್ರಾಂ ಕಿ ಕಸಮ್ ! ಹಮ್ ದುನ್ಯಾ ಮೇಂ ಪೈದಾ ಹೋ ಕರ್ ಸಖ್ ತರೀನ್ ಆಝಮಾಯಿಶ್ ಮೇಂ ಪಡ್ ಗಯೆ, ಇಸ್ ಮುಅಲ್-ಮಿಲೆ ಮೇಂ ತೋ ಜಾನ್‌ವರ್ ಔರ್ ಕೀಡೆ ಮಕೋಡೆ ಅಜ್ಜಿ ರಹೆ ಕಿ ನ ಉನ್‌ಹೇಂ ಸಲ್‌ಬೆ ಈಮಾನ್ ಕಾ ಖೌಫ್, ನ ಸಕ್‌ರಾತ್ ವ ಕಬ್‌ರೋ ಹಶ್‌ರ್ ಕಿ ಹೌಲ್‌ನಾಕಿಯೌಂ ಕಿ ವಹ್‌ಶತ್, ನ ಅಜ್ಜಾಬೆ ಜಹನ್ನಮ್ ಕಾ ಡರ್. ಕಾಶ್ ಕಿ ಮೈಂ ದುನ್ಯಾ ಮೇಂ ಹೈದಾ ನ ಹುವಾ ಹೋತಾ ಕಬರೋ ಹಶ್‌ರ್ ಕಾ ಹರ್ ಗಮ್ ಖರ್‌ವ್ ಹೋ ಗಯಾ ಹೋತಾ ಆಹ್ ! ಹಲ್‌ಬೆ ಈಮಾಂ ಕಾ ಖೌಫ್ ಖಾಯೆ ಜಾತಾ ಹೈ ಕಾಶ್ ! ಮೀಲಿ ಮಾಂ ನೆ ಹಿ ಮುಯ್ ಕೋ ನ ಜನಾ ಹೋತಾ ಆಹ್ ! ಕಹ್‌ರತೆ ಇಹ್‌ಯಾಂ ಹಾಯೆ ಖೌಫ್ ದೋಝ್ ಕಾ ಕಾಶ್ ! ಇಹ್ ಜಹಾಂ ಕಾ ಮೈಂ ನ ಬಶ್‌ರ್ ಬನಾ ಹೋತಾ ಅಲ್ಲಾಹ್ ಫ್ರಾಂ ಬೆ ನಿಯಾಜ್ ಹೈ, ಹಮೇಂ ಉಸ್ ಸೆ ಹರ್ ದಮ್ ಡರತೆ ರೆಹನಾ ಚಾಹಿಯೆ, ಈಮಾನ್ ಕಿ ಹಿಫಾಝತ್ ಕೆ ಮುಅಲ್-ಮಿಲೆ ಮೇಂ ಕಬಿ ಭಿ ಗ್ರಫ್‌ಲತ್ ನಹೀಂ ಕರ್‌ನಾ ಚಾಹಿಯೆ, ಬುರಿ ಸೊಹ್‌ಬತ್ ಮೇಂ ಹಲಾಕತ್ ಹಿ ಹಲಾಕತ್ ಔರ್ ಅಜ್ಜೀ ಸೊಹ್‌ಬತ್ ಔರ್ ಅಜ್ಜಿಂ ಸೆ ಮೊಹಬ್ಬತ್ ವ ನಿಸ್‌ಬತ್ ಮೇಂ ಹರ್ ತರಹ್ ಸೆ ಆಫಿಯತ್ ಹೈ. ತಬ್‌ಅಲೆಗೆ ಕುರ್‌ಆನೋ ಸುನ್ನತ್ ಕಿ ಆಲಮ್‌ಗೀರ್ ಗೈರ್ ಸಿಯಾಸಿ ತಹ್‌ರೀಕ್, ದಾ'ವತೆ ಇಸ್ಲಾಮಿ ಕೆ ಮ-ದನೀ ಮಾಹೌಲ್ ಸೆ ಮುನ್‌ಸಲಕ್ ಹೋ ಕರ್ ಜೋ ಉಮ್‌ರ್ ಭರ್ ವಾಬಸ್‌ತಾ ರೆಹತಾ ಹೈ ಉಸ್ ಪರ್ ವೊಹ್ ರಹ್‌ಮತೇಂ ಬರನ್‌ತಿ ಹೈಂ ಕಿ ಸುನ್‌ನೆ ವಾಲೆ ವರ್‌ತಯೆ ಹೈರತ್ ಮೇಂ ಡೂಬ್ ಜಾತೆ ಹೈಂ. ಚುನಾಂಚೆ

ಮದೀನೆ ಕಾ ಮುಸಾಫಿರ್ : ಬಾಬುಲ್ ಮದೀನಾ (ಕರಾಚಿ) ಕೆ ಅಲಾಫಾ ನಯಾ ಆಬಾದ್ ಕೆ ಏಕ್ ಮುಬಲ್ಲಿಗೆ ದಾ'ವತೆ ಇಸ್ಲಾಮಿ ಕಾ ಬಯಾನ್



ಫರ್ಮಾನ ಮಹಾದ್ಲಾ بِسْمِ اللَّهِ الرَّحْمَنِ الرَّحِيمِ : ಜಿಸ್ ನೆ ಮುಯ್ಯು ಪರ್ ದಸ್ ಮೂತಬಾ ದುರೂದಿ ಬಾಕ್ ಪಠಾ ಅಲ್ಲಾಹ್ سُبْحَانَكَ اللَّهُمَّ رَبَّنَا ಸಾ ರಹಮತೇಂ ನಾಜಿಲ್ ಫರ್ಮಾತಾ ಹೈ (صلى الله عليه وسلم)

ಅಪ್‌ನೆ ಅಂದಾಜ್‌ಲೀ ಅಲ್‌ಫಾಜ್ಲಿ ಮೇಂ ಪೇಶ್ ಕರ್‌ತಾ ಹೂಂ, ಉನ್ ಕಾ ಕಹ್‌ನಾ ಹೈ ಕಿ ಮೇರೆ ವಾಲದೆ ಬುಝುಗ್‌ ವಾರ್ ಹಾಜಿ ಅಬ್‌ದುರ್ ರಹೀಮ್ ಅತ್ತಾರಿ (ಪಟ್‌ನಿ) ಜಿಸ್ ಕಿ ಉಮ್‌ರ್ ಕಮೋ ಬೇಶ್ 70 ಸಾಲ್ ಥಿ. ಇಬ್‌ತಿದಾಯಿ ದೌರ್ ದುನ್‌ಯಾ ಕಿ ರಂಗೀನಿಯೌಂ ಕಿ ಸಝರ್ ರಹಾ ಮಗರ್ ಫಿರ್ بِسْمِ اللَّهِ الرَّحْمَنِ الرَّحِيمِ ದಾ'ವತೆ ಇಸ್ಲಾಮಿ ಕೆ ಮ-ದನೀ ಮಾಹೌಲ್ ಕಿ ಬ-ರ-ಕತ್ ನೆ ಜಿಂ‌ದಗಿ ಮೇಂ ಮ-ದನೀ ಇನ್‌ಕಿಲಾಬ್ ಬರ್‌ಪಾ ಹೋ ಗಯಾ. 1995 ಈಸವೀ ಮೇಂ ಜಬ್ ದೋಸರಿ ಬಾರ್ ಹಜ್ ಕಾ ಮುಝಾದಯೆ ಜಾಂ ಫೀಝಾ ಮಿಲಾ ತೋ ಉನ್ ಕಿ ಖುಶಿ ಕ್ಲಾಬಲೆ ದೀದ್ ಥಿ. ಜೈನೆ ಜೈನೆ ರವಾನ್‌ಗಿ ಕಾ ವಕ್ತ್ ಕ್ರೀಬ್ ಆ ರಹಾ ಥಾ ಖುಶಿ ದೋ ಚಂದ್ ಹೋತಿ ಜಾ ರಹಿ ಥಿ. ಆಖರ್ ಉನ್ ಕಿ ಖುಶಿಯೌಂ ಕಿ ಮೆ'ರಾಜ್ ಕಾ ವಕ್ತ್ ಕ್ರೀಬ್ ಆ ಗಯಾ. ರಾತ್ 4.00 ಬಜೆ ಏರ್‌ಪೋರ್ಟ್ ಕಿ ತರಫ್ ರವಾನ್‌ಗಿ ಥಿ. ಪೂರಿ ರಾತ್ ಖುಶಿ ಖುಶಿ ತಯ್ಯಾರಿ ಮೇಂ ಮಶ್‌ಗೂಲ್ ರಹೆ, ಮೆಹ್‌ಮಾನೌಂ ನೆ ಫರ್ ಭರಾ ಹುವಾ ಥಾ ತಕ್ರೀಬನ್ 3.00 ಬಜೆ ಎಹ್‌ರಾಮ್ ಬರಾಬರ್ ಮೇಂ ರಖ್ ಕರ್ ಅಪ್‌ನೆ ಕಮಾರೆ ಮೇಂ ಲೇಟ್ ಗಯೆ. ಮೈಂ ಭಿ ಲೇಟ್ ಗಯಾ, ಅಭಿ ಬ-ಮುಶ್‌ಕಿಲ್ ಪಂದ್‌ರಹ್¹⁵ ಮಿನಲ್ ಹುಯೆ ಹೋಂಗೆ ಕಿ ಮೇರೆ ಕಮಾರೆ ಕೆ ದರ್‌ವಾಝೆ ಪರ್ ದಸ್‌ತಕ್ ಪಡಿ. ಚೌಂಕ್ ಕರ್ ದರ್‌ವಾಝಾ ಖೋಲಾ ತೋ ಸಾಮನೆ ವಾಲದಾ ಪರೇಶಾನಿ ಕೆ ಆಲಮ್ ಮೇಂ ಖಡಿ ಫರ್ಮಾ ರಹೀಂ ಥೀಂ, ತುಮ್‌ಹಾರೆ ವಾಲದ್ ಸಾಹಿಬ್ ಕಿ ತಬಿಯ್ಯತ್ ಖರಾಬ್ ಹೋ ಗಯಿ ಹೈ. ಮೈಂ ಬ-ಉಜ್‌ಲತ್ ತಮಾಮ್ ಪಹುಂಚಾ ತೋ ವಾಲದ್ ಸಾಹಿಬ್ ಬೆ ಕ್ರಾರಿ ಕೆ ಸಾಥ್ ಸೀನಾ ಸಹ್‌ಲಾ ರಹೆ ಥೆ, ಫೌರನ್ ಅಸಪತಾಲ್ ಲೇ ಜಾಯಾ ಗಯಾ ಡಾಕ್‌ಟರ್ ನೆ ಬತಾಯಾ ಕಿ ಹಾರ್ಟ್ ಅಟ್ಯಾಕ್ ಹುವಾ ಹೈ. ಫರ್ ಮೇಂ ಕೋಹ್‌ರಾಮ್ ಮಚ್ ಗಯಾ ಕಿ ಕುಛ್ ಹಿ ದೇರ್ ಬಾ'ದ್ ಸಫರ್ ಮದೀನಾ ಕೆ ಆಯೆ ರವಾನ್‌ಗಿ ಹೈ ಔರ್ ವಾಲದ್ ಸಾಹಿಬ್ ಕೋ ಏಹ್ ಕ್ಯಾ ಹೋ ಗಯಾ. ಅಫ್‌ಸೂಸ್ ತಯ್ಯಾರಾ ವಾಲದ್ ಸಾಹಿಬ್ ಕೋ ಆಯೆ ಬಗ್ಕಿರ್ ಹಿ ಸೂಯೆ ಮದೀನಾ ಪರ್‌ವಾಝ್ ಕರ್ ಗಯಾ. ವಾಲದೆ ಮೋಹ್‌ತರಮ್ 5 ದಿನ್ ಅಸಪತಾಲ್ ಮೇಂ ರಹೆ. ಇಸ್ ದೌರಾನ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್

ಮದೀನಾಪುಲ್ ಮುನವ್ವಹಾಹ್



ಫರ್ಮಾನ ಮುಸ್ತಫಾ ﷺ عَلَيْهِ وَآلِهِ وَسَلَّمَ : ಜನಾ ಕೆ ಬಾನ್ ಮೇರಾ ಜ್ಞಕಾರ್ ಹೋ ಔರ್ ವೊಹ್ ಮುಯ್ಯಾ ಪರ್ ದುರೂದ್ ಶರೀಫ್ ನ ಪಡೇ ತೋ ವೊಹ್ ಲೋಗಾಂ ಮೇಂ ನೆ ಕಂಜೂಸ್ ತರೀನ್ ಶಖಾಸ್ ಹೈ (ಪ್ರಸಿದ್ಧಿ)

ಮದೀನಾಹೀಲ್ ಮುನವ್ವಹಾಹ್

ಮದೀನಾಹೀಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲ್

ಮದೀನಾಹೀಲ್ ಮುನವ್ವಹಾಹ್

ಮದೀನಾಹೀಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲ್

ಮೆಜ್ಲಿದ್ ಚಾರ್ ಬಾರ್ ದಿಲ್ ಕಾ ದೌರಾ ಪಡಾ. ಮಗರ್ ﷺ ದಾ'ವತೆ ಇಸ್ಲಾಮಿ ಕಿ ಬ-ರ-ಕತ್ ನೆ ಹೋಲ್ ಕೆ ಆಲಮ್ ಮೇಂ ಉನ್ ಕಿ ಏಕ್ ಭಿ ನಮಾಜ್ ಕಜಾ ನ ಹುಯಿ. ಜಬ್ ಭಿ ನಮಾಜ್ ಕಾ ವಕ್ತ್ ಆತಾ ತೋ ಕಾನ್ ಮೇಂ ಅರ್ಜ್ ಕರ್ ದಿ ಜಾತಿ, ನಮಾಜ್ ಪಡ್ ಲೇಂ, ಆಪ್ ಫೌರನ ಆಂಖ್ ಖೋಲ್ ದೇತೆ. ತಯಮ್ಮಮ್ ಕರಾ ದಿಯಾ ಜಾತಾ ಔರ್ ಆಪ್ ನಕ್ಲಾಹತ್ ಕೆ ಬಾಯಿಸ್ ಇಶಾರೆ ನೆ ನಮಾಜ್ ಪಡ್ ಲೇತೆ. ಆಖರಿ "ಅಬೇಕ್" ಪರ್ ಫಿರ್ ಬೆ ಹೋಲ್ ಹೋ ಗಯೆ. ಈಶಾ ಕಿ ಅಜಾನ್ ಪರ್ ಆಂಖೇಂ ಝಪ್ಕೀಂ ತೋ ಮೈಂ ನೆ ಫೌರನ್ ಅರ್ಜ್ ಕಿಯಾ, ಅಬ್ಬಾ ಜಾನ್ ನಮಾಜ್ ಕೆ ಆಯೆ ತಯಮ್ಮಮ್ ಕರ್ವಾ ದೂಂ, ಇಶಾರೆ ನೆ ಫರ್ಮಾಯಾ, ಹಾಂ. ﷺ ಮೈಂ ನೆ ತಯಮ್ಮಮ್ ಕರ್ವಾಯಾ ಔರ್ ವಾಲದ್ ಸಾಹಿಬ್ ನೆ ಅಲ್ಲಾಹು ಅಕ್ಬರ್ ಕೆಹ್ ಕರ್ ಹಾಥ್ ಬಾಂಧ್ ಆಯೆ ಮಗರ್ ಫಿರ್ ಬೆ ಹೋಲ್ ಹೋ ಗಯೆ. ಹಮ್ ಫಬ್ಬರಾ ಕರ್ ದೌಡೆ ಔರ್ ಡಾಕ್ಟರ್ ಕೋ ಬುಲಾ ಲಾಯೆ I.C.U. ಮೇಂ ಲೆ ಜಾಯಾ ಗಯಾ, ಚಂದ್ ಮಿನಟ್ ಬಾ'ದ್ ಡಾಕ್ಟರ್ ನೆ ಆ ಕರ್ ಬತಾಯಾ ಕಿ ಆಪ್ ಕೆ ವಾಲದ್ ಬಡೆ ಖುಶ್ ನಸೀಬ್ ಥೆ ಕಿ ಉನ್ಹಾಂ ನೆ ಬುಲಂದ್ ಆವಾಜ್ ನೆ ﷺ ಪಡಾ ಔರ್ ಉನ್ ಕಾ ಇನ್ ತಿಕ್ರಾಲ್ ಹೋ ಗಯಾ.

إِنَّا لِلّٰهِ وَإِنَّا إِلَيْهِ رَاجِعُونَ

(ಬಾರಾಹ್:2, ಅಲ್ ಬ-ಕ್ರಾಹ್:156)

ಏಕ್ ಸಯ್ಯಿದ್ ಜಾಡೆ ನೆ ವಾಲದೆ ಮರ್ಹೂಮ್ ಕೋ ಗುಸುಲ್ ದಿಯಾ. ಜೂಂ ಕಿ ವಾಲದ್ ಸಾಹಿಬ್ ಕೋ ಉಂಗ್ಲಾಯಾಂ ಪರ್ ಗಿನ್ ಕರ್ ಅರ್ಜ್ಕಾರ್ ಪಡ್ನೆ ಕಿ ಆದತ್ ಥಿ ಅಹಜಾ ಆಪ್ ಕಿ ಉಂಗ್ಲಾ ಉಸಿ ಅಂದಾಜ್ ಮೇಂ ಥಿ ಗೋಯಾ ಕುಟ್ ಪಡ್ ರಹೆ ಹೈಂ, ಬಾರ್ ಬಾರ್ ಉಂಗ್ಲಾಯಾಂ ಸೀಧಿ ಕಿ ಜಾತೀಂ. ಮಗರ್ ದೋಬಾರಾ ಉಸಿ ಅಂದಾಜ್ ಪರ್ ಹೋ ಜಾತೀಂ, ﷺ ಕಸೀರ್ ಇಸ್ಲಾಮಿ ಭಾಯಿ ಜನಾಜೆ ಮೇಂ ಶರೀಕ್ ಹುಯೆ. ﷺ ಮೇರೆ ಭಾಯಿ ಕಿ ಭಿ ವಾಲದ್ ಸಾಹಿಬ್ ಕೆ ಸಾಥ್ ಹಜ್ ಪರ್ ಜಾನೆ

ಮದೀನಾಹೀಲ್ ಮುನವ್ವಹಾಹ್

ಮದೀನಾಹೀಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲ್

ಮದೀನಾಹೀಲ್ ಮುನವ್ವಹಾಹ್

ಮದೀನಾಹೀಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲ್



ಫರ್ಮಾನ್ ಮುಹಾದ್ದಫಾ صَلَّى اللهُ عَلَيْهِ وَآلِهِ وَسَلَّمَ : ಉನ್ ಶಬ್‌ಸ್ ಕಿ ನಾಕ್ ಖಕ್ ಆಲೂದ್ ಹೋ ಜಸ್ ಕೆ ಬಾಸ್ ಮೇರಾ ಝಕ್ರ್ ಹೋ ಔರ್ ವೊಹ್ ಮುಯ್ ಪರ್ ದುರೂದೆ ಪಾಕ್ ನ ಪಥೇ. (೧೬)

ಕಿ ತರ್‌ಕೀಬ್ ಥಿ. ವೊಹ್ ಹಜ್ ಕಿ ಸಲ್ಲದತ್ ಸೆ ಬಹ್‌ರಾ ಮಂದ್ ಹುಯೆ. ಬಡೆ ಭಾಯಿ ಕಾ ಕೆಹ್‌ನಾ ಹೈ ಕಿ ಮೈಂ ನೆ ಮದೀ-ನಯೆ ಮುನವ್ವರಾಹ್ ಮೇಂ ರೋ ರೋ ಕರ್ ಬಾರ್‌ಗಾಹೆ ರಿಸಾಲತ್ ಸ್ಲೈ ಅಲ್‌ಝ್ ಕಿ ಮೇರೆ ವಾಲದೆ ಮರ್‌ಹೂಮ್ ಕಾ ಹಾಲ್ ಮುಯ್ ಪರ್ ಮುನ್‌ಕಶಿಫ್ ಹೋ, ಜಬ್ ರಾತ್ ಕೋ ಸೋಯಾ ತೋ ಖ್ವಾಬ್ ಮೇಂ ದೇಖಾ ಕಿ ವಾಲದೆ ಬುಜ್ಜುಗ್-ವಾರ್ رَحْمَةُ اللهِ عَلَيْكَ ಎಹ್‌ರಾಮ್ ಪಹ್‌ನೆ ತಶ್‌ರೀಫ್ ಲಾಯೆ ಔರ್ ಫರ್ಮಾ ರಹೆ ಹೈಂ, "ಮೈಂ ಉಮ್‌ರಾಹ್ ಕಿ ನಿಯ್ಯತ್ ಕರ್‌ನೆ (ಮದೀನೆ ಶರೀಫ್) ಆಯಾ ಹೂಂ, ತುಮ್ ನೆ ಯಾದ್ ಕಿಯಾ ತೋ ಚಲಾ ಆಯಾ, رَحْمَةُ اللهِ عَلَيْكَ ಮೈಂ ಬಹುತ್ ಖುಶ್ ಹೂಂ." ದೋಸರೆ ಸಾಲ್ ಮೇರೆ ಭತೀಜೆ ನೆ ಮನ್‌ಜಿದುಲ್ ಹರಾಮ್ ಶರೀಫ್ ಕೆ ಅಂದರ್ ಕಾ'ಬತುಲ್ಲಾಹ್ ಶರೀಫ್ ಕೆ ಸಾಮ್‌ನೆ ಅಪ್‌ನೆ ದಾದಾ ಜಾನ್ ಯಾ'ನಿ ಮೇರೆ ವಾಲದೆ ಮರ್‌ಹೂಮ್ ಹಾಜಿ ಅಬ್‌ದುರ್ ರಹೀಮ್ ಅತ್ತಾರಿ ಕೋ ಐನ್ ಬೇದಾರಿ ಕೆ ಆಲಮ್ ಮೇಂ ಅಪ್‌ನೆ ಬರಾಬರ್ ಮೇಂ ನಮಾಝ್ ಪಠ್‌ತೆ ದೇಖಾ. ನಮಾಝ್ ಸೆ ಫಾರಿಗ್ ಹೋ ಕರ್ ಬಹುತ್ ತಲಾಶ್ ಕಿಯಾ ಮಗರ್ ನ ಪಾ ಸಕೆ.

ಅಲ್ಲಾಹ್ اَللّٰهُمَّ ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕೆ ಹಮಾಲಿ ಮಫ್‌ಫಿರತ್ ಹೋ.

ಮದೀನೆ ಶಾ ಮುಹಾಫಿರ್ ಸಿಂಧ್ ಹೆ ಹಹುಂಜಾ ಮದೀನೆ ಮೇಂ ಕದಮ್ ರಖ್‌ನೆ ಕಿ ನೌಬತ್ ಭಿ ನ ಆಖಿ ಥಿ ಸಫೀನೆ ಮೇಂ

صَلُّوا عَلَيَّ الْخَبِيْب ! صَلَّى اللهُ عَلَيَّ عَلَيَّ مُحَمَّد

ಅಲ್ಲಾಹ್ اَللّٰهُمَّ ಅಪ್‌ನೆ ನಾಮ್ ಕಿ ತಾ'ಜ್ಜೀಮ್ ಕರ್‌ನೆ ವಾಲೆಂ ಸೆ ಬಹುತ್ ಖುಶ್ ಹೋತಾ ಔರ್ ಇನ್‌ಆಮೋ ಇಕ್‌ರಾಮ್ ಕಿ ಬಾರಿಶೆಂ ಫರ್ಮಾ ದೇತಾ ಹೈ ಏಹ್ ಭಿ ಉನ್ ಕಿ ಖುಫಿಯಾ ತದ್‌ಜೀರ್ ಹೈ ಕಿ ಸಖ್ತ್ ಗುನಹ್‌ಗಾರ್ ವ ಶರಾಬ್ ಖೋರ್ ಕೆ ಬಝಾಹಿರ್ ಛೋಟೆ ಸೆ ನೇಕ್ ಅಮಲ್ ಸೆ ಖುಶ್ ಹೋ ಕರ್ ತೌಬಾ ಕಿ ತೌಫಿಕ್ ದೇ ಕರ್ ವಲಯ್ಯೆ ಕಾಮಿಲ್ ಬನಾ ದೆ. ಚುನಾಂಚೆ ಶರಾಬಿ ವಲಿ ಬನ್ ಗಯಾ : ಹಝ್ರತೆ ಸಯ್ಯಿದುನಾ ಬಶರ್ ಹಾಫಿ صَلَّى اللهُ عَلَيْهِ وَآلِهِ وَسَلَّمَ ತೌಬಾ ಸೆ ಕಬ್‌ಲ್ ಬಹುತ್ ಬಡೆ ಶರಾಬಿ ಥೆ. ಆಪ್

ಮದೀನೆಯಲ್ಲಿ ಮುನವ್ವರಾಹ್

ಮುಹಮ್ಮದ್ ರಸೂಲ್

ಜನಿತುಲ್ ಬಿಸ್ಮಿಲ್ಲಾ

ಮದೀನೆಯಲ್ಲಿ ಮುಹಮ್ಮದ್ ರಸೂಲ್

ಮುಹಮ್ಮದ್ ರಸೂಲ್

ಜನಿತುಲ್ ಬಿಸ್ಮಿಲ್ಲಾ

ಮದೀನೆಯಲ್ಲಿ ಮುನವ್ವರಾಹ್

ಮುಹಮ್ಮದ್ ರಸೂಲ್

ಜನಿತುಲ್ ಬಿಸ್ಮಿಲ್ಲಾ

ಮದೀನೆಯಲ್ಲಿ ಮುಹಮ್ಮದ್ ರಸೂಲ್

ಮುಹಮ್ಮದ್ ರಸೂಲ್

ಜನಿತುಲ್ ಬಿಸ್ಮಿಲ್ಲಾ



ಫರಮಾನೆ ಮುಹಾದಫಾ عَمَّا لِلَّهِ عَلَيْهِ وَسَلَّمَ : ಜಿಸ್ ನೆ ಮುರ್ರು ಪರ್ ರೋಞೆ ಜುಮುಅ ದೋ ಸೌ ಬಾರ್ ದುರೂದೆ ಪಾಕ್ ಪಢಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಅಝ್ ಹೋಂಗಿ. (١٠/١٢)

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಮದೀನಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಮದೀನಾ

ಫಿಲೆ ಫ್ರಿಷ್ ಫಿಲೆ ಫಿಲೆ, ಏಕ್ ಮೆರ್ತಬಾ ಶರಾಬ್ ಕೆ ನಶೆ ಮೇಂ ಧುತ್ ಕಹೀಂ ಜಾ ರಹೆ ಥೆ ಕಿ ರಾನ್ ತೆ ಮೇಂ ಏಕ್ ಕಾಗ್ಞ್ ಪರ್ ನಞ್ಞರ್ ಪಡಿ ಜಿಸ್ ಪರ್ بِسْمِ اللّٰهِ الرَّحْمٰنِ الرَّحِیْمِ ಅಖಾ ಹುವಾ ಥಾ ಆಪ್ ಫಿಲೆ ಫ್ರಿಷ್ ಫಿಲೆ ಫಿಲೆ, ನೆ ತಾ'ಞ್ಞಮನ್ ಉಠಾ ಆಯಾ ಔರ್ ಇತ್ರ್ ಖರೀದ್ ಕರ್ ಮುಅತ್ತರ್ ಕಿಯಾ ಫಿರ್ ಉಸೆ ಏಕ್ ಬುಲಂದ್ ಜಗಾಹ್ ಪರ್ ಅದಬ್ ಕೆ ಸಾಧ್ ರಖ್ ದಿಯಾ. ಉಸೀ ರಾತ್ ಏಕ್ ಬುಞ್ಞುರ್ಘ ಫಿಲೆ ಫ್ರಿಷ್ ಫಿಲೆ ಫಿಲೆ, ನೆ ಖ್ವಾಬ್ ಮೇಂ ಸುನಾ ಕಿ ಕೋಯಿ ಕೆಹ್ ರಹಾ ಹೈ, "ಜಾಟ್ ! ಬಶರ್ ಸೆ ಕೆಹ್ ದೋ ಕಿ ತುಮ್ ನೆ ಮೇರೆ ನಾಮ್ ಕೋ ಮುಅತ್ತರ್ ಕಿಯಾ, ಉಸ್ ಕಿ ತಾ'ಞ್ಞಮ್ ಕಿ ಔರ್ ಉಸೇ ಬುಲಂದ್ ಜಗಾಹ್ ರಖಾ ಹಮ್ ಭಿ ತುಮ್ ಹೇಂ ಪಾಕ್ ಕರೇಂಗಿ." ಉನ್ ಬುಞ್ಞುರ್ಘ ಫಿಲೆ ಫ್ರಿಷ್ ಫಿಲೆ ಫಿಲೆ, ನೆ ದಿಲ್ ಮೇಂ ಸೋಚಾ ಕಿ ಬಶರ್ ತೋ ಶರಾಬಿ ಹೈ. ಶಾಯದ್ ಮುರೈ ಗಲತ್ ಫಹ್ಮಿ ಹುಯಿ ಹೈ. ಚುನಾಂಚೆ ಉನ್ ಹೌಂ ಸೆ ವುಞ್ಞೂ ಕಿಯಾ, ನಫ್ ಲ್ ಪಢೆ ಔರ್ ಫಿರ್ ಸೋ ಗಯೆ. ದೋಸರಿ ಔರ್ ತೀಸರಿ ಬಾರ್ ಭಿ ಯೆಹಿ ಖ್ವಾಬ್ ದೇಖಾ ಔರ್ ಭಿ ಸುನಾ ಕಿ "ಹಮಾರಾ ಏಕ್ ಪೈಗಾಮ್ ಬಶರ್ ಹಿ ಕಿ ತರಫ್ ಹೈ, ಜಾಟ್ ಉನ್ ಹೇಂ ಹಮಾರಾ ಪೈಗಾಮ್ ಪಹುಂಚಾ ದೋ !" ಚುನಾಂಚೆ ವೋಹ್ ಬುಞ್ಞುರ್ಘ ಫಿಲೆ ಫ್ರಿಷ್ ಫಿಲೆ ಫಿಲೆ, ಹಞ್ಞರತೆ ಬಶರ್ ಫಿಲೆ ಫ್ರಿಷ್ ಫಿಲೆ ಫಿಲೆ, ಕಿ ತಲಾಶ್ ಮೇಂ ನಿಕಲ್ ಪಡೆ. ಉನ್ ಕೋ ಪತಾ ಚಲಾ ಕಿ ವೋಹ್ ಶರಾಬ್ ಕಿ ಮಹ್ ಫಿಲ್ ಮೇಂ ಹೈ ತೋ ವಹಾಂ ಪಹುಂಚೆ ಔರ್ ಬಶರ್ ಕೋ ಆವಾಞ್ಞ ದಿ. ಲೋಗೌಂ ನೆ ಬತಾಯಾ ಕಿ ವೋಹ್ ತೋ ನಶೆ ಮೇಂ ಬದ್ ಮಸ್ತ್ ಹೈಂ! ಉನ್ ಹೌಂ ನೆ ಕಹಾ, "ಉನ್ ಹೇಂ ಜಾ ಕರ್ ಕಿಸಿ ತರಹ್ ಬತಾ ಗೋ ಕಿ ಏಕ್ ಆದಮಿ ಆಪ್ ಕೆ ನಾಮ್ ಕೋಯಿ ಪೈಗಾಮ್ ಲಾಯಾ ಹೈ ಔರ್ ವೋಹ್ ಬಾಹರ್ ಖಡಾ ಹೈ. ಕಿಸಿ ನೆ ಜಾ ಕರ್ ಅಂದರ್ ಖಬರ್ ದಿ. ಹಞ್ಞರತೆ ಸಯ್ಯಿದುನಾ ಬಶರ್ ಹಾಫಿ ಫ್ರಿಷ್ ಫಿಲೆ ಫ್ರಿಷ್ ಫಿಲೆ ನೆ ಫರ್ಮಾಯಾ, "ಉಸ್ ನೆ ಪೂಞೋ ಕಿ ವೋಹ್ ಕಿಸ್ ಕಾ ಪೈಗಾಮ್ ಲಾಯಾ ಹೈ?" ದರ್ಯಾಫತ್ ಕರ್ನೆ ಪರ್ ವೋಹ್ ಬುಞ್ಞುರ್ಘ ಫಿಲೆ ಫ್ರಿಷ್ ಫಿಲೆ ಫಿಲೆ, ಫರ್ಮಾನೆ ಲಗಿ, ಅಲ್ಲಾಹ್ ್ರಕ್ ಕಾ ಪೈಗಾಮ್ ಲಾಯಾ ಹೂಂ. ಜಬ್ ಆಪ್ ಫಿಲೆ ಫ್ರಿಷ್ ಫಿಲೆ ಫಿಲೆ,

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಮದೀನಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಜನ್ಮತುಲ್ ಮದೀನಾ



ಫರ್ಮಾನೆ ಮುಹಾದಫಾ صَلَّى اللهُ عَلَيْهِ وَآلِهِ وَسَلَّمَ : ಮುಯ್ ಪರ್ ದುರೂದ್ ಶರೀಫ್ ಪಠೋ ಅಲ್ಲಾಹ್ جَزَّوَجَلَّ ತುಮ್ ಪರ್ ರಹಮತ್ ಫಿಜೇಗಾ. (ಪ್ರಸನ್)

ಕೋ ಏಹ್ ಬಾತ್ ಬತಾಯಿ ಗಯಿ ತೋ ಝೂಮ್ ಉಲೆ ಔರ್ ಫಾರನ್ ನಂಗಿ ಪಾಂವ್ ಬಾಹರ್ ತಶಾರೀಫ್ ಲೇ ಆಯಿ ಪೈಗಾಮೆ ಹಕ್ಸ್ ಜ್ರಜ್ಜೆ ಸುನ್ ಕರ್ ಸಜ್ಜೆ ದಿಲ್ ಸೆ ತೌಬಾ ಕಿ ಔರ್ ಉನ್ ಬುಲಂದ್ ಮಫಾಮ್ ಪರ್ ಜಾ ಪಹುಂಚೆ ಕಿ ಉಶಾ-ಹ-ದಯಿ ಹಕ್ಸ್ ಕೆ ಗ-ಲಬೆ ಕಿ ಶಿದ್ದತ್ ಸೆ ನಂಗಿ ಪಾಂವ್ ರಹನೆ ಲಗಿ. ಇಸೀ ಆಯಿ ಆಪ್ ಫಿಲೆ صَلَّى اللهُ عَلَيْهِ وَآلِهِ وَسَلَّمَ ಹಾಫಿ (ಯಾ'ನಿ ನಂಗಿ ಪಾಂವ್ ರಹನೆ ವಾಲಾ) ಕೆ ಲಕಬ್ ಸೆ ಮಶ್ಹೂರ್ ಹೋ ಗಯಿ.

(ತಜ್ಞಕಿರತುಲ್ ಔಲಯಾ, ಸ-ಫ಼ಾ:68)

ಅಲ್ಲಾಹ್ جَزَّوَجَلَّ ಕಿ ಉನ್ ಪರ್ ರಹಮತ್ ಹೋ ಔರ್ ಉನ್ ಕೆ ಹದಕೆ ಹಮಾಲಿ ಮಫ್ಫಿರತ್ ಹೋ.

صَلُّوا عَلَى الْخَبِيبِ ! صَلَّى اللهُ تَعَالَى عَلَيْهِ وَسَلَّمَ

ಬಾ ಅದಬ್ ಬಾ ನಸೀಬ್ ಬಿ ಅದಬ್ ಬಿ ನಸೀಬ್ : ಮೀಲೆ ಮೀಲೆ ಇಸ್ಲಾಮಿ ಫಾಯಿಯೋ ! ಅಲ್ಲಾಹ್ جَزَّوَجَلَّ ಕಾ ನಾಮ್ ಆಖೆ ಹುಯಿ ಕಾಗ್ಞ್ ಕೆ ಟುಕ್ಡೆ ಕಾ ಅದಬ್ ಕರ್ನೆ ಸೆ ಏಕ್ ಸಖ್ತ ಗುನಹ್ಗಾರ್ ಔರ್ ಶರಾಬಿ ವಅಯ್ಯುಲ್ಲಾಹ್ ಬನ್ ಗಯಾ ತೋ ಜನ್ ಕೆ ದಿಲೌಂ ಮೇಂ ರಬ್ಬುಲ್ ಅನಾಮ್ جَزَّوَجَلَّ ಕಾ ನಾಮ್ ಕಂದಾ ಹೋ ಔರ್ ಜನ್ ಕೆ ಕುಲೂಬ್ ಜಿಕ್ರುಲ್ಲಾಹ್ جَزَّوَجَلَّ ಸೆ ಮಾ'ಮೂರ್ ಹೈಂ ಉನ್ ನುಫೂಸೆ ಕುದ್ಸಿಯಾ ಕೆ ಅದಬ್ ಕೆ ಸಬಬ್ ಹಮ್ ಗುನಹ್ಗಾರ್, ಅಲ್ಲಾಹ್ جَزَّوَجَلَّ ಕೆ ಫಞ್ಲೋ ಕರಮ್ ಸೆ ಕ್ಯೂಂ ಬಹರಾ ವರ್ ನ ಹೋಂಗಿ? ನೀಞ್ ಜೋ ತಮಾಮ್ ಔಲಯಾ ವ ಅಂಜಿಯಾ ಕೆ ಭಿ ಆಫಾ ಹೈಂ ಯಾ'ನಿ ಸಯ್ಯಿದುಲ್ ಅಂಜಿಯಾ, ಅಹಮದೆ ಮುಜ್ತಬಾ, ಮುಹಮ್ಮದೆ ಮುಸೌತಫಾ صَلَّى اللهُ تَعَالَى عَلَيْهِ وَآلِهِ وَسَلَّمَ ಇನ್ ಕಾ ಅದಬ್ ಹಮಾರೆ ರಬ್ ಜ್ರಜ್ಜೆ ಕೋ ಕಿನ್ ಕದರ್ ಮಹಬೂಬ್ ಹೋಗಾ. ಯಕ್ಸಿನನ್ ಕಿಸಿ ಶಾನ್ ವಾಲೆ ಕೆ ನಾಮ್ ಕಾ ಅದಬ್ ಅಜ್ಠೋ ಸವಾಬ್ ಕಾ ಮೊಜಿಬ್ ಹೈ. ಹಞ್ಠರತೆ ಸಯ್ಯಿದುನಾ ಬಶರ್ ಹಾಫಿ صَلَّى اللهُ عَلَيْهِ وَآلِهِ وَسَلَّمَ ನೆ ಅಲ್ಲಾಹ್ ರಬ್ಬುಲ್ ಇಞ್ಠಞ್ಠತ್ جَزَّوَجَلَّ ಕೆ ನಾಮ್ ಕಾ ಅದಬ್ ಕಿಯಾ ತೋ ಅಞ್ಠಮತ್ ಪಾಯಿ. ತೋ ಆಞ್ ಹಮ್ ಅಗರ್ ಶಹನ್ಶಾಹೆ ಆಲ ನಸಬ್, ಸುಲ್ತಾನೆ ಅರಬ್, ಮಹಬೂಬೆ ರಬ್ ಸಮ್ جَزَّوَجَلَّ ಕೆ ನಾಮೆ ಪಾಕ್ ಕಾ ಅದಬ್ ಕರೇಂ.

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಫರ್ಮಾನ ಮೂರ್ತಿಕಾ صَلَّى اللهُ عَلَيْهِ وَآلِهِ وَسَلَّمَ: ಮುರ್ದು ಪರ್ ಕರ್ತಾತ್ ಸೆ ದುರೂದೆ ಪಾಕ್ ಪಠೋ ಬೇಶಕ್ ತುಮ್ಹಾಂ
ಮುರ್ದು ಪರ್ ದುರೂದೆ ಪಾಕ್ ಪಠ್ನಾ ತುಮ್ಹಾರ್ ಗುನಾಹಾಂ ಕೆ ಅಯಿ ಮಘ್ಫಿರತ್ ಹೈ (ಸ್ಮೃತಿ)

ಜಹಾಂ ಸುನೇಂ ಜೂಮ್ ಕರ್ ಆಂಖಾಂ ನೆ ಲಗಾ ಲೇಂ ತೋ
ಕೂಂ ಕರ್ ಇಜ್ಜತ್ ನ ಪಾಯೇಂಗೆ. ಹಝ್ರತೆ ಸಯ್ಯಿದುನಾ ಬಶರೆ
ಹಾಫಿ صَلَّى اللهُ عَلَيْهِ وَآلِهِ وَسَلَّمَ ನೆ ಜಹಾಂ ಅಲ್ಲಾಹ್ جَزَاءُ ಕಾ ನಾಮ್ ದೇಖಾ
ವಹಾಂ ಇತ್ತರ್ ಲಗಾಯಾ ತೋ ಪಾಕ್ ಹೋ ಗಯಿ, ಹಮ್ ಭ
ಜಹಾಂ ಜಿಕ್ರೆ ರಿನಾಲಾತ್ ಮಅಬ್ ಬಸ್ وَاللهُ وَآلِهِ وَسَلَّمَ ಹೋ
ವಹಾಂ ಅ-ರಕ್ಕೆ ಗುಲಾಬ್ ಛಡ್ಕೇಂ ತೋ ಕೂಂ ಪಾಕ್ ನ ಹೋಂಗೆ?

ಶ್ಯ ಮಹಕ್ರೆ ಹೈಂ ಮಹಕ್ನೆ ವಾಲೆ
ಖಾ ಹೆ ಚಲ್ತೆ ಹೈಂ ಭಟಕ್ನೆ ವಾಲೆ
ಅಸಿಯೆ! ಥಾಮ್ ಲೋ ದಾಮನ್ ಉನ್ಕಾ
ವೊಹ್ ನಹೀಂ ಹಾಥ್ ಝಟಕ್ನೆ ವಾಲೆ

(ಹದಾಯಿಕೆ ಬಖ್ಶಿಶ್ ಶರೀಫ್)

صَلُّوا عَلَى النَّبِيِّ! صَلَّى اللهُ تَعَالَى عَلَيْهِ

ಜಾನ್ವರ್ ಭ ವಲ ಕಿ ತಾ'ಜೀಮ್ ಕರ್ತೆ ಹೈಂ : ಹಝ್ರತೆ ಸಯ್ಯಿದುನಾ
ಬಶರೆ ಹಾಫಿ صَلَّى اللهُ عَلَيْهِ وَآلِهِ وَسَلَّمَ ಹಮೇಶಾ ನಂಗೆ ಪಾಂವ್ ಚಲ್ತೆ ಥೆ
ಔರ್ ಜಬ್ ತಕ್ ಬಗ್ಗಾದಾದ್ ಶರೀಫ್ ಮೇಂ ಆಪ್ صَلَّى اللهُ عَلَيْهِ وَآلِهِ وَسَلَّمَ
ಹಯಾತ್ ರಹೆ ಕಿಸಿ ಜೊಪಾಯಿ ನೆ ರಾಸ್ತೆ ಮೇಂ ಗೋಬರ್ ನ
ಕಿಯಾ ಔರ್ ವೊಹ್ ಸಿಫ್ ಇಸ್ ಹುರ್ಮತೋ ಅದಬ್ ಕೆ ಪೇಶೆ
ನಝರ್ ಕೆ ಹಝ್ರತೆ ಸಯ್ಯಿದುನಾ ಬಶರೆ ಹಾಫಿ صَلَّى اللهُ عَلَيْهِ وَآلِهِ وَسَلَّمَ
ಯಹಾಂ ನಂಗೆ ಪಾಂವ್ ಚಲ್ತೆ ಫಿರ್ತೆ ಹೈಂ. ಏಕ್ ದಿನ್ ಏಕ್
ಜೊಪಾಯಿ ನೆ ರಾಸ್ತೆ ಮೇಂ ಗೋಬರ್ ಕರ್ ದಿಯಾ ತೋ ಉಸ್
ಕಾ ಮಾಅಕ್ ಏಹ್ ಬಾತ್ ದೇಖ್ ಕರ್ ಘಬ್ರಾ ಗಯಾ ಕಿ ಹೋ ನ
ಹೋ ಆಜ್ ಹಝ್ರತೆ ಸಯ್ಯಿದುನಾ ಬಶರೆ ಹಾಫಿ صَلَّى اللهُ عَلَيْهِ وَآلِهِ وَسَلَّمَ
ಕಾ ಇನ್ತಿಕ್ರಾಲ್ ಹೋ ಗಯಾ ಹೈ ವರ್ನಾ ಏಹ್ ಜಾನ್ವರ್ ಕಭಿ
ರಾಸ್ತೆ ಮೇಂ ಗೋಬರ್ ನ ಕರ್ತಾ. ಚುನಾಂಚೆ ಥೋಡಿ ದೇರ್ ಕೆ
ಬಾ'ದ್ ಉಸ್ ನೆ ಸುನ್ ಆಯಾ ಕಿ ಹಝ್ರತೆ ಹೈ صَلَّى اللهُ عَلَيْهِ وَآلِهِ وَسَلَّمَ; ಕಾ
ವಿಸಾಲ್ ಹೋ ಗಯಾ ಹೈ.

(ಮುಲಖ್ಖನ್ ಅಝ್ ಅಹ್ಸನುಲ್ ವಿಖ್ಲಿ, ಸ-ಫ಼ಾ:137)

ಅಲ್ಲಾಹ್ جَزَاءُ ಕಿ ಉನ್ ಹರ್ ರಹ್ಮತ್ ಹೋ ಔರ್
ಉನ್ ಕೆ ಹದಕ್ಕೆ ಹಮಾಲಿ ಮಘ್ಫಿರತ್ ಹೋ.

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್

ಮದೀನತುಲ್
ಮುನವ್ವಹಾಹ್



ಪರ್ವಾನ ಮುಹಾದ್ಲಾ ಮುಸ್ಲಿಮ್ ಅಲಿಕ್: ಜಿಸ್ ನೆ ಕಿತಾಬ್ ಮೇಂ ಮುಯ್ ಪರ್ ದುರೂದ್ ಪಾಕ್ ಆವಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿಶತ್ ಉಸ್ ಕೆ ಆಯ್ ಇಸ್ತಿಫಾಫಾ ಕರ್ತೆ ರಹೇಂಗ್. (ಫ್ರಾಸ್)

ನೆ ಮೊಹಬ್ಬತ್ ಔರ್ ವಲಯೆ ಕಾಮಿಲ್ ಹಝ್ರತೆ ಸಯ್ಯಿದುನಾ ಜಶರ ಹಾಫಿ **عَلَيْهِ رَحْمَةُ اللَّهِ الْكَافِرِ**

عَلَيْهِ رَحْمَةُ اللَّهِ الْكَافِرِ

ಜಶರ ಹಾಫಿ ನೆ ಹಮೇಂ ತೋ ಹ್ಯಾರ್ ಹೈ
اِنَّ سَاءَ مَا يَكْتُمُونَ

رَحْمَةُ اللَّهِ الْكَافِرِ

ಹಮ್ ತೋ ಸಾರೆ ಔಲಯಾ ನೆ ಹ್ಯಾರ್ ಹೈ
اِنَّ سَاءَ مَا يَكْتُمُونَ

صَلُّوا عَلَيَّ الْحَبِيبِ ! صَلَّى اللَّهُ عَلَيَّ عَلَى مُحَمَّدٍ

ಅಬ್ ಜಮೀನ್ ಸೆ ಮುಕ್ದನ್ ಕಾಗ್ಝ್ ಉಠಾನೆ ಕಿ ಫಜೀಲತ್ ಸುನಿಯೆ ಔರ್ ಝೂಮಿಯೆ :-

ಮು-ತಬ್ರೀತ್ ಕಾಗ್ಝ್ ಉಠಾನೆ ಕಿ ಫಜೀಲತ್ : ಅಮೀರುಲ್ ಮೊಮಿನೀನ್ ಹಝ್ರತೆ ಮೌಲಾಯೆ ಕಾಯಿನಾತ್ ಅಲಯ್ಯುಲ್ ಮುರ್ತಜ್ಜಾ ಶೇರೆ ಖುದಾ **رَحْمَةُ اللَّهِ الْكَافِرِ** ನೆ ರಿವಾಯತ್ ಹೈ ಕಿ ದೋ ಜಹಾಂ ಕೆ ಸುಲ್ತಾನ್, ಸರ್-ವರೆ ಜಿ ಶಾನ್, ಮಹಬೂಬೆ ರಹಮಾನ್ ಸಸ್ಲೆ **عَلَيْهِ رَحْمَةُ اللَّهِ الْكَافِرِ** ಕಾ ಫರ್ಮಾನೆ ಫಜೀಲತ್ ನಿಶಾನ್ ಹೈ, "ಜೋ ಕೋಯಿ ಜಮೀನ್ ಸೆ ಏಸಾ ಕಾಗ್ಝ್ ಜಿಸ್ ಮೇಂ ಅಲ್ಲಾಹ್ **عَلَيْهِ رَحْمَةُ اللَّهِ الْكَافِرِ** ಕೆ ನಾಮೌ ಮೇಂ ಸೆ ಕೋಯಿ ನಾಮ್ ಹೋ ತೋ ಅಲ್ಲಾಹ್ **عَلَيْهِ رَحْمَةُ اللَّهِ الْكَافِرِ** ಉಸ್ (ಉಠಾನೆ ವಾಲೆ) ಕಾ ನಾಮ್ (ರೂಹೌಂ ಕೆ ಸಬ್ ಸೆ ಆ;ಲಾ ಮಕ್ರಾಮ್) ಇಲ್ಲಯೀನ್ ಮೇಂ ಬುಲಂದ್ ಫರ್ಮಾಯೇಗಾ ಔರ್ ಉಸ್ ಕೆ ವಾಲದೈನ್ ಕೆ ಅಝಾಬ್ ಮೇಂ ತಖ್ಫೀಫ್ (ಯಾ'ನಿ ಕಮೀ) ಕರೇಗಾ ಅಗರ್ಚೆ ಉಸ್ ಕೆ ವಾಲದೈನ್ ಕಾಫಿರ್ ಹಿ ಕ್ಯೂಂ ನ ಹೋಂ."

(ಮಜ್ಞಮುಉಝ್ ಜವಾಯಿದ್, ಜಲ್ದ್:4, ಸ-ಫ್ತಾ:300)

ಮುಫತಿಯೆ ಆ'ಜಮಿ ಹಿಂದ್ **عَلَيْهِ رَحْمَةُ اللَّهِ الْكَافِرِ**, ಔರ್ **ಕಾಗ್ಝಾತ್ ವ ಹರೂಫ್ ಕಿ ತಾ'ಜೀಮ್ :** ಆಲಮೆ ಬಾ ಅಮಲ್, ಫಾಜಿಲೆ ಅಜಲ್, ಆಶಿಕೆ ನಬಿಯೈ ಮುರ್ಸಲ್, ವಲಯೈ ರಬ್ಬೆ ಲಮ್ ಯಜ್ಜಲ್, ಆಫತಾಬೆ ವಿಲಾಯತ್, ಮಾಹತಾಬೆ ಹಿದಾಯತ್, ತಾಜ್ ದಾರೆ ಅಹಲೆ ಸುನ್ನತ್, ಶಹ್ಝಾದಯೆ ಆ'ಲಾ ಹಝ್ರತೆ, ಸಯ್ಯಿದುನಾ ವ ಮೌಲಾನಾ ಅಲ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್



ಫರ್ಮಾನೆ ಮುನ್ತಫಾ **عَلَى اللَّهِ تَعَالَى وَاللَّهُ سَمِيعٌ عَلِيمٌ** : ಜಿಸ್ ನೆ ಮುರುಂ ಪರ್ ಏಕ್ ಬಾರ್ ದುರುದಿ ಬಾಕ್ ಪಡಾ ಅಲ್ಲಾಹ್ **سُبْحَانَكَ اللَّهُمَّ وَبِحَمْدِكَ** ಉನ್ ಪರ್ ದನ್ ರಹಮತೆಂ ಭೇಜ್ತಾ ಹೈ. (ಸ)

ಹಾಜ್ ಮುಹಮ್ಮದ್ ಮುನ್ತಫಾ ರಞಾ ಖಾನ್ **عَلَى اللَّهِ تَعَالَى وَاللَّهُ سَمِيعٌ عَلِيمٌ** ಅಲ್ ಮಾ'ರೂಫ್ "ಹುಜೂರೆ ಮುಫ್ತಿಯೆ ಆ'ಜಮ್ ಹಿಂದ್" ಸಾದಾ ಕಾಗ್ಗಞಾತ್ ಔರ್ ಹುರೂಫ್ ಮುಫ್ತರದಹ್ ಕಿ ಭಿ ತಾ'ಜ್ಜೀಮ್ ಬಜಾ ಲಾತೆ ಥೆ. ಕ್ಯೂಂ ಕಿ ವೊಹ್ ಕುರ್ಆನೋ ಹದೀಸ್ ಔರ್ ಶರೀಅತ್ ಕಿ ಬಾತೌಂ ಕೋ ಅಖಾನೆ ಮೇಂ ಕಾಮ್ ಆತೆ ಹೈಂ. ಸಿನೆ 1391 ಹಿಜ್ರಿ ಮೇಂ ದಾರುಲ್ ಉಲೂಮ್ ರಬ್ಬಾನಿಯ್ಯಾ, ಬಾಂದಾ (ಅಲ್ ಹಿಂದ್) ಕೆ ಸಾಲಾನಾ ದನ್ತಾರ್ ಬಂದಿ ಮೇಂ ಹುಜೂರ್ ಮುಫ್ತಿಯೆ ಆ'ಜಮೆ ಹಿಂದ್ **عَلَى اللَّهِ تَعَالَى وَاللَّهُ سَمِيعٌ عَلِيمٌ** ತಶ್ಠಾರೀಫ್ ಲಾಯೆ. ಸುವಾರಿ ನೆ ಉತರ್ ಕರ್ ಚಂದ್ ಹಿ ಕ್ಕದಮ್ ಚಲೆ ಥೆ ಕಿ ಆಪ್ ಕಿ ನಜ್ಜರ್ ಉರ್ದು ಅಖಾಯಿ ವಾಲೆ ಕಾಗ್ಗಞ್ ಕೆ ಚಂದ್ ಬೋಸೀದಾ ಟುಕ್ಡೌಂ ಪರ್ ಪಡಿ. ಆಪ್ **عَلَى اللَّهِ تَعَالَى وَاللَّهُ سَمِيعٌ عَلِيمٌ** ನೆ ಫೌರನ್ ಉನ್ ಕೋ ಫಿಮೀನ್ ಸೆ ಉರಾಯಾ ಔರ್ ಫರ್ಮಾಯಾ : ಕಾಗ್ಗಞಾತ್ ಔರ್ ಅ-ರಬೀ ಹುರೂಫ್ (ಕಿ ಉರ್ದು ಕೆ ಭಿ ಚಂದ್ ಹುರೂಫ್ ಕೆ ಇಲಾಯಾ ಸಭಿ ಹುರೂಫ್ ಅ-ರಬೀ ಹೈಂ ಇನ್) ಕಾ ಎಹ್ತಿರಾಮ್ ಕರ್ನಾ ಚಾಹಿಯೆ ಇಸ್ ಅಯೆ ಕಿ ಇನ್ ನೆ ಕುರ್ಆನೆ ಅಜೀಮ್ ವ ಅಹಾದೀನೆ ಮುಕದ್ದನಾ ಔರ್ ತಫ್ಸೀರ ವಗೈರಾ ಹೋತಿ ಹೈ."

(ಮುಲ್ಖಸನ್ ಮುಫ್ತಿಯೆ ಆ'ಜಮ್ ಕಿ ಇಸ್ತಿಫಾಮತ್ ವ ಕರಾಮತ್, ಸ-ಫ಼ಾ:124)

ಅಲ್ಲಾಹ್ **سُبْحَانَكَ اللَّهُمَّ وَبِحَمْدِكَ** ಕಿ ಉನ್ ಹರ್ ರಹಮತ್ ಹೋ ಔರ್ ಉನ್ ಕೆ ಸದಕೆ ಹಮಾಲಿ ಮಫ್ಫಿರತ್ ಹೋ.

ಮುಫ್ತಿಯೆ ಆ'ಜಮೆ ಹಿಂದ್ **عَلَى اللَّهِ تَعَالَى وَاللَّهُ سَمِيعٌ عَلِيمٌ** ಔರ್ ದುಖಾಯಾರೌಂ ಕಿ ಗ್ರಮ್ಖಾಠಿ : ಮೀಲೆ ಮೀಲೆ ಇಸ್ಲಾಮಿ ಛಾಯಿಯೋ ! ದೇಖಾ ಆಪ್ ನೆ ! ಹುಜೂರ್ ಮುಫ್ತಿಯೆ ಆ'ಜಮ್ ಹಿಂದ್ **عَلَى اللَّهِ تَعَالَى وَاللَّهُ سَمِيعٌ عَلِيمٌ** ಕಾ ಜಞ್ಬಿಯೆ ಅದಬ್ ! ಜೋ ಶಖ್ಸ್ ಹುರೂಫೆ ತಹಜ್ಜಿ (ALPHABETS) ಬಲ್ಕಿ ಸಾದಾ ಕಾಗ್ಗಞ್ ತಕ್ ಕಾ ಎಹ್ತಿರಾಮ್ ಕರ್ತಾ ಹೋಗಾ ವೊಹ್ ಏಹ್ತಿರಾಮೆ ಮುಸ್ಲಿಮ್ ಕಾ ನ ಜಾನೆ ಕಿತ್ನಾ ಖಯಾಲ್ ರಖ್ತಾ ಹೋಗಾ. ಚುನಾಂಚೆ ಹುಜೂರ್ ಮುಫ್ತಿಯೆ ಆ'ಜಮ್ **عَلَى اللَّهِ تَعَالَى وَاللَّهُ سَمِيعٌ عَلِيمٌ** ಮುಸಲ್ಮಾನೌಂ ಕಿ ಗ್ರಮ್ಖಾಠಿ ಔರ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್

ಮುದೀನತುಲ್ ಮುನವ್ವಹಾಹ್



ಫರ್ಮಾನ ಮುಸೌತಫಾ ﷺ : ಜೋ ಶಖ್‌ಸ್ ಮುಯ್ ಪರ್ ಪಾಕ್ ಪಠ್‌ನಾ ಭೂಲ್ ಗಯಾ ವೊಹ್ ಜನ್ಮತ್ ಕಾ ರಾಸ್‌ತಾ ಭೂಲ್ ಗಯಾ. (ಪ್ರ)

ದಿಲ್ ಜೋಯಿ ಕರ್‌ನೆ ಮೇಂ ಅಪ್‌ನಿ ಮಿಸಾಲ್ ಆಪ್ ಥೆ, ಮುಸಲ್‌ಮಾನ್ ಕಾ ದಿಲ್ ಟೊಡ್‌ನೆ ನೆ ಹರ್ ದಮ್ ಇಸ್ತಿತಿನಾಬ್ ಫರ್ಮಾತೆ, ಉನ್ ಕೋ ಫಾಯಿದಾ ಪಹುಂಚಾನೆ ಕೆ ಬೆ ಹದ್ ಹರೀಸ್ ಥೆ ಔರ್ ಹರೀಸ್ ಕ್ಯೂಂ ನ ಹೋತೆ ಕಿ ಜಿಸ್ ಮ-ದನೀ ಆಕ್ರಾ ಮೀಲೆ ಮೀಲೆ ಮುಸೌತಫಾ ﷺ ನೆ ವಾಲೆಹಾನಾ ಇಶ್‌ಕ್ ಥಾ ಉನ್‌ಹಿ ಕಾ ಇರ್ಶಾದೆ ಹಕ್ಕೀಕ್‌ತ್ ಬುನ್‌ಯಾದ್ ಹೈ : خَيْرُ النَّاسِ أَنْفُ الْمُنِيِّ يَأْسُ ಯಾ'ನಿ "ಬೆಹ್‌ತರೀನ್ ಶಖ್‌ಸ್ ವೊಹ್ ಹೈ ಜೋ ಲೌಗೌಂ ಕೋ ಫಾಯಿದಾ ಪಹುಂಚಾಯೆ." (ಅಲ್ ಜಾಮೇಉಸ್ ಸಗ್ಗೀರ್ ಅಸ್ಸುಯೂತಿ, ಸ-ಫಾ:246, ಹದೀಸ್ ನಂ.4044, ದಾರುಲ್ ಕುತುಬುಲ್ ಇಲ್‌ಮಿಯಾ, ಬೈರೂತ್) ಇನ್ ಹದೀನೆ ಪಾಕ್ ಪರ್ ಅಮಲ್ ಕಿ ಮ-ದನೀ ಝಲಕ್ ಪೇಶ್ ಕರ್‌ತೆ ಹುಯೆ ಏಕ್ ಮ-ದನೀ ಹಿಕಾಯತ್ ಮುಲಾ-ಹಫಾ ಫರ್ಮಾಯೆ. ಚುನಾಂಚೆ ಹುಜೂರ್ ಮುಫ್‌ತಿಯೆ ಆ'ಱಮ್ ﷺ ಏಕ್ ಬಾಸ್ ಮೌಕ್‌ಱ ಪರ್ ಮದ್‌ರಸಯೆ ಫೈಜುಲ್ ಉಲೂಮ್ (ಝುಲ್‌ಕಿ ಥೆಹ್ ಜಮ್‌ಶೇದ್ ಪೂರ್, ಝಾರಖಂಡ್ ಅಲ್ ಹಿಂದ್) ಮೇಂ ಮದ್‌ಊ ಕಿಯೆ ಗಯೆ. ವಾಪಸಿ ಪರ್ ರೇಲ್‌ವೆ ಸ್ಟೇಶನ್ ಜಾನೆ ಕೆ ಅಯೆ ಹುಜೂರ್ ಮುಫ್‌ತಿಯೆ ಆ'ಱಮ್ ಹಿಂದ್ ﷺ ರಿಕ್‌ಶಾ ಮೇಂ ತಶ್‌ರೀಫ್ ಫರ್ಮಾ ಹುಯೆ ಹಿ ಥೆ ಕಿ ಇತ್‌ನೆ ಮೇಂ ಏಕ್ ಶಖ್‌ಸ್ ನೆ ಹಾಜಿರ್ ಹೋ ಕರ್ ಅರ್ಜ್ ಕಿ : ಹುಜೂರ್ ಫುಲಾಂ ಪರೇಶಾನಿ ನೆ ದೋ ಚಾರ್ ಹೂಂ, ತಾ'ವೀಜ್ ಮರ್‌ಹಮತ್ ಫರ್ಮಾ ದೀಜಯೆ. ಮದ್‌ರಸೆ ಕೆ ಮೊಹ್‌ತಮಿಮ್ ರಯೀಸುಲ್ ಕಲಮ್ ಹಝ್ರತ್ ಅಲ್ಲಾಮಾ ಅಶ್‌ದುಲ್ ಖಾದಿರಿ ಸಾಹಿಬ್ ನೆ ಉಸ್ ಶಖ್‌ಸ್ ನೆ ಫರ್ಮಾಯಾ : ಗಾಡಿ ಕಾ ಟ್ಯಾಯಿಮ್ ಹೋ ಚುಕಾ ಹೈ ಔರ್ ತುಮ್ ಅಭಿ ತಾ'ವೀಜ್ ಕೆ ಅಯೆ ಬೋಲ್ ರಹೆ ಹೋ! ಹುಜೂರ್ ಮುಫ್‌ತಿಯೆ

1. ಏಕ್ ಮಜ್‌ಮೂನ್ ಗ್ರಾಅಬನ್ ಹಝ್ರತ್ ಅಲ್ಲಾಮಾ ಅರ್‌ಶದುಲ್ ಖಾದಿರಿ ﷺ; ಕಿ ಜಂದಗಿ ಮೇಂ ಅಖಾ ಗಯಾ ಹೈ ಕ್ಯೂಂ ಕಿ "صلى الله عليه وسلم" ಇಂದೌಂ ಪರ್ ಅಖಾ ನೆ ಕಾ ಉರ್‌ಫ್ ಹೈ. 2. ಆಬ್‌ಗೀನಾ ಯಾ'ನಿ ದಿಲ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಆ



ಫರ್ಮಾನ ಮುಹಮ್ಮದ್ ಸಲವಲ್ಲೇ ಲೇ ಲೇ : ಜನ್ ಕೆ ಪಾನ್ ಮೇರಾ ಣ್ಣಕರ್ ಹುವಾ ಔರ್ ಉನ್ ನೆ ಮುಯ್ ಪರ್ ದುರೂದ ಪಾಕ್ ನೆ ಪೆಠಾ ತಹ್ ಕಿಲ್ಹಕ್ ವೊಹ್ ಬದ್ ಬಖತ್ ಹೋ ಗಯಾ. (ಫ್ರೂ)

ಅ'ಞಮ್ مَكِّيهِ اللهُ مُحَمَّدٌ نೆ ಅಲ್ಲಾಮಾ ಮುಹಮ್ಮದ್ ಕೋ, ಉನ್ ಶಖ್ಸ್ ಕೋ ರೋಕ್ ನೆ ನೆ ಮನ್ ಆಫ್ ಫರ್ಮಾಯಾ. ಅಲ್ಲಾಮಾ ಸಾಹಿಬ್ ನೆ ಅಞ್ಞ ಕಿ : ಹುಞೂರ್ ! ಗಾಡಿ ಫೂಟ್ ಜಾಯೇಗಿ. ಇನ್ ಪರ್ ಹುಞೂರ್ ಮುಫ್ತಿಯೆ ಅ'ಞಮ್ ಹಿಂದ್ مَكِّيهِ اللهُ مُحَمَّدٌ, ನೆ ಖಫೆ ಖುದಾ ಸೆ ಸರ್ ಶಾರ್ ಔರ್ ದುಖ್ ಯಾರಿ ಉಮ್ಮತ್ ಕಿ ದಿಲ್ ಜೋಯಿ ಮೇಂ ಬೆ ಕರಾರ್ ಹೋ ಕರ್ ಜೋ ಜವಾಬ್ ದಿಯಾ ವೊಹ್ ಸುನೆಹರಿ ಹರ್ ಫೌಂ ನೆ ಆಖ್ ನೆ ಕೆ ಕ್ರಾ ಬಲ್ ಹೈ ಚುನಾಂಚೆ ಫರ್ಮಾಯಾ : ಫೂಟ್ ಜಾನೆ ದೋ, ದೋಸರಿ ಟ್ರೇನ್ ನೆ ಚಲಾ ಜಾಯೋಂಗಾ. ಕಲ್ ಕಿಯಾಮತ್ ಕೆ ದಿನ್ ಅಗರ್ ಖುದಾವಂದೆ ಕರೀಮ್ مَكِّيهِ اللهُ مُحَمَّدٌ ನೆ ಪೂಫ್ ಆಯಾ ಕಿ ತೂನೆ ಮೇರೆ ಫುಲಾಂ ಬಂದೆ ಕಿ ಪರೇಶಾನಿ ಮೇಂ ಕ್ಯಾಂ ಮದದ್ ನಹೀಂ ಕಿ? ತೋ ಮೈಂ ಕ್ಯಾ ಜವಾಬ್ ದೂಂಗಾ." ಏಹ್ ಫರ್ಮಾ ಕರ್ ರಿಕ್ ಶೆ ನೆ ಸಾರಾ ಸಾಮಾನ್ ಉತರ್ ವಾ ಆಯಾ. (ಮುಫ್ತಿಯೆ ಅ'ಞಮ್ ಕಿ ಇನ್ ತಿಕ್ರಾಮತ್ ವ ಕರಾಮತ್, ಸ.120,121) ಅಲ್ಲಾಹ್ مَكِّيهِ اللهُ مُحَمَّدٌ ಕಿ ಉನ್ ಪರ್ ರಹ್ಮತ್ ಹೋ ಔರ್ ಉನ್ ಕೆ ನದಕ್ ಹಮಾಲಿ ಮಫ್ಫಿರತ್ ಹೋ.

ಖಯಾಲೆ ಖಾತಿರ್ ಅಹ್ ಬಾಬ್ ಜಾಹಿಯೆ ಹರ್ ದಮ್

ಅನೀಹ್ ಲೇಹ್ ನ ಲಗ್ ಜಾಯೀ ಅಬ್ ಗೀನೆ ಕೋ

ಮುಕದ್ದಸ್ ಕಾಗ್ಞ್ ಕಿ ಬ-ರ-ಕತ್ : ಹಞ್ಞರತೆ ಸಯ್ಯಿದುನಾ ಮನ್ ಸೂರ್ ಬನ್ ಅಮ್ಮಾರ್ مَكِّيهِ اللهُ مُحَمَّدٌ ಕಿ ತೌಬಾ ಕಾ ಸಬಬ್ ಏಹ್ ಹುವಾ ಕಿ ಏಹ್ ಮರ್ತಬಾ ಉನ್ ಕೋ ರಾಹ್ ಮೇಂ ಕಾಗ್ಞ್ ಕಾ ಪುರ್ಞಾ ಮಿಲಾ. ಜಿನ್ ಪರ್ بِسْمِ اللّٰهِ الرَّحْمٰنِ الرَّحِیْمِ ಆಖಾ ಥಾ. ಉನ್ ಹೌಂ ನೆ ಅದಬ್ ನೆ ರಖ್ ನೆ ಕಿ ಕೋಯಿ ಮುನಾಸಿಬ್ ಜಗಾಹ್ ನೆ ಪಾಯಿ ತೋ ಉನೆ ನಿಗಲ್ ಆಯಾ. ರಾತ್ ಖ್ವಾಬ್ ದೇಖಾ ಕೋಯಿ ಕೆಹ್ ರಹಾ ಹೈ, "ಇನ್ ಮುಕದ್ದಸ್ ಕಾಗ್ಞ್ ಕೆ ಏಹ್ ತಿರಾಮ್ ಕಿ ಬ-ರ-ಕತ್ ನೆ ಅಲ್ಲಾಹು ರಬ್ಬಲ್ ಇಜ್ಜತ್ مَكِّيهِ اللهُ مُحَمَّدٌ ನೆ ತುರ್ಝಾ ಪರ್ ಹಿಕ್ ಮತ್ ಕೆ ದರ್ವಾಞೆ ಖೋಲಲ್ ದಿಯೆ. (ಅರ್ ರಿಸಾಲತಲ್ ಕುಶೈರಿಯ್ಯಾಹ್, ಸ-

ಮದ್ದೀನತುಲ್ ಮುನ್ಸವ್ವಾಹ್

ಮದ್ದೀನತುಲ್ ಮುನ್ಸವ್ವಾಹ್

ಜನ್ ಶಹೀದ್ ಬಿಸ್ವಿಲ್ಲಾಹ್

ಮದ್ದೀನತುಲ್ ಮುನ್ಸವ್ವಾಹ್

ಮದ್ದೀನತುಲ್ ಮುನ್ಸವ್ವಾಹ್

ಜನ್ ಶಹೀದ್ ಬಿಸ್ವಿಲ್ಲಾಹ್

ಮದ್ದೀನತುಲ್ ಮುನ್ಸವ್ವಾಹ್

ಮದ್ದೀನತುಲ್ ಮುನ್ಸವ್ವಾಹ್

ಜನ್ ಶಹೀದ್ ಬಿಸ್ವಿಲ್ಲಾಹ್

ಮದ್ದೀನತುಲ್ ಮುನ್ಸವ್ವಾಹ್

ಮದ್ದೀನತುಲ್ ಮುನ್ಸವ್ವಾಹ್

ಜನ್ ಶಹೀದ್ ಬಿಸ್ವಿಲ್ಲಾಹ್



ಫರ್ಮಾನ ಮುಹಾದ್ಧಾ **صَلَّى اللهُ تَعَالَى عَلَيَّ وَآلِيَّ وَارْحَمَهُمْ** : ಜನ್ಮ ನೆ ಮುಯ್ ಪರ್ ದನ್ ಮರತಬಾ ಸುಬ್ಹಾ ಔರ್ ದನ್ ಮರತಬಾ ಶಾಮ್ ದುರೂದ್ ಪಾಕ್ ಪಠಾ ಉಸೇ ಕಿಯಾಮತ್ ಕೆ ದಿನ ಮೇಲೆ ಶಫಾಅತ್ ಮಿಲೇಗಿ. (11/17)

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಫ್ಫಾ:48) ಅಲ್ಲಾಹ್ **صَلَّى اللهُ** ಕಿ ಉನ್ ಹರ್ ರಹಮತ್ ಹೋ ಔರ್ ಉನ್ ಕೆ ನದಕೆ ಹಮಾಲಿ ಮಫ್ಫಿರತ್ ಹೋ.

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدًا

ಮಿಲೆ ಮಿಲೆ ಇಸ್ಲಾಮಿ ಭಾಯಿಯೊ ! ದೇಖಾ ಆಪನೆ !

سُبْحَانَ اللَّهِ الرَّحْمَنِ الرَّحِيمِ ಅಖಿ ಹುಯೆ ಕಾಗ್ಘೆ ಕೋ ಉಠಾ ಕರ್ ಉಸ್ ಕಿ ತಾ'ಜ್ಜೀಮ್ ಕರ್ನೆ ವಾಲೆ ಕೋ ಅಲ್ಲಾಹ್ **صَلَّى اللهُ** ನೆ ತೌಬಾ ಕಿ ತೌಫೀಕ್ ದೆ ಕರ್ ವಿಲಾಯತ್ ಕಾ ರುತ್ಬಾ ಇನಾಯತ್ ಫರ್ಮಾ ಕರ್ ಔತಾದ್ ಕೆ ಅಜ್ಜೀಮ್ ಮನ್ಸಬ್ ಸೆ ಸರ್-ಫರಾಝ್ ಫರ್ಮಾ ದಿಯಾ ಜೈಸಾ ಕಿ "ಬಹಜ್ಜುತುಲ್ ಅನ್ಸಾರ್ ಶರೀಫ್" ಮೇಂ ಹೈ, ಹಝ್ರತೆ ಸಯ್ಯಿದುನಾ ಶೈಕ್ ಅಬು ಬಕ್ರ್ ಬನ್ ಹವಾರ್ **رَجُلًا خَمْرًا خَلِيلًا** ಫರ್ಮಾತೆ ಹೈಂ, ಈರಾಕ್ ಕೆ ಔತಾದ್ ಸಾತ್ ಹೈಂ, (1) ಹಝ್ರತೆ ಸಯ್ಯಿದುನಾ ಶೈಕ್ ಮಾ'ರೂಫ್ ಕರ್ಖ (2) ಹಝ್ರತೆ ಸಯ್ಯಿದುನಾ ಶೈಕ್ ಇಮಾಮ್ ಅಹಮದ್ ಬನ್ ಹಂಬಲ್ (3) ಹಝ್ರತೆ ಸಯ್ಯಿದುನಾ ಶೈಕ್ ಬಿಶರೆ ಹಾಫಿ (4) ಹಝ್ರತೆ ಸಯ್ಯಿದುನಾ ಶೈಕ್ ಮನ್ಸೂರ್ ಬನ್ ಅಮ್ಮಾರ್ (5) ಹಝ್ರತೆ ಸಯ್ಯಿದುನಾ ಶೈಕ್ ಜುನ್ಯೆದ್ (6) ಹಝ್ರತೆ ಸಯ್ಯಿದುನಾ ಶೈಕ್ ಸಹಲ್ ಬನ್ ಅಬ್ದುಲ್ಲಾಹ್ ತುಸ್ತರೀ (7) ಹಝ್ರತೆ ಸಯ್ಯಿದುನಾ ಶೈಕ್ ಅಬ್ದುಲ್ ಖಾದಿರ್ ಜೀಲಾನಿ **صَلَّى اللهُ** (ಹಮಾರೆ ಗ್ರೌಸೆ ಆ'ಜ್ಜಮ್ **صَلَّى اللهُ** ಕಿ ಅಭಿ ವಿಲಾದತ್ ಭಿ ನಹೀಂ ಹುಯಿ ಥಿ ಇನ್ ಅಯೆ ಏಹ್ ಗೈಬ್ ಕಿ ಖಬರ್ ಸುನ್ ಕರ್) ಅರ್ಝ್ ಕಿಯಾ ಗಯಾ, ಅಬ್ದುಲ್ ಖಾದಿರ್ ಜೀಲಾನಿ ಕೌನ್? ಹಝ್ರತೆ ಸಯ್ಯಿದುನಾ ಶೈಕ್ ಹವಾರ್ **رَجُلًا خَمْرًا خَلِيلًا** ನೆ ಜವಾಬನ್ ಇರ್ಶಾದ್ ಫರ್ಮಾಯಾ, "ಏಹ್ ಅ-ಜಮಿ "ಶರೀಫ್" ಹೋಂಗಿ (ಅಹಲೆ ಅರಬ್ ಕೆ ಯಹಾಂ ಸಾದಾತೆ ಕಿರಾಮ್ ಕೋ "ಶರೀಫ್" ಔರ್ "ಹಬೀಬ್" ಬೋಲಾತೆ ಹೈಂ ಜಬ್ ಕಿ ಜನಾಬ್ ಕಿ ಜಗಾಹ್ ಲಫ್ಝ್ "ಸಯ್ಯಿದ್" ಇಸ್ತೆಮಾಲ್ ಕಿಯಾ



ಫರ್ಮಾನ ಮುಹಾದ್ದಫಾ : جَلَّى اللهُ عَلَيْنَا وَعَلَّمَ الْاِسْمَ : ಜಿಸ್ ಕೆ ಪಾಸ್ ಮೇರಾ ಜಿಹಾದ್ ಹುವಾ ಔರ್ ಉಸ್ ನೆ ಮುಯ್ ಪರ್ ದುರೂದ್ ಶರೀಫ್ ನೆ ಪಡಾ ಉಸ್ ನೆ ಜಫಾ ಕಿ. (1/17)

ಜಾತಾ ಹೈ ಮತ್‌ಲಬ್ ಏಹ್ ಹೈ ಕಿ ಏಕ್ ಗೈರ್ ಅ-ರಬ ಸಯ್ಯಿದ್ ಸಾಹಿಬ್) ಜೋ ಕಿ ಬಗ್ಗಾದಾದ್ ಶರೀಫ್ ಮೇಂ ಕಿಯಾಮ್ ಫರ್ಮಾಯೇಂಗಿ, ಉನ್ ಕಾ ಖುಹೂರ್ ಪಾಂಚವೀಂ ಸದೀ ಹಿಜರಿ ಮೇಂ ಹೋಗಾ ಔರ್ ವೊಹ್ ಸಿದ್ದಿಕ್ಲೀನ್ (ಯಾ'ನಿ ಔಲಯಾ ಕಿರಾಮ್ ಕಿ ಸಬ್ ಸೆ ಆ'ಲಾ ಕಿಸ್‌ಮ್) ಸೆ ಹೋಂಗೆ." ಔತಾದ್ ವೊಹ್ ಅಫರಾದ್ ಹೈಂ ಜೋ ದುನ್ಯಾ ಕೆ ಸರ್‌ದಾರ್ ಔರ್ ಖಮೀನ್ ಕೆ ಕ್ಕುತುಬ್ ಹೈಂ. (ಬಹ್‌ಜತುಲ್ ಅನ್‌ರಾರ್, ಸ.255) ಅಲ್ಲಾಹ್ قُتُوبُ كِي ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದಕ್ ಹಮಾಲಿ ಮಫ್‌ಫಿರತ್ ಹೋ.

ಕಿಸಿ ಖತ್ತಯೆ ಖಮೀನ್ ಯಾ'ನಿ ಶಹರ್ ವಗೈರಾ ಕಾ ಜಿಸ್ ವಲಯುಲ್ಲಾಹ್ ಕೆ ಸಿಪುರ್‌ದ್ ಹೋ ಉಸ್ ಕೋ ಕ್ಕುತುಬ್ ಕಹ್‌ತೆ ಹೈಂ.

ಚಾರ್ ದುಆಹಿಂ ಕಿ ಹಿಕಾಯತ್ : ಬಿಸ್ವಿಲ್ಲಾಹ್ ಶರೀಫ್ ಕಿ ತಹ್‌ರೀರ್ ವಾಲೆ ಕಾಗ್‌ಜ್ ಕಿ ತಾ'ಜೀಮ್ ಕಿ ಬ-ರ-ಕತ್ ಸೆ ಹಜ್ಜರತೆ ಸಯ್ಯಿದುನಾ ಮನ್‌ಸೂರ್ ಬನ್ ಅಮ್ನಾರ್ اَمْنَارُ الْعَالَمِينَ ಕಾ ಶುಮಾರ್ ಔಲಯಾಯೆ ಕಿಬಾರ್ ಸೆ ಹೋನೆ ಲಗಾ, ಆಪ್ اَمْنَارُ الْعَالَمِينَ ನೇಕಿ ಕಿ ದಾ'ವತ್ ಕಿ ಧೂಮೇಂ ಮಜಾತೆ ಥೆ, ಲಾ ತಾ'ದಾದ್ ಅಫರಾದ್ ಬಸದ್ ಅಕ್ಲೀದತ್ ಆಪ್‌ಕಾ ಬಯಾನ್ ಸುನ್‌ನೆ ಆತೆ ಥೆ. ಏಕ್ ಬಾರ್ ಆಪ್ اَمْنَارُ الْعَالَمِينَ ಕೆ ಇಜ್ಜತೆಮಾ ಮೇಂ ಕಿಸಿ ಹಕ್‌ದಾರ್ ನೆ ಚರ್ ದಿರ್‌ಹಮ್ ಕಾ ಸುವಾಲ್ ಕಿಯಾ, ಆಪ್ اَمْنَارُ الْعَالَمِينَ ನೆ ಏ'ಲಾನ್ ಫರ್ಮಾಯಾ, ಜೋ ಇಸ್ ಕೋ ಚಾರ್ ದಿರ್‌ಹಮ್ ದೇಗಾ ಮೈಂ ಉಸ್ ಕೆ ಆಯೆ ಚಾರ್ ದುಆಯೇಂ ಕರೂಂಗಾ. ಉಸ್ ವಕ್ತ್ ವಹಾಂ ಸೆ ಏಕ್ ಗುಲಾಮ್ ಗುಜ್ಜರ್ ರಹಾ ಥಾ ಏಕ್ ವಲಯೆ ಕಾಮಿಲ್ ಕಿ ರಹ್‌ಮತ್ ಭರಿ ಆವಾಜ್ ಸುನ್ ಕರ್ ಉಸ್ ಕೆ ಕ್ಲದಮ್ ಥಮ್ ಗಯೆ ಔರ್ ಉಸ್ ಕೆ ಪಾಸ್ ಜೋ ಚಾರ್ ದಿರ್‌ಹಮ್ ಥೆ ವೊಹ್ ಉಸ್ ನೆ ಸಾಯಿಲ್ ಕೋ ಪೇಶ್ ಕರ್ ದಿಯೆ. ಹಜ್ಜರತೆ ಸಯ್ಯಿದುನಾ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಲಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಲಿ



ಫರ್ಮಾನೆ ಮುಹಾಜಿರಾ **مَنْ سَأَلَ عَنِّي فِى كُنُوزِ الدُّنْيَا لَمْ يَأْتِنِي يَوْمَ الْقِيَامَةِ** : ಜೋ ಮುರುಫ್ ಪರ್ ರೋಜ್ ಜುಮುಅ, ದುರೂದ್ ಅರೀಫ್ ಪಢೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (ಪ್ರಬುಫ್)

ಮನ್ಸೂರ್ **أَخْلَعْتُ لَهَا أَهْلًا** ನೆ ಫರ್ಮಾಯಾ, ಬತಾಡು ಕೌನ್ ಕೌನ್ಸಿ ಚಾರ್ ದುಆಯೇಂ ಕರ್ವಾನಾ ಚಾಹ್ತೆ ಹೋ? ಅರ್ಜ್ ಕಿಯಾ, (1) ಮೈಂ ಗುಲಾಮಿ ಸೆ ಆಝಾದ್ ಕರ್ ದಿಯಾ ಜಾಯೆಂ (2) ಮುರುಫ್ ಇನ್ ದಿರಾಹಿಮ್ ಕಾ ಬದ್ಲಾ ಮಿಲ್ ಜಾಯೆ (3) ಮುರುಫ್ ಖೈರ್ ಮೇರೆ ಆಫಾ ಕೋ ತೌಬಾ ನಸೀಬ್ ಹೋ (4) ಮೇರಿ, ಮೇರೆ ಆಫಾ ಕಿ ಆಪ್ ಕಿ ಖೈರ್ ತಮಾಮ್ ಹಾಝಿರೀನ್ ಕಿ ಬಖ್ಶಿಶ್ ಹೋ ಜಾಯೆ. ಹಝರತೆ ಸಯ್ಯಿದಯನಾ ಮನ್ಸೂರ್ ಬನ್ ಅಮ್ಮಾರ್ **أَخْلَعْتُ لَهَا** ನೆ ಹಾಥ್ ಉತಾ ಕರ್ ದುಆ ಫರ್ಮಾ ದಿ. ಗುಲಾಮ್ ಅಪ್ನೆ ಆಫಾ ಕೆ ಪಾನ್ ದೇರ್ ಸೆ ಪಹುಂಚಾ. ಆಫಾ ನೆ ಸಬಬೆ ತಾಖೀರ್ ದರ್ಯಾಫತ್ ಕಿಯಾ ತೋ ಉಸ್ ನೆ ವಾಕೆಳಿ ಕೆಹ್ ಸುನಾಯಾ, ಆಫಾ ನೆ ಪೂಛಾ ಪೆಹ್ಲೆ ದುಆ ಕೌನ್ಸಿ ಥಿ? ಗುಲಾಮ್ ಬೋಲಾ, ಮೈಂ ನೆ ಅರ್ಜ್ ಕಿಯಾ, ದುಆ ಕೀಜಿಯೆ ಮೈಂ ಗುಲಾಮಿ ಸೆ ಆಝಾದ್ ಕರ್ ದಿಯಾ ಜಾಟಂ. ಏಹ್ ಸುನ್ ಕರ್ ಆಫಾ ಕಿ ಝಬಾನ್ ಸೆ ಬೆ ಸಾಖ್ತಾ ನಿಕ್ಲಾ, “ಜಾ ತೂ ಗುಲಾಮಿ ಸೆ ಆಝಾದ್ ಹೈ.” ಪೂಛಾ, ದೋಸರಿ ದುಆ ಕೌನ್ಸಿ ಕರ್ವಾಯಿ? ಕಹಾ, ಜೋ ಚಾರ್ ದಿರ್ಹಮ್ ಮೈಂ ನೆ ದಿಯೆ ಹೈಂ ಉಸ್ ಕಾ ನೆಮಲ್ ಬದಲ್ ಮಿಲ್ ಜಾಯೆ. ಆಫಾ ಬೋಲ್ ಉತಾ, ಮೈಂ ನೆ ತುರುಫ್ ಚಾರ್ ದಿರ್ಹಮ್ ಕೆ ಬದಲೆ ಚಾರ್ ಹಝಾರ್ ದಿರ್ಹಮ್ ದಿಯೆ. ಪೂಛಾ, ತೀಸರಿ ದುಆ ಕ್ಯಾ ಥಿ? ಬೋಲಾ, ಮುರುಫ್ ಖೈರ್ ಮೇರೆ ಆಫಾ ಕೋ ಗುನಾಹಂ ಸೆ ತೌಬಾ ಕಿ ತೌಫೀಕ್ ನಸೀಬ್ ಹೋ ಜಾಯೆ. ಏಹ್ ಸುನ್ತೆ ಹಿ ಆಫಾ ಕಿ ಝಬಾನ್ ಪರ್ ಇಸ್ತಿಫ್ಫಾರ್ ಜಾರಿ ಹೋ ಗಯಾ ಖೈರ್ ಕೆಹ್ನೆ ಲಗಾಮ ಮೈಂ ಅಲ್ಲಾಹ್ **كَلَّمَ** ಕಿ ಬಾರ್ಗಾಹ್ ಮೇಂ ಅಪ್ನೆ ತಮಾಮ್ ಗುನಾಹಂ ಸೆ ತೌಬಾ ಕರ್ತಾ ಹೂಂ. ಚೌಥಿ ದುಆ ಭ ಬತಾ ದೋ, ಕಹಾ, ಮೈಂ ನೆ ಇಲ್ತಿಜಾ ಕಿ ಕಿ ಮೇರಿ, ಮೇರೆ ಆಫಾ ಕಿ, ಆಪ್ ಜನಾಬ್ ಕಿ ಖೈರ್ ತಮಾಮ್ ಹಾಝಿರೀನೆ ಇಜ್ತೆಮಾ ಕಿ ಮಫ್ಫಿರತ್ ಹೋ ಜಾಯೆ. ಏಹ್ ಸುನ್ ಕರ್ ಆಫಾ ನೆ ಕಹಾ,



ಫರ್ಮಾನ ಮುಹಾದಫಾ صَلَّى اللهُ عَلَيْهِ وَسَلَّمَ : ಮುಯ್ ಪರ್ ದುರೂದೆ ಪಾಕ್ ಕಿ ಕನ್ ರತ್ ಕರೋ ಬೇಶಕ್ ಏಕ್ ತುಮ್ಹಾರೆ ಆಯೆ ತಹಾರತ್ ಹೈ. (ಪ್ರಬ್ಲೆ)

“ತೀನ್ ಬಾತೇಂ ಜೋ ಮೇಲೆ ಇಖ್ತಿಯಾರ್ ಮೇಂ ಥಿಂ ವೊಹ್ ಕರ್ ಆ ಹೈ ಜೊಥಿ ಸಬ್ ಕಿ ಮಫ್ಫಿರತ್ ವಾಲ ಬಾತ್ ಮೇಲೆ ಇಖ್ತಿಯಾರ್ ಸೆ ಬಾಹರ್ ಹೈ. ಉಸೀ ರಾತ್ ನೆ ಖ್ವಾಬ್ ಮೇಂ ಕಿಸಿ ಕೆಹನೆ ವಾಲೆ ಕೋ ಸುನಾ, “ಜೋ ತುಮ್ಹಾರೆ ಇಖ್ತಿಯಾರ್ ಮೇಂ ಥಾ ವೊಹ್ ತುಮ್ ನೆ ಕರ್ ದಿಯಾ. ಔರ್ ಮೈಂ ಅರ್ ರಹ್‌ಮುರ್ ರಾಹಿಮೀನ್ ಹೂಂ ಮೈಂ ನೆ ತುಮ್‌ಹೇಂ, ತುಮ್‌ಹಾರೆ ಗ್ಲುಲಾಮ್ ಕೋ, ಮನ್‌ಸೂರ್ ಕೋ ಔರ್ ತಮಾಮ್ ಹಾಜ್ಜಿರೀನ್ ಕೋ ಬಖ್‌ಶ್ ದಿಯಾ. (ರೌಜುರ್ ರಿಯಾಹೀನ್, ಸ-ಫಾ: 222,223)

ಅಲ್ಲಾಹ್ اَللّٰهُمَّ كِي اِيْمَانِمْ هَرْ رَهْمَتِمْ هೋ ಔರ್ ಉನ್ ಕೆ ಸದಕೆ ಹಮಾಲಿ ಮಫ್ಫಿರತ್ ಹೋ.

ದಅಯಿ ವಲೀ ಮೇಂ ವೊಹ್ ತಾಸೀರ್ ದೇಖಿ ಬದಲ್‌ತಿ ಕಞಾರೌಂ ಕಿ ತಕ್‌ದೀರ್ ದೇಖಿ

صَلُّوا عَلَى الْكَيِّبِ ! صَلَّى اللهُ تَعَالَى عَلَيَّ مُحَمَّدًا

ಮಿಟ್ಟಿ ಕಾ ಶಕಿನ್‌ತಾ ಪ್ಯಾಲಾ : ಸಿಲ್‌ಸಿಲಯಿ ಆಲಯಾ ನಕಶ್ ಬಂದಿಯಾ ಕೆ ಅಜೀಮ್ ಪೇಶ್‌ವಾ ಹಫ್ಫಿರತೆ ಸಯ್ಯಿದುನಾ ಮುಜದ್ದಿದ್ ಅಲ್‌ಫೆ ಸಾನಿ سِدْسُ سُرُّ الْبَرِّيَّةِ ನೆ ಏಕ್ ದಿನ್ ಆಮ್ ಬೈತುಲ್ ಖುಲಾ ಮೇಂ ಭಂಗಿ ಕಾ ಸಫಾಯಿ ಕೆ ಆಯೆ ರಖಾ ಹುವಾ ಗಂದ್‌ಗಿ ಸೆ ಆಲೂದಾ ಕೋನಾ ಟೋಟಾ ಹುವಾ ಬಡಾ ಸಾ ಮಿಟ್ಟಿ ಕಾ ಪ್ಯಾಲಾ ಮುಲಾ-ಹಫ್ಫಾ ಫರ್ಮಾಯಾ, “ಗೌರ್ ಸೆ ದೇಖಾ ತೋ ಬೆತಾಬ್ ಹೋ ಗಯೆ ಕ್ಯೂಂ ಕಿ ಉಸ್ ಪ್ಯಾಲೆ ಪರ್ ಲಫ್‌ಝ್ “ಅಲ್ಲಾಹ್” ಕಂದಹ್ ಥಾ. ಲಪಕ್ ಕರ್ ಪ್ಯಾಲಾ ಉಠಾ ಆಯಾ ಔರ್ ಖಾದಿಮ್ ಸೆ ಪಾನಿ ಕಾ ಅಫ್‌ತಾಬಹ್ (ಯಾ'ನಿ ಡಕ್ಕನ್ ವಾಲಾ ದಸ್‌ತಾ ಲಗಾ ಹುವಾ ಲೋಟಾ) ಮಂಗ್‌ವಾ ಕರ್ ಅಪ್‌ನೆ ದಸ್‌ತೆ ಮುಬಾರಕ್ ಸೆ ಖೂಬ್ ಮಲ್ ಮಲ್ ಕರ್ ಅಜ್ಜೀ ತರಹ್ ಧೋ ಕರ್ ಉಸ್ ಕೋ ಪಾಕ್ ಕಿಯಾ, ಫಿರ್ ಏಕ್ ಸಫೇದ್ ಕಪ್‌ಡೆ ಮೇಂ ಲಪೇಟ್ ಕರ್ ಅದಬ್ ಕೆ ಸಾಥ್ ಉಂಚಿ ಜಗಹ್ ರಖ್ ದಿಯಾ. ಆಪ್ اَللّٰهُمَّ صَلِّ عَلَى اِيْمَانِمْ ಉಸಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಫರ್ಮಾನೆ ಮುಹಾದಫಾ $\text{مُحَمَّدٌ رَسُودُ اللَّهِ وَعَلَيْهِ سَلَامٌ}$: ತುಮ್ ಜಹಾಂ ಭಿ ಹೋ ಮುಝ್ ಪರ್ ದುರೂದ್ ಪಡೋ ಕಿ ತುಮ್ಹಾರಾ ದುರೂದ್ ಮುಝ್ ತಕ್ ಪಹುಂಚ್ತಾ ಹೈ (113)

ಪ್ಯಾಲೆ ಮೇಂ ಪಾನಿ ಪಿಯಾ ಕರ್ತೆ. ಏಕ್ ದಿನ್ ಅಲ್ಲಾಹ್ $\text{وَلَوْ كُنَّا كَالنَّجْمِ الّذِي يَرَىٰ مِنْ دُونِ السَّحَابِ}$ ಕಿ ತರಫ್ ನೆ ಆಪ್ ಖುಡ್ ಫ್ರಾಟ್ಲಾ ಖುಡ್, ಕೋ ಇಲ್ಹಾಮ್ ಫರ್ಮಾಯಾ ಗಯಾ, “ಜಿನ್ ತರಹ್ ತುಮ್ ನೆ ಮೇರೆ ನಾಮ್ ಕಿ ತಾಂಜ್ಲೆಮ್ ಕಿ ಮೈಂ ಭಿ ದುನ್ಯಾ ವ ಆಖರತ್ ಮೇಂ ತುಮ್ಹಾರಾ ನಾಮ್ ಊಂಚಾ ಕರ್ತಾ ಹೂಂ.” ಆಪ್ ಖುಡ್ ಫ್ರಾಟ್ಲಾ ಖುಡ್, ಫರ್ಮಾಯಾ ಕರ್ತೆ ಥೆ. “ಅಲ್ಲಾಹ್ $\text{وَلَوْ كُنَّا كَالنَّجْمِ الّذِي يَرَىٰ مِنْ دُونِ السَّحَابِ}$ ಕೆ ನಾಮೆ ಪಾಕ್ ಕಾ ಅದಬ್ ಕರ್ನೆ ನೆ ಮುಝ್ ಮೋಹ್ ಮಕ್ಲಾಮ್ ಹಾಸಿಲ್ ಹುವಾ ಜೋ ಸೌ¹⁰⁰ ಸಾಲ್ ಕಿ ಇಬಾದತೋ ರಿಯಾಜತ್ ನೆ ಭಿ ಹಾಸಿಲ್ ನ ಹೋ ಸಕ್ತಾ ಥಾ.”

(ಮುಲ್ಖುಸ್ ಅಝ್ ಹಝ್ ರಾತುಲ್ ಕುದ್ ಸ್, ದಫ್ತರ್ ದುವ್ವಮ್, ಸ-ಫ಼ಾ:113,

ಮುಕಾ-ಶಫಹ್ ನಂ.35)

ನಾದಾ ಕಾಗ್ಜ್ ಕಾ ಭಿ ಅದಬ್ : ಸಿಲ್ ಸಿಲಯೆ ಆಲಿಯಾ ನಕ್ಶ್ ಬಂದಿಯಾ ಕೆ ಅಜ್ಲೆಮ್ ಪೇಶ್ ವಾ ಹಝ್ ರತೆ ಸಯ್ಯಿದುನಾ ಶೈಕ್ ಅಹಮದ್ ಸರ್ ಹಿಂದಿ ಅಲ್ ಮಾರೂಫ್ ಮುಜದ್ದಿದೆ ಅಲ್ಫೆ ಸಾನಿ $\text{وَلَوْ كُنَّا كَالنَّجْمِ الّذِي يَرَىٰ مِنْ دُونِ السَّحَابِ}$ ನಾದಾ ಕಾಗ್ಜ್ ಕಾ ಭಿ ಏಹ್ ತಿರಾಮ್ ಫರ್ಮಾತೆ ಥೆ. ಜುನಾಂಚೆ ಏಕ್ ರೋಜ್ ಆಪನೆ ಬಫೋನೆ ಪರ್ ತಶ್ ರೀಫ್ ಫರ್ಮಾ ಥೆ ಕಿ ಯಕಾಯಕ್ ಬೆ ಕರಾರ್ ಹೋ ಕರ್ ನೀಚೆ ಉತರ್ ಆಯೆ ಔರ್ ಫರ್ಮಾನೆ ಲಗಿ, “ಮಾ'ಲೂಮ್ ಹೋತಾ ಹೈ ಇನ್ ಬಫೋನೆ ಕೆ ನೀಚೆ ಕೋಯಿ ಕಾಗ್ಜ್ ಹೈ.”

(ಝಬ್ ದತುಲ್ ಮಕ್ಲಾಮಾತ್, ಸ-ಫ಼ಾ:192)

ರಾಹ್ ಚಲ್ತೆ ಹುಯೆ ಕಾಗ್ಜಾಕ್ ಕೋ ಲಾತ್ ಮತ್ ಮಾಲಯಿ ! :

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ ! ಮಾ'ಲೂಮ್ ಹುವಾ, ನಾದಾ ಕಾಗ್ಜ್ ಕಾ ಭಿ ಅದಬ್ ಹೈ ಔರ್ ಕ್ಯೂಂ ನ ಹೋ ಕಿ ಇನ್ ಪರ್ ಕುರ್ ಅನೋ ಹದೀಸ್ ಔರ್ ಇಸ್ಲಾಮಿ ಬಾತೇಂ ಅಖಿ ಜಾತಿ ಹೈಂ. $\text{وَلَوْ كُنَّا كَالنَّجْمِ الّذِي يَرَىٰ مِنْ دُونِ السَّحَابِ}$ ಬಯಾನ್ ಕರದಹ್ ಹಿಕಾಯತ್ ಮೇಂ ಹಝ್ ರತೆ ಸಯ್ಯಿದುನಾ ಮುಜದ್ದಿದೆ ಅಲ್ಫೆ ಸಾನಿ $\text{وَلَوْ كُنَّا كَالنَّجْمِ الّذِي يَرَىٰ مِنْ دُونِ السَّحَابِ}$ ಕಿ ಖುಲಾಸಾತ್ ಹೈ ಕಿ ಬಫೋನೆ ಕೆ ನೀಚೆ ಕೆ ಕಾಗ್ಜ್ ಕಾ ಝಾಹಿರಿ



ಫರ್ಮಾನೆ ಮುಹಾದ್ಫಾ : جَسَّوَاللّٰهُ اَعْلَمُ : ಜಿಸ್ ನೆ ಮುಯ್ ಪರ್ ದಸ್ ಮರತಬಾ ದುರಾದೆ ಬಾಕ್ ಪಠಾ ಅಲ್ಲಾಹ್ ಲುಸ್ ಪರ್ ಸೌ ರಹ್ ಮತೇಂ ನಾಜಲ್ ಫರ್ಮಾತಾ ಹೈ. (114)

ತೌರ್ ಪರ್ ಬನ್ ದೇಖೆ ಪತಾ ಚಲ್ ಗಯಾ ಔರ್ ಆಪ್ ಖುಡ್ ಫ್ರೆಡ್ ಖುಡ್, ನೀಚೆ ಉತರ್ ಆಯೆ ತಾಕಿ ಗುಲಾಮೌಂ ಕೋ ಭಿ ಕಾಗ್ಞಾತ್ ಕೆ ಅದಬ್ ಕಿ ತರ್ಗ್ಞೀಬ್ ಮಿಲೆ. "ಬಹಾರೆ ಶರೀಅತ್" ಮೇಂ ಹೈ, ಕಾಗ್ಞ್ ಸೆ ಇಸ್ ತಿಂಜಾ ಮನಲ್ ಹೈ ಅಗರ್ ಚೆ ಉಸ್ ಪರ್ ಕುಫ್ ಭಿ ನ ಅಖಾ ಹೋ ಯಾ ಅಬು ಜಹಲ್ ಏನೆ ಕಾಫಿರ್ ಕಾ ನಾಮ್ ಅಖಾ ಹೋ.

(ಹಿಸ್ತಾ:2, ಸ-ಫ್ಠಾ:114, ಮತ್ ಬೂಖ್ ಮದೀ-ನತುಲ್ ಮುಶೀದ್, ಬರ್ಯೆಲ ಶರೀಫ್)

ಚೂಂ ಕಿ ಲಫ್ಞೆ "ಅಬು ಜಹಲ್" ಕೆ ತಮಾಮ್ ಹುರೂಫ್ ತಹಜ್ಜಿ (ج و ب) ಕುರ್ಆನಿ ಹೈಂ. ಇಸ್ ಅಯೆ ಅಖೆ ಹುಯೆ ಲಫ್ಞೆ "ಅಬು ಜಹಲ್" ಕಿ (ನ ಕಿ ಶಖ್ನೆ ಅಬು ಜಹಲ್ ಕಿ) ಇನ್ ಮಾ'ನೌಂ ಕರ್ ತಾ'ಜೀಮ್ ಹೈ ಕಿ ಉಸ್ ಕೋ ನಾಪಾಕ್ ಗಂದಿ ಜಗ್ ಹೌಂ ಪರ್ ಡಾಲನೆ ಔರ್ ಜೂತೆ ಮಾರನೆ ವಗೈರಾ ಕಿ ಇಜಾಞತ್ ನಹೀಂ. ಇಸ್ ಸೆ ವೋಹ್ ಲೋಗ್ ಇಬ್ ರತ್ ಹಾಸಿಲ್ ಕರೇಂ ಜೋ ಅಖ್ ಬಾರಾತ್ ಕೋ ಬ ತೌರ್ ಪುಡಿಯಾ ಇಸ್ ತೆ'ಮಲ್ ಕರ್ ತೆ ಔರ್ ಫಿರ್ ಫೋಹ್ ಅಖ್ ಬಾರಾತ್ ಬೆ ಅದಬಯೌಂ ಕೆ ಮುಖ್ ತಲಫ್ ಮರಾಹಿಲ್ ಮ-ಸ-ಲನ್ : ಫೋಹ್ ಫರ್ ಕೆ ಕಚ್ ರಾ ಡಾಲನೆ ಕೆ ಡಿಬ್ಬೆ, ಗಲವೌಂ ಮೇಂ ಕದ್ ಮೌಂ ತಲೆ ರೌಂದೆ ಜಾನೆ, ಗಂದ್ ಗಿಯೌಂ ಔರ್ ತರಹ್ ತರಹ್ ಕಿ ಆಲೂ-ದಗಿಯೌಂ ಸೆ ದೋ ಚಾರ್ ಹೋನೆ ಕೆ ಬಾ'ದ್ ಬಲ್ ಆಖರ್ ಕಚ್ ರಾ ಕೂಂಡಿ ಮೇಂ ಜಾ ಪಹುಂಚ್ ತೆ ಹೈಂ, ನೀಞ್ ಬಾ'ಜ್ ಲೋಗೌಂ ಕಿ ಏಹ್ ನಾ ಮಾ'ಕ್ಞಲ್ ಆದತ್ ಹೋತಿ ಹೈ ಕಿ ಚಲ್ ತೆ ಚಲ್ ತೆ ರಾಹ್ ಮೇಂ ಪಡೆ ಹುಯೆ ಅಖಾಯಿ ವಾಲೆ ಖಾಲ ಡಿಬ್ಬೆಂ, ಆಖ್ ಬಾರಾತ್ ಔರ್ ಕಾಗ್ಞಾತ್ ವಗೈರಾ ಕೋ ಫೋಹ್ ಲಾತೇಂ ಮಾರ್ ತೆ ಹೈಂ. ಹಾಲಾಂ ಕಿ ಸವಾಬ್ ತೋ ಇಸ್ ಮೇಂ ಹೈ ಕಿ ತೆಹ್ ರೀರೌಂ ವಾಲೆ ಕಾಗ್ಞಾತ್ ಔರ್ ಗಡ್ಢೆ ಉಠಾ ಕರ್ ಅದಬ್ ಕಿ ಜಗಾಹ್ ರಖೆ ಜಾಯೇಂ ಯಾ ಠಂಡೆ ಕಿಯೆ ಜಾಯೇಂ. ಬಹರ್ ಹಾಲ್ ಲಾತೇಂ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ರೀಲ



ಫರ್ಮಾನ ಮುಹಾದಫಾ صَلَّى اللهُ عَلَيْهِ وَسَلَّمَ : ಜಿಸ್ ಕೆ ಬಾನ್ ಮೇರಾ ಛಕರ್ ಹೋ ಔರ್ ವೋಹ್ ಮುರ್ರಾ ಪರ್ ದುರೂದ್ ಶರೀಫ್ ನ ಪಥೇ ತೋ ವೋಹ್ ಲೋಗಾಂ ಮೇಂ ನೆ ಕಂಜೂಸ್ ತರೀನ್ ಶಬ್ಸ್ ಹೈ. (ಪ್ರಸಂಗ್)

ಮಾರನೆ ಯಾ ಇಧರ್ ಉಧರ್ ಫೇಂಕನೆ, ಅಖೆಬಾರಾತ್ ಯಾ ಅಖೆ ಹುಯೆ ಕಾಗ್ಗಾಝಾತ್ ಸೆ ಮೇಞ್ ಯಾ ಬರ್ತನ್ ವಗೈರಾ ಸಾಫ್ ಕರ್ನೆ, ಹಾಥ್ ಪೊಂಠನೆ, ಉನ್ ಪರ್ ಪಾಂವ್ ರಖನೆ ನೀಞ್ ಅಕ್ಬಾರಾತ್ ವಗೈರಾ ಬಿಠಾ ಕರ್ ಉನ್ ಕೆ ಊಪರ್ ಬೈರ್ನೆ ಸೆ ಬಚ್ನಾ ಬಹುತ್ ಝರೂರಿ ಹೈ.

ಕಲಮ್ ಕಿ ಖಲನ್ : “ಬಹಾರೆ ಶರೀಫತ್” ಮೇಂ ಹೈ, ನಯೆ ಕಲಮ್ ಕಾ ತರಾಶಾ (ಯಾನಿ ಖಲನ್) ಇಧರ್ ಉಧರ್ ಫೇಂಕ ಸಕ್ತೆ ಹೈ. ಮಗರ್ ಮುಸ್ತಮಲ್ (ಯಾನಿ ಇಸ್ತಮಾಲ್ ಶುದಹ್) ಕಾ ತರಾಶಾ ಏಸೀ ಜಗಾಹ್ ನ ಫೇಂಕಾ ಜಾಯೆ ಕಿ ಎಹ್ತಿರಾಮ್ ಕೆ ಖಲಾಫ್ ಹೋ. (ಜಬ್ ತರಾಶೆ ಕಾ ಎಹ್ತಿರಾಮ್ ಹೈ ತೋ ಖುದ್ ಮುಸ್ತಮಲ್ ಕಲಮ್ ಕಾ ಕಿತ್ನಾ ಎಹ್ತಿರಾಮ್ ಹೋಗಾ ಏಹ್ ಹರ್ ಞಿ ಶಲೂರ್ ಸಮರ್ಪ್ ಸಕ್ತಾ ಹೈ.) ನೀಞ್ ಜಿಸ್ ಕಾಗ್ಗಾಝ್ ಪರ್ ಅಲ್ಲಾಹ್ ﷻ ಕಾ ನಾಮ್ ಅಖಾ ಹೋ ಉನ್ ಮೇಂ ಕೋಯಿ ಚೀಞ್ ರಖನಾ ಮಕ್ರೂಹ್ ಹೈ ಔರ್ ಜಿಸ್ ಧೈಲ ಪರ್ ಅನ್ಮಾಯೆ ಇಲಾಹಿ ﷻ ಉನ್ ಮೇಂ ರುಪಿಯಾ ಪೈಸಾ ರಖನಾ ಮಕ್ರೂಹ್ ನಹೀಂ. ಖಾನೆ ಕೆ ಬಾಂದ್ ಉಂಗ್‌ಅಯ್ತೆಂ ಕೋ ಕಾಗ್ಗಾಝ್ ಸೆ ಪೋಂಠನಾ ಮಕ್ರೂಹ್ ಹೈ.

(ಬಹಾರೆ ಶರೀಫತ್, ಹಿಸ್ತಾ:16, ಸ-ಫ್ತಾ:119, ಮದೀನತುಲ್ ಮುರಶೀದ್ ಬರ್ಕೆಲ ಶರೀಫ್, ಆಲಮ್‌ಗೀರಿ) ಟಶ್ರು ಪೇಪರ್ ಸೆ ಹಾಥ್ ಪೋಂಠನೆ, ಜಹಾಂ ಮುಫ್ತೆ ದೇಲೆ ವಗೈರಾ ದಸತ್‌ವಾಬ್ ನ ಹೋಂ ವಹಾಂ ಟಾಯಿಲೆಟ್ ಪೇಪರ್ ಸೆ ಜಾಯೆ ಇಸ್ತಿಂಜಾ ಖುಶ್‌ಖ್ ಕರ್ನೆ ಕಿ ಉ-ಲಮಾಫ್. ಇಜಾಝತ್ ದೇತೆ ಹೈಂ ಕ್ಯೂಂ ಕಿ ಏಹ್ ಇಸಿ ಕಾಮ್ ಕೆ ಅಯೆ ಹೈ ಇಸ್ ಪರ್ ಕುಠ್ ಅಖಾ ನಹೀಂ ಜಾತಾ. ಜಬ್ ಕಿ ಕಾಗ್ಗಾಝ್ ಅಖಾನೆ ಕೆ ಅಯೆ ಬನಾಯೆ ಜಾತೆ ಹೈಂ.

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدًا



ಫರ್ಮಾನ ಮುಹಾದಫಾ مَحَلِّيٌّ لِلَّهِ عَلَيْهِ وَسَلَّمَ : ಉಸ್ ಶಖ್‌ಸ್ ಕಿ ನಾಕ್ ಖಕ್ ಆಲೂದ್ ಹೋ ಜಿಸ್ ಕೆ ಪಾಸ್ ಮೇರಾ ಜ್ಕರ್ ಹೋ ಔರ್ ವೋಹ್ ಮುರುಂ ಪರ್ ದುರೂದ್ ಪಾಕ್ ನ ಪಥೇ. (೧೬)

ಸಿಯಾಹಿ (INK) ಕೆ ನುಕ್ರತೆ ಕಾ ಅದಬ್ :

ಹಝ್ರತೆ ಸಯ್ಯಿದುನಾ ಮುಹಮ್ಮದ್ ಹಾಶಿಮ್ ಕಶ್‌ಮಿ ಫಿಲೆ ಫ್ರಿಹ್ ಫಿಲೆ ಫ್ರಿಹ್, ಫರ್ಮಾತೆ ಹೈಂ, “ಮೈಂ ಸಿಲ್‌ಸಿಲಯೆ ಆಲಯಾ ನಕ್ರಶ್ ಬಂದಿಯಾ ಕೆ ಅಜೀಮ್ ಪೇಶಾವಾ ಹಝ್ರತೆ ಸಯ್ಯಿದುನಾ ಮುಜದ್ದಿದ್ ಅಲ್‌ಫೆ ಸಾನಿ ಫ್ರಿಹ್ ಫಿಲೆ ಫ್ರಿಹ್ ಕಿ ಖದ್‌ಮತ್ ಮೇಂ ಹಾಜಿರ್ ಥಾ. ಆಪ್ ಫಿಲೆ ಫ್ರಿಹ್ ಫಿಲೆ ಫ್ರಿಹ್ ತಹ್‌ರೀರಿ ಕಾಮ್ ಕರ್ ರಹೆ ಥೆ, ಜ್ಞರೂ-ರತನ್ ಬೈತುಲ್ ಮುಲಾ ಗಯೆ ಮಗರ್ ಫೌರನ್ ವಾಪಸ್ ಆ ಕರ್ ಪಾನಿ ಕಾ ಲೋಟಾ ಮಂಗ್‌ವಾ ಕರ್ ಬಾಯೇಂ ಹಾಥ್ ಕೆ ಅಂಗೋಲೆ ಕಾ ನಾಖೂನ್ ಶರೀಫ್ ಧೋಯಾ, ಫಿರ್ ಬೈತುಲ್ ಮುಲಾ ತಶ್‌ರೀಫ್ ಲೆ ಗಯೆ. ಬಾ'ದೆ ಫರಾಗತ್ ಜಬ್ ತಶ್‌ರೀಫ್ ಲಾಯೆ ತೋ ಫರ್ಮಾಯಾ, ಬೈತುಲ್ ಮುಲಾ ಮೇಂ ಜೂಂ ಹಿ ಬೈರಾ ಕಿ ಮೇರಿ ನಜರ್ ಬಾಯೇಂ ಹಾಥ್ ಕೆ ಅಂಗೋಲೆ ಕೆ ನಾಖೂನ್ ಕಿ ಪುಶತ್ ಪರ್ ಪಡಿ ಜಿಸ್ ಪರ್ ಕಲಮ್ ಕಾ ಇಮ್‌ತಿಹಾನ್ ಕರ್ತೆ ವಕ್ತ್ ಕಾ (ಯಾ'ನಿ ಕಲಮ್ ಕೋ ಚೆಕ್ ಕರ್ನೆ ಕೆ ಆಯೆ ಕೆ ಕಾಮ್ ಕರ್ ರಹಾ ಹೈ ಯಾ ನಹೀಂ ಉಸ್ ಮೌಕೆಅ. ಕಾ) ಸಿಯಾಹಿ (INK) ಕಾ ನುಕ್ರತಾ ಲಗಾ ಹುವಾ ಥಾ. ಚೂಂ ಕಿ ಏಹ್ ಉಸೀ ಕಲಮ್ ಸೆ ಥಾ ಜಿಸ್ ಸೆ ಕುರ್‌ಆನಿ ಹುರೂಫ್ (ಅ-ರಬೀ ಜಬಾನ್ ಕೆ ಸಾರೆ ಜಬ್ ಕಿ ಫಾರ್‌ಸಿ ಔರ್ ಉರ್ದು ಕೆ ಅಕ್‌ಸರ್ ಹುರೂಫ್ ಕುರ್‌ಆನಿ ಹೈಂ.) ಅಖೆ ಜಾತೆ ಹೈಂ. ಇಸ್ ಆಯೆ ಬಾಯೇಂ ಹಾಥ್ ಕೆ ಅಂಗೋಲೆ ಪರ್ ಲಗಿ ಹುಯೆ ಉಸ್ ನುಕ್ರತೆ ಕೆ ಸಾಥ್ ವಹಾಂ ಬೈರ್‌ನಾ ಅದಬ್ ಕೆ ಖಲಾಫ್ ಥಾ, ಹಾಲಾಂ ಕಿ ಬಹುತ್ ಶಿದ್ದತ್ ಸೆ ಪೇಶಾಬ್ ಕಿ ಹಾಜತ್ ಥಿ ಮಗರ್ ಉಸ್ ತಕ್‌ಅಲಫ್ ಕೆ ಮುಕ್ರಾಬಲೆ ಮೇಂ ಇಸ್ ಬೆ ಅ-ದಬೀ ಕಿ ತಕ್‌ಅಲಫ್ ಬಹುತ್ ಜಿಯಾದಾ ಥಿ ಅಹಾಜ್ಞಾ ಫೌರನ್ ಬಾಹರ್ ಆ ಕರ್ ಸಿಯಾಹಿ ಕೆ ನುಕ್ರತೆ ಕೋ ಧೋ ಕರ್ ಫಿರ್ ಗಯಾ.”

(ಜುಬ್‌ದತುಲ್ ಮಕ್ರಾಮಾತ್, ಸ-ಫ್ಫಾ:180)

ದೀವಾರೊಂ ಪರ್ ಉಶ್‌ತೆಹಾರ್ ನ ಲಗಾಯೇಂ : ಅಲ್ಲಾಹ್ ! ಅಲ್ಲಾಹ್ !



ಫಲಮಾನ ಮುಹಾಫ಼ಾ عَمَّا لِلَّهِ عَلَيْهِ وَسَلَّمَ : ಜಿಸ್ ನೆ ಮುರುಂ ಪರ್ ರೋಞ್ ಜುಮುಱ್ ದೋ ಸೌ ಬಾರ್ ದುರೂದೆ ಪಾಕ್ ಪಢಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಱ್ಘಾ ಹೋಂಗಿ. (11/17)

ಸಿಲ್ ಸಿಲಯೆ ಆಲಯಾ ನಕ್ಶ್ ಶೆ ಬಂದಿಯಾ ಕೆ ಅಞ್ಜೀಮ್ ಪೇಶ್ ವಾ ಹಞ್ಞೆರತೆ ಮುಜದ್ದದ್ ಅಲ್ ಫೆ ಸಾನಿ خَمْلَةُ الرَّبِّ كَلِمَةٌ كِي سِيَاكِي (INK) ಕೆ ನುಕ್ಶ್ ತೆ ಕಾ ಭಿ ಇಸ್ ಕದರ್ ಅದಬ್ ಫರ್ಮಾತೆ ಥೆ ಜಬ್ ಕಿ ಹಮಾರೆ ಯಹಾಂ ಹಾಲತ್ ಏಹ್ ಕಿ ಆಖಾನೆ ಕೆ ದೌರಾನ್ ಲಗಿ ಹುಯಿ ಸಿಯಾಹಿ ಕೆ ಧೋ ಕರ್ ಉಮೂಮನ್ ಗಟರ್ ಮೇಂ ಬಹಾ ದಿಯಾ ಜಾತಾ ಹೈ ಔರ್ ನಾ ಕ್ಲಾಬಲೆ ಇಸ್ ತೆ ಮಾಲ್ ಹೋ ಜಾನೆ ಪರ್ ಕಲಮ್ ಔರ್ ಉಸ್ ಕೆ ಅಜ್ಞಾ ಕೋ ಪೆಹಲೆ ಕಚ್ ಕೆ ಡಿಬ್ಬಿ ಮೇಂ ಡಾಲ್ ತೆ ಔರ್ ಬಾ'ದ್ ಮೇಂ ಕಚ್ ರಾ ಕುಂಡಿ ಕಿ ನಞ್ಞರ್ ಕರ್ ದೇತೆ ಹೈಂ. ಬ್ಲೀಕ್ ಬೋರ್ಡ್ ಪರ್ ಚೌಕ್ (CHOWK) ಕಿ ಆಮ್ ಆಖಾಯಿ ಕುಜಾ ಅಕ್ ಸರ್ ಅಹಾದೀನೆ ಮುಬಾ-ರಕಾ ಅಖಾನೆ ವಾಲೆ ಭಿ ಬಲಾ ತಕಲ್ಲುಫ್ ಸಾಫಿ ನೆ ಪೋಂಞ್ ಕರ್ ಚೌಕ್ ಕೆ ಱ್ಞರಾತ್ ಕೆ ಅದಬ್ ಕಾ ಬಲ್ ಕುಲ್ ಭಿ ಖಯಾಲ್ ನಹೀಂ ಕರ್ ತೆ. ಹುಕ್ಲಾಕುಲ್ ಇಬಾದ್ ಕೆ ಮುತ್ ಲ್ಲಕ್ ಪರ್ ವಾ ಕಿಯೆ ಬಗ್ಗಿರ್ ದೀವಾರೌಂ ಪರ್ "ಚೌಕಿಂಗ್" ಕಿ ಜಾತಿ ಔರ್ ದುನ್ ಯವಿ ಯಾ ದೀನಿ ಆಖಾಯಿ ವಾಲೆ ಇಶ್ ತೆ ಹಾರಾತ್ ದೋಸರೌಂ ಕೆ ಸಾಯಿನ್ ಬೋರ್ಡ್ ಔರ್ ಲೋಗೌಂ ಕೆ ಫರೌಂ ಯಾ ದುಕಾನೌಂ ವಗೈರಾ ಕಿ ದೀವಾರೌಂ ಪರ್ ಬಲಾ ಇಜಾಱ್ ತೆ ಮಾಅಕಾನ್ ಲಗಾ ದಿಯೆ ಜಾತೆ ಹೈಂ ಜೋ ಕಿ ಮಾಅಕ್ ಕೋ ನಾ ಗವಾರ್ ಗುಱ್ಞಾನೆ ಕಿ ಸೂರತ್ ಮೇಂ ಹರಾಮ್ ಔರ್ ಜಹನ್ನಮ್ ಮೇಂ ಲೇ ಜಾನೆ ವಾಲೆ ಕಾಮ್ ಹೈಂ. ಔರ್ ಬಚ್ಚಾ ಬಚ್ಚಾ ಜಾನ್ ತಾ ಹೈ ಕಿ ದೀವಾರ್ ಪರ್ ಚಸ್ ಪಾಂ ಮಞ್ಞಹಬ ಇಶ್ ತೆ ಹಾರ್ ಅಂಜಾಮೆ ಕಾರ್ ಪುರ್ಞಾ ಪುರ್ಞಾ ಹೋ ಕರ್ ಱ್ಞಮೀನ್ ಪರ್ ತಶ್ ರೀಫ್ ಲೇ ಆತಾ ಹೈ ಔರ್ ಜೋ ಕುಫ್ ಬೆ ಅ-ದಬೀ ಹೋತಿ ಹೈ ಉಸ್ ಕಾ ತಸವ್ವುರ್ ಹಿ ದಿಲ್ ಹಿಲಾ ದೇನೆ ವಾಲಾ ಹೈ. ಕಾಲ್ ! ಇಶ್ ತೆ ಹಾರ್ ಚಸ್ ಪಾಂ ಕರ್ ನೆ ಕಿ ಬಜಾಯೆ ಗತ್ತೌಂ ಪರ್ ಲಗಾ ಕರ್ ಮುನಾಸಿಬ್ ಗಜಾಹ್ ಪರ್ ಟಾಂಗನೆ ಕಿ ತರ್ ಕೀಬ್ ರವಾಜ್ ಪಾ ಜಾಯೆ. ಮಗರ್ ಱ್ಞದೂರತ್ ಪೂರಿ ಹೋ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಱ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಱ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಱ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಕೀಱ



ಫರ್ಮಾನ ಮುಹಾದಫಾ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: مَنْ رَمَى بِحِجَابِهَا** : ಮುರು ಪರ್ ದುರಾದ್ ಶರೀಫ್ ಪಡೋ ಅಲ್ಲಾಹ್ **فَرَّغَ** ತುಮ್ ಪರ್ ರಹಮತ್ ಫಿಜೀಗಾ. (ಪ್ರಬಂಃ)

ಜಾನೆ ಕೆ ಬಾ'ದ್ ಗತ್ತೊಂ ಕೋ ಭ ಉತಾರ್ ಲೇನಾ ಚಾಹಿಯೆ. ಇನೀ ತರಹ್ ಜುರೂರತ್ ಪೂರಿ ಹೋ ಜಾನೆ ಕೆ ಬಾ'ದ್ ಬ್ಯಾನರ್ನ್ ಭ ಉತಾರ್ ಆಯೆ ಜಾಯೆಂ ವರ್ನಾ ಫಟ್ ಕರ್ ಆಲೆ ಆಲೆ ಹೋ ಕರ್ ಬಖರ್ ಜಾತೆ ಹೈಂ.

ಅಖ್‌ಬಾರಾತ್ ರದ್ದಿ ಮೇಂ ನ ಬೇಜೇಂ : ಮೀಲೆ ಮೀಲೆ ಇಸ್ಲಾಮಿ ಭಾಯಿಯೊ

! ಆಪ್ ಕಲ್ ಉಮೂಮನ್ ಅಖ್‌ಬಾರಾತ್ ಮೇಂ

بِسْمِ اللَّهِ الرَّحْمَنِ الرَّحِيمِ ಆಯಾತೆ ಕರೀಮಾ, ಅಹಾದೀನೆ ಮುಬಾ-

ರಕಾ ಔರ್ ಇಸ್ಲಾಮಿ ಮಜ್ಲಾಮೀನ್ ಹೋತೆ ಹೈಂ ಔರ್ ಲೋಗ್

ಸಿರ್‌ಫ್ ಚಂದ್ ಸಿಕ್ಕೊಂ ಕಿ ಖಾತಿರ್ ಉನ್‌ಹೇಂ ರದ್ದಿ ಮೇಂ ಫರೋಖ್ತ್

ಕರ್ ದೇತೆ ಹೈಂ. ಅಫ್‌ಸೋನ್ ! ನದ್ ಕರೋಡ್ ಅಫ್‌ಸೋನ್ !

ಇನ್ ಕಿಸಮ್ ಕೆ ಅಖ್‌ಬಾರಾತ್ ಗಂದಿ ನಾಅಯೊಂ ತಕ್ ಮೇಂ

ನಜರ್ ಆತೆ ಹೈಂ. ಕಾಶ್ ! ಮುಕದ್ದಸ್ ಔರಾಕ್ ಕಾ ಹಮೇಂ ಅದಬ್

ನಸೀಬ್ ಹೋ ಜಾತಾ. ಮೇಲೆ ಜಿಂದಾ ದಿಲ್ ಇಸ್ಲಾಮಿ ಭಾಯಿಯೊ !

ಬರಾಯೆ ಕರಮ್ ಹಕ್ಕೀರ್ ರಕ್ಮ್ ಪಾನೆ ಕೆ ಆಯೆ ರದ್ದಿ ಮೇಂ

ಬೇಜ್‌ನೆ ಕೆ ಬಜಾಯೆ ಅಖ್‌ಬಾರಾತ್ ಕೋ ಬೀಜ್ ಸಮುಂದರ್

ಮೇಂ ಠಂಡಾ ಕರ್ ದಿಯಾ ಕರೇಂ, **فَرَّغَ** ದೋನೊಂ ಜಹಾಂ

ಮೇಂ ಬೇಡಾ ಪಾರ್ ಹೋಗಾ. ಮೇಲೆ ತಾಜಿರ್ ಇಸ್ಲಾಮಿ ಭಾಯಿಯೊ

! ಆಪ್ ಭ ರಬ್ಬುಲ್ ಇಜ್ಜತ್ **فَرَّغَ** ಔರ್ ತಾಜ್‌ದಾರೆ ರಿಸಾಲರ್

سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ: مَنْ رَمَى بِحِجَابِهَا ಕಿ ಮೊಹಬ್ಬತ್ ಔರ್ ಅ-ಝಮತ್ ಕಿ ಖಾತಿರ್

ಅಖ್‌ಬಾರಾತ್ ಕೋ ಪುಡಿಯಾ ಬಾಂಧ್‌ನೆ ಕೆ ಆಯೆ ಇಸ್‌ತೆ'ಮಾಲ್

ಕರ್‌ನೆ ಸೆ ಗುರೇಝ್ ಫರ್ಮಾಯಿಯೆ. ಬಾ'ಝ್ ಲೋಗ್ ಮಜ್ಲಾಹಬ

ಮಜ್ಲಾಮೀನ್ ಜುದಾ ಕರ್ ಕೆ ಬಕ್ಕಿಯ್ಯಾ ಅಖ್‌ಬಾರ್ ಕೋ ಬಂಡಲ್

ಮಗೈರಾ ಬನಾನೆ ಮೇಂ ಇಸ್‌ತೆ'ಮಾಲ್ ಕರ್ ಕೆ ದಿಲ್ ಕೋ ಯೂಯಂ

ಮನಾ ಲೇತೆ ಹೈಂ ಕಿ ಹಮ್ ಬನೆ ಕೋಯಿ ಬೆ ಅ-ದಬೀ ನಹೀಂ ಕಿ.

ಏನೊಂ ಕಿ ಐದ್‌ಮತ್ ಮೇಂ ಅರ್‌ಝ್ ಹೈ ಕಿ ಮುಕಮ್ಮಲ್ ಅಖ್‌ಬಾರ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ಕೀಃ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ಕೀಃ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ಕೀಃ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬಕ್ಕೀಃ



ಪರಮಾವ ಮುನ್ಶಿನ್ಹಾ ٱلله ٱلله ٱلله ٱلله ٱلله ٱلله : ಮುಯ್ನಿ ಪರ್ ಕರ್ನಾತ್ ಸೆ ದುರೂದಿ ಪಾಕ್ ಪಡೋ ಬೇಶಕ್ ತುಮ್ಹಾಣಾ ಮುಯ್ನಿ ಪರ್ ದುರೂದಿ ಪಾಕ್ ಪಡ್ನಾನಾ ತುಮ್ಹಾಣಿ ಗುನಾಹಿಂ ಕೆ ಆಯೆ ಮುನ್ಶಿನ್ಹಾತ್ ಹೈ (ಸುಲ್ತಾನಿ)

ಹಿ ರಂಡಾ ಕರ್ ದೀಜಿಯೆ ಖಬ್‌ರೇಂ ಹೋಂ ಯಾ ಫಿಲ್‌ಮಿ ಇಶ್‌ತೆಹಾರ್ ಜಗಾಹ್ ಬ ಜಗಾಹ್ ಇಸ್ಲಾಮಿ ನಾಮ್ ಹೋತೆ ಹೈಂ ಔರ್ ಇನ್ ಮೇಂ ಉಮೂಮನ್ “ಅಲ್ಲಾಹ್” ಔರ್ “ಮುಹಮ್ಮದ್” ಕೆ ಅಲ್‌ಫಾಝ್ ಭಿ ಶಾಮಿಲ್ ಹೋತೆ ಹೈಂ. ಮ-ಸ-ಲನ್ : ಅಬ್ದುಲ್ಲಾಹ್, ಅಬ್ದುರ್ ರಹ್ಮಾನ್, ಗುಲಾಮ್ ಮುಹಮ್ಮದ್ ವಗೈರಾ. ಉರ್ದು ಹೋ ಯಾ ಸಿಂಧಿ, ಇಂಗ್ಲೀಜ್ ಹೋ ಯಾ ಹಿಂದಿ ದುನ್‌ಯಾ ಕಿ ಹರ್ ಖಬಾನ್ ಮೇಂ ಶಾಯೆಲ್ಲ ಹೋನೆ ವಾಲೆ ಹರ್ ಅಖ್‌ಬಾರ್ ಮೇಂ ಮುಕ್ದಸ್ ನಾಮ್‌ಂ ಕಾ ಇಮ್‌ಕಾನ್ ಮೌಜೂದ್ ಹೈ. ಬಲ್‌ಕಿ ದುನ್‌ಯಾ ಕಿ ಹರ್ ಖಬಾನ್ ಕೆ ಹುರೂಫೆ ತಹಜ್ಜಿ (AL-PHABETS) ಕಾ ಅದಬ್ ಕರ್ನಾ ಚಾಹಿಯೆ ಕ್ಯೂಂ ಕಿ ಸಾಹಿಬೆ ತಫ್‌ಸೀರೆ ಸಾವೀ ಶರೀಫ್ ಕೆ ಕೌಲ್ ಕೆ ಮುತಾಬಿಕ್ ದುನ್‌ಯಾ ಮೇಂ ಬೋಲಿ ಜಾನೆ ವಾಲಿ ತಮಾಮ್ ಖಬಾನೇಂ ಇಲ್‌ಹಾಮಿ ಹೈಂ. (ತಫ್‌ಸೀರೆ ಸಾವೀ, ಜಲ್‌ದ್:1, ಸ-ಫ್ತಾ:30) ಅಹಾಝಾ ಇನ್ ಕೋ ರಂಡಾ ಕರ್ ದೇನೆ ಹಿ ಮೇಂ ಆಫಿಯ್ಯತ್ ಹೈ. ಅಲ್ಲಾಹ್ ಇಸ್ ಅದಬ್ ಕಾ ಆಪ್ ಕೋ ಖರೂರ್ ಸಿಲಾ ಅತಾ ಫರ್ಮಾಯೇಗಾ.

ಮೇರೆ ವಾಲದ್ ಸಾಹಿಬ್ ಖೆಹ್‌ನಿ ಮರೀಝ್ ಹೈಂ : ಏಕ್ ಬಾರ್ ಸಗೇ ಮದೀನಾ (ರಾಕ್ಸಿಮುಲ್ ಹುರೂಫ್) ಕೆ ಪಾಸ್ ಏಕ್ ನೌ ಜವಾನ್ ಆಯಾ ಔರ್ ಮುಯ್ನಿ ಅಪ್‌ನೆ ವಾಲದ್ ಸಾಹಿಬ್ ಕೆ ಆಯೆ ದುಲ್ಲ ಕರ್‌ವಾನಿ ಹೈ ತಾಕಿ ಉನ್ ಕಾ ಖೆಹ್‌ನ್ ರೀಕ್ ಹೋ ಜಾಯೆ, ವೊಹ್ ಖೆಹ್‌ನಿ ಮರೀಝ್ ಹೈಂ, ಉನ್ ಪರ್ ಏಕ್ ಧುನ್ ಸುವಾರ್ ರಹ್‌ತಿ ಹೈ ಔರ್ ವೊಹ್ ಅಖ್‌ಬಾರಾತ್, ಅಖಿ ಹುಯೆ ಕಾಗ್‌ಝಾತ್ ಸಡ್‌ಕೌಂ ನೆ ಚುನ್‌ತೆ ಔರ್ ಜಮಲ್ಲ ಕರ್ ಕೆ ರಂಡೆ ಕರ್‌ತೆ ಹೈಂ, ಮೇರೆ ಪೈಸೆ ಭಿ ಇನ್‌ತೆ‌ಮಾಲ್ ನೆಹೀಂ ಕರ್‌ತೆ. ಮೈಂ ಮುಲ್ಲ-ಮಿಲಾ ಸಮರ್ಯ್ ಗಯಾ, ಮೈಂ ನೆ ಉನ್ ನೌ ಜವಾನ್ ನೆ ಪೂಠಾ, “ಕ್ಯಾ ಆಪ್ ಸರ್‌ಕಾರಿ ಮುಲಾಝಮ್ ಹೈಂ?” ಉನ್ ನೆ ಕಹಾ, “ಹಾಂ”. ತೋ ಮೈಂ ನೆ ಉನ್ ನೆ ಕಹಾ, “ವಾಲದ್ ಸಾಹಿಬ್ ಕೋ ಮೇರಾ ಸಲಾಮ್



ಫರ್ಮಾನ ಮುಹಾದ್ಧಾ **صَلَّى اللهُ عَلَيْهِ وَعَلَىٰ آلِهِ وَسَلَّمَ** : ಹೋ ಮುಯ್ ಪರ್ ಏಕ್ ದುರೂದ್ ಶರೀಫ್ ಪಡ್ತಾ ಹೈ ಅಲ್ಲಾಹ್
 صَلَّى اللهُ عَلَيْهِ وَسَلَّمَ ಕೆ ಅಯಿ ಏಕ್ ಕಿರಾತ್ ಅಜ್ಞರ್ ಅಪ್ತಾ ಔರ್ ಕಿರಾತ್ ಉಹುದ್ ಪಹಾಡ್ ಜತ್ನಾ ಹೈ. (ಪ್ರತಿಫ)

ಅರ್ಜ್ ಕರ್ ಕೆ ಔರ್ ಮೇರೆ ಅಯಿ ದುಆಯಿ ಮಫ್ಫಿರತ್ ಕರ್ವಾಯಿ, ಆಪ್ ಭಿ ಉನ್ ಕಿ ಖದ್‌ಮತ್ ಕೀಜಿಯೆ ವೊಹ್ ಅಖ್‌ಬಾರ್ ವಗೈರಾ ಇನ್ ಅಯಿ ಚುನ್‌ತೆ ಹೈಂ ಕಿ ಉನ್ ಮೇಂ ಮುಕ್ದನ್ ತಹ್‌ರೀರೇಂ ಹೋತಿ ಹೈಂ ಔರ್ ಆಪ್ ಕೆ ಪೈಸೆ ಇನ್ ಇನ್‌ತೆ‌ಮಾಲ್ ನಹೀಂ ಫರ್ಮಾತೆ ಕಿ ಆಪ್ ಸರ್‌ಕಾರಿ ಮುಲಾಜಿಮ್ ಹೈಂ ಔರ್ ಅಕ್‌ಸರ್ ಸರ್‌ಕಾರಿ ಉಲಾಜಿಮೀನ್ ಪೂರಿ ಡ್ಯೂಟಿ ನ ಕರ್ ಕೆ ನಾ ಜಾಯಿಝ್ ತನ್-ಖ್ವಾಹ್ ಲೇತೆ ಹೈಂ. ಏಹ್ ಬಾತ್ ಸುನ್ ಕರ್ ಉನ್ ನೆ ತನ್‌ಅಲಮ್ ಕಿಯಾ ಕಿ ವಾಕ್ಯೆಯಿ ಮೈಂ ಡ್ಯೂಟಿ ಮೇಂ ಕೋತಾಹಿ ಕರ್ತಾ ಹೂಂ. ಇಸ್ಲಾಮಿ ಭಾಯಿಯೊ! ಅಗರ್ ಉನ್ ನೌ ಜವಾನ್ ಕೆ ವಾಲದ್ ಸಾಹಿಬ **كَرَّمَ اللهُ لِيَّ وَآلِيَّ وَرَحْمَةً** (ಯಾ'ನಿ ಅಲ್ಲಾಹ್ ಏಸೌಂ ಕಿ ಕಸ್‌ರತ್ ಕರೆ) ಕಿ ತರಹ್ ಹರ್ ಮುಸಲ್‌ಮಾನ್ ಘೆಹ್‌ನಿ ಮ-ದನೀ ಮರೀಫ್ ಹೋ ಜಾಯೆ ತೋ ಯಕ್ಲಿನನ್ ಹರ್ ತರಫ್ ಅನ್‌ವಾರೋ ತಜಲ್ಲಯಾತ್ ಕಿ ಬರ್‌ಸಾತ್ ಔರ್ ಬ-ರಕಾತ್ ಕಿ ಬೊಹ್‌ತಾತ್ ಹೋ ಔರ್ ಹಮಾರಾ ಮುಱ-ಶರಾ "ಮ-ದನೀ ಮುಱ-ಶರಾ" ಬನ್ ಜಾಯೆ.

ಅಯ್ ಹಮ್ ನಶೀಂ ! ಅಜಿಯ್ಯತೆ ಫರಜಂದಗಿ ನ ಷೂಫ್ ಜಹ್ ಮೇಂ ಞರಾ ಸಿ ಅಕಲ್ ಥಿ ಡೀವಾನಾ ಹೋ ಗಯಾ

صَلُّوا عَلَيَّ الْحَبِيبِ ! صَلَّى اللهُ عَلَيَّ عَلَيَّ مُحَمَّدٍ

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! "ಮ-ದನೀ ಸೋಜ್" ಪೈದಾ ಕರ್‌ನೆ ಕೆ ಅಯಿ ಆಶಿಕ್ಲಾನೆ ರಸೂಲ್ **صَلَّى اللهُ عَلَيْهِ وَعَلَىٰ آلِهِ وَسَلَّمَ** ಕೆ ಸಾಥ್ ಮ-ದನೀ ಕ್ಲಾಫಿಲಾಂ ಮೇಂ ಸಫರ್ ಫರ್ಮಾತೆ ರಹಿಯಿಯೆ, ದಾ'ವತೆ ಇಸ್ಲಾಮಿ ಕೆ ಮ-ದನೀ ಕ್ಲಾಫಿಲೆ ವಾಲಾಂ ಪರ್ ಸರ್‌ಕಾರೆ ಮದೀನಾ **صَلَّى اللهُ عَلَيْهِ وَعَلَىٰ آلِهِ وَسَلَّمَ** ಕೆ ಲುತ್‌ಫೋ ಕರಮ್ ಕಾ ಈಮಾನ್ ಅಫ್‌ರೋಝ್ ವಾಕ್ಲಿಱಿ ಸುನಿಯೆ ಔರ್ ಝೂಮಿಯೆ :-

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಲೀಱಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಲೀಱಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಲೀಱಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಬುಕ್ಲೀಱಿ



ಫರ್ಮಾನ ಮುಹಮ್ಮದ್ ಸಲವಲ್ಲೇ ಲೇಖಿ ವಲೀಯಿ : ಜಿಸ್ ನೆ ಕಿತಾಬ್ ಮೇಂ ಮುಝ್ ಪರ್ ದುರೂದ್ ಖಾಕ್ ಆಖಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿಶ್ ಉಸ್ ಕೆ ಆಯೆ ಇಸ್ ತಿಫ್ ಭಾರ್ ಕರತೆ ರಹೇಗಿ. (ಪ್ರಾಫ್)

ಮ-ದನೀ ಕಾಫಿಲೆ ಹರ್ ಸರ್ಕಾರ್ سلي الله عليه وآله وسلم **ಕಿ ಕರಮ್ ನವಾಜಿ :**

ಏಕ್ ಆಶಿಕೆ. ರಸೂಲ್ ಕಾ ಅಪ್ನೆ ಅಲಫಾಝೋ ಅಂದಾಝೆ ಮೇಂ ಖುಲಾಸಾ ಪೇಶೆ ಖದ್‌ಮತ್ ಹೈ, ಹಮಾರಾ ಮ-ದನೀ ಕಾಫಿಲಾ ಸುನ್ನತೌಂ ಕಿ ತರಬಯ್ಯತ್ ಲೇನೆ ಕೆ ಆಯೆ ಹೈದ್ರಾಬಾದ್ (ಬಾಬುಲ್ ಇಸ್ಲಾಮ್ ಸಿಂಧ್) ನೆ ಸುಬಯೆ ಸರ್‌ಹದ್ ಪಹುಂಚಾ. ಏಕ್ ಮಸ್ಜಿದ್ ಮೇಂ ತೀನ್³ ದಿನ್ ಗಿಝಾರ್ ಕರ್ ದೋಸರೆ ಅಲಾಕೆ. ಕಿ ತರಫ್ ಜಾತೆ ಹುಯೆ ರಾಸ್‌ತಾ ಭೂಲ್ ಕರ್ ಹಮ್ ಜಂಗಲ್ ಕಿ ತರಫ್ ಜಾ ನಿಕ್‌ಲೆ, ರಾತ್ ಕಿ ಸಿಯಾಹಿ ಹರ್ ತರಫ್ ಫೈಲ್ ಚುಕಿ ಥಿ, ದೂರ್ ದೂರ್ ತಕ್ ಆಬಾದಿ ಕಾ ಕೋಯಿ ನಾಮೋ ನಿಶಾನ್ ನಹೀಂ ಥಾ, ಲಮ್‌ಹಾ ಬ-ಲಮ್‌ಹಾ ತಶ್‌ವೀಶ್ ಮೇಂ ಇಝಾಫಾ ಹೋತಾ ಜಾ ರಹಾ ಥಾ, ಇತ್‌ನೆ ಮೇಂ ಉಮ್ಮೀದ್ ಕಿ ಏಕ್ ಕಿರನ್ ಫೂತಿ ಔರ್ ಕಾಫಿ ದೂರ್ ಏಕ್ ಬತ್ತಿ ಟಮ್‌ಟಮಾತಿ ನಝರ್ ಆಯಿ, ಖುಶಿ ಕೆ ಮಾರೆ ಹಮ್ ಉಸ್ ನಮತ್ ಲಪ್‌ಕೆ ಮಗರ್ ಆಹ್ ! ಚಂದ್ ಹಿ ಲಮ್‌ಹೌಂ ಕೆ ಬಾ'ದ್ ವೋಹ್ ರೌಶ್‌ನಿ ಗ್ರಾಯಿಬ್ ಹೋ ಗಯಿ, ಹಮ್ ರಿಶಕ್ ಕರ್ ಖಡೇ ಕೆ ಖಡೇ ರೆಹ್ ಗಯೆ, ಹಮಾರಿ ಫಬ್‌ರಾಹಟ್ ಮೇಂ ಏಕ್ ದಮ್ ಇಝಾಫಾ ಹೋ ಗಯಾ ! ಕ್ಯಾ ಕರೇಂ, ಕ್ಯಾ ನ ಕರೇಂ ಔರ್ ಕಿನ್ ನಮತ್ ಕೋ ಚಲೇಂ ಕುಫ್ ಭಿ ನಮಝ್ ಮೇಂ ನಹೀಂ ಆ ರಹಾ ಥಾ. ಆಹ್ ! ಆಹ್ ! ಆಹ್ !

ಸೂನಾ ಜಂಗಲ್ ರಾತ್ ಅಂಧೇಲಿ ಭಾಯಿ ಬದ್‌ಲ ಕಾಲ ಹೈ ಸೋನೆ ವಾಲೋ! ಜಾಗತೆ ರಹಿಯೋ ಜೋರೌಂ ಕಿ ರಖ್‌ವಾಲ ಹೈ ಜುಗ್‌ನೂ ಚಮ್‌ಕೆ ಹತ್ತಾ ಖಡಕೆ ಮುಝ್ ತನ್‌ಹಾ ಕಾ ದಿಲ್ ಧಡ್‌ಕೆ ಡರ್ ಹಮಝಾಯಿ ಕೋಯಿ ಹವನ್ ಹೈ ಯಾ ಅಗ್ಯಾ ಬೀತಾಲ ಹೈ ಬಾದಲ್ ಗರ್‌ಜೆ ಜಜ್‌ಲ ತಡ್‌ಕೆ ಧಕ್ ಹೆ ಕಲೇಜಾ ಹೋ ಜಾಯೆ ಬನ್ ಫಟಾ ಕಿ ಭಯಾನಕ್ ಸೂರತ್ ಕೈಸೀ ಕಾಲೇ ಕಾಲೇ ಹೈ ಹಾಂವ್ ಉಠಾ ಲೋಕರ್ ಖಾಯಿ ಕುಫ್ ಸಂಖ್‌ಲಾ ಫಿರ್ ಔಂಧೆ ಮೂಹ್ ಖೀಹ್ ನೆ ಫಿಹ್‌ಲನ್ ಕರ್ ದಿ ಹೈ ಔರ್ ಧುರ್‌ತಕ್ ಖಾಯಿ ನಾಲ ಹೈ ಸಾಫಿ ಸಾಫಿ ಕೆಹ್ ಕೆ ಹುಕಾರೂಂ ಸಾಫಿ ಹೋ ತೋ ಜವಾಬ್ ಆಯೆ

ಮದೀನತುಲ್ ಮುನ್ವಜಾಹ್

ಮದೀನತುಲ್ ಮುನ್ವಜಾಹ್

ಜನ್ಮತುಲ್ ಬಕ್ರೇ

ಮದೀನತುಲ್ ಮುನ್ವಜಾಹ್

ಮದೀನತುಲ್ ಮುನ್ವಜಾಹ್

ಜನ್ಮತುಲ್ ಬಕ್ರೇ

ಮದೀನತುಲ್ ಮುನ್ವಜಾಹ್

ಮದೀನತುಲ್ ಮುನ್ವಜಾಹ್

ಜನ್ಮತುಲ್ ಬಕ್ರೇ

ಮದೀನತುಲ್ ಮುನ್ವಜಾಹ್

ಮದೀನತುಲ್ ಮುನ್ವಜಾಹ್

ಜನ್ಮತುಲ್ ಬಕ್ರೇ



ಫರ್ಮಾನ ಮುಹಾಫಫಾ صَلَّى اللهُ عَلَيْهِ وَآلِهِ وَسَلَّمَ : ಜಿಸ್ ನೆ ಮುಝ್ ಪರ್ ಏಕ್ ಬಾರ್ ದುರೂದೆ ಬಾಕ್ ಪಡಾ ಅಲ್ಲಾಹ್ جَزَّ جَزَّ لُحْ لُحْ ಉಸ್ ಪರ್ ದಸ್ ರಹ್‌ಮತೇಂ ಭೇಜ್‌ತಾ ಹೈ. (1)

ಫಿರ್ ಝುಂಝ್‌ಲಾ ಕರ್ ಹರ್ ದೇ ಹಟ್‌ಖೂಂ ಚಲ್ ರೆ ಮೌಲಾ ವಾಲ ಹೈ ಫಿರ್ ಫಿರ್ ಕರ್ ಹರ್ ಜಾನಿಬ್ ಧೂಂಡೂಂ ಕೋಝಿ ಅಹ್ ನ ಹಾನ್ ಕಹೀಂ ಹಾಂ ಏಕ್ ಟೋಱಿ ಅಹ್ ನ ಹಾರೆ ಜೀ ನೆ ಸಫಾಫತ್ ಹಾಲ ಹೈ ಕುಮ್ ಕೋ ಜಾಂದ್ ಅರಬ್ ಕೆ ಹೋ ಝ್ಯಾ ಕುಮ್ ಕೋ ಅಜಮ್ ಕೆ ಸೂರಜ್ ಹೋ ದೇಖೋ ಮುಝ್ ಭೇ ಕಹ್ ಹರ್ ಸಬ್ ನೆ ಕೈಸೀ ಅಫತ್ ಡಾಲ ಹೈ ಇನ್ ಪರೇಶಾನಿ ಮೇಂ ನ ಜಾನೆ ಕಿತನಾ ವಕ್ತ್ ಗುಝರ್ ಗಯಾ, ಯಕಾಯಕ್ ಉಸೀ ಸಮತ್ ಫಿರ್ ರೌಶ್‌ನಿ ನಮೂದಾರ್ ಹುಝಿ. ಹಮ್ ನೆ ಅಲ್ಲಾಹ್ جَزَّ جَزَّ ಕಾ ನಾಮ್ ಲೇ ಕರ್ ಹಿಮ್ಮತ್ ಕಿ ಔರ್ ಏಕ್ ಬಾರ್ ಫಿರ್ ಆಬಾದಿ ಕಿ ಉಮ್ಮಿಡ್ ಪರ್ ರೌಶ್‌ನಿ ಕಿ ಜಾನಿಬ್ ತೇಝ್ ತೇಝ್ ಕದಮ್ ಚಲ್ ಪಡೇ. ಜಬ್ ಕರೀಬ್ ಪಹುಂಚೆ ತೋ ಏಕ್ ಶಖ್ಸ್ ರೌಶ್‌ನಿ ಆಯೆ ಖಡಾ ಥಾ, ವೋಹ್ ನಿಹಾಯತ್ ಪುರ್ ತಪಾಕ್ ತರೀಕೆ ಪರ್ ಹಮ್ ನೆ ಮಿಲಾ ಔರ್ ಹಮೇಂ ಅಹ್‌ನಿ ಮಕಾನ್ ಮೇಂ ಲೇ ಗಯಾ, ಆಶಿಕ್ರಾನೆ ರಸೂಲ್ صَلَّى اللهُ عَلَيْهِ وَآلِهِ وَسَلَّمَ ಕೆ ಮ-ದನೀ ಕ್ರಾಫಿಲೆ ಕೆ ಬಾರಾಹ್¹² ಮುಸಾಫಿರೌಂ ಕಿ ತಾ'ದಾದ್ ಕೆ ಮುತಾಬ್ರಕ್ 12 ಕಪ್ ಮೌಜೂದ್ ಥೆ ಔರ್ ಜಾಯೆ ಭಿ ತಯ್ಯಾರ್. ಉಸ್ ನೆ ಗರ್‌ಮಾ ಗರಮ್ ಜಾಯೆ ಕೆ ಝರೀಯೆ ಹಮಾರಿ "ಖೈರ್ ಖ್ವಾಹಿ" ಕಿ. ಹಮ್ ಇಸ್ ಗೈಬಿ ಇಮಾದಾದ್ ಔರ್ ಪೂರೆ ಬಾರಾಹ್¹² ಕಪ್ ಜಾಯೆ ಕಿ ಪೆಹ್‌ಲೆ ಸೆ ತಯ್ಯಾರಿ ಪರ್ ಹೈರಾನ್ ಥೆ. ಇಸ್‌ತಿಫ್‌ಸಾರ್ ಪರ್ ಹಮಾರೆ ಅಜ್‌ನಬಿ ಮೇಝ್‌ಬಾನ್ ನೆ ಇನ್‌ಕಿಶಾಫ್ ಕಿಯಾ ಕಿ ಮೈಂ ಸೋಯಾ ಹುವಾ ಥಾ ಕಿ ಕಿನ್‌ಮತ್ ಅಂಗಡಾಯಿ ಲೇ ಕರ್ ಜಾಗ್ ಉರಿ, ಜನಾಬೆ ರಿಸಾಲತ್ ಮಱಿಬ್ صَلَّى اللهُ عَلَيْهِ وَآلِهِ وَسَلَّمَ ಮೇರೆ ಖ್ವಾಬ್ ಮೇಂ ತಶ್‌ರೀಫ್ ಲಾಯೆ ಔರ್ ಕುಛ್ ಇಸ್ ತರಹ್ ಇಶಾಫದ್ ಫರ್ಮಾಯಾ, "ದಾವೆತ್ ಇಸ್ಲಾಮಿ ಕೆ ಮ-ದನೀ ಕ್ರಾಫಿಲೆ ಕೆ ಮುಸಾಫಿರ್ ರಾಸ್‌ತಾ ಭೂಲ್ ಗಯೆ ಹೈಂ ಉನ್ ಕಿ ರಹ್‌ನುಮಾಯಿ ಕೆ ಆಯೆ ತುಮ್ ರೌಶ್‌ನಿ ಲೇ ಕರ್ ಬಾಹರ್ ಖಡೇ ಹೋ ಜಾಟ್." ಮೇರಿ ಆಂಖ್ ಖುಲ್ ಗಯಿ ಔರ್ ಬತ್ತಿ ಲೇ ಕರ್ ಬಾಹರ್ ನಿಕಲ್ ಪಡಾ. ಕುಛ್ ದೇರ್ ತಕ್ ಖಡಾ ರಹಾ ಮಗರ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್

ಮದೀನಾಹಿಲ್ ಮುನವ್ವದಾಹ್



ಫರ್ಮಾನ ಮುಹಾದಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಶಖಾನ್ ಮುಯ್ ಪರ್ ಪಾಕ್ ಪಡ್ನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾನ್ತಾ ಭೂಲ್ ಗಯಾ. (೧೫)

ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಜನ್ನತ್ಹಿಲ್ ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಜನ್ನತ್ಹಿಲ್ ಮದೀನಾಹಿಲ್ ಮುನವ್ವಹಾಹ್

ಕುಛ್ ನಜ್ಜರ್ ನ ಆಯಾ, ವಸ್ವಸಾ ಆಯಾ ಕಿ ಶಾಯದ್ ಗಲತ್ ಫಹ್ಮಿ ಹುಯಿ ಹೈ, ಆಂಖೌಂ ಮೇಂ ನೀಂದ್ ಭರಿ ಹುಯಿ ಥಿ, ಫರ್ ಮೇಂ ದಾಖಲ್ ಹೋ ಕರ್ ಫಿರ್ ಸೋ ರಹಾ, ಸರ್ ಕಿ ಆಂಖ್ ಬಂದ್ ಹೋತೆ ಹಿ ದಿಲ್ ಕಿ ಆಂಖ್ ವಾಪಸ್ ಖುಲ್ ಗಯಿ ಔರ್ ಫಿರ್ ಏಕ್ ಬಾರ್ ಮದೀನೆ ಕೆ ತಾಜ್ವಾದಾರ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಚಿಹ್ರಯೆ ನೂರ್ ಬಾರ್ ನಜ್ಜರ್ ಆಯಾ, ಲಬ್ಹಾಯೆ ಮುಬಾರಕಾ ಕೋ ಜುಂಜಶ್ ಹುಯಿ ಔರ್ ರಹ್ಮತ್ ಕೆ ಫೂಲ್ ಝಡ್ನೆ ಲಗಿ, ಅಲ್ಫಾಜ್ಜ್ ಕುಛ್ ಯೂಂ ತರ್ತೀಬ್ ಪಾಯೆ, ದೀವಾನೆ ! ಮ-ದನೀ ಕ್ರಾಫಿಲೆ ಬಾರಾಹ್ ಮುಸಾಫಿರ್ ಹೈಂ, ಇನ್ ಕೆ ಆಯೆ ಜಾಯೆ ಕಾ ಇನ್ತಿಫಾಮ್ ಕರ್ ಕೆ ಫೌರನ್ ರೌಶಾನಿ ಲೇ ಕರ್ ಬಾಹರ್ ಖಡೆ ಹೋ ಜಾಟ್. ಮೈಂ ನೆ ದಮ್ ಜದನ್ ಮೇಂ ಖೈರ್ ಖ್ವಾಹಿ ಕಿ ತರ್ಕೀಬ್ ಕಿ ಔರ್ ರೌಶಾನಿ ಲೇ ಕರ್ ಬಾಹರ್ ನಿಕಲ್ ಆಯಾ ಕಿ ಇತ್ನೆ ಮೇಂ ಆಶಿಫಾನೆ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಮ-ದನೀ ಕ್ರಾಫಿಲಾ ಭಿ ಆ ಪಹುಂಜಾ.

ಆತಾ ಹೈ ಫಸೀರೌಂ ಹೆ ಉನ್ಹೇಂ ಹ್ಯಾರ್ ಕುಛ್ ಏನಾ ಖುಡ್ ಭೀಕ್ ದೇಂ ಔರ್ ಖುಡ್ ಕಹೇಂ ಮಂಗ್ತಾ ಕಾ ಭಲಾ ಹೋ
ತುಮ್ ಕೋ ತೋ ಗುಲಾಮೌಂ ನೆ ಹೈ ಕುಛ್ ಏನೀ ಮೊಹಬ್ಬತ್ ಹೈ ತರ್ಕೆ ಅದಬ್ ವರ್ನಾ ಕಹೇಂ ಹಮ್ ಹೆ ಫಿದಾ ಹೋ

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ಹರ್ಕಾರ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಖಾನಾ ಖಲಾಯಾ : ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಇನ್ ವಾಕ್ಯಿಯೆ ನೆ ಜಹಾಂ ಇಲ್ಮೆ ಗೈಬಿ ಮಾಹೆ ರಿಸಾಯತ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಮಾ'ಲೂಮ್ ಹುವಾ ವಹಾಂ ದಾವತೆ ಇಸ್ಲಾಮಿ ಕಿ ಹಕ್ಕಾನಿಯ್ಯತ್ ಔರ್ ಬಾರ್ಗಾಹೆ ರಿಸಾಲತ್ صَلَّى اللهُ تَعَالَى عَلَيْهِ وَآಲِهِ وَسَلَّمَ ಮೇಂ ಮಕ್ಬೂಅಯ್ಯತ್ ಕಾ ಭಿ ಪತಾ ಲಗಾ. مُحَمَّدٌ لِلَّهِ عَلَيْهِ السَّلَامُ ಹವಾರೆ ಮೀಲೆ ಮೀಲೆ ಮ-ದನೀ ಆಕ್ಲಾ صَلَّى اللهُ تَعَالَى عَلَيْهِ وَآلِهِ وَسَلَّمَ ಅಪಾನೆ ಗುಲಾಮೌಂ ಕೋ ಹರ್ ವಕ್ತ್ ಅಪಾನಿ

ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಜನ್ನತ್ಹಿಲ್ ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಮದೀನಾಹಿಲ್ ಮುನವ್ವಹಾಹ್

ಜನ್ನತ್ಹಿಲ್ ಮದೀನಾಹಿಲ್ ಮುನವ್ವಹಾಹ್



ಫರ್ಮಾನ ಮುಹಮ್ಮದ್ ಸಲವಲ್ಲೇ ಲೇಹ್ : ಜನ್ ಕೆ ಪಾನ್ ಮೇರಾ ಜ್ಞಕರ್ ಹುವಾ ಔರ್ ಉನ್ ನೆ ಮುಯ್ ಪರ್ ದುರೂದೆ ಪಾಕ್ ನೆ ಪಥಾ ತಹ್ ಕಿಲ್ಹಕ್ ವೊಹ್ ಬದ್ ಬಖತ್ ಹೋ ಗಯಾ. (ಫ್ರಃ)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮುಹಮ್ಮದ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮುಹಮ್ಮದ್

ನಜ್ಜರ್ ಮೇಂ ರಖ್ತೆ ಹೈಂ, ಮುಸೀಬತ್ ಮೇಂ ಫಂಸ್ ಜಾನೆ ಕಿ ಸೂರತ್ ಮೇಂ ಇಮಾದಾದ್ ಫರ್ಮಾತೆ ಔರ್ ಭೂಕಾಂ ಕೋ ಖಾನಾ ಖಲಾತೆ ಹೈಂ, ಚುನಾಂಚೆ ಹಜ್ಞರತೆ ಇಮಾಮ್ ಯೂಸುಫ್ ಬನ್ ಇಸ್‌ಮಾಯೀಲ್ ನಬ್‌ಹಾನಿ **صَلَّى اللهُ عَلَيْهِ وَسَلَّمَ** ನಕ್ಲಲ್ ಕರ್ತೆ ಹೈಂ, ಹಜ್ಞರತೆ ಶೈಕ್ ಅಬುಲ್ ಅಬ್ದಾಸ್ ಅಹಮದ್ ಬನ್ ನಫೀಸ್ ತುನೀಸಿ **صَلَّى اللهُ عَلَيْهِ وَسَلَّمَ** ಫರ್ಮಾತೆ ಹೈಂ, ಮೈಂ ಏಕ್ ಬಾರ್ ಮದೀ-ನಯೆ ಮುನವ್ವರಹ್ ಮೇಂ ಸಖ್ತ್ ಭೂಕ್ ಕೆ ಆಲಮ್ ಮೇಂ ಸರ್ಕಾರೆ ಆಲ ವಕ್ಠಾರ್, ಮಕ್ಕೆ ಮದೀನೆ ಕೆ ತಾಜ್‌ದಾರ್ **صَلَّى اللهُ عَلَيْهِ وَسَلَّمَ** ಕೆ ಮಜ್ಬಾರೆ ಪರ್ ಅನ್‌ವಾರ್ ಪರ್ ಹಾಜಿರಿ ಹೋ ಕರ್ ಅರ್ಘ್ ಗುಝಾರ್ ಹುವಾ, ಯಾ ರಸೂಲಲ್ಲಾಹ್ ! **صَلَّى اللهُ عَلَيْهِ وَسَلَّمَ** ಮೈಂ ಭೂಕಾ ಹೂಂ, ಯಕ್‌ಬಾರಗಿ ಆಂಖ್ ಲಗ್ ಗಯಿ, ದರೀಂ ಅಸ್‌ನಾ ಕಿಸೀ ನೆ ಜಗಾ ದಿಯಾ, ಔರ್ ಮುಯ್ ಸಾಥ್ ಚಲ್‌ನೆ ಕಿ ದಾ'ವತ್ ದಿ, ಚುನಾಂಚೆ ಮೈಂ ಉನ್ ಕೆ ಸಾಥ್ ಉನ್ ಕೆ ಫರ್ ಆಯಾ, ಮೇಘಬಾನ್ ನೆ ಖುಜೂರೇಂ, ಫೀ ಔರ್ ಗಂದುಮ್ ಕಿ ರೋಟಿ ಪೇಶ್ ಕರ್ ಕೆ ಕಹಾ, ಪೇಟ್ ಭರ್ ಕರ್ ಖಾ ಅಜಿಯೆ ಕ್ಯೂಂ ಕಿ ಮೂಯ್ ಮೇರೆ ಜದ್ದೆ ಅವ್‌ಜದ್, ಮೀಲೆ ಮಕ್ಕೆ ಮ-ದನೀ ಮುಹಮ್ಮದ್ **صَلَّى اللهُ عَلَيْهِ وَسَلَّمَ** ನೆ ಆಪ್ ಕಿ ಮೇಘ್‌ಬಾನಿ ಕಾ ಹುಕಮ್ ದಿಯಾ ಹೈ. ಆಯಿಂದಾ ಭಿ ಜಬ್ ಕಭಿ ಭೂಕ್ ಮೆಹ್‌ಸೂಸ್ ಹೋ ಹಮಾರೆ ಪಾಸ್ ತಶ್‌ರೀಫ್ ಲಾಯಾ ಕರೇಂ. (ಹುಜ್ಜತುಲ್ಲಾಹಿ

ಅಲಲ್ ಆಲಮೀನ್, ಜಲ್‌ದ್:2, ಸ-ಫ್ಠಾ:573)

ಪೀತೆ ಹೈಂ ಕೇರೆ ದರ್ ಕಾ ಖಾತೆ ಹೈಂ ಕೇರೆ ದರ್ ಕಾ ಹಾನೀ ಹೈ ಕೇರಾ ಹಾನೀ ದಾನಾ ಹೈ ಕೇರಾ ದಾನಾ

(ಸಾಮಾನೆ ಬಖ್‌ಶಿಶ್)

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدٌ

ಹರ್ ಜುಬಾನ್ ಕೆ ಹುರೂಫ್ ಕಾ ಅದಬ್ ಕೀಜಿಯೆ : ಮೀಲೆ ಮೀಲೆ ಇಸ್ಲಾಮಿ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮುಹಮ್ಮದ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮುಹಮ್ಮದ್



ಭರಮಾದ ಮುಹಾದ್ಧಾ : صَلَّى اللهُ عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ ಪರ್ ದಸ್ ಮರ್ತಬಾ ಸುಬ್ಹಾ ಖೈರ್ ದಸ್ ಮರ್ತಬಾ ಶಾಮ್ ದುರೂದ್ ಪಾಕ್ ಪಥಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (1/1/1)

ಭಾಯಿಯೊ ! بِسْمِ اللّٰهِ الرَّحْمٰنِ الرَّحِیْمِ ! ಖೈರ್ ದೀಗರ್ ಅನ್‌ಮಾಯೆ ಮುಕದ್ದನಾ ಕೋ ಏಸೀ ಜಗಾಹ್ ಹರ್‌ಗಿಜ್ಹ್ ಮತ್ ಅಖಯೆ ಜಹಾಂ ಇನ್ ಕಿ ಬೆ ಹುರ್‌ಮತಿ ಹೋನೆ ಕಾ ಅಂದೇಶಾ ಹೋ. ಬಲ್‌ಕಿ ಕಿಸಿ ಭಿ ಜಬಾನ್ ಮೇಂ ಜಮೀನ್ ಪರ್ ಕುಟ್ ನ ಅಖಾ ಜಾಯೆ ಹರ್ ಜಬಾನ್ ಕೆ ಹುರೂಫೆ ತಹಜ್ಜಿ (ಯಾ'ನಿ ALPHABETS) ಕಿ ತಾ'ಜ್ಜೀಮ್ ಕಿ ಜಾಯೆ. ಅಖಾಯಿ ಕಿಸೀ ಭಿ ಜಬಾನ್ ಮೇಂ ಹೋ ಉಸ್ ಪರ್ ಪಾಂವ್ ರಖಾ ಜಾಯೆ. ಮ-ಸ-ಲನ್ : ಏಸೇ ಪಾಯೆದಾನ್ (DOOR MAT) ದರ್‌ವಾಜ್ಹೆ ಕೆ ಬಾಹರ್ ನ ರಖೆ ಜಾಯೆಂ ಜಿನ್ ಪರ್ WELCOME ಅಖಾ ಹೋತಾ ಹೈ. ಚಪ್ಪಲ್ ವಗೈರಾ ಫರ್ ಖ್ವಾಹ್ ಇಂಗ್ಲಿಷ್ ಜಬಾನ್ ಹಿ ಮೇಂ ಸಹಿ ಕಂಪನಿ ಕಾ ನಾಮ್ ಅಖಾ ಹೋ ಪಹನ್‌ನೆ ಸೆ ಕಬ್‌ಲ್ ಉಸೆ ಮಿಟಾ ದೇನಾ ಚಾಹಿಯೆ. ಅಕ್‌ಸರ್ ಮುಸಲ್ಮಾಂ ಕೆ ಸಾಥ್ ಚಿಟ್ ಲಗಿ ಹೋತಿ ಹೈ ಜಿನ್ ಪರ್ ಅ-ರಬೀ ಉರ್ದು ಯಾ ಇಂಗ್ಲಿಷ್ ಮೇಂ ಫೆಕ್ಟರಿ ವಗೈರಾ ಕಾ ನಾಮ್ ಅಖಾ ಹೋತಾ ಹೈ ಖೈರ್ ವೊಹ್ ಭಿ ಅಕ್‌ಸರ್ ಪಾಂವ್ ರಖೆನೆ ಕಿ ಜಗಾಹ್ ಪರ್. ನೀಜ್ಹ್ ಪ್ಲಾಸ್ಟಿಕ್ ಕಿ ಚಟಾಯಿ, ಅಹಾಫ್ ವ ತೌಅಯಾ ವಗೈರಾ ಮೇಂ ಅಕ್‌ಸರ್ ತೆಹ್‌ರೀರಿ ಚಿಟ್ ಹೋತಿ ಹೈ. ಅಹಾಜ್ಜಾ ಏಸೀ ಚಿಟ್ ಕೋ ಜುದಾ ಕರ್ ಕೆ ರಂಡಾ ಕರ್ ದೇನಾ ಚಾಹಿಯೆ. ಪಲಂಗ್ ಪರ್ ಬಫೆ ಹುಯೆ ಫೋಮ್ ಕೆ ಗದೇಲಾಂ ಕೆ ಅನ್‌ತರ್ ಪರ್ ಉಮೂಮನ್ MOLTY FOAM ವಗೈರಾ ಅಖಾ ಹೋತಾ ಹೈ ಕಾಶ್ ! ಕಂಪನಿಯಾಂ ವಾಲೆ ಹಮೇಂ ಇಮ್‌ತಿಹಾನ್ ಮೇಂ ನ ಡಾಲೇಂ, ಏಹ್ ಫಿಕ್ಸ್‌ಹಿ ಜುಜಿಯ್ಯಾ ಗೌರ್ ಸೆ ಮುಲಾ-ಹಜ್ಜಾ ಫರ್ಮಾಯಿಯೆ, ಚುನಾಂಚೆ ಬಹಾರೆ ಶರೀಫತ್ ಹಿಸ್ತಾ:16, ಸ-ಫ್ತಾ:237 ಪರ್ ರದ್ದುಲ್ ಮೊಹ್ತಾರ್ ಕೆ ಹವಾಲೆ ಸೆ ಅಖಾ ಹೈ, "ಬಫೆನೆ ಯಾ ಮುಸಲ್ಮಿ ಪರ್ ಕುಟ್ ಅಖಾ ಹುವಾ ಹೋ ತೋ ಉಸ್ ಕೋ ಇಸ್‌ತೆ'ಮಾಲ್ ಕರ್‌ನಾ ನಾ ಜಾಯಿಜ್ಹ್ ಹೈ ಏಹ್ ಇಬಾರತ್ ಉಸ್ ಕಿ ಬನಾವಟ್ ಮೇಂ ಹೋ



ಫರ್ಮಾನೆ ಮುಹಾಫ಼ಾ : صَلَّى اللهُ عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಹಾದ್ ಹುವಾ ಜಿಹಾದ್ ಉಸ್ ನೆ ಮುರುಂ ಪರ್ ದುರೂದ್ ಶರೀಫ್ ನೆ ಪಡಾ ಉಸ್ ನೆ ಜಫಾ ಕಿ. (عزرائيل)

ಯಾ ಕಾಢಿ ಗಯಿ ಹೋ ಯಾ ರೌಶ್‌ನಾಯಿ (INK) ನೆ ಅಖಿ ಹೋ ಅಗರ್‌ಚೆ ಹುರೂಫೆ ಮುಫ್ರದಹ್ (ALPHABETS) ಅಖಿ ಹೋಂ ಕ್ಯೂಂ ಕಿ ಹುರೂಫೆ ಮುಫ್ರದಹ್ (ಯಾ'ನಿ ಜುದಾ ಜುದಾ ಅಖಿ ಹುಯೆ ಹುರೂಫ್) ಕಾ ಭಿ ಎಹ್‌ತಿರಾಮ್ ಹೈ." ಸಾಹಿಬೆ ಬಹಾರೆ ಶರೀಫತ್ ಫಿ಼ಲ್‌ಫಿ಼ಲ್‌ಫಿ಼ಲ್ ಮಜ್ಲಿದ್ ಫರ್ಮಾತೆ ಹೈಂ, "ಅಕ್‌ಸರ್ ದನ್‌ತರ್ ಖ್ವಾನ್ ಪರ್ ಇಬಾರತ್ ಅಖಿ ಹೋತಿ ಹೈ ಏನೇ (ಕಂಪನಿ ಕಾ ನಾಮ್ ಯಾ ಅಶ್‌ಆರ್ ಅಖಿ ಹುಯೆ) ದನ್‌ತರ್ ಖ್ವಾನ್ ಕೋ ಇಸ್‌ತೆ'ಮಾಲ್ ಮೇಂ ಲಾನಾ ಜಿರ್ ಉನ್ ಪರ್ ಖಾನಾ ನ ಖಾನಾ ಚಾಹಿಯೆ. ಬಾ'ಝ್ ಲೋಗೌಂ ಕೆ ತಕಿಯೌಂ ಪರ್ ಅಶ್‌ಆರ್ ಅಖಿ ಹೋತೆ ಹೈಂ ಉನ್ ಕೋ ಭಿ ಇಸ್‌ತೆ'ಮಾಲ್ ನ ಕಿಯಾ ಜಾಯೆ." ಬಹರ್ ಹಾಲ್ ಮುಸ್‌ಲಿ ಹೂಂ ಯಾ ಚಾದರೇಂ, ಫ್ರಾನ್ಸ್ ಹೂಂ ಯಾ ಡೆಕೋರೇಶನ್ ಕಿ ದರಿಯಾಂ, ತಕಿಯಾ ಹೋ ಯಾ ಗದೇಲಾ ಜಿಸ್ ಚೀಝ್ ಪರ್ ಭಿ ಬೈರ್‌ನೆ ಯಾ ಪಾಂವ್ ರಖ್‌ನೆ ಕಿ ಫಿ಼ರೂತ್ ಪಡ್‌ತಿ ಹೋ ಉಸ್ ಪರ್ ಕಿಸಿ ಭಿ ಫಿ಼ಬಾನ್ ಮೇಂ ಕುಫ್ ಭಿ ನ ಅಖಾ ಜಾಯೆ ನ ಹಿ ಫಿ಼ಪಿ ಹುಯಿ ಚಿಟ್ ಸಿಲಾಯಿ ಕಿ ಜಾಯೆ. ಖುಬ್‌ಸೂರತ್ ಮುಕ್‌ಮ್ಲಲ್ ಫ್ರಾನ್ಸ್ (ONE PEICE CARPET) ಕೆ ಪೀಠಿ ಆಮ್ ತೌರ್ ಪರ್ ಕಂಪನಿ ಕಾ ನಾಮ್ ವ ಪತಾ ಅಖಾ ಹುವಾ ಇಸ್‌ಫೀಕರ್ ಚಸ್‌ಪಾಂ ಹೋತಾ ಹೈ, ಉಸ್ ಇಸ್‌ಫೀಕರ್ ಪರ್ ಪಾನಿ ಲಗಾ ದೀಜಿಯೆ ಫಿರ್ ಚಂದ್ ಮಿನಟ್ ಕೆ ಬಾ'ದ್ ಉತಾರ್ ಅಜಿಯೆ. ಅ-ರಬೀ ತಹ್‌ರೀಠಂ ಕಾ ತೋ ಖಾಸ್ ತೌರ್ ಪರ್ ಅದಬ್ ಕರ್‌ನಾ ಚಾಹಿಯೆ ಕಿ ಮೀಲೆ ಮೀಲೆ ಅ-ರಬೀ ಆಫ್ಫಾ صَلَّى اللهُ عَلَيْهِ وَآلِهِ وَسَلَّمَ ಕಿ ಮುಬಾರಕ್ ಫಿ಼ಬಾನ್ ಅ-ರಬೀ ಹೈ, ಕುರ್‌ಆನೆ ಪಾಕ್ ಕಿ ಫಿ಼ಬಾನ್ ಅ-ರಬೀ ಜಿರ್ ಜನ್ನತ್ ಮೇಂ ಅಹ್‌ಲೆ ಜನ್ನತ್ ಕಿ ಫಿ಼ಬಾನ್ ಭಿ ಅ-ರಬೀ ಹೈ. ಅ-ರಬೀ ತೆಹ್‌ರೀಠೆಂ ಖ್ವಾಹ್ ಖಾನೆ ಪೀನೆ ಕೆ ಪ್ಯಾಕೆಟ್ ಪರ್ ಹಿ ಕ್ಯೂಂ ನ ಹೂಂ ಉಸ್ ಕೋ ಫೇಂಕ್ ದೇನಾ ಯಾ صَلَّى اللهُ عَلَيْهِ وَآلِهِ وَسَلَّمَ ಕುಬ್‌ರಾ ಕೂಂಡಿ ಮೇಂ ಡಾಲ್ ದೇನಾ ಸಖತ್ ಬೆ ಅ-ರಬೀ ವ ಬದ್ ನಸೀಬಿ ಹೈ.

ಮುಸ್‌ಲಿಮ್‌ನಾಂ ಪರವಾನಾ

ಮುಕ್‌ಮ್ಲಲ್ ಮುಸ್‌ಲಿಮ್‌ನಾಂ

ಜನ್ನತ್ ಮಲ್

ಮುಸ್‌ಲಿಮ್‌ನಾಂ ಪರವಾನಾ

ಮುಕ್‌ಮ್ಲಲ್ ಮುಸ್‌ಲಿಮ್‌ನಾಂ

ಜನ್ನತ್ ಮಲ್

ಮುಸ್‌ಲಿಮ್‌ನಾಂ ಪರವಾನಾ

ಮುಕ್‌ಮ್ಲಲ್ ಮುಸ್‌ಲಿಮ್‌ನಾಂ

ಜನ್ನತ್ ಮಲ್

ಮುಸ್‌ಲಿಮ್‌ನಾಂ ಪರವಾನಾ

ಮುಕ್‌ಮ್ಲಲ್ ಮುಸ್‌ಲಿಮ್‌ನಾಂ

ಜನ್ನತ್ ಮಲ್



ಫರ್ಮಾನ ಮಹಾಫ಼ಿ಼ರಾಹ್ : ಜೋ ಮುರು ಪರ್ ರೋಜ್ ಜುಮುಅ ದುರೂದ್ ಶರೀಫ್ ಪಢೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (ಅಲ್-ಫ಼ಿ಼ರ್)

ನಂಬರೊಂ ಕಿ ನಿಸ್‌ಬತೇಂ : ಬಾ'ಝ್ ಔಕ್ರಾತ್ ಚಪ್ಪಲ್ ಪರ್ ಕುಛ್ ನಹೀಂ ಭಿ ಅಬಾ ಹೋತಾ ತೋ ನಂಬರ್ ಜುರೂರ್ ನಖ್‌ಶ್ ಹೋತಾ ಹೈ ಉಸ್ ಪರ್ ಪಾಂವ್ ರಖ್‌ನೆ ಮೇಂ ಭಿ ಅಹ್‌ಲೆ ಮೊಹಬ್ಬತ್ ಕಾ ದಿಲ್ ನಹೀಂ ಕರ್‌ತಾ, ಕ್ಯೂಂ ಕಿ ಹರ್ ನಂಬರ್ ಮೇಂ ಕೋಯಿ ನ ಕೋಯಿ ನಿಸ್‌ಬತ್ ಹೋತಿ ಹೈ. ಮ-ಸ-ಲನ್ : ತಾಕ್ ಅದದ್ (ODD) ಕೆ ಬಾರೆ ಮೇಂ "ಅಹ್‌ನನುಲ್ ವಿಲ್ಲಅ" ಸ-ಫ್ಠಾ:22 ಪರ್ ದುಲ್ಲ. ಕಿ ತಕ್‌ರಾರ್ ಕೆ ಬಾರೆ ಮೇಂ ಹೈ, "ಅಲ್ಲಾಹ್ ವಿತ್ (ಅಕೇಲಾ) ಔರ್ ವಿತ್ (ಯಾ'ನಿ ಏಕ್, ತೀನ್, ಪಾಂಚ್, ಸಾತ್ ವಗೈರಾ ಕೋ) ದೋಸ್ತ್ (ಮಹ್‌ಬೂಬ್) ರಖ್‌ತಾ ಹೈ, ಪಾಂಚ್ ಬೆಹ್‌ತರ್ ಹೈ ಔರ್ ಸಾತ್ ಕಾ ಅದದ್ ಅಲ್ಲಾಹ್ ಕೋ ನಿಕಾಯತ್ ಮಹ್‌ಬೂಬ್ ಔರ್ ಅ-ಕ್‌ಲ್ (ಯಾ'ನಿ ಕಮ್ ಅಝ್ ಕಮ್) ತೀನ್ ಹೈ." ಮತ್‌ಲಬ್ ಏಕ್ ಹೈ ಕಿ ಜಬ್ ಭಿ ದುಲ್ಲ ಮಾಂಗೋ ತೋ ಉಸ್ ಕೋ ಸಾತ್ ಮರ್‌ತಬಾ ದೋಹ್‌ರಾಟ್, ವರ್‌ನಾ ಪಾಂಚ್ ಮರ್‌ತಬಾ ಯಾ ಕಮ್ ಅಝ್ ಕಮ್ ತೀನ್ ಮರ್‌ತಬಾ ಹಿ ದೋಹ್‌ರಾ ಲೋ.) ಜುಫತ್ ಅದದ್ (EVEN) ಮೇಂ ಭಿ ನಿಸ್‌ಬತೇಂ ಹಿ ನಿಸ್‌ಬತೇಂ ಹೈಂ. **2 ಕಿ ನಿಸ್‌ಬತ್ :** ಮ-ಸ-ಲನ್ : 2, ಮೊಹ್ರಮುಲ್ ಹರಾಮ್ ಕೋ ಹಝ್‌ರತೆ ಸಯ್ಯಿದುನಾ ಮಾ'ರೂಫ್ ಕರ್‌ಖಿ ಫಿಟ್ ಫ್ರಾಟ್ ಫಿಟ್ ಔರ್ 2 ಜಿ ಫ್ರಾಫ್ರದತುಲ್ ಹರಾಮ್ ಕೋ ಸದ್‌ರುಶ್ ಶರೀಫ್ ಮುಸನ್ನಿಫೆ ಬಹಾರೆ ಶರೀಫತ್ ಫಿಟ್ ಫ್ರಾಟ್ ಫಿಟ್ ಕಾ ಯೌಮೆ ಉರ್ಸ. **4 ಕಿ ನಿಸ್‌ಬತ್ :** ಚಾರ್ ಯಾರ್ ಅಫ್ರಾಫ್ರಿಫ್ ಜಿಸ್ ಕಿಸೀ ಕೋ ಪ್ಯಾರ್ ಹೈ. ಉಸ್ ಕಾ ಬೇಡಾ ಪಾರ್ ಹೈ, **6 ಕಿ ನಿಸ್‌ಬತ್ :** 6 ರಜಬುಲ್ ಮುರಜ್ಜಬ್ ಕೋ ಗ್ರರೀಬ್ ನವಾಝ್ ಫಿಟ್ ಫ್ರಾಟ್ ಫಿಟ್ ಕಿ ಛೇಱಿ ಶರೀಫ್. **8 ಕಿ ನಿಸ್‌ಬತ್ :** ಜನ್ನತೇಂ ಆರ್ ಹೈಂ ಔರ್ 8 ಮೊಹ್ರಮುಲ್ ಹರಾಮ್ ಶೇರ್ ಬೇ ಶಯೆ ಅಹ್‌ಲೆ ಸುನ್ನತ್ ಹಝ್‌ರತೆ ಮೌಲಾನಾ ಹಶ್‌ಮತ್ ಅಲ ಖಾನ್ ಫಿಟ್ ಫ್ರಾಟ್ ಫಿಟ್ ಕಾ ಯೌಮೆ ಉರ್ಸ, **10 ಕಿ ನಿಸ್‌ಬತ್ :** ಯೌಮೆ ಆಶೂರಾ, ಇಮಾಮೆ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ನತುಲ್ ಮಕ್ರೇಱಿ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ನತುಲ್ ಮಕ್ರೇಱಿ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ನತುಲ್ ಮಕ್ರೇಱಿ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ನತುಲ್ ಮಕ್ರೇಱಿ



ಫರ್ಮಾನೆ ಮುಹಮ್ಮದ್ ﷺ : ಮುಯ್ಯಾ ಪರ್ ದುರೂದ್ ಪಾಕ್ ಕಿ ಕಸಾಂತ್ ಕರೋ ಬೇಶಕ್ ಏಹ್ ತುಮಾಹಾರೆ ಅಯಿ ತಹಾರತ್ ಹೈ. (ಪ್ರಬ್ಲೆ)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಆಲ ಮೆಕ್ರಾಮ್ ಸಯ್ಯಿದುಶ್ ಶೋಹ್ದಾ ಸುಲ್ತಾನೆ ಕರ್ಬಲಾ ಇಮಾಮ್ ಹುಸೈನ್ ರಾಜಿ ಕಾ ಯಾಮೆ ಶಹಾದತ್, ಬ-ಕ್ರಹ್ ಈದ್ ಔರ್ 11,12 ಕಿ ನಿಸ್ಬತೌಂ ಕಿ ತೋ ಉಶ್ಶಾಕ್ ಮೇಂ ಹರ್ ತರಫ್ ಧೂಮ್ ಧಾಮ್ ಹೈ.

ಕಿಯಾ ಗೌರ್ ಜಬ್ ಗ್ಯಾರಹ್‌ಖೀಂ ಬಾರಹ್‌ಖೀಂ ಮೇಂ

ಮುಅಮ್ಮಾ ಏಹ್ ಹಮ್ ಪರ್ ಖುಲಾ ಗೌಣ್ ಆ'ಜಮ್ ತುಮಾಹೇಂ ವಹಾಲೆ ಬೆ ಫಹಲ್ ಹೈ ಶಾಹ್ ದೀಂ ನೇ

ದಿಯಾ ಹರ್ ನೇ ಏಹ್ ಮರ್ತಬಾ ಗೌಣ್ ಆ'ಜಮ್

ಮುಕದ್ದಸ್ ಔರಾಕ್ ಠಂಡೆ ಕರ್ನೆ ಕಾ ತಲೀಕ್ಲಾ : ಜೋ ಖುಶ್ ನಸೀಬ್

ಮುಸಲ್ಮಾನಾನ್ ತೆಹರೀಲೌಂ ಕಾ ಅದಬ್ ಕರ್ತೆ ಹುಯಿ ಅಖ್‌ಬಾರತ್ ವ ಮುಕದ್ದಸ್ ಕಾನ್ಸಾತ್ ಔರ್ ಗತ್ತಿ ವಗೈರಾ ಖಮೀನ್ ಪರ್ ದೇಖ್ ಕರ್ ಉಠಾ ಲೇತೆ ಔರ್ ಉನ್ ಕೋ ಬೀಜ್ ಸಮುಂದರ್ ಯಾ ಗೆಹರೆ ದರಿಯಾ ಮೇಂ ಠಂಡಾ ಕರ್ ದೇತೆ ಹೈಂ ವೊಹ್ ಕ್ರಾಬಲೆ ರಶಕ್ ಹೈಂ. ಕಮ್ ಗೆಹರೆ ಸಮುಂದರ್ ಮೇಂ ಮುಕದ್ದಸ್ ಔರಾಕ್ ನ ಡಾಲೇ ಜಾಯೇಂ ಕಿ ಉಮೂಮನ್ ಬೆಹ್ ಕರ್ ಕಿನಾರೆ ಪರ್ ಆ ಜಾತೆ ಹೈಂ, ಠಂಡಾ ಕರ್ನೆ ಕಾ ತಲೀಕ್ಲಾ ಏಹ್ ಹೈ ಕಿ ಮುಕದ್ದಸ್ ಔರಾಕ್ ಕಿಸಿ ಧೈಲ ಯಾ ಖಾಲ ಬೋರಿ ಮೇಂ ಭರ್ ಕರ್ ಉಸ್ ಮೇಂ ವಜ್ಞಾನಿ ಪದ್ಧರ್ ಡಾಲ್ ದಿಯಾ ಜಾಯೆ ನೀಜ್ ಧೈಲ ಯಾ ಬೋರಿ ಪರ್ ಚಂದ್ ಜಗಾಹ್ ಜೀಲೆ ಖರೂರ್ ಲಗಾಯೆ ಜಾಯೇಂ ತಾಕಿ ಉಸ್ ಮೇಂ ಫೌರನ್ ಪಾನಿ ಭರ್ ಜಾಯೆ ಔರ್ ವೊಹ್ ತೆಹ್ ಮೇಂ ಚಲ ಜಾಯೆ ಕಿ ಪಾನಿ ಅಂದರ್ ನ ಜಾನೆ ಕಿ ಸೂರತ್ ಮೇಂ ಬಾ'ಜ್ ಔಕ್ಲಾತ್ ಮೀಲೌಂ ತಕ್ ತೈರ್ತಿ ಹುಯಿ ಕಿನಾರೆ ಪಹುಂಚ್ ಜಾತಿ ಹೈ ಔರ್ ಗಂವಾರ್ ಯಾ ಕುಫ್ಫಾರ್ ಬೋರಿ ಹಾಸಿಲ್ ಕರ್ನೆ ಕಿ ಲಾಲಚ್ ಮೇಂ ಮುಕದ್ದಸ್ ಔರಾಕ್ ಕಿನಾರೆ ಹಿ ಪರ್ ಡೇಲರ್ ಕರ್ ದೇತೆ ಹೈಂ ಔರ್ ಫಿರ್ ಇತ್‌ನಿ ಸಖಾತ್ ಬೆ ಅ-ದಬಿಯಾಂ ಹೋತಿ ಹೈಂ ಕಿ ಸುನ್ ಕರ್ ಉಶ್ಶಾಕ್ ಕಾ ಕಲೇಜಾ ಕಾಂಪ್ ಉಲೆ. ಮುಕದ್ದಸ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಫರ್ಮಾನೆ ಮುಹ್‌ತಫಾ صَلَّى اللهُ عَلَيْهِ وَسَلَّمَ : ತುಮ್ ಜಹಾಂ ಭಿ ಹೋ ಮುಯ್ಯಾ ಪರ್ ದುರೂದ್ ಪಡೋ ಕಿ ತುಮ್‌ಹಾರಾ ದುರೂದ್ ಮುಯ್ಯಾ ತಕ್ ಪಹುಂಜ್‌ತಾ ಹೈ. (١٠١)

ಔರಾಕ್ ಕಿ ಬೋರಿ ಗೆಹರೆ ಪಾನಿ ತಕ್ ಪಹುಂಜ್‌ನೆ ಕೆ ಆಯೆ ಮುಸಲ್‌ಮಾನ್ ಕಿಶ್‌ತಿ ವಾಲೆ ಸೆ ಭಿ ತಲ್ಲೂನ್ ಆಯಾ ಜಾ ಸಕ್‌ತಾ ಹೈ. ಮಗರ್ ಬೋರಿ ಮೇಂ ಚೀರೆ ಹರ್ ಹಾಲ್ ಮೇಂ ಡಾಲ್‌ನೆ ಹೋಂಗೆ.

صَلُّوا عَلَى الْحَبِيبِ ! صَلَّى اللهُ تَعَالَى عَلَيْهِ مُحَمَّدٌ

ಮುಕದ್ದನ್ ಔರಾಕ್ ದಫ್‌ನ್ ಕರ್‌ನೆ ಕಾ ತರೀಕಾ : ಮುಕದ್ದನ್ ಔರಾಕ್ ಕೋ ದಫ್‌ನ್ ಭಿ ಕರ್ ಸಕ್‌ತೆ ಹೈಂ, ಇಸ್ ಕಾ ತರೀಕಾ ಮುಲಾ-ಹಜ್ಜಾ ಫರ್‌ಮಾಯೆ, ಚುನಾಂಚೆ ಬಹಾರೆ ಶರೀಫತ್ ಹಿಸ್ನಾ:16, ಸ-ಫ್ಹಾ ನಂಬರ್ 121 ಪರ್ ಆಲಮ್‌ಗೀರಿ ಕೆ ಹವಾಲೆ ಸೆ ಆಖಾ ಹೈ, “ಅಗರ್ ಮುಸ್‌ಹಫ್ ಶರೀಫ್ ಪುರಾನಾ ಹೋ ಗಯಾ, ಇಸ್ ಕ್ಲಾಬಲ್ ನ ರಹಾ ಕಿ ಉಸ್ ಮೇಂ ತಿಲಾಯತ್ ಕಿ ಜಾಯೆ ಔರ್ ಏಹ್ ಅಂದೇಶಾ ಹೈ ಕಿ ಇಸ್ ಕೆ ಔರಾಕ್ ಮುಂತಲಿರ್ ಹೋ ಕರ್ ಜಾಯೆಲ್ಲ. ಹೋಂಗೆ ತೋ ಕಿಸಿ ಪಾಕ್ ಕಪಾಡೆ ಮೇಂ ಲಪೇಟ್ ಕರ್ ಎಹ್‌ತಿಯಾತ್ ಕಿ ಜಗಾಹ್ ದಫ್‌ನ್ ಕಿಯಾ ಜಾಯೆ ಔರ್ ದಫ್‌ನ್ ಕರ್‌ನೆ ಮೇಂ ಇಸ್ ಕೆ ಆಯೆ (ಗಢಾ ಖೋದ್ ಕರ್ ಜಾನಿಬೆ ಕಿಬ್‌ಲಾ ಕಿ ದಿವಾರ್ ಕೋ ಇತ್‌ನಾ ಖೋದೇಂ ಕಿ ಸಾರೆ ಮುಕದ್ದನ್ ಔರಾಕ್ ಸಮಾ ಜಾಯೇಂ ಏಸೀ) ಲಹದ್ ಬನಾಯಿ ಜಾಯೆ ತಾಕಿ ಇಸ್ ಪರ್ ಮಿಟ್ಟಿ ನ ಪಡೇ ಯಾ (ಗಢೆ ಮೇಂ ರಬ್ ಕರ್) ಉಸ್ ಪರ್ ತಖ್‌ತಾ ಲಗಾ ಕರ್ ಛತ್ ಬನಾ ಕರ್ ಮಿಟ್ಟಿ ಡಾಲೇಂ ಕಿ ಇಸ್ ಪರ್ ಮಿಟ್ಟಿ ನ ಪಡೇ, ಮುಸ್‌ಹಫ್ ಶರೀಫ್ ಪುರಾನಾ ಹೋ ಜಾಯೆ ತೋ ಉಸ್ ಕೋ ಜಲಾಯಾ ನ ಜಾಯೆ.”

صَلُّوا عَلَى الْحَبِيبِ ! صَلَّى اللهُ تَعَالَى عَلَيْهِ مُحَمَّدٌ

“لَا تَسُبُّوا النَّبِيَّ الرَّحْمَنَ الرَّحِيمَ” ಕೆ

ಉನ್‌ತೀಹ್²⁹ ಹುರೂಫ್ ಕಿ ನಿಹ್‌ಬತ್ ಹೆ 29 ಮ-ದನೀ ಫೂಲ್ (ಇಬ್‌ತಿದಾಯಿ ದನ್ ಮ-ದನೀ ಫೂಲ್ ತಫ್‌ಸೀರೆ ನಯೀಮಿ ಪಾರಾಹ್ ಅಪ್ಪಲ್ ಸ-

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್

ಮುದ್ರಣಕಾರ್ ಮುನವ್ವಹಾಹ್



ಫರ್ಮಾವೆ ಮುಹಾದ್ದಾ عَلَى اللَّهِ عَلَيْهِ وَسَلَّمَ : ಜಿಸ್ ನೆ ಮುಯ್ ಪರ್ ದಸ್ ಮೂತಬಾ ದುರಾದೆ
ಬಾಕ್ ಪಡಾ ಅಲ್ಲಾಹ್ لَا إِلَهَ إِلَّا اللَّهُ ಉಸ್ ಪರ್ ಸೌ ರಹ್ ಮತೇಂ ನಾಜಿಲ್ ಫರ್ಮಾತಾ ಹೈ. (ಪ್ರಾಬ್)

ಫ್ರಾ ನಂಬರ್:44 ಸೆ ಆಯೆ ಗಯೆ ಹೈಂ)

ಮದೀನಾ-1 **بِسْمِ اللَّهِ الرَّحْمَنِ الرَّحِيمِ** ಕುರ್ಆನೆ ಪಾಕ್ ಕಿ ಪೂರಿ
ಆಯತ್ ಹೈ ಮಗರ್ ಕಿಸಿ ಸೂರತ್ ಕಾ ಜುಜ್ಞಾವ್
ನಹೀಂ ಬಲ್ಕಿ ಸೂರತ್ ಮೇಂ ಫಾಸಿಲಾ ಕರ್ನೆ ಕೆ
ಆಯೆ ಉತಾರಿ ಗಯಿ ಹೈ ಇಸಿ ಆಯೆ ನಮಾಜ್ ಮೇಂ
ಇಸ್ ಕೋ ಆಹಿಸ್ ತಾ ಹಿ ಪಡ್ ತೆ ಹೈಂ ಹಾಂ ಜೋ
ಹಾಫಿಜ್ ತರಾವೀಹ್ ಮೇಂ ಪೂರಾ ಕುರ್ಆನೆ ಪಾಕ್
ಖತ್ ಮ್ ಕರೆ ವೋಹ್ ಫರೂರ್ ಕಿಸಿ ನ ಕಿಸಿ ಸೂರತ್
ಕೆ ಸಾಥ್ ಏಕ್ ಬಾರ್ **بِسْمِ اللَّهِ الرَّحْمَنِ الرَّحِيمِ**
ಫೋರ್ ಸೆ ಪಡೇ.

ಮದೀನಾ-2 ಸೂರಯೆ ತೌಬಾ ಕೆ ಇಲಾವಾ ಬಾಕಿ ಹರ್ ಸೂರತ್
بِسْمِ اللَّهِ الرَّحْمَنِ الرَّحِيمِ ಸೆ ಶುರೂಅ. ಕೀಜಯೆ
ಅಗರ್ ಸೂರಯೆ ತೌಬಾ ಸೆ ಹಿ ತಿಲಾವತ್ ಶುರೂಅ.
ಕರೇಂ ತೋ ತಿಲಾಯತ್ ಕೆ ಆಯೆ
بِسْمِ اللَّهِ الرَّحْمَنِ الرَّحِيمِ ಪಡ್ ಆಜಯೆ.

ಮದೀನಾ-3 ಶಾಮಿ ಮೇಂ ಹೈ ಕಿ ಹುಕ್ಕಾ ಪೀತೆ ವಕ್ತ್ ಔರ್
ಬದ್ ಬುದಾರ್ ಚೇಫೇಂ (ಕಜ್ಜಿ ಪಿಯಾಜ್ ವೆ ಲೆಹ್ ಸನ್
ವಗೈರಾ) ಖಾತೆ ವಕ್ತ್ ಬಿಸ್ಕಿಲ್ಲಾಹ್ ನ ಪಡ್ ನಾ ಬೆಹ್ ತರ್
ಹೈ.

ಮದೀನಾ-4 ಇಸ್ ತಿಂಜಾ ಖಾನೆ ಮೇಂ ಪಹುಂಚ್ ಕರ್ ಬಿಸ್ಕಿಲ್ಲಾಹ್
ಪಡ್ ನಾ ಮನ್ ಆ. ಹೈ.

ಮದೀನಾ-5 ನಮಾಜ್ ನಮಾಜ್ ಮೇಂ ಜಬ್ ಕೋಯಿ ಸೂರತ್
ಪಡ್ ತೋ ಪಹ್ ಲೆ ಆಹಿಸ್ ತಾ ಸೆ
بِسْمِ اللَّهِ الرَّحْمَنِ الرَّحِيمِ ಪಡ್ ನಾ ಮುಸ್ ತಹಬ್ ಹೈ.



ಫರ್ಮಾನ ಮುಹಾವ್ವಾ : حَسْبِيَ اللهُ عَلَيْهِ وَعَلَىٰ آلِهِ وَسَلَّمَ : ಜನ್ ಕೆ ಪಾಸ್ ಮೆರಾ ಝಕರ್ ಹೋ ಔರ್ ವೊಹ್ ಮುಯ್ತೆ
ಪರ್ ಮರೂದ್ ಶರೀಫ್ ನ ಪಡೇ ತೋ ವೊಹ್ ಲೋಗಾಂ ಮೆಂ ನೆ ಕಂಜೂಸ್ ತರೀಫ್ ಶಹಾಸ್ ಹೈ. (ಪ್ರಬಂಧ)

ಮದೀನಾ-6 ಜೋ ಸಾಹಿಬೆ ಶಾನ್ ಕಾಮ್ ಬಗೈರ್ ಬಿಸ್ಮಿಲ್ಲಾಹ್ ಕೆ
ಶುರೂಫ್ ಕಿಯಾ ಜಾಯೇಗಾ ಉಸ್ ಮೇಂ ಬ-ರ-
ಕತ್ ನ ಹೋಗಿ.

ಮದೀನಾ-7 ಜಬ್ ಮುರ್ದೆ ಕೋ ಕಬ್ಬಾರ್ ಮೇಂ ಉತಾರಾ ಜಾಯೆ
ತೋ ಉತಾರನೆ ವಾಲೆ ಏಹ್ ಪಡ್ತೆ ಜಾಯೇಂ
بِسْمِ اللّٰهِ وَعَلَىٰ مِلَّةِ رَسُولِ اللّٰهِ (عَزَّوَجَلَّ وَصَلَّى اللّٰهُ تَعَالَىٰ عَلَيْهِ وَآلِهِ وَسَلَّمَ)

ಮದೀನಾ-8 ಜುಮೂಫ್, ಈದೈನ್, ನಿಕಾಹ್ ವಗೈರಾ ಕಾ ಖುತ್ಬಾ
ಫಿಲ್ಲಾಹ್ ಸೆ ಶುರೂಫ್ ಕಿಯಾ ಯಾ'ನಿ (ಉಬ್ತಿದಾಅನ್)
ಬಿಸ್ಮಿಲ್ಲಾಹ್ ಆಹಿಸ್ತಾ ಸೆ ಪಡಿ ಜಾಯೆ ಫಿರ್ ಜಬ್
ಕುರ್ಆನೆ ಪಾಕ್ ಕಿ ಆಯತ್ ಆಯೆ ತೋ ತಬ್
ಖತೀಬ್ ಬುಲಂದ್ ಆವಾಝ್ ಸೆ ಬಿಸ್ಮಿಲ್ಲಾಹ್ ಪಡೇ.

ಮದೀನಾ-9 ಜಾನ್ವರ್ ಕೋ ಝಬ್ಹ್ ಕರ್ತೆ ವಕ್ತ್ ಬಿಸ್ಮಿಲ್ಲಾಹ್
ಪಡ್ತಾನಾ (ಯಾ'ನಿ ಅಲ್ಲಾಹ್ ್ರಕ್ತಾ ಕಾ ನಾಮ್ ಲೇನಾ)
ವಾಜಿಬ್ ಹೈ ಕಿ ಅಗರ್ ಜಾನ್ ಬೂಯ್ ಕರ್ ಫೋಡ್
ದಿಯಾ (ಯಾ'ನಿ ಅಲ್ಲಾಹ್ ್ರಕ್ತಾ ಕಾ ನಾಮ್ ನ ಆಯಾ)
ತೋ ಜಾನ್ವರ್ ಮುರ್ದಾರ್ ಹೋಗಾ ಅಗರ್ ಭೂಲೆ
ಸೆ ಫೋಟ್ ಗಯೆ ತೋ ಜಾನ್ವರ್ ಹಲಾಲ್ ಹೈ.

ಮದೀನಾ-10 (ಝಬ್ಹೆ ಇಝ್ತಿರಾರಿ ಮ-ಸ-ಲನ್) ಶಿಕಾರಿ ತೀರ್
ಯಾ ಭಾಲಾ ವಗೈರಾ ಧಾರ್ಧಾರ್ ಚೀಝ್ ಸೆ ಶಿಕಾರ್
ಕರೆ ಔರ್ ಏಹ್ ಚೀಝೇಂ ಫೇಂಕ್ತೆ ವಕ್ತ್ ಬಿಸ್ಮಿಲ್ಲಾಹ್
ಪಡ್ ಲೆ ತೋ ಅಗರ್ ಜಾನ್ವರ್ ಉಸ್ ಕೆ ಪಾಸ್
ಪಹುಂಚ್ತೆ ಪಹುಂಚ್ತೆ ಮರ್ ಭಿ ಗಯಾ ತಬ್ ಭಿ
ಹಲಾಲ್ ಹೋಗಾ. ಯೂಂ ಹಿ ಅಗರ್ ಪಾಲ್ತೂ
ಜಾನ್ವರ್ ಕಬ್ಬಾಜೆ ಸೆ ನಿಕಲ್ ಗಯಾ ಮ-ಸ-ಲನ್ :
ಗಾಯೆ ಕುವೈಂ ಮೇಂ ಗಿರ್ ಗಯೆ ಯಾ ಊಂಟ್
ಭಾಗ್ ಗಯಾ ತೋ ಬಿಸ್ಮಿಲ್ಲಾಹ್ ಕೆಹ್ ಕರ್ ತೀರ್



ಫರ್ಮಾನ ಮುಹಾದಫಾ مُحَمَّدٌ لِلَّهِ عَلَيْهِ وَالِهُ وَسَلَّمَ : ಉಸ್ ಶಬ್‌ಸ್ ಕಿ ನಾಕ್ ಖಕ್ ಆಲೂದ್ ಹೋ ಜಸ್ ಕೆ ಬಾನ್ ಮೇರಾ ಛಕ್ ಕೋ ಔರ್ ಪೂಹ್ ಮುಯ್ ಪರ್ ದುರೂದೆ ಪಾಕ್ ನ ಪಥೇ. (೧೬)

ಮದೀನತುಲ್ ಮುನವ್ವಹಾಹ್
ಜನ್ನತುಲ್ ಬಕ್ರೀಆ
ಮದೀನತುಲ್ ಮುನವ್ವಹಾಹ್
ಜನ್ನತುಲ್ ಬಕ್ರೀಆ
ಮದೀನತುಲ್ ಮುನವ್ವಹಾಹ್
ಜನ್ನತುಲ್ ಬಕ್ರೀಆ
ಮದೀನತುಲ್ ಮುನವ್ವಹಾಹ್
ಜನ್ನತುಲ್ ಬಕ್ರೀಆ

ಮದೀನತುಲ್ ಮುನವ್ವಹಾಹ್
ಜನ್ನತುಲ್ ಬಕ್ರೀಆ
ಮದೀನತುಲ್ ಮುನವ್ವಹಾಹ್
ಜನ್ನತುಲ್ ಬಕ್ರೀಆ
ಮದೀನತುಲ್ ಮುನವ್ವಹಾಹ್
ಜನ್ನತುಲ್ ಬಕ್ರೀಆ
ಮದೀನತುಲ್ ಮುನವ್ವಹಾಹ್
ಜನ್ನತುಲ್ ಬಕ್ರೀಆ

ಯಾ ಭಾಲಾ ತಲ್‌ವಾರ್ ಮಾರ್ ದಿ ಗಯಿ ತೋ ಜಾನ್‌ವರ್ ಹಲಾಲ್ ಹೈ. (ಬಿಸ್ಮಿಲ್ಲಾಹ್ ಪಥ್ ಕರ್ ದಂಡಾ ಯಾ ಪಥ್‌ರ್ ಮಾರ್‌ನೆ ಯಾ ಬಂದೂಕ್ ಸೆ ಗೋಆ ಯಾ ಛುರಿ ಚಲಾನೆ ಸೆ ವಹ್‌ಶಿ ಜಾನ್‌ವರ್ ಯಾ ಪರಿಂದಾ ಮರ್ ಗಯಾ ತೋ ಹರಾಮ್ ಹೈ ಕ್ಯೂಂ ಕಿ ಏಹ್ ಖೂನ್ ಬೆಹ್‌ನೆ ಕೆ ಸಬಬ್ ನಹೀಂ ಬಲ್‌ಕಿ ಚೋಟ್ ಸೆ ಮರಾ ಹೈ. ಹಾಂ ಸಗರ್ ಛಫ್‌ಮಿ ಹಾಲತ್ ಮೇಂ ಹಾಥ್ ಆ ಗಯಾ ತೋ ಛಬ್‌ಹೆ ಶರ್‌ಯಿ ಸೆ ಹಲಾಲ್ ಹೋ ಜಾಯೇಗಾ. ಜೋ ವಹ್‌ಶಿ ಜಾನ್‌ವರ್ ಯಾ ಪರಿಂದಾ ಕಬ್‌ಜೆ ಮೇಂ ಹೈ ಉಸ್ ಕೆ ಹಲಾಲ್ ಹೋನೆ ಕೆ ಅಯೆ ಛಬ್‌ಹೆ ಇಫ್‌ತಿಯಾರಿ ಛರೂರಿ ಹೈ. ಯಾ'ನಿ ಅಲ್ಲಾಹ್ ಫ್ರೋ ಕಾ ನಾಮ್ ಲೆ ಕರ್ ಉಸ್ ಕೋ ಕಾಯದೆ ಕೆ ಮುತಾಏಕ್ ಛಬ್‌ಹೆ ಕರ್‌ನಾ ಹೋಗಾ.)

ಮದೀನಾ-11 ಹಞ್‌ರತೆ ಸಯ್ಯಿದುನಾ ಶೈಕ್ ಅಬುಲ್ ಅಬ್ಬಾಸ್ ಅಹ್‌ಮದ್ ಬನ್ ಅಲಿ ಬೂನಿ رَضِيَ اللَّهُ عَنْهُ، ಫರ್ಮತೆ ಹೈಂ, ಜೋ ಬಲಾ ನಾಗ್ರಾ ಸಾತ್ 7 ದಿನ್ ತಕ್ سُمِّدِ اللَّهِ الرَّحْمَنِ الرَّحِيمِ 786 ಬಾರ್ (ಅವ್ವಲ್ ಆಖರ್ ಏಕ್ ಬಾರ್ ದುರೂದ್ ಶರೀಫ್) ಪಥೇ اِنَّ لِلَّهِ اَشْرَافُ لُغُو لُغُو ಉಸ್ ಕಿ ಹರ್ ಹಾಜತ್ ಪೂರಿ ಹೋ. ಅಬ್ ವೋಹ್ ಹಾಜತ್ ಖ್ವಾಹ್ ಕಿಸಿ ಭಲಾಯಿ ಕೆ ಪಾನೆ ಕಿ ಹೋ ಯಾ ಬುರಾಯಿ ದೂರ್ ಹೋನೆ ಕಿ ಯಾ ಕಾರೋಬಾರ್ ಚಲ್‌ನೆ ಕಿ.

(ಶಮ್‌ಸುಲ್ ಮಱರಿಫ್ ಮುತರಾಜಮ್, ಸ-ಫಾ:73)

ಮದೀನಾ-12 ಜೋ ಕೋಯಿ ಸೋತೆ ವಕ್ತ್ سُمِّدِ اللَّهِ الرَّحْمَنِ الرَّحِيمِ



ಫರ್ಮಾನ ಮುಹಾದ್ಧಾ **صلى الله عليه وآله وسلم** : ಜಿಸ್ ನೆ ಮುರುಂ ಪರ್ ರೋಞೆ ಜುಮುಅ ದೋ ಸೌ ಬಾರ್ ದುರೂದೆ ಪಾಕ್ ಪಡಾ ಉಸ್ ಕೆ ದೋ ಸೌ ಸಾಲ್ ಕೆ ಗುನಾಹ್ ಮುಅಝ್ ಹೋಂಗೆ. (11/17)

21 ಬಾರ್ (ಅವ್ವಲ್ ಆಫರ್ ಏಕ್ ಬಾರ್ ದುರೂದ್ ಶರೀಫ್) ಪಡ್ ಲೆ **صلى الله عليه وآله وسلم** ಉಸ್ ರಾತ್ ಶೈತಾನ್, ಚೋರಿ, ಅಚಾನಕ್ ಮೌತ್ ಔರ್ ಹರ್ ತರಹ್ ಕಿ ಆಫತೋ ಬಲಾ ಸೆ ಮೆಹ್‌ಫೂಝ್ ರಹೆ. (ಏಞನ್, ಸ.73)

ಮದೀನಾ-13 ಜೋ ಕಿಸಿ ಜ್ಲಾಲಮ್ ಕೆ ಸಾಮನೆ **سُئِمُ اللّٰهُ الرَّحْمٰنُ الرَّحِيْمُ**

50 ಬಾರ್ (ಅವ್ವಲ್ ಆಫರ್ ಏಕ್ ಬಾರ್ ದುರೂದ್ ಶರೀಫ್) ಪಡೆ ಉಸ್ ಜ್ಲಾಲಮ್ ಕೆ ದಿಲ್ ಮೇಂ ಪಡ್‌ನೆ ವಾಲೆ ಕಿ ಹೈಬತ್ ಪೈದಾ ಹೋ ಔರ್ ಉಸ್ ಕೆ ಶರ್ ಸೆ ಬಚಾ ರಹೆ. (ಏಞನ್, ಸ-ಫಾ:73)

ಮದೀನಾ-14 ಜೋ ಶಖ್‌ಸ್ ತುಲೂಯೆ ಆಫತಾಬ್ ಕೆ ವಕ್ತ್ ಸೂರಜ್

ಕಿ ತರಫ್ ರುಖ್ ಕರ್ ಕೆ **سُئِمُ اللّٰهُ الرَّحْمٰنُ الرَّحِيْمُ** 300 ಬಾರ್ ಔರ್ ದುರೂದ್ ಶರೀಫ್ 300 ಬಾರ್ ಪಡೆ ಅಲ್ಲಾಹ್ **صلى الله عليه وآله وسلم** ಉಸ್ ಕೋ ಏನೀ ಜಗಾಹ್ ಸೆ ರಿಝಕ್ ಅತಾ ಫರ್ಮಾಯೇಗಾ ಜಹಾಂ ಉಸ್ ಕಾ ಗುಮಾನ್ ಭಿ ನ ಹೋಗಾ. ಔರ್ (ರೋಞಾನಾ ಪಡ್‌ನೆ ಸೆ) **صلى الله عليه وآله وسلم** ಏಕ್ ಸಾಲ್ ಕೆ ಅಂದರ್ ಅಂದರ್ ಅಮೀರೋ ಕಬೀರ್ ಹೋ ಜಾಯೇಗಾ.

(ಏಞನ್, ಸ-ಫಾ:73)

ಮದೀನಾ-15 ಕುಂದ್ ಫೆಹನ್ ಅಗರ್ **سُئِمُ اللّٰهُ الرَّحْمٰنُ الرَّحِيْمُ** 786

ಬಾರ್ (ಅವ್ವಲ್ ಆಫರ್ ಏಕ್ ಬಾರ್ ದುರೂದ್ ಶರೀಫ್) ಪಡ್ ಕರ್ ಪಾನಿ ಪರ್ ದಮ್ ಕರ್ ಕೆ ಪಿ ಲೇ ತೋ **صلى الله عليه وآله وسلم** ಉಸ್ ಕಾ ಹಾಫಿಜ್ಲಾ ಮಝಬೂತ್ ಹೋ ಜಾಯೆ ಔರ್ ಜೋ ಬಾತ್ ಸುನೆ ಯಾದ್ ರಹೆ. (ಏಞನ್, ಸ-ಫಾ:73)



ಪರಮಾನೆ ಮುಹಾದ್ಧಾ عَالِي اللَّهِ تَعَالَى عَلَيْهِ وَالسَّلَامُ : ಮುರುಂ ಪರ್ ದುರಾದ್ ಶರೀಫ್ ಪಡೋಲೆ
ಅಲ್ಲಾಹ್ تَعَالَى تَعَالَى ತುಮ್ ಪರ್ ರಹಮತ್ ಭಜೇಗಾ. (طبرانی)

ಮದೀನಾ-16 ಅಗರ್ ಕಹತ್ ಸಾಲ ಹೋ ತೋ بِسْمِ اللَّهِ الرَّحْمَنِ الرَّحِيمِ

61 ಬಾರ್ (ಅವ್ವಲ್ ಆಖರ್ ಏಕ್ ಬಾರ್ ದುರಾದ್ ಶರೀಫ್) ಪಡೇ, (ಫಿರ್ ದುಱ್ ಕರೇಂ) تَعَالَى تَعَالَى
ಬಾರಿಶ್ ಹೋಗಿ. (ಏಙ್ಗನ್, ಸ-ಫ್ರಾ:73)

ಮದೀನಾ-17 بِسْمِ اللَّهِ الرَّحْمَنِ الرَّحِيمِ ಕಾಗ್ಙ್ ಪರ್ 35 ಬಾರ್

(ಅವ್ವಲ್ ಆಖರ್ ಏಕ್ ಬಾರ್ ದುರಾದ್ ಶರೀಫ್) ಅಖ್ ಕರ್ ಫರ್ ಮೇಂ ಲಟ್ಕಾ ದೇಂ تَعَالَى تَعَالَى
ಶೈತಾನ್ ಕಾ ಗುಙ್ಗರ್ ನ ಹೋ ಔರ್ ಖೂಬ್ ಬ-ರ-
ಕತ್ ಹೋ. ಅಗರ್ ದುಕಾನ್ ಮೇಂ ಲಟ್ಕಾಯೇಂ
ತೋ تَعَالَى تَعَالَى ಕಾರೋಬಾರ್ ಖೂಬ್ ಚಮಾಕೆ.

(ಏಙ್ಗನ್, ಸ-ಫ್ರಾ:73,74)

ಮದೀನಾ-18 ಯಕುವಾ ಮೊಹ್ರಮುಲ್ ಹರಾಮ್ ಕೋ

بِسْمِ اللَّهِ الرَّحْمَنِ الرَّحِيمِ 130 ಬಾರ್ ಅಖ್ ಕರ್
(ಯಾ ಅಖ್ವಾ ಕರ್) ಜೋ ಕೋಯಿ ಅಪಾನೆ ಪಾಸ್
ರಖಿ (ಯಾ ಪ್ಲಾಸ್ಟಿಕ್ ಕೋಟಿಂಗ್ ಕರ್ವಾ ಕರ್ ಕಪಾಡೆ,
ರೆಗ್ಜೇನ್ ಯಾ ಚಮಾಡೆ ಮೇಂ ಸಿಲ್ವಾ ಕರ್ ಪಹನ್
ಲೆ (ಧಾತ್ ಕಿ ಡಿಬಿಯಾ ಮೇಂ ಕಿಸಿ ಕಿಸ್‌ಮ್ ಕಾ
ತಾವೀಙ್ಗ್ ನ ಪಹನೇಂ ಇಸ್ ಕಾ ಮಸ್‌ಅಲಾ ಸ-
ಫ್ರಾ:69 ಪರ್ ಗುಙ್ಗರಾ) تَعَالَى تَعَالَى ಉಮರ್ ಭರ್
ಉಸ್ ಕೋ ಯಾ ಉಸ್ ಕೆ ಫರ್ ಮೇಂ ಕಿಸಿ ಕೋ
ಬುರಾಯಿ ನ ಪಹುಂಚೆ. (ಏಙ್ಗನ್, ಸ-ಫ್ರಾ:74)

ಮದೀನಾ-19 ಜಿಸ್ ಔರತ್ ಕೆ ಬಜ್ಜೆ ಙ್ಗಿಂದಾ ನ ರಹತೆ ಹೋಂ

صَوِّفِ بِسْمِ اللَّهِ الرَّحْمَنِ الرَّحِيمِ 61 ಬಾರ್ ಅಖ್ ಕರ್
(ಯಾ ಅಖ್ವಾ ಕರ್) ಅಪಾನೆ ಪಾಸ್ ರಖಿ. (ಚಾಹೆ



ಪರಮವ ಮುಹಾದ್ಧಾ : مُحَمَّدٌ عَبْدُ اللَّهِ وَآلِهِ وَسَلَّمَ : ಮುಯ್ಯಾ ಪರ್ ಕಸಾಠತ್ ಸೆ ದುರೂದ ಪಾಕ್ ಪಡೋ ಬೇಲಕ್ ತುಮ್ಹಾರಾ ಮುಯ್ಯಾ ಪರ್ ದುರೂದ ಪಾಕ್ ಪಡ್ನಾ ತುಮ್ಹಾರೆ ಗುನಾಹೆಂ ಕೆ ಆಯೆ ಮಘ್ಫಿರತ್ ಹೈ (ಸುರ್ರಾ)

ತೋ ಮೋಮ್ ಜಾಮಾ ಯಾ ಪ್ಲಾಷ್ಟಿಕ್ ಕೋಟಂಗ್ ಕರ್ ಕೆ ಕಪ್ಡೆ, ರೆಗ್ಜೀನ್ ಯಾ ಚಮ್ಡೆ ಮೇಂ ಸಿ ಕರ್ ಗಲೆ ಮೇಂ ಪಹನ್ ಲೆ ಯಾ ಬಾಝಾ ಮೇಂ ಬಾಂಧ್ ಲೆ.) **بِسْمِ اللَّهِ الرَّحْمَنِ الرَّحِيمِ** ಬಜ್ಜೆ ಝಿಂದಾ ರಹೇಂಗಿ.

(ಏಝನ್, ಸ-ಫ್ಠಾ:74)

ಮದೀನಾ-20 **بِسْمِ اللَّهِ الرَّحْمَنِ الرَّحِيمِ** 70 ಬಾರ್ ಆಖ್ ಕರ್

ಮಯ್ಯುತ್ ಕೆ ಕಫನ್ ಮೇಂ ರಖ್ ದೀಜಿಯೆ. **بِسْمِ اللَّهِ الرَّحْمَنِ الرَّحِيمِ** ಮುನ್ಕರ್ ನಕೀರ್ ಕಾ ಮುಱ-ಮಿಲಾ ಆನಾನ್ ಹೋ ಜಾಯೇಗಾ. (ಬೆಹ್ತರ್ ಏಹ್ ಹೈ ಕಿ ಮಯ್ಯುತ್ ಕೆ ಚೆಹರೆ ಕೆ ಸಾಮನೆ ದೀವಾರೆ ಕಿಬ್ಲಾಲಾ ಮೇಂ ಮೆಹರಾಬ್ ನುಮಾ ತಾಕ್ ಬನಾ ಕರ್ ಉಸ್ ಮೇಂ ರಖಿಯೆ ಸಾಥ್ ಹಿ ಅಹದ್ ನಾಮಾ ಔರ್ ಮಯ್ಯುತ್ ಕೆ ಪೀರ್ ಸಾಹಿಬ್ ಕಾ ಶ-ಜರಹ್ ವಗೈರಾ ಭಿ ರಖ್ ದೀಜಿಯೆ.) (ಏಝನ್, ಸ-ಫ್ಠಾ:74)

ಮದೀನಾ-21 **بِسْمِ اللَّهِ الرَّحْمَنِ الرَّحِيمِ** ಕಿಸಿ ಕ್ಹಾರಿ ಯಾ ಆಆಮ್

ಕೋ ಪಥ್ ಕರ್ ಸುನಾ ದೀಜಿಯೆ ಅಗರ್ ಹುರೂಫ್ ಸಹೀಹ್ ಮಘಾರಿಜ್ ಸೆ ಅದಾ ನ ಹೋತೆ ಹೋಂ ತೋ ಸೀಖ್ ಅಜಿಯೆ ವರ್ನಾ ಫಾಯದೆ ಕೆ ಬದಲೆ ನುಕ್ಸಾನ್ ಕಾ ಅಂದೇಶಾ ಹೈ.

ಮದೀನಾ-22 ಆಖ್ನೆ ಮೇಂ ಏ'ರಾಬ್ ಲಗಾನೆ ಕಿ ಝರೂರತ್ ನಹೀಂ.

ಜಬ್ ಭಿ ಪಹನ್ನೆ, ಪೀನೆ ಯಾ ಲಟ್ಕಾನೆ ಕೆ ಆಯೆ ಬತೌರ್ ತಾ'ವೀಝ್ ಕೋಯಿ ಆಯತ್ ಯಾ ಇಬಾರತ್ ಆಖೇಂ ತೋ ದಾಯಿರೆ ವಾಲೆ ಹುರೂಫ್ ಕೆ ದಾಯಿರೆ ಖುಲೇ ರಖ್ನೆ ಹೋಂಗಿ. ಮ-ಸ-ಲನ್ : "الله" ಮೇಂ

" ۞ " ಕಾ ಔರ್ "حَمْدٌ" ಔರ್ "حَمْدٌ" ದೋನೋಂ

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್

ಮದೀನಾ-20
ಮುನ್ಕರ್
ಮುನ್ಕರ್



ಪರವಾನ ಮುಹಾಫ಼ಾ: عَسَىٰ اللَّهُ أَن يَكْفُرَ بِكُمْ وَلِيَبْلُوَنَّكُمْ حَتَّىٰ تَخْرُجُوا مِنْهَا لَعْنَةً مِنَ اللَّهِ إِنَّهُ سَمِيعٌ عَلِيمٌ : ಹೋ ಮಯ್ ಪರ್ ಬಕ್ ದುರೂದ್ ಶರೀಫ್ ಪಠ್ತಾ ಹೈ ಅಲ್ಲಾಹ್
 ٱللَّهُمَّ إِنِّي أَسْأَلُكَ بِرَحْمَتِكَ وَأَعُوذُ بِكَ مِنْ عَذَابِكَ

ಮೇಲೆ "೧" ಕಾ ದಾಯಿರಾ ಖುಲಾ ಹೋಲ.

ಮದೀನಾ-23 ಕಪ್ಡೆ ಉತಾರ್ತೆ ವಕ್ತ್ ಜಿಸ್ಮಿಲ್ಲಾಹ್ ಪಠ್ ಲೇನೆ ಸೆ

ಜಿನ್ನಾತ್ ಸಿತ್ರ್ ನಹೀಂ ದೇಖ್ ಸಕ್ತೆ. (ಅ-ಮಲುಲ್ ಔಮಿ ವಲ್ ಲೈ-ಲತಿ ಅಇಬಾನೆ ಸುನ್ನಿ, ಸ-ಫ್ಠಾ:೩) ಕಮಾರೆ ಕಾ ದರ್ವಾಞಾ, ಖಡ್ಕಿಯಾಂ, ಅಲ್ಮಾರಿ ಕಿ ದರಾಞೇಂ ಕಿತ್ನಿ ಬಾರ್ ಭಿ ಖೋಲ್ ಬಂದ್ ಕರೇಂ ನೀಞ್ ಅಬಾನ್, ಬರ್ತನ್ ವಗೈರಾ ಹರ್ ಚೀಞ್ ರಖಾತೆ ಉಠಾತೆ ಹರ್ ಬಾರ್ بِسْمِ اللّٰهِ الرَّحْمٰنِ الرَّحِیْمِ ಪಠ್ತಾನೆ ಕಿ ಆದತ್ ಬನಾ ಅಜಿಯೆ. ۞ اللَّهُمَّ إِنِّي أَسْأَلُكَ جِನ್ನಾತ್ ಆಪ್ಕೆ ಫರ್ ಮೇಲೆ ದಾಖಲ್, ಖೋರಿ ಔರ್ ಆಪ್ಕಿ ಚೀಞೇಂ ಇನ್ತೆಮಾಲ್ ಕರ್ನೆ ಸೆ ಬಾಞ್ ರಹೇಂಗಿ.

ಮದೀನಾ-24 ಸುವಾರಿ (ಗಾಡಿ) ಫಿನ್ಲೆ, ಯಾ ಉಸ್ ಕೋ ಝಲ್ಕಾ ಲಗಿ ತೋ ಜಿಸ್ಮಿಲ್ಲಾಹ್ ಕಹಿಯೆ.

ಮದೀನಾ-25 ಸರ್ ಮೇಲೆ ತೇಲ್ ಡಾಲ್ನೆ ಸೆ ಕಬಲ್ بِسْمِ اللّٰهِ الرَّحْمٰنِ الرَّحِیْمِ ಪಠ್ ಅಜಿಯೆ ವರ್ನಾ 70 ಶೈತಾನ್ ಸರ್ ಮೇಲೆ ತೇಲ್ ಡಾಲ್ನೆ ಮೇಲೆ ಶರೀಕ್ ಹೋ ಜಾತೆ ಹೈಂ.

ಮದೀನಾ-26 ಫರ್ ಕಾ ದರ್ವಾಞಾ ಬಂದ್ ಕರ್ತೆ ವಕ್ತ್ ಯಾದ್ ಕರ್ ಕೆ بِسْمِ اللّٰهِ الرَّحْمٰنِ الرَّحِیْمِ ಪಠ್ ಅಜಿಯೆ ۞ اللَّهُمَّ إِنِّي أَسْأَلُكَ ಶೈತಾನ್ ಔರ್ ಸರ್ಕಶ್ ಜಿನ್ನಾತ್ ಫರ್ ಮೇಲೆ ದಾಖಲ್ ನ ಹೋ ಸಕೇಂಗಿ.

(ಸಹೀಹ್ ಬುಫಾರಿ, ಜಲ್ದ್:6, ಸ-ಫ್ಠಾ:312)

ಮದೀನಾ-27 ರಾತ್ ಕೋ ಖಾನೆ ಪೀನೆ ಕೆ ಬರ್ತನ್ ಜಿಸ್ಮಿಲ್ಲಾಹ್ ಶರೀಫ್ ಪಠ್ ಕರ್ ಢಕ್ ದೀಜಿಯೆ, ಅಗರ್ ಢಕ್ನೆ



ಪರಮಾವ ಮುಹಾದ್ಕಾ حَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಕಿತಾಬ್ ಮೇಂ ಮುಝ್ ಪರ್ ಮರೂದ್ ಖಾಕ್ ಆಖಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿತಾತ್ ಉಸ್ ಕೆ ಆಯ್ ಇಸ್ ತಿರ್ಜುಮಾಲ್ ಕರ್ತೆ ರಹೇಂಗಿ. (ಪ್ರಸ)

ಕೆ ಆಯೆ ಕೋಯಿ ಚೀಝ್ ನ ಹೋ ತೋ
 بِسْمِ اللّٰهِ الرَّحْمٰنِ الرَّحِیْمِ ಕೆಹ್ ಕರ್ ಬರ್ತನ್ ಕೆ
 ಮೂಹ್ ಪರ್ ತಿನ್ಕಾ ವಗೈರಾ ರಖ್ ದೀಜಯಿ.
 (ನಹೀಹ್ ಬುಖಾರಿ, ಜಲ್ದ್:6, ಸ-ಫ್ತಾ:312) ಮುಸ್ಅಮ್
 ಶರೀಫ್ ಕಿ ಏಕ್ ರಿವಾಯತ್ ಮೇಂ ಹೈ, ಸಾಲ್ ಮೇಂ
 ಏಕ್ ರಾತ್ ಏನೀ ಆತಿ ಹೈ ಕಿ ಉಸ್ ಮೇಂ ವಬಾ
 ಉತರ್ತಿ ಹೈ ಜೋ ಬರ್ತನ್ ಛುಪಾ ಹುವಾ ನಹೀಂ
 ಹೈ ಯಾ ಮಶ್ಕ್ ಕಾ ಮೂಹ್ ಬಂಧಾ ಹುವಾ ನಹೀಂ
 ಹೈ ಅಗರ್ ವಹಾಂ ಸೆ ವೊಹ್ ವಬಾ ಗುಝರ್ತಿ ಹೈ
 ತೋ ಉಸ್ ಮೇಂ ಉತರ್ ಜಾತಿ ಹೈ.

(ಮುಸ್ಅಮ್, ಸ-ಫ್ತಾ : 1115, ಹದೀಸ್ ನಂಬರ್ : 2114)

ಮದೀನಾ-28 ಸೋನೆ ಸೆ ಕಬ್ಲಾ بِسْمِ اللّٰهِ الرَّحْمٰنِ الرَّحِیْمِ ಪಠ್
 ಕರ್ ತೀನ್ ಬಾರ್ ಜಸ್ತರ್ ಝಾಡ್ ಆಜಿಯೆ,
 اِنَّ شَاۤءَ اللّٰهِ فَوْقَ كُلِّ شَيْءٍ ಮುಝಿಯ್ಯತ್ (ಯಾ'ನಿ ಕೇಝಾ ದೇನೆ
 ವಾಲ ಚೀಝೆಂ) ಸೆ ಪನಾಹ್ ಹಾಸಿಲ್ ಹೋಗಿ.

ಮದೀನಾ-29 ಕಾರೋಬಾರ್ ಮೇಂ ಲೇನ್ ದೇನ್ ಕೆ ವಕ್ತ್ ಯಾ'ನಿ
 ಜಬ್ ಕಿಸಿ ಸೆ ಲೇಂ ತೋ بِسْمِ اللّٰهِ الرَّحْمٰنِ الرَّحِیْمِ
 ಪಠ್ಲೆಂ ಔರ್ ಜಬ್ ಕಿಸಿ ಕೋ ದೇಂ ತೋ
 بِسْمِ اللّٰهِ الرَّحْمٰنِ الرَّحِیْمِ ಕಹೇಂ اِنَّ شَاۤءَ اللّٰهِ فَوْقَ كُلِّ شَيْءٍ ಖೂಬ್
 ಬ-ರ-ಕತ್ ಹೋಗಿ.

ಯಾ ರಬ್ಬಿ ಮುಸ್ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ
 ಹವೇಂ بِسْمِ اللّٰهِ الرَّحْمٰنِ الرَّحِیْمِ ಕಿ ಬ-ರ-ಕತಾಂ ಸೆ
 ಮಾಲಾಮಾಲ್ ಫರ್ಮಾ ಔರ್ ಹರ್ ನೇಕ್ ವ ಜಾಯಿಝ್ ಕಾಮ್ ಕಿ
 ಇಬ್ತಿದಾ ಮೇಂ بِسْمِ اللّٰهِ الرَّحْمٰنِ الرَّحِیْمِ ಪಠ್ನೆ ಕಿ ತೌಫೀಕ್

ಮದೀನಾ-28
 ಮುಸ್ಅಮ್

ಮದೀನಾ-28
 ಮುಸ್ಅಮ್

ಮದೀನಾ-28
 ಮುಸ್ಅಮ್

ಮದೀನಾ-28
 ಮುಸ್ಅಮ್

ಮದೀನಾ-29
 ಮುಸ್ಅಮ್

ಮದೀನಾ-29
 ಮುಸ್ಅಮ್

ಮದೀನಾ-28
 ಮುಸ್ಅಮ್

ಮದೀನಾ-28
 ಮುಸ್ಅಮ್

ಮದೀನಾ-28
 ಮುಸ್ಅಮ್

ಮದೀನಾ-28
 ಮುಸ್ಅಮ್

ಮದೀನಾ-29
 ಮುಸ್ಅಮ್

ಮದೀನಾ-29
 ಮುಸ್ಅಮ್



ಫರ್ಮಾನ ಮುನ್‌ಠಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ ಪರ್ ಏಕ್ ಬಾರ್ ದುರೂದ್ ಬಾಕ್ ಪಡಾ ಅಲ್ಲಾಹ್ ಘ್ರಂಜ್ ಉಸ್ ಪರ್ ದಸ್ ರಹ್‌ಮತೇಂ ಭೇಜ್‌ತಾ ಹೈ. (ಸಲ್ಮ)

ಅತಾ ಫರ್ಮಾಂ.

امین بجاءِ النَّبِيِّ الامین صَلَّى اللهُ تَعَالَى عَلَيْهِ وَآلِهِ وَسَلَّمَ

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

“ಬಿಸ್ವಿಲ್ಲಾಹ್” ಕೆ ಸಾತ್ ಹುರೂಫ್ ಕಿ ನಿನ್‌ಬತ್ ನೆ ಸಾತ್ ಹಿಕಾಯಾತ್

(1) ಲಕಡ್ ಹಾರಾ ಕೈನೇ ಮಾಲ್‌ದಾರ್ ಬನಾ ?

ಏಕ್ ಲಕಡ್ ಹಾರಾ ರೋಜ್‌ನಾ ದರಿಯಾ ಪಾರ್ ಜಾ ಕರ್ ಲಕ್‌ಡಿಯಾಂ ಕಾಟ್ ಕರ್ ಲಾತಾ ಔರ್ ಬೇಜ್ ಕರ್ ಅಪ್‌ನೆ ಬಾಲ್ ಬಜ್ಜಿಂ ಕಾ ಪೇಟ್ ಪಾಲ್‌ತಾ. ಪುಲ್ ಚೂಂಕಿ ಉಸ್ ಕೆ ಫರ್ ನೆ ಕಾಫಿ ದೂರ್ ಥಾ ಇನ್ ಅಯೆ ಆನೆ ಜಾನೆ ಮೇಂ ಕಾಫಿ ವಕ್ತ್ ಸರ್‌ಫ್ ಹೋ ಜಾತಾ ಔರ್ ಯೂಂ ಮಾಅ ತೌರ್ ಪರ್ ವೊಹ್ ಮುನ್‌ತಹ್‌ಕಮ್ ನಹೀಂ ಹೋ ಪಾತಾ ಥಾ. ಏಕ್ ದಿನ್ ಉಸ್ ನೆ ಮನ್‌ಜಿದ್ ಕೆ ಅಂದರ್ ಮುಗಲ್ಲಗ್ ಕೆ ಬಯಾನ್ ಮೇಂ **سُـمَّـرُـاَـلـلـهِـرَـحـِـمـِـنَـرَـحـِـيْمِ** ಕೆ ಅಜ್ಜೀಮುಶ್‌ಶಾನ್ ಫಜ್ಲಾಯಿಲ್ ಸುನೆ. ಮುಬಲ್ಲಗ್ ಕಿ ಏಹ್ ಬಾತ್ ಉಸ್ ಕೆ ಫೆಹನ್ ಮೇಂ ಬೈರ್ ಗಯಿ ಕಿ “ಬಿಸ್ವಿಲ್ಲಾಹ್ ಶರೀಫ್ ಕಿ ಬ-ರ-ಕತ್ ನೆ ಬಡೆ ನೆ ಬಡಾ ಮನ್‌ಅಲಾ ಹಲ್ ಹೋ ಸಕ್‌ತಾ ಹೈ.” ಚುನಾಂಚೆ ಜಬ್ ಜಂಗಲ್ ಮೇಂ ಜಾನೆ ಕಾ ವಕ್ತ್ ಹುವಾ ತೋ ಪುಲ್ ಪರ್ ಜಾನೆ ಕಿ ಬಜಾಯೆ **سُـمَّـرُـاَـلـلـهِـرَـحـِـمـِـنَـرَـحـِـيْمِ** ಪಡ್ ಕರ್ ವೊಹ್ ದರಿಯಾ ಮೇಂ ಉತರ್ ಗಯಾ ಔರ್ ಚಲ್‌ತಾ ಹುವಾ ಜಲ್‌ದ್ ಹಿ ದೋಸರೆ ಕಿನಾರೆ ಪಹುಂಚ್ ಗಯಾ, ಲಕ್‌ಡಿಯಾಂ ಕಾಟ್‌ನೆ ಕೆ ಬಾ'ದ್ ಉಸ್ ನೆ ಫಿರ್ ಇಸಿ ತರಹ್ ಕಿಯಾ ಬಿಸ್ವಿಲ್ಲಾಹ್ ಕಿ ಬ-ರ-ಕತ್‌ಂ ಕಾ ಜ್ಜುಹೂರ್ ಹೋನೆ ಲಗಾ ಔರ್ ಥೋಡೆ ಹಿ ಅರ್‌ಸೆ ಮೇಂ ವೊಹ್ ಮಾಲ್‌ದಾರ್ ಹೋ ಗಯಾ.

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್

ಮದೀನತುಲ್ ಮುನ್‌ಪಠಾಹ್



ಫರ್ಮಾನೆ ಮುಹಾಜ್ಜಾ **صَلَّى اللهُ عَلَيْهِ وَآلِهِ وَسَلَّمَ** : ಜೋ ಶಖ್‌ಸ್ ಮುಯ್ ಪರ್ ಪಾಕ್ ಪಠ್‌ನಾ ಭೂಲ್ ಗಯಾ ವೊಹ್ ಜನ್ಮತ್ ಕಾ ರಾಸ್‌ತಾ ಭೂಲ್ ಗಯಾ. (١٤١)

(ಮುಲಖ್ಸ್ ಅಜ್ಞೆ ಶಮ್‌ಸುಲ್ ವಾಯಿಫ್ಫೀನ್)

ಹೈ ಹಾಕ್ ರುತ್‌ಬಾ ಫಿರ್‌ಹ್ ನೆ ಉಹ್ ಬೆ ನಿಯಾಜ್ ಕಾ
 ಕುಫ್ ದಖ್‌ಲ್ ಅಕ್‌ಲ್ ಕಾ ಹೈ ನ ಕಾಮ್ ಇಖ್ತಿಯಾಜ್ ಕಾ

(ಜ್ಞೆಕ್ ನಾತ್)

صَلُّوا عَلَى الْحَبِيبِ ! صَلَّى اللهُ تَعَالَى عَلَيْنَا

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಏಹ್ ಸಬ್ ಯೆಕ್ಸೀನೆ

ಕಾಮಿಲ್ ಕಿ ಬಹಾರೇಂ ಹೈಂ, ಅಗರ್ ಏತ್‌ಕಾದ್ ಮ-ತ-ಫಿಲ್‌ಫಿಲ್ ಹೋ ತೋ ಇನ್ ತರಹ್ ಕೆ ನತಾಯಿಜ್ ಬರ್ ಆಮದ್ ನಹೀಂ ಹೋ ಸಕ್‌ತೆ "ಯೆಕ್ಸೀನೆ ಕಾಮಿಲ್" ನೆ ಮ-ತ-ಅಲ್ಲಕ್ ಹುಜ್ಜತುಲ್ ಇಸ್ಲಾಮ್ ಹಫ್ಲೆರತೆ ಸಯ್ಯಿದುನಾ ಇಮಾಮ್ ಮುಹಮ್ಮದ್ ಗಝಾಲ **صَلَّى اللهُ عَلَيْهِ وَسَلَّمَ** ನೆ ಸೂ-ರಯೆ ಯೂಸುಫ್ ಕಿ ತಫ್‌ಸೀರ್ ಮೇಂ ಏಕ್ ಇನ್‌ತಿಹಾಯಿ ಸಬಕ್ ಆಮೋಝ್ ಹಿಕಾಯತ್ ನಕ್‌ಲ್ ಕಿ ಹೈ ಚುನಾಂಚೆ ಏಕ್ ಮರ್‌ತಬಾ ಬಗ್‌ದಾದೆ ಮುಅಿಲ್ಲಾ ಮೇಂ ಏಕ್ ಶಖ್‌ಶ್ ನೆ ಖಡೆ ಹೋ ಕರ್ ಲೋಗೊಂ ನೆ ಏಕ್ ದಿರ್‌ಹಮ್ ಕಾ ಸುವಾಲ್ ಕಿಯಾ, ಮಶ್‌ಹೂರ್ ಮೊಹದ್ದಿಸ್ ಹಫ್ಲೆರತೆ ಸಯ್ಯಿದುನಾ ಅಬ್‌ನೆ ಸಮ್‌ಮಾಕ್ **صَلَّى اللهُ عَلَيْهِ وَسَلَّمَ** ನೆ ಫರ್ಮಾಯಾ, ತುಮ್ ಕೋ ಕೌನ್‌ಸಿ ಸೂರಹ್ ಅಫ್ಫೀ ತರಹ್ ಯಾದ್ ಹೈ? ಉಸ್ ನೆ ಕಹಾ, ಸೂ-ರಯೆ ಫಾತಿಹಾ. ಫರ್ಮಾಯಾ, ಏಕ್ ಬಾರ್ ಪಠ್ ಕರ್ ಉಸ್ ಕಾ ಸವಾಬ್ ಮೀಲೆ ಹಾಥ್ ಬೇಜ್ ದೋ, ಮೈಂ ಇನ್‌ಕೆ ಬದಲೆ ಅಪ್‌ನಿ ಸಾರಿ ದೌಲತ್ ತುಮ್‌ಹಾರೆ ಹವಾಲೆ ಕರ್ ದೂಂಗಾ. ಸಾಯಿಲ್ ಕೆಹ್‌ನೆ ಲಗಾ, ಹಫ್ಲೆರತ್ ! ಮೈಂ ಮಜ್‌ಬೂರ್ ಹೋ ಕರ್ ಏಕ್ ದಿರ್‌ಹಮ್ ಕಾ ಸುವಾಲ್ ಕರ್‌ನೆ ಆಯಾ ಹೂಂ, ಕುರ್‌ಆನ್ ಬೇಜ್‌ನೆ ನಹೀಂ ಆಯಾ. ಏಹ್ ಕೆಹ್ ಕರ್ ವೊಹ್ ಸಾಯಿಲ್ ಕ್‌ಬಾರಿಸ್ತಾನ್ ಕಿ ತರಫ್ ಚಲಾ ಗಯಾ, ಬಾರಿಶ್ ಶುರೂಅಿ ಹೋ ಗಯಿ ಹತ್ತಾ ಕಿ ಔಲೆ ಬರಸ್‌ನೆ ಲಗಿ, ವೊಹ್ ಏಕ್ ಭಜ್ಜೆ ಕೆ ನೀಚೆ ಪನಾಹ್ ಲೇನೆ ಕೆ ಆಯೆ ಲಪ್‌ಕಾ, ವಹಾಂ ಸಬ್‌ಝೆ ಅಬಾಸ್ ಮೇಂ ಮಲ್‌ಬೂಸ್ ಏಕ್ ಸುವಾರ್ ಪೆಹ್‌ಲೆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮಜ್ಹಬ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮಜ್ಹಬ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮಜ್ಹಬ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮಜ್ಹಬ್



ಫರ್ಮಾನ ಮುಹಾದ್ಧಾ **صَلَّى اللهُ تَعَالَى عَلَيْهِ وَآلِهِ وَسَلَّمَ** : ಜಿಸ್ ಕೆ ಪಾಸ್ ಮೇರಾ ಛಕ್ರಾ ಕುವಾ ಔರ್ ಉಸ್ ನೆ ಮುಯ್ ಪರ್ ದುರೂದೆ ಪಾಕ್ ನೆ ಪಡಾ ತಹಾಕ್ ಕಿಲ್ಹಾಕ್ ವೊಹ್ ಬದ್ ಬಖಾತ್ ಹೋ ಗಯಾ. (ಫ್ರಃ1)

ಹಿ ನೆ ಮೌಜೂದ್ ಥಾ ಉಸ್ ನೆ ಕಹಾ, ತುಮ್ ನೆ ಹಿ ಸೂ-ರಯೆ ಫಾತಿಹಾ ಕಾ ಸವಾಬ್ ಬೇಚ್‌ನೆ ನೆ ಇನ್‌ಕಾರ್ ಕಿಯಾ ಥಾ? ಕಹಾ, ಜಿ ಹಾಂ. ಸುವಾರ್ ನೆ ಉಸ್ ಕೋ ದಸ್ ಹಜ್ಜಾರ್ ದಿರ್‌ಹಮ್ ಕಿ ಥೈಲ ದಿ ಔರ್ ಕಹಾ “ಇನ್ ಕೋ ಖರ್‌ಚ್ ಕರೋ ಖತ್‌ಮ್ ಹೋನೆ ಪರ್ **صَلَّى اللهُ تَعَالَى عَلَيْهِ** ಇತ್‌ನೆ ಹಿ ಮಜ್ಜೀದ್ ದೂಂಗಾ.” ಸಾಯಿಲ್ ನೆ ಪೂಠಾ “ಆಪ್ ಕೌನ್ ಹೈಂ?” ಸುವಾರ್ ನೆ ಬತಾಯಾ “ಮೈಂ ತೇರಾ ಯಕ್ಲೀನ ಹೂಂ.” ಏಹ್ ಕೆಹ್ ಕರ್ ಸುವಾರ್ ಚಲಾ ಗಯಾ.

(ಮುಲಖ್ಬಸ್ ಅಝ್ ಸೂ-ರಯೆ ಯೂಸುಫ್ ಅಲ್ ಗಝಾಲ, ಸ-ಫಝ:17,18)

صَلُّوا عَلَيَّ الْحَبِيبِ ! صَلَّى اللهُ تَعَالَى عَلَيَّ مُحَمَّدٍ

ಯಹಾಂ ಉನ್ ಲೋಗೌಂ ಕೋ ಇಬ್‌ರತ್ ಹಾಸಿಲ್ ಕರ್‌ನಿ ಚಾಹಿಯೆ ಜೋ ಭೀಕ್ ಮಾಂಗ್‌ನೆ ಕೆ ಆಯೆ ತಿಲಾವತ್ ಕರ್‌ತೆ, ಪೈನೆ ಔರ್ ಖಾನಾ ಮಲ್‌ನೆ ಕಿ ಲಾಲಚ್ ಮೇಂ ಮಹ್‌ಫಿಲೆ ಖತ್‌ಮೆ ಕುರ್‌ಆನ್ ಔರ್ ಇಜ್‌ತೆಮಾಯೆ ಛಕ್‌ರೋ ನಾತ್ ಮೇಂ ಶಿರ್‌ಕತ್ ಕರ್‌ತೆ ಔರ್ ರಕ್‌ಮ್ ಮಿಲನೆ ಕೆ ಶೌಕ್ ಮೇಂ ತರಾವೀಹ್ ಮೇಂ ಕುರ್‌ಆನೆ ಪಾಕ್ ಸುನಾತೆ ಹೈಂ. ಅಲ್ಲಾಹ್ **صَلَّى اللهُ تَعَالَى عَلَيْهِ** ಇಖ್ಲಾಸ್ ವ ಯಕ್ಲೀನ ಕಿ ಲಾಘವಾಲ್ ದೌಲತ್ ನೆ ಮಾಲಾಮಾಲ್ ಫರ್ಮಾಯೆ.

أَمِينُ بِجَاهِ النَّبِيِّ الْأَمِينِ صَلَّى اللهُ تَعَالَى عَلَيْهِ وَآلِهِ وَسَلَّمَ

ಮೇರಾ ಹರ್ ಅಮಲ್ ಏನ್ ತೇರೆ ವಾಸಿತ್ ಹೋ
ಕರ್ ಇಖ್ಲಾಸ್ ಏನಾ ಅತಾ ಯಾ ಖಲಾಹಿ **صَلَّى اللهُ تَعَالَى عَلَيْهِ** !

ಮೀಲೆ ಮೀಲೆ ಇಸ್ಲಾಮಿ ಬಾಯಿಯೆ ! ಯಕ್ಲೀನನ್ ಇಖ್ಲಾಸ್ ನಿಹಾಯತ್ ಹಿ ಅಜ್ಜೀಮ್ ದೌಲತ್ ಹೈ, ಜಿಸ್ ಕೋ ಮಿಲ್ ಜಾಯೆ ಉಸ್ ಕಾ ಬೇಡಾ ಪಾರ್ ಹೋ ಜಾಯೆ. ಆಶಿಕ್ಲಾನೆ ರಸೂಲ್ **صَلَّى اللهُ تَعَالَى عَلَيْهِ وَآلِهِ وَسَلَّمَ** ಕೆ ಸಾಥ್ ಮ-ದನೀ ಕ್ಲಾಫಿಲೌಂ ಮೇಂ ಸುನ್ನತೌಂ ಭರಾ ಸಫರ್ ಇಖ್ಲಾತಿಯಾರ್ ಕೀಜಿಯೆ. **صَلَّى اللهُ تَعَالَى عَلَيْهِ** ಆಮಾಲ್ ಮೇಂ ಇಖ್ಲಾಸ್ ಪೈದಾ ಕರ್‌ನೆ ಕಿ “ಮ-ದನೀ ಸೋಚ್” ಬನೇಗಿ ಔರ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್

ಮದೀನತುಲ್ ಮುನ್ವಜ್ಜಾಹ್



ಪರ್ವಾನ ಮುಹಾರ್ರಾಮ್ ಸಲವಲ್ಲಾಹಿ ವಾಸ್ತು : ಜನ್ ನೆ ಮುಯ್ಯಾ ಪರ್ ದನ್ ಮರತಬಾ ಸುಬ್ಹಾಹ್ ಔರ್ ದನ್ ಮರತಬಾ ಶಾಮ್ ದುರೂದ್ ಪಾಕ್ ಪಠಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (ಮುಬಾರಕ್)

ಜಬ್ ಆ'ಮಾಲ್ ಮೇಂ ಇಫ್ಫಾಲಾನ್ ಪೈದಾ ಹೋ ಜಾಯೇಗಾ ತೋ

ان شاء الله عزوجل

ಜಲ್ವೆ ಖುದ್ ಆಯೇಂ ತಾಲಬೆ ದೀದಾರ್ ಕಿ ತರಫ್

ಕೆನೇಟ್ ಇಜ್ತಿಮಾಅ ಮೇಂ ದೀದಾರೆ ಮುಹಾರ್ರಾಮ್ ಸಲವಲ್ಲಾಹಿ ವಾಸ್ತು :

ದಾವತೆ ಇಸ್ಲಾಮಿ ಕೆ ತೀನ್ ರೋಝಾ ಬೈನಲ್ ಅಕ್ವಾಮಿ ಸುನ್ನತೌಂ ಭರೆ ಇಜ್ತಿಮಾಅ. (ಸಹರಾಯೆ ಮದೀನಾ, ಮದೀನತುಲ್ ಔಬಯಾ, ಮುಲ್ಲಾನ್) ಕೆ ಇಫ್ಫತಿತಾಮ್ ಪರ್ ಆಶಿಫಾನೆ ರಸೂಲ್ ಸಲವಲ್ಲಾಹಿ ವಾಸ್ತು ಕೆ ಥೇರೌಂ ಮ-ದನೀ ಕ್ರಾಫಿಲೆ ಸುನ್ನತೌಂ ಕಿ ತರಬಿಯ್ಯತ್ ಹಾಸಿಲ್ ಕರ್ನೆ ಕೆ ಆಯೆ ಶಹರ್ ಬ-ಶಹರ್ ಔರ್ ಗಾಂವ್ ಬ-ಗಾಂವ್ ರವಾನಾ ಹೋತೆ ಹೈಂ, ಚುನಾಂಚೆ ಆಶಿಕ್ ರಸೂಲ್ ಸಲವಲ್ಲಾಹಿ ವಾಸ್ತು ಕೆ ಬಯಾನ್ ಕಾ ಅಪ್ನೆ ಅಂದಾಜ್ ಮೇಂ ಖುಲಾಸಾ ಪೇಶೆ ಖದ್ ಮತ್ ಹೈ. ಸಿನೆ 1423 ಹಿಜ್ಝೆ ಕೆ ಬೈನಲ್ ಅಕ್ವಾಮಿ ತೀನ್ ರೋಝಾ ಸುನ್ನತೌಂ ಭರೆ ಇಜ್ತಿಮಾಅ. ಸೆ ಆಶಿಫಾನೆ ರಸೂಲ್ ಸಲವಲ್ಲಾಹಿ ವಾಸ್ತು ಕಾ ಏಕ್ ಮ-ದನೀ ಕ್ರಾಫಿಲಾ 12 ದಿನ್ ಕೆ ಆಯೆ ಝಿಲಾ' ಲಯ್ಯಾ (ಪಂಜಾಬ್, ಪಾಕಿಸ್ತಾನ್) ಪಹುಂಚಾ, ಜದ್ವಲ್ ಕೆ ಮುತಾಬ್ರಕ್ ಏಕ್ ದಿನ್ ಜಬ್ ಕೆನೇಟ್ ಇಜ್ತಿಮಾಅ. ಹುವಾ ತೋ ಕೆನೇಟ್ ಕಾ ಸುನ್ನತೌಂ ಭರಾ ಬಯಾನ್ ಸುನ್ ಕರ್ ಏಕ್ ಆಶಿಕ್ ರಸೂಲ್ ಸಲವಲ್ಲಾಹಿ ವಾಸ್ತು ಪರ್ ರಿಕ್ತತ್ ತಾರಿ ಹೋ ಗಯಿ ಔರ್ ಬಲಕ್ ಬಲಕ್ ಕರ್ ರೋನೆ ಲಗೆ ಯಹಾಂ ತಕ್ ಕಿ ಹೋಶ್ ಜಾತಾ ರಹಾ, ಜಬ್ ಇಫ್ಫಾಕ್ ಹುವಾ ತೋ ಕಾಫಿ ಹಶ್ರಾಲ್ ಬಶ್ರಾಲ್ ಥೆ, ಉನ್ಹೌಂ ನೆ ಬತಾಯಾ ಕಿ ಮುಯ್ಯಾ ಸಲವಲ್ಲಾಹಿ ವಾಸ್ತು ಮುಯ್ಯಾ ಗುನಹ್ಗಾರ್ ಪರ್ ಪೈಘಾನೆ ಕರಮ್ ಹುವಾ ಔರ್ ಮುಯ್ಯೆ ಮದೀನೆ ಕೆ ತಾಜ್ಝಿದಾರ್ ಸಲವಲ್ಲಾಹಿ ವಾಸ್ತು ಕೆ ದೀದಾರ್ ಕಾ ಶರ್ಬತ್ ನಸೀಬ್ ಹೋ ಗಯಾ. ದೋಸರೆ ದಿನ್ ಫಿರ್ ಕೆನೇಟ್ ಇಜ್ತಿಮಾಅ. ಹುವಾ, ಉನ್ ಕೆ ಸಾಥ್ ವಹಿ ಕೈಫಿಯ್ಯತ್ ಹುಯಿ, ಅಬ್ ಕಿ ಬಾರ್ ಖ್ವಾಬ್ ಮೇಂ ವೊಹ್ ಝಿಯಾರತೆ ರಿಸಾಲತ್ ಮಅಬ್

ಮದೀನತುಲ್ ಮುನ್ವವಾಹ್
ಮುಹಾರ್ರಾಮ್
ಜನ್ಮತುಲ್ ಮುಹಾರ್ರಾಮ್
ಮದೀನತುಲ್ ಮುನ್ವವಾಹ್
ಮುಹಾರ್ರಾಮ್
ಮದೀನತುಲ್ ಮುನ್ವವಾಹ್
ಮುಹಾರ್ರಾಮ್
ಜನ್ಮತುಲ್ ಮುಹಾರ್ರಾಮ್
ಮದೀನತುಲ್ ಮುನ್ವವಾಹ್
ಮುಹಾರ್ರಾಮ್

ಮದೀನತುಲ್ ಮುನ್ವವಾಹ್
ಮುಹಾರ್ರಾಮ್
ಜನ್ಮತುಲ್ ಮುಹಾರ್ರಾಮ್
ಮದೀನತುಲ್ ಮುನ್ವವಾಹ್
ಮುಹಾರ್ರಾಮ್
ಮದೀನತುಲ್ ಮುನ್ವವಾಹ್
ಮುಹಾರ್ರಾಮ್
ಜನ್ಮತುಲ್ ಮುಹಾರ್ರಾಮ್
ಮದೀನತುಲ್ ಮುನ್ವವಾಹ್
ಮುಹಾರ್ರಾಮ್



ಫರ್ಮಾನೆ ಮುಹಮ್ಮದ್ ಸಲಾಮ್ : صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ಕೆ ಪಾಸ್ ಮೇರಾ ಜಿಕ್ರಾರ್ ಹುಮಾ ಜಿರ್
ಉಸ್ ನೆ ಮುಯ್ ಪರ್ ದುರೂದ್ ಶರೀಫ್ ನೆ ಪಢಾ ಉಸ್ ನೆ ಜಫಾ ಕಿ. (ಪ್ರಬಲಿ)

صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಇಸ್ ತರಹ್ ಫೈಜ್ವಾಬ್ ಹುಯೆ ಕಿ ಮ-
ದನೀ ಕ್ರಾಫಿಲೆ ಕೆ ತಮಾಮ್ ಮುಸಾಫಿರ್ ಭಿ ಹಾಜಿರೆ ಖಿದ್ಮತ್ ಥೆ.

ಅಂಖೆಂ ಜೋ ಬಂದ್ ಹೋಂ ತೋ ಮುಕ್ದಾರ್ ಖಲೆಂ ಹಸನ್
ಜಲದೆ ಖುದ್ ಆಯೆಂ ತಾಳಿ ದೀದಾರ್ ಕಿ ತರಫ್

(ಜೈಕೆ ನಾತ್)

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ವರ್ವಣಾ : ಬಾ'ಜ್ ಲೋಗ್ ಖ್ವಾಬ್ ಸುನಾ ಸುನಾ ಕರ್ ಲೋಗೊಂ
ಕೋ ಅಪ್ನಾ ಗಿರ್ವೀದಾಹ್ ಬನಾ ಲೇತೆ ಹೈಂ, ಅಹಾಜಾ ಜೋ ಭಿ
ಖ್ವಾಬ್ ಮೇಂ ಜಿಯಾರತ್ ಕಾ ದಾ'ವಾ ಕರೆ ಉಸ್ ಪರ್ ಅಂಖೆಂ
ಬಂದ್ ಕರ್ ಕೆ ಏ'ತಿಮಾದ್ ನಹೀಂ ಕರ್ನಾ ಚಾಹಿಯೆ ಕಮ್ ಅಜ್ಞ್
ಕಮ್ ಉಸ್ ನೆ ಕಸಮ್ ತೋ ಲೇನಿ ಹಿ ಚಾಹಿಯೆ.

ಇಲಾಜಿ ವರ್ವಣಾ : ಸಹೀಹ್ ಬುಖಾರಿ ಶರೀಫ್ ಕಿ ಸಬ್ ಸೆ ಪೆಹಲ್
ಹದೀಸ್ ಹೈ : يَا أَيُّهَا الَّذِينَ آمَنُوا صَلُّوا عَلَيَّ بِمَا صَلَّيْتُ عَلَيْكُمْ
ದಾರೋಮದಾರ್ ನಿಯ್ಯತಾಂ ಪರ್ ಹೈ. ತೋ ಅಗರ್ ಕೋಯಿ
ಹುಬ್ಬೆ ಜಾಹ್ ಕೆ ಬಾಯಿಸ್ ಲೋಗೊಂ ಕೋ ಅಪ್ನಾ ಖ್ವಾಬ್
ಸುನಾತಾ, ಅಪ್ನಿ ಲೋಹರತ್ ಔರ್ ವಾಹ್ ! ವಾಹ್ ಚಾಹತಾ ಹೈ
ತೋ ಮಾಕ್ಯೆ ಮುಜಾರಿಮ್ ಹೈ. ಔರ್ ಅಗರ್ ಅಜ್ಞಿ ನಿಯ್ಯತ್ ಸೆ
ಸುನಾತಾ ಹೈ, ಮ-ಸ-ಲನ್ : ದಾ'ವತೆ ಇಸ್ಲಾಮಿ ಕೆ ಸುನ್ನತಾಂ ಕಿ
ತರಬಿಯ್ಯತ್ ಕೆ ಮ-ದನೀ ಕ್ರಾಫಿಲೆ ಮೇಂ ಖುಶ್ ಕಿಸ್ ಮತಿ ಸೆ ಕಿಸಿ
ನೆ ಅಛಾ ಖ್ವಾಬ್ ದೇಖಾ ಅಬ್ ವೋಹ್ ಇಸ್ ಆಯೆ ಸುನಾ ರಹಾ ಹೈ
ತಾಕಿ ಇಸ್ ಗಯೆ ಗುಜ್ಜರೆ ದೌರ್ ಮೇಂ ಲೋಗೊಂ ಕೋ ರಾಹೆ
ಖುದಾ ಪ್ರಾಂ ಮೇಂ ಸಫರ್ ಕಿ ತರಗ್ವೀಬ್ ಮಿಲೆ ಔರ್ ಉನ್ಹೆಂ
ಇತ್ ಮಿನಾನ್ ಕಿ ದೌಲತ್ ನಸೀಬ್ ಹೋ ಕಿ ದಾ'ವತೆ ಇಸ್ಲಾಮಿ
ಅಹಲೆ ಹಕ್ ಔರ್ ಆಶಿಕ್ರಾನೆ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ
ಸುನ್ನತಾಂ ಭರಿ ತೆಹರೀಕ್ ಹೈ ಔರ್ ಯೂಂ ಇಸ್ ಸೆ ವಾಬಸ್ತಾ
ಹೋ ಕರ್ ಅಪ್ನಿ ಲೋಮಾನ್ ಕಿ ಹಿಫಾಜತ್ ಕಾ ಸಾಮಾನ್ ಕರೇಂ.

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್

ಮದೀನಾತುಲ್
ಮುನ್ವಜಾಹ್



ಫರ್ಮಾನ ಮಹಾದಫ್ಫಾ عَمَّا بَدَا لَهُمْ فِي حَيْثُومَا : ಜೋ ಮುಝ್ ಪರ್ ರೋಜ್ ಜಮುಖ್ ದುರೂದ್ ಶರೀಫ್ ಪಠೇಗಾ ಮೈಂ ಕ್ರಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (الاحزاب)

ಮದೀನಾತುಲ್ ಮುನವ್ವಹಾತ್

ಮಕ್ಕತುಲ್ ಮುನವ್ವಹಾತ್

ಜನ್ಮತುಲ್ ಮಕ್ಕೇನಿ

ಮದೀನಾತುಲ್ ಮುನವ್ವಹಾತ್

ಮಕ್ಕತುಲ್ ಮುನವ್ವಹಾತ್

ಜನ್ಮತುಲ್ ಮಕ್ಕೇನಿ

ಏಹ್ ನಿಯ್ಯತ್ ಮಹಮೂದ್ ಹೈ ಔರ್ ಇಸ್ ನಿಯ್ಯತ್ ಸೆ ಖ್ವಾಬ್ ಸುನಾನೆ ವಾಲೆ ಕೊ سَمَاءُ اللَّهِ نَسَافَ نَسَافَ ಮಿಲೇಗಾ. ನೀಜ್ಫ್ ತಹದೀಸೆ ನೆಮತ್ ಯಾನಿ ನೆಮತ್ ಕಾ ಚರ್ಚಾ ಕರ್ನೆ ಕಿ ನಿಯ್ಯತ್ ಸೆ ಸುನಾತಾ ಹೈ ತಬ್ ಭಿ ಜಾಯಿಜ್ಫ್ ಹೈ. ಹಾಂ ಅಗರ್ ರಿಯಾಕಾರಿ ಕಾ ಖೌಫ್ ಹೋ ತೋ ಅಪ್ನಾ ನಾಮ್ ಖಾಹಿರ್ ನ ಕರೆ ಕಿ ಇಸ್ ಮೇಂ ಜಿಯಾದಾ ಆಫಿಯ್ಯತ್ ಹೈ. ಬಹರ್ ಹಾಲ್ ದಿಲ್ ಕಿ ನಿಯ್ಯತ್ ಕಾ ಹಾಲ್ ಅಲ್ಲಾಹ್ ಖುಲ್ ಜಲಾಲ್ جَلَّ جَلَّ جَلَّ ಜಾನ್ತಾ ಹೈ, ಮುಸಲ್ಮಾನ್ ಕೆ ಬಾರೆ ಮೇಂ ಬಲಾ ವಜಹ್ ಬದ್ ಗುಮಾನಿ ಕರ್ನಾ ಹರಾಮ್ ಔರ್ ಜಹನ್ನಮ್ ಮೇಂ ಲೇ ಜಾನೆ ವಾಲಾ ಕಾಮ್ ಹೈ, ಬದ್ ಗುಮಾನಿ ಕಿ ಕುರ್ಆನೆ ಪಾಕ್ ಔರ್ ಅಹಾದೀಸೆ ಮುಬಾರಕಾ ಮೇಂ ಮಜ್ಹಮ್ತ್ ವಾರಿದ್ ಹುಯಿ ಹೈ. ಚುನಾಂಚೆ ಪಾರಾಹ್ : 26 ಸೂ-ರತುಲ್ ಹುಜುರಾತ್ ಕಿ ಬಾರಹ್ವೀಂ ಆಯತ್ ಮೇಂ ಇಶಾಫದೆ ರಬ್ಬಾನಿ ಹೈ :

يَا أَيُّهَا الَّذِينَ آمَنُوا اجْتَنِبُوا
كَيْفِيرًا مِّنَ الظَّنِّ إِنَّ
بَعْضَ الظَّنِّ إِثْمٌ

ತರ-ಜ-ಮಯೆ ಕಂಘುಲ್ ಈಮಾನ್: ಅಯ್ ಈಮಾನ್ ವಾಲೋ! ಬಹುತ್ ಗುಮಾನಾಂ ಸೆ ಬಚೊ ಬೆಶಕ್ ಕೋಯಿ ಗುಮಾನ್ ಗುನಾಹ್ ಹೋ ಜಾತಾ ಹೈ.

ಹದೀಸೆ ಪಾಕ್ ಮೇಂ ಹೈ, “ಬದ್ ಗುಮಾನಿ ಸೆ ಬಚೋ, ಕ್ಯೂಂ ಕಿ ಬದ್ ಗುಮಾನಿ ಸಬ್ ಸೆ ಜಿಯಾದಾ ಝೂಟಿ ಬಾತ್ ಹೈ.”

(ನಹೀಹ್ ಬುಖಾರಿ ಶರೀಫ್, ಜಿಲ್ದ್:6, ಸ-ಫ್ಫಾ:166, ಹದೀಸ್ ನಂ.5143)

ಮೇರೆ ಆಕ್ರಾ ಆಲಾ ಹಝರತ್ عَلِيُّ بْنُ أَبِي تَالِبٍ ಭತಾವಾ ರ-ಘವಿಯ್ಯಾ ಶರೀಫ್ ಮೇಂ ನಕ್ಲ್ ಕರ್ತೆ ಹೈ, “ಹಝರತೆ ಸಯ್ಯಿದುನಾ ಈಸಾ ರೂಹುಲ್ಲಾಹ್ عَلِيُّ بْنُ أَبِي تَالِبٍ وَآلِهِ وَسَلَّمَ ನೆ ಏಕ್ ಶಖ್ಸ್ ಕೋ ಚೋರಿ ಕರ್ತೆ ಹುಯೆ ದೇಖ್ ಆಯಾ ತೋ ಫರ್ಮಾಯಾ, :ಕ್ಯಾ ತೂನೆ ಚೋರಿ ನಹೀಂ ಕಿ?” ಉಸ್ ನೆ ಕಹಾ

ಮದೀನಾತುಲ್ ಮುನವ್ವಹಾತ್

ಮಕ್ಕತುಲ್ ಮುನವ್ವಹಾತ್

ಜನ್ಮತುಲ್ ಮಕ್ಕೇನಿ

ಮದೀನಾತುಲ್ ಮುನವ್ವಹಾತ್

ಮಕ್ಕತುಲ್ ಮುನವ್ವಹಾತ್

ಜನ್ಮತುಲ್ ಮಕ್ಕೇನಿ



ಫರ್ಮಾನ ಮುಹಾದ್ಧಾಃ صَلَّى اللهُ عَلَيْهِ وَآلِهِ وَسَلَّمَ : ಮುಝ್ ಪರ್ ದುರೂದ್ ಪಾಕ್ ಕಿ ಕಸರತ್ ಕರೋ ಬೀಶಕ್ ಏಕ್ ತುಮ್ಹಾರೆ ಆಯೆ ತಹಾರತ್ ಹೈ. (ಪ್ರಬ್ಲೆ)

“ಖುದಾ ಫ್ರೋಝೆ ಕಿ ಕಸಮ್ ! ಮೈಂ ನೆ ಚೋರಿ ನಹೀಂ ಕಿ,” ಏಹ್ ಸುನ್ ಕರ್ ಆಪ್ ಫ್ರೋಝೆ ನೆ ಫರ್ಮಾಯಾ, “ವಾಕ್ಯೆಯಿ ತೂನೆ ಚೋರಿ ನಹೀಂ ಕಿ ಮೇರಿ ಆಂಘಾಂ ನೆ ಧೋಕಾ ಖಾಯಾ.”

ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಇಸ್ ಹಿಕಾಯತ್ ನೆ ಎಹ್ ತಿರಾಮೆ ಮುಸ್ಲಿಮ್ ಕಿ ಅಹ್ಮಿಯ್ಯತ್ ಕಾ ಬ-ಖೂಬಿ ಅಂದಾಜ್ ಲಗಾಯಾ ಜಾ ಸಕ್ತಾ ಹೈ. ಕಿ ಶರೀಅತ್ ಕೆ ದಾಯಿರೆ ಮೇಂ ರಹತ್ ಹುಯೆ ಮುಸಲ್ಮಾನ್ ಕಿ ಪರ್ದಾ ಪೋಶಿ ಕಿ ಜಾಯೆ ಏಹ್ ನ ಹೋ ಕಿ ಉಸ್ ಪರ್ ಬೆ ಸಬಬ್ ಬದ್ ಗುಮಾನಿ ಕಾ ದರ್ವಾಜ್ ಖೋಲ್ ಕರ್ ಉಸೆ ಝೂಟಾ ಔರ್ ಗಪ್ಪೀ ವಗೈರಾ ಕರಾರ್ ದೆ ಕರ್ ಅಪ್ನಿ ಆಖರತ್ ಕೋ ದಾವ್ ಪರ್ ಲಗಾತೆ ಹುಯೆ ಖುದ್ ಕೋ ಫ್ರೋಝೆ ಜಹನ್ನಮ್ ಕಾ ಹಕ್ದಾರ್ ಬನಾ ದಿಯಾ ಜಾಯೆ.

تَوْبُؤَالِي اللّٰه ! اَسْتَغْفِرُ اللّٰه

ಝೂಟಾ ಖ್ವಾಬ್ ಸುನಾನೆ ಕಾ ಅಜಾಬ್ : ಜಲ್ ಫರ್ಝ್ ಕೋಯಿ ಝೂಟಾ ಖ್ವಾಬ್ ಗಡ್ ಕರ್ ಸುನಾತಾ ಭಿ ಹೈ ತೋ ಇಸ್ ಕಾ ವೊಹ್ ಖುದ್ ಹಿ ಜಿಮ್ಮಾದಾರ್, ಸಖತ್ ಗುನಹ್ಗಾರ್ ಔರ್ ಅಜಾಬೆ ನಾರ್ ಕಾ ಹಕ್ದಾರ್ ಹೈ. ಅಲ್ಲಾಹ್ ಫ್ರೋಝೆ ಕೆ ಮಹ್ಖೂಬ್, ದಾನಾಯೆ ಗುಯೂಬ್, ಮು-ನಜ್ಜಹುನ್ ಅನಿಲ್ ಉಯೂಬ್ ಸೈವ್ ಫ್ರೋಝೆ ಕಾ ಫರ್ಮಾನೆ ಇಬ್ರತ್ ನಿಶಾನ್ ಹೈ, “ಚೋ ಝೂಟಾ ಖ್ವಾಬ್ ಬಯಾನ್ ಕರೆ ಉಸೆ ಬರೋಝೆ ಕಿಯಾಮತ್ ಜವ್ ಕೆ ದೋ2 ದಾನಾಂ ಮೇಂ ಗಾಂತ್ ಲಗಾನೆ ಕಿ ತಕ್ಅಫ್ ದಿ ಜಾಯೇಗಿ ಔರ್ ವೊಹ್ ಹರ್ಗಿಝ್ ಗಾಂತ್ ನಹೀಂ ಲಗಾ ಪಾಯೇಗಾ.”

(ಸಹೀಹ್ ಬುಖಾರಿ, ಜಲ್ದ್:3, ಸ-ಫ್ಝಾ:106, ಹದೀಸ್ ನಂ:7042)

ಬೆ ನೋಚೆ ಸಮ್ಝೆ ಬೋಲ್ ಹಡ್ನೆ ವಾಲೋ ಖಬರ್ದಾರ್ ! :

ಏಕ್ ಔರ್ ಹದೀಸ್ ಪಾಕ್ ಮೇಂ ಹೈ, ಏಕ್ ಶೆಖ್ಸ್ ಏನಾ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಪರಮಾನೆ ಮುಹಾದ್ಫಾಹ್ $\text{مُحَمَّدٌ عَبْدُ اللَّهِ وَآلُهُ عَلَيْهِ السَّلَامُ}$: ತುಮ್ ಜಹಾಂ ಭಿ ಹೋ ಮುಝ್ ಪರ್ ದುರೂದ್ ಪಡೋ ಕಿ ತುಮ್ಹಾರಾ ದುರೂದ್ ಮುಝ್ ತಕ್ ಪಹುಂಜ್ತಾ ಹೈ. (۱۱۱)

ಕಲಾಮ್ ಕರ್ತಾ ಹೈ ಜಿಸ್ ಮೇಂ ವೋಹ್ ಗೌರೋ ಫಿಕ್ ನಹೀಂ ಕರ್ತಾ (ಹಾಲಾಂ ಕಿ ಏಹ್ ಗುಫ್ತಗೂ ಝೂಟ್, ಗ್ರೀಬತ್, ಏಬ್ ಜೋಯಿ ಯಾ ಮನ್ ಘಡತ್ ಖ್ವಾಬ್ ವಗೈರಾ ಹರಾಮ್ ಪರ್ ಮಬ್ನಿ ಹೋತಿ ಹೈ.) ತೋ ವೋಹ್ ಇನ್ ಬಾತ್ ಕೆ ಸಬಬ್ ಜಹನ್ನಮ್ ಮೇಂ ಇನ್ ಮಿಕ್ದಾರ್ ಸೆ ಭಿ ಜಿಯಾದಾ ಗಿರೇಗಾ ಜಿಸ್ ಕದರ್ ಮಶ್ರಿಕೋ ಮಗ್ರಿಬ್ ಕೆ ದರ್ಮಿಯಾನ್ ಫಾಸಿಲಾ ಹೈ.

(ಸಹೀಹ್ ಖಘಾರಿ, ಜಲ್ದ್:7, ಸ-ಫ್ಫಾ:236, ಹದೀಸ್ ನಂ:6477)

ಖ್ವಾಬ್ ಸುನಾನೆ ವಾಲೆ ಸೆ ಕಸಮ್ ಕಾ ಮುತಾ-ಲಬಾ ಶರ್-ಅನ್ ವಾಜಿಬ್ ನಹೀಂ. ಔರ್ ಜೋ $\text{بِسْمِ اللَّهِ الرَّحْمَنِ الرَّحِيمِ}$ ಝೂಟಾ ಹೋಗಾ, ಹೋ ಸಕ್ತಾ ಹೈ ವೋಹ್ ಝೂಟಿ ಕಸಮ್ ಭಿ ಖಾಲೆ.

ವಹ್‌ವಹಾ : ಏಹಿ ಮುನಾಸಿಬ್ ಲಗ್ತಾ ಹೈ ಕಿ ಲೋಗ್ಲಿಂ ಮೇಂ ಬಯಾನ್ ಕರ್ನೆ ಕೆ ಬಜಾಯೆ ಖ್ವಾಬ್ ಕೋ ಸೀ-ಗ್ರಯೆ ರಾಜ್ ಮೇಂ ರಖಾ ಜಾಯೆ.

ಖಲಾಜಿ ವಹ್‌ವಹಾ : ಕ್ಯಾ ಮುನಾಸಿಬ್ ಹೈ ಔರ್ ಕ್ಯಾ ಮುನಾಸಿಬ್ ನಹೀಂ, ಇನ್ ಕೋ ಬುಝುಗಾಫನೆ ದೀನ್ $\text{بِسْمِ اللَّهِ الرَّحْمَنِ الرَّحِيمِ}$ ಹಮ್ ಸೆ ಜಿಯಾದಾ ಬೆಹ್‌ತರ್ ಸಮಝ್ತೆ ಥೆ. ಅಛೆ ಖ್ವಾಬ್ ಬಯಾನ್ ಕರ್ನೆ ಸೆ ಶರೀಫತ್ ನೆ ಮನ್‌ಱಿ ನಹೀಂ ಫರ್ಮಾಯಾ ತೋ ಹಮ್ ಕೌನ್ ಹೈಂ ರೋಕ್‌ನೆ ವಾಲೆ ! ಕುರ್ಆನೆ ಕರೀಮ್, ಅಹಾದೀನೆ ಮುಬಾ-ರಕಾ ಔರ್ ಬುಝುಗಾಫನೆ ದೀನ್ $\text{بِسْمِ اللَّهِ الرَّحْمَنِ الرَّحِيمِ}$ ಕಿ ಕಿತಾಬ್ಲಿಂ ಮೇಂ ಖ್ವಾಬ್ಲಿಂ ಕಾ ಬ-ಕನ್‌ರತ್ ತಝ್ಕಿರಾ ಹೈ. ಹಝ್‌ರತೆ ಸಯ್ಯಿದುನಾ ಇಮಾಮ್ ಅಬುಲ್ ಫಾಸಿಮ್ ಕುಶೈರಿ عليه السلام ನೆ ರಿಸಾ-ಲಯೆ ಕುಶೈರಿಯ್ಯಾ ಮೇಂ “ರೂಅ-ಯಲ್ ಕೌಮ್” ನಾಮಿ ಬಾಬ್ ಮೇಂ ಸ-ಫ್ಫಾ : 368 ತಾ 377 ಪರ್ ಔಲಿಯಾಯೆ ಕಿರಾಮ್ ಕೆ 66 ಖ್ವಾಬ್ ನಕ್ಲೆ ಕಿಯೆ ಹೈಂ. ಹುಜ್ಜತುಲ್ ಇಸ್ಲಾಮ್ ಹಝ್‌ರತೆ ಸಯ್ಯಿದುನಾ ಇಮಾಮ್ ಮುಹಮ್ಮದ್ ಗಝಾಲ عليه السلام ನೆ

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್



ಫರ್ಮಾಣ ಮಹಾದ್ಲಾ **صلى الله عليه وآله وسلم** : ಜಿಸ್ ನೆ ಮುರುಂ ಪರ್ ದಸ್ ಮರ್ತಬಾ ದುರಾದೆ ಬಾಕ್ ಪಡಾ ಅಲ್ಲಾಹ್ **لا اله الا الله** ಉಸ್ ಪರ್ ಸೌ ರಹ್‌ಮತೇಂ ನಾಜಿಲ್ ಫರ್ಮಾತಾ ಹೈ. (ಪ್ರೌಢ)

ಅಹ್‌ಯಾಉಲ್ ಊಲೂಮ್ ಕಿ ಚೌಥಿ ಜಿಲ್‌ದ್ ಕೆ ಸ-ಫ್ತಾ ನಂಬರ್ : 540 ತಾ 543 ಪರ್ "ಮನಾಮಾತುಲ್ ಮಶಾಯಿಕ್" ನಾಮಿ ಬಾಬ್ ಮೇಂ 49 ಖ್ವಾಬ್ ನಕ್ಲಲ್ ಕಿಯೆ ಹೈಂ. ನಿಜ್ಜ್ "ಹಯಾತೆ ಆ'ಲಾ ಹಝ್ರರತ್" (ಮತ್‌ಬಾಅ. ಮಕತ್-ಬಯಿ ನ-ಬವಿಯ್ಯಾ ಗಂಜ್ ಬಬ್‌ಶ್ ರೋಡ್, ಲಾಹೋರ್) ಕೆ ಸ-ಫ್ತಾ ನಂಬರ್ : 424 ತಾ 432 ಪರ್ ಮೇರೆ ಆಕ್ಲಾ ಆ'ಲಾ ಹಝ್ರರತ್, ಇಮಾಮೆ ಅಹ್‌ಲೆ ಸುನ್ನತ್, ವಲಯೆ ನೆ'ಮತ್, ಅಜೀಮುಲ್ ಬ-ರ-ಕತ್, ಅಜೀಮುಲ್ ಮರ್ತಬತ್, ಪರ್‌ವಾ-ನಯೆ ಶಮ್‌ಯೆ ರಿಸಾಲತ್, ಮುಜದ್ದದೆ ದೀನೋ ಮಿಲ್ಲತ್, ಹಾಮಿಯೆ ಸುನ್ನತ್, ಮಾಹಿಯೆ ಜದ್‌ಅತ್, ಆಲಮೆ ಶರೀಅತ್, ಪೀರೆ ತರೀಕತ್, ಬಾಯಿಸೆ ಖೈರೋ ಬ-ರ-ಕತ್, ಹಝ್ರತೆ ಅಲ್ಲಾಮಾ ಮೌಲಾನಾ ಅಲ್ ಹಾಜ್ ಅಲ್ ಹಾಫಿಝ್ ಅಲ್ ಕ್ಲಾರೀ ಅಶ್‌ಶಾಹ್ ಇಮಾಮ್ ಅಹ್‌ಮದ್ ರಜಾ ಖಾನ್ **عليه السلام** ಕೆ 14 ಖ್ವಾಬ್ ಖುದ್ ಆಪ್ ಹಿ ಕಿ ಜಬಾನಿ ಮರ್‌ವಿ ಹೈಂ. ಉನ್ ಮೇಂ ಸೆ ಏಕ್ ಖ್ವಾಬ್ ಕೆ ಜಿಮ್‌ನ್ ಮೇಂ ಅರ್‌ಝ್ ಹೈ.

ಆ'ಲಾ ಹಝ್ರರತ್ **عليه السلام ಕಾ ಖ್ವಾಬ್** : ಸರ್‌ಕಾರೆ ಆ'ಲಾ ಹಝ್ರರತ್ **عليه السلام** ನೆ ದೋದೆ ಹಾಥ್ ಸೆ ಮುಸಾ-ಫಹಾ ಕೆ ಜವಾಝ್ ಮೇಂ 40 ಸ-ಫ್ತಾತ್ ಕಾ ರಿಸಾಲಾ ಬನಾಮ್

"**صَفَائِحُ اللَّيْلَيْنِ فِي كَوْنِ تَصَافِحِ بَكْفِي الْبَدَنِ**" (ಯಾ'ನಿ ಚಾಂದಿ ಕೆ ಪಥ್ಠರ್ ದೋನೋಂ ಕೆ ಹಥೇಲಯೌಂ ಎ ಮುಸಾ-ಫಹಾ ಕರ್‌ನೆ ಕೆ ಬಯಾನ್ ಮೇಂ) ತಹ್‌ರೀರ್ ಫರ್ಮಾಯಾ ಹೈ. ಉನ್ ಕೆ ಸ-ಫ್ತಾ ನಂಬರ್ : 3 ಪರ್ ಅಪ್‌ನಾ ವೊಹ್ ಖ್ವಾಬ್ ಮುಫಸ್ಸಲ್ ತೌರ್ ಪರ್ ಬಯಾನ್ ಫರ್ಮಾಯಾ ಹೈ ಜಿಸ್ ಮೇಂ ಆಪ್ **عليه السلام** ಕೋ ಹಝ್ರತೆ ಸಯ್ಯಿದುನಾ ಇಮಾಮ್ ಕ್ಲಾಜಿ ಖಾನ್ **عليه السلام** ಕಿ ಜಿಯಾರತ್ ಹುಯಿ ಹೈ. ನಿಜ್ಜ್ ಮುಸಲ್‌ಮಾನೌಂ ಕೋ ವನಾವಿಸ್ ಸೆ ಬಚಾನೆ ಔರ್ ಉನ್ ಕಿ ಮಾ'ಲೂಮಾತ್ ಮೇಂ ಇಜ್ಲಾಫಾ ಫರ್ಮಾನ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಮಕ್ಕೀಲಾ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಮಕ್ಕೀಲಾ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಮಕ್ಕೀಲಾ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಮಕ್ಕೀಲಾ



ಫರ್ಮಾನ ಮಹಾದಫ್ನಾ ﷺ وَاٰلِهٖٓ وَسَلَّمَ : ಜನ್ಮ ಕೆ ಬಾನ್ ಮೇರಾ ಜ್ಞಕಾರ್ ಕೋ ಔರ್ ವೊಹ್ ಮುರ್ಯ್ ಪರ್ ದುರೂದ್ ಶರೀಫ್ ನ ಪಡೇ ತೋ ವೊಹ್ ಲೋಗಾಂ ಮೇಂ ನೆ ಕಂಜೂನ್ ತರೀನ್ ಶಬ್ನ್ ಹೈ (ﷺ)

ಮದೀನಾತುಲ್ ಮುನವ್ವಾಹ್

ಕಿ ಖಾತಿರ್ ಇಸಿ ರಸಾ-ಲಯಿ ಮುಬಾ-ರಕಾ ಮೇಂ ಲೋಗಾಂ ಕೆ ಅಪ್‌ನೆ ಖ್ವಾಬ್ ಬಯಾನ್ ಕರ್‌ನೆ ಕೆ ಬಾರೆ ಮೇಂ ದಲಾಯಿಲ್ ಕ್ರಾಯಿಮ್ ಕಿಯೆ ಹೈಂ. ಚುನಾಂಚೆ ಮಜ್ಹೂಕೂರಾ ರಿಸಾಲೆ ಮೇಂ ಫರ್ಮಾತೆ ಹೈ :

ಮದೀನಾತುಲ್ ಮುನವ್ವಾಹ್

ಅಜ್ ಕಿಸ್ ನೆ ಖ್ವಾಬ್ ದೇಖಾ ? : ಅಹಾದೀಸೆ ಸಹೀಹಾ ಸೆ ಸಾಬತ್ ಹುಜೂರೆ ಅಕ್ರಾದಸ್ ಸಯ್ಯಿದೆ ಆಲಮ್ ﷺ ಇಸೆ (ಯಾ'ನಿ ಖ್ವಾಬ್ ಕೋ) ಅಮಾರೆ ಅಜೀಮ್ ಜಾನ್‌ತೆ ಔರ್ ಇನ್‌ಕೆ ಸುನ್‌ನೆ, ಪೂಛನೆ, ಬತಾನೆ, ಬಯಾನ್ ಫರ್ಮಾನೆ ಮೇಂ ನಿಹಾಯತ್ ದ-ರಜೆ ಕಾ ಏಹ್‌ತಿಮಾಮ್ ಫರ್ಮಾತೆ. ಸಹೀಹ್ ಬುಖಾರಿ ವಗೈರಾ ಮೇಂ ಹಫ್ಠರತೆ ಸಮುರಹ್ ಬನ್ ಜುಂದಬ್ ﷺ ಸೆ ಹೈ, ಹುಜೂರೆ ಪುರ್ ನೂರ್ ﷺ ನಮಾಝೆ ಸುಬ್‌ಹ್ ಪಠ್ ಕರ್ ಹಾಜಿರೀನ್ ಸೆ ದರ್‌ಯಾಫತ್ ಫರ್ಮಾತೆ, "ಆಜ್ ಕಿ ಶಬ್ ಕಿಸಿ ನೆ ಕೋಯಿ ಖ್ವಾಬ್ ದೇಖಾ?" ಜಿಸ್ ಕಿಸಿ ನೆ ದೇಖಾ ಹೋತಾ ಅರ್‌ಫ್ ಕರ್ ದೇತಾ, ಹುಜೂರ್ ﷺ ತಾ'ಬೀರ್ ಫರ್ಮಾತೆ.

(ಸಹೀಹ್ ಬುಖಾರಿ, ಜಲ್‌ದ್:2, ಸ-ಫ್ಠಾ:127, ಹದೀಸ್ ನಂಬರ್:1386)

ಮದೀನಾತುಲ್ ಮುನವ್ವಾಹ್

ಸರ್‌ಕಾರೆ ಆ'ಲಾ ಹಫ್ಠರತೆ ಖೈಡ್ ﷺ ಮಜೀದ್ ಫರ್ಮಾತೆ ಹೈಂ, "ಅಹ್‌ಮದ್ ವ ಬುಖಾರಿ ವ ತಿರ್‌ಮಿಜಿ ಹಫ್ಠರತೆ ಅಬು ಸಯೀದ್ ಖುದೀರೀ ಖೈಡ್ ﷺ ಸೆ ರಾವಿ, ಹುಜೂರೆ ಅಕ್ರಾದಸ್ ﷺ ಫರ್ಮಾತೆ ಹೈಂ, "ಜಬ್ ತುಮ್ ಮೇಂ ನೆ ಕೋಯಿ ಏಸಾ ಖ್ವಾಬ್ ದೇಖಿ ಜೋ ಉಸೆ ಪ್ಯಾರಾ ಮಾ'ಲೂಮ್ ಹೋ ತೋ ವೊಹ್ ಅಲ್ಲಾಹ್ ತಲ್ಲಲಾ ಕಿ ತರಫ್ ಸೆ ಹೈ, ಚಾಹಿಯೆ ಕಿ ಇನ್ ಪರ್ ಅಲ್ಲಾಹ್ ತಲ್ಲಲಾ ಕಿ ಹಮಾದ್ ಬಜಾ ಲಾಯೆ ಔರ್ ಲೋಗಾಂ ಕೆ ಸಾಮನೆ ಬಯಾನ್ ಕರೇ."

(ಮುನ್‌ನದೆ ಇಮಾಮ್ ಅಹ್‌ಮದ್, ಜಲ್‌ದ್:2, ಸ-ಫ್ಠಾ:502, ಹದೀಸ್ ನಂ:6223)

ಮದೀನಾತುಲ್ ಮುನವ್ವಾಹ್

ಜಶಾರತೇಂ ಬಾಕಿ ಹೈಂ : ಸರ್‌ಕಾರೆ ಆ'ಲಾ ಹಫ್ಠರತೆ ಖೈಡ್ ﷺ ಮಜ್ಹೂಕೂರಾ ರಿಸಾಲೆ ಮೇಂ ನಕ್ಲೆ ಫರ್ಮಾತೆ ಹೈಂ. "ಹುಜೂರ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್



ಫರ್ಮಾನ ಮುಹಾದಫಾ **سَلَّمَ اللهُ عَلَيْهِ وَآلِهِ وَسَلَّمَ** : ಉಸ್ ಶಖ್‌ಸ್ ಕಿ ನಾಕ್ ಖಕ್ ಆಲೂದ್ ಹೋ ಜಸ್ ಕೆ ಪಾಸ್ ಮೇರಾ ಝಕ್ ಹೋ ಔರ್ ವೊಹ್ ಮುಯ್ ಪರ್ ದುರೂದೆ ಪಾಕ್ ನ ಪಢೇ. (೧೬)

ಮದೀನತುಲ್ ಮುನವ್ವಹಾಲ್

ಮದೀನತುಲ್ ಮುನವ್ವಹಾಲ್

ಜನ್ಮತುಲ್ ಮುಕ್ತಲ್

ಮದೀನತುಲ್ ಮುನವ್ವಹಾಲ್

ಮದೀನತುಲ್ ಮುನವ್ವಹಾಲ್

ಜನ್ಮತುಲ್ ಮುಕ್ತಲ್

ಮದೀನತುಲ್ ಮುನವ್ವಹಾಲ್

ಮದೀನತುಲ್ ಮುನವ್ವಹಾಲ್

ಜನ್ಮತುಲ್ ಮುಕ್ತಲ್

ಮದೀನತುಲ್ ಮುನವ್ವಹಾಲ್

ಮದೀನತುಲ್ ಮುನವ್ವಹಾಲ್

ಜನ್ಮತುಲ್ ಮುಕ್ತಲ್

ಮುಫೀಜ್ಘುನ್ ನೂರ್ **سَلَّمَ اللهُ عَلَيْهِ وَآلِهِ وَسَلَّمَ** ಫರ್ಮಾತೆ ಹೈಂ, “ನುಬುವ್ವತ್ ಗಯಿ, ಅಬ್ ಮೇರೆ ಬಾಂದ್ ನುಬುವ್ವತ್ ನ ಹೋಗಿ. ಮಗರ್ ಬಶಾ-ರತೇಂ. ವೊಹ್ ಕ್ಯಾ ಹೈಂ? ನೇಕ್ ಖ್ವಾಬ್ ಕೆ ಆದಮಿ ಖ್ಲುದ್ ದೇಖೆ ಯಾ ಉಸ್ ಕೆ ಆಯೆ ದೇಖ ಜಾಯೆ.

(ಅಲ್ ಮೌಜಮುಲ್ ಕಬೀರ್, ಜಿಲ್ದಾ:3, ಸ-ಫ್ಲಾ:179, ಹದೀಸ್ ನಂ:3051)

ಅಪ್‌ನೆ ಬಾರೆ ಮೇಂ ಅಘ್ಲಾ ಖ್ವಾಬ್ ದೇಖ್‌ನೆ ವಾಲೆ ಕೋ ಖನ್‌ಅಮ್ :

ಸರ್‌ಕಾರೆ ಆಲಾ ಹಝ್ರತ್ **سَلَّمَ اللهُ عَلَيْهِ وَآلِهِ وَسَلَّمَ** ಮಜ್ಲಿದ್ ಫರ್ಮಾತೆ ಹೈಂ, “ಏಹ್ ಭಿ ಸುನನೆ ಸಹಾಬಾ **أَنْصَرْتُمْ** ನೆ ಸಾಬತ್, ಕಿ ಜೋ ಖ್ವಾಬ್ ಏಸಾ ದೇಖಾ ಗಯಾ ಜಿಸ್ ಮೇಂ ಉನ್‌ಕೆ ಕ್ಲೌಲ್ ಕಿ ತಾಯೀದ್ ನಿಕ್‌ಆ ಇಸ್ ಪರ್ ಶಾದ್ (ಯಾನ್‌ನಿ ಖ್ಲಿಶ್) ಹುಯೆ ಔರ್ ದೇಖ್‌ನೆ ವಾಲೆ ಕಿ ತೌಕ್ವೀರ್ (ಇಜ್ಜತೋ ಅಹಮಿಯ್ಯತ್) ಬಢಾ ದಿ. ಸಹೀಹೈನ್ ಮೇಂ ಹೈ, “ಅಬು ಜಮ್‌ರಹ್ **إِبْرَاهِيمَ** ನೆ ತಮತ್ಸೊತ್ಲ ಹಜ್ ಮೇಂ ಖ್ವಾಬ್ ದೇಖಾ, ಜಿಸ್ ನೆ (ಫಿಕ್ರಹಿ ಮಸಾಯಿಲ್ ಮೇಂ) ಮಝ್‌ಹಬೆ ಇಬ್‌ನೆ ಅಬ್ಬಾಸ್ **عَبْدَ اللهِ** ಕಿ ತಾಯೀದ್ ಹುಯಿ. ಇಬ್‌ನೆ ಅಬ್ಬಾಸ್ **عَبْدَ اللهِ** ನೆ (ವೊಹ್ ಮುಬಾರಕ್ ಖ್ವಾಬ್ ಸುನ್ ಕರ್ ಅಪ್‌ನೆ ಮಾಲ್ ನೆ) ಉನ್ ಕಾ ವೆಜೀಫಾ ಮುಕ್ರ್ರರ್ ಕರ್ ದಿಯಾ. ಔರ್ ಉಸ್ ರೋಝ್ ನೆ ಉನ್‌ಹೇಂ ಅಪ್‌ನೆ ಸಾಥ್ ತಖತ್ ಪರ್ ಬಿತಾನಾ ಶುರೂತ್ಲ ಕಿಯಾ. (ಮುಲಖ್ಖಸ್ ಅಝ್ ಸಹೀಹ್ ಬುಖಾರಿ, ಜಿಲ್ದಾ:2, ಸ-ಫ್ಲಾ:186, ಹದೀಸ್ ನಂಬರ್ : 1567) **أَبْرَاهِيمَ** ಕಿ ಉನ್ ಹರ್ ರಹ್‌ಮತ್ ಹೋ ಔರ್ ಉನ್ ಕೆ ಸದ್‌ಕೆ ಹಮಾಲಿ ಮಫ್‌ಫಿರತ್ ಹೋ.

ಇಮಾಮ್ ಬುಖಾಲಿ ಕಿ ವಾಲದಾ ಕಾ ಖ್ವಾಬ್ : ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಅಪ್‌ನೆ ದೋಸರಾಂ ಕೋ ಖ್ವಾಬ್ ಸುನಾನೆ ಕೆ ಜಿಮ್‌ನ್ ಮೇಂ ಸಹೀಹ್ ಬುಖಾರಿ ಶರೀಫ್ ಕೆ ಹವಾಲೆ ನೆ ಭಿ ದೋರಿವಾಯಾತ್ ಮುಲಾ-ಹಝಾ ಫರ್ಮಾಯೀಂ. ಸಹೀಹ್ ಬುಖಾರಿ ಶರೀಫ್ ಕೆ ಮುಅಲ್ಲಫ್ ಹಝ್ರತೆ ಸಯ್ಯಿದುನಾ ಶೈಕ್ ಅಬು ಅಬ್‌ದುಲ್ಲಾಹ್ ಮುಹಮ್ಮದ್ ಬನ್ ಇಸ್‌ಮಾಯೀಲ್ ಬುಖಾರಿ **عَبْدَ اللهِ** ನೆ ನಿಹಾಯತ್ ಹಿ ಅರಕ್ ರೇಝಿ ಕೆ ಸಾಥ್ ಅಹಾದೀನೆ ಮುಬಾ-ರಕಾ ಕಿ ತದ್‌ವೀನ್ ಫರ್ಮಾಯಿ, ಅಪ್ **سَلَّمَ اللهُ عَلَيْهِ وَآلِهِ وَسَلَّمَ** ಖ್ಲುದ್ ಫರ್ಮಾತೆ ಹೈಂ, “**أَبْرَاهِيمَ** ಮೈಂ ನೆ “ಸಹೀಹ್ ಬುಖಾರಿ” ಮೇಂ ತಕ್ರೋಬನ್ ಫಿ ಹಝಾರ್ ಅಹಾದೀನೆ ಶರೀಫಾ ಝಕ್ ಹೋ ಹೈಂ, “ಹರ್ ಹದೀಸ್ ಕೋ ಅಪ್‌ನೆ ನೆ ಕ್ಲಬಲ್ ಗ್ಲಿಸುಲ್ ಕರ್ ಕೆ



ಇನ್‌ಮಾನೆ ಮುಹಾಫಝಾ عَلَى اللَّهِ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಝ್ ಪರ್ ರೋಞೆ ಬುಮುಱ್ ದೋ ಸೊ ಬಾರ್ ದುರೂದೆ ಪಾಕ್ ಪಡಾ ಉಸ್ ಕೆ ದೋ ಸೊ ಸಾಲ್ ಕೆ ಗುನಾಹ್ ಮುಱ್ಘ್ ಹೋಂಗೆ. (11/17)

ದೋಲೆ ರಕ್‌ಅತೇಂ ನಮಾಝ್ ಅದಾ ಕರ್ ಆಯಾ ಕರ್‌ತಾ ಥಾ.” ಆಪ್ ಘೀ ಫ್ರಿಷ್‌ಅಲ್ಲಾಹ್ ಕೆ ವಾಲದೆ ಮಾಜಿದ್ ಹಞ್ಞೆರತೆ ಸಯ್ಯಿದುನಾ ಶೈಘ್ ಇಸ್‌ಮಾಯೀಲೆ ಘೀ ಫ್ರಿಷ್‌ಅಲ್ಲಾಹ್ ಬಹುತ್ ನೇಕ್ ಆದಮಿ ಥೆ ಔರ್ ಆಪ್ ಕಿ ವಾಲದ-ಯೆ ಮಾಜಿದಹ್ ಫ್ರಿಷ್‌ಅಲ್ಲಾಹ್ ಸಾಲೆಹಾ ಔರ್ ಮುಜಾ-ಬತುಲ್ ದುಆಱ್. (ಯಾ'ನಿ ವೊಹ್ ಖಾತೂನ್ ಜಿಸ್ ಕಿ ದುಱ್ ಕಬೂಲ್ ಹೋತಿ ಹೈ.) ಥೀಂ. ಬಚ್‌ಪನ್ ಶರೀಫ್ ಮೇಂ ಹಞ್ಞೆರತೆ ಸಯ್ಯಿದುನಾ ಇಮಾಮ್ ಬುಫಾರಿ **رَضِيَ اللهُ تَعَالَى عَنْهُ** ಕಿ ಬೀನಾಯಿ ಜಾತಿ ರಹಿ. ವಾಲ-ದಯೆ ಮಾಜಿದಹ್ ಫ್ರಿಷ್‌ಅಲ್ಲಾಹ್ ಇಸ್ ಸದ್‌ಮೆ ಸೆ ರೋತಿ ರೆಹತೀಂ ಔರ್ ಗಿಡ್‌ಗಿಡಾ ಕರ್ ದುಱ್ ಮಾಂಗಾ ಕರ್‌ತೀಂ. ಏಕ್ ರಾತ್ ಸೋತೆ ಮೇಂ ಕಿಸ್‌ಮತ್ ಕಾ ಸಿತಾರಾ ಚಮಕ್ ಉಠಾ, ದಿಲ್ ಕಿ ಆಂಖೇಂ ಖುಲ್ ಗಯೀಂ, ಖ್ವಾಬ್ ಮೇಂ ದೇಖಾ ಕಿ ಹಞ್ಞೆರತೆ ಸಯ್ಯಿದುನಾ ಇಬ್‌ರಾಹೀಮ್ ಖಲೀಲುಲ್ಲಾಹ್ **عَلَيْهِ السَّلَامُ** ತಶ್‌ರೀಫ್ ಲಾಯೆ ಹೈಂ ಔರ್ ಫರ್ಮಾ ರಹೆ ಹೈಂ, “ಆಪ್ ಅಪ್‌ನೆ ಬೇಟೆ ಕಿ ಬೀನಾಯಿ ಕಿ ವಾಪಸಿ ಕೆ ಆಯೆ ದುಱ್‌ಯೇಂ ಮಾಂಗ್‌ತಿ ರಹೀ ಹೈಂ, ಮುಬಾರಕ್ ಹೋ ಕಿ ಆಪ್ ಕಿ ದುಱ್ ಕಬೂಲ್ ಹೋ ಚುಕಿ ಹೈ. ಅಲ್ಲಾಹ್ ತಬಾ-ರ-ಕ-ವ ತಱ್ಲಲಾ ನೆ ಆಪ್ ಕೆ ಬೇಟೆ ಕಿ ಬೀನಾಯಿ ಬಹಾಲ್ ಫರ್ಮಾ ದಿ ಹೈ.” ಜಬ್ ಸುಬಹ್ ಹುಯಿ ಔರ್ ದೇಖಾ ತೋ ಹಞ್ಞೆರತೆ ಸಯ್ಯಿದುನಾ ಇಮಾಮ್ ಬುಫಾರಿ **رَضِيَ اللهُ تَعَالَى عَنْهُ** ಕಿ ಆಂಖೇಂ ರೌಶನ್ ಹೋ ಚುಕಿ ಥೀಂ. (ಮುಱ್ಘ್ ಅಝ್ ತಫ್‌ಹೀಮುಲ್ ಬುಫಾರಿ, ಜಲ್‌ದ್ : ಅಪ್ಪಲ್, ಸ-ಫ್ಫಾ:4, ಮುಱ್ಘ್ ಶೈಘ್‌ಫಲ್ ಹದೀಸ್ ಅಲ್ಲಾಮಾ ಗುಲಾಮ್ ರಸೂಲ್ ರ-ಞ್‌ವೀ) ಅಲ್ಲಾಹ್ **رَضِيَ اللهُ تَعَالَى عَنْهُ** ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದ್‌ಕೆ ಹಮಾಲಿ ಮಫ್‌ಫಿರತ್ ಹೋ.

صَلُّوا عَلَى الْخَبِيبِ ! صَلَّى اللَّهُ تَعَالَى عَلَيَّ مُحَمَّدٌ

(2) ಯಹೂದಿ ಔರ್ ಯಹೂದನ್ ಕಿ ದಿಲ್‌ಚಹ್ ಹಿಕಾಯತ್

ಏಕ್ ಯಹೂದಿ ಏಕ್ ಯಹೂದನ್ ಪರ್ ಆಶಿಕ್ ಹೋ ಗಯಾ ಔರ್ ಉಸ್ ಕೆ ಇಶ್‌ಕ್ ಮೇಂ ಮಜ್‌ನೂನ್ ಕಿ ಮಿಸ್‌ಲ್ ಹೋ ಗಯಾ ಕೆ ಖಾನೆ ಪೀನೆ ತಕ್ ಕಾ ಹೋಶ್ ನೆ ರಹ್‌ತಾ. ಆಫಿರಶ್ ಹಞ್ಞೆರತೆ ಸಯ್ಯಿದುನಾ ಅತಾಉಲ್ ಅಕ್‌ಬರ್ **رَضِيَ اللهُ تَعَالَى عَنْهُ** ಕಿ ಫಿಡ್‌ಮತ್ ಬಾ ಬ-ರ-ಕತ್ ಮೇಂ ಹಾಞ್ಞಿರ್ ಹೋ ಕರ್ ಅಪ್‌ನಾ ಹಾಲ್ ಅರ್‌ಞ್ ಕಿಯಾ, ಆಪ್ ಘೀ ಫ್ರಿಷ್‌ಅಲ್ಲಾಹ್ ನೆ ಏಕ್ ಕಾಗ್ಞಿರ್ ಕೆ ಪುರ್‌ಞ್ ಪರ್ **سَمِعَ اللهُ الرَّحْمَنُ الرَّحِيمُ** ಆಖ್ ಕರ್ ದಿ ಔರ್ ಫರ್ಮಾಯಾ, ಇಸ್ ಕೋ ನಿಗಲ್ ಜಾಟ್ ಇಸ್ ಉಮ್ಮೀದ್ ಪರ್ ಕಿ ಅಲ್ಲಾಹ್ ತಱ್ಲಲಾ ತುಮ್‌ಹೇಂ ಇಸ್ ಕೆ ಮುಱ್-ಮಿಲೆ ಮೇಂ ತಸಱ್ಱ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ

ಮದೀನತುಲ್ ಮುನವ್ವಹಾ



ಫರ್ಮಾನ ಮುಹಾದ್ದಫಾ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** : ಮುರ್ದು ಪರ್ ದುರಾದ್ ಶರೀಫ್ ಪಠೋ ಅಲ್ಲಾಹ್ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** (ಪ್ರಬಂಧ)

ಅತಾ ಫರ್ಮಾ ದೆ ಯಾ ತುಮ್‌ಹೇಂ ಇನ್ ನೆ ನವಾಝ್ ದೆ. ಜಬ್ ಉಸ್ ಯಹೂದಿ ನೆ ಉಸೆ ನಿಗಲ್ ಆಯಾ, (ಬಸ್ ನಿಗಲ್‌ತೆ ಹಿ ಉಸ್ ಕೆ ದಿಲ್ ಮೇಂ ಮ-ದನೀ ಇನ್‌ಕ್ವಿಲಾಬ್ ಆ ಗಯಾ ಚುನಾಂಚೆ ಉಸ್ ನೆ) ಅರ್‌ಝ್ ಕಿ, “ಅಯ್ ಅತಾ ! **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** ಮೈಂ ನೆ ಹಲಾ-ವತೆ ಈಮಾನ್ (ಯಾನ್ವಿ ಈಮಾನ್ ಕಿ ಮಿಠಾಸ್) ಕೋ ಪಾ ಆಯಾ ಔರ್ ಮೇರೆ ದಿಲ್ ಮೇಂ ನೂರ್ ಝಾಹಿರ್ ಹೋ ಚುಕಾ, ಮೈಂ ಉಸ್ ಔರತ್ (ಕೆ ಇಶ್‌ಕ್) ಕೋ ಭೂಲ್ ಚುಕಾ, ಮುರ್ದು ಇಸ್ಲಾಮ್ ಕೆ ಬಾರೆ ಮೇಂ ಆಗಾಹ್ ಫರ್ಮಾಯಿ. ಸಯ್ಯಿದುನಾ ಅತಾ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** ನೆ ಉಸ್ ಪರ್ ಇಸ್ಲಾಮ್ ಪೇಶ್ ಕಿಯಾ. ಔರ್ ಏಹ್ **بِسْمِ اللَّهِ الرَّحْمَنِ الرَّحِيمِ** ಕಿ ಬ-ರ-ಕತ್ ನೆ ಮುಸಲ್‌ಮಾನ್ ಹೋ ಗಯಾ. ಉಧರ್ ಜಬ್ ಉಸ್ ಯಹೂದನ್ ನೆ ಉಸ್ ಕಿ ಇಸ್ಲಾಮ್ ಆ-ವರಿ ಕಿ ಖಬರ್ ಸುನಿ ತೋ ಸಯ್ಯಿದುನಾ ಅತಾಉಲ್ ಅಕ್‌ಬರ್ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** ಕಿ ಬಾರ್‌ಗಾಹೆ ಆಲ ಮೇಂ ಹಾಝಿರ್ ಹೋ ಕರ್ ಅರ್‌ಝ್ ಗುಝಾರ್ ಹುಯಿ, “ಅಯ್ ಇಮಾಮಲ್ ಮುಸ್‌ಅಮೀನ್ ! ಮೈಂ ಹಿ ವೋಹ್ ಔರತ್ ಹೂಂ ಜಿನ್ ಕಾ ತಝ್‌ಕಿರಾ ಇಸ್ಲಾಮ್ ಕ್‌ಬೂಲ್ ಕರ್‌ನೆ ವಾಲೆ ಯಹೂದಿ ನೆ ಆಪ್ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** ನೆ ಕಿಯಾ ಔರ್ ಮೈಂ ನೆ ಗುಝಶ್‌ತಾ ಶಬ್ ಖ್ವಾಬ್ ದೇಖಾ ಕಿ ಏಹ್ ಆನೆ ವಾಲಾ ಮೇರೆ ಪಾಸ್ ಆ ಕರ್ ಕೆಹ್‌ನೆ ಲಗಾ, “ಅಗರ್ ತೂ ಜನ್ನತ್ ಮೇಂ ಅಪ್‌ನಾ ರಿಕಾನಾ ದೇಖ್‌ನಾ ಚಾಹ್‌ತಿ ಹೈ ತೋ ಸಯ್ಯಿದುನಾ ಅತಾಉಲ್ ಅಕ್‌ಬರ್ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** ಕಿ ಖದ್‌ಮತ್ ಮೇಂ ಹಾಝಿರ್ ಹೋ ಜಾ ವೋಹ್ ತುರೈ ತೇರಾ ರಿಕಾನಾ ದಿಖಾ ದೇಂಗಿ.” ತೋ ಮೈಂ ಆಪ್ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** ಕಿ ಬಾರ್‌ಗಾಹ್ ಮೇಂ ಹಾಝಿರ್ ಹುಯಿ ಹೂಂ ಇಶಾದ್ ಫರ್ಮಾಯಿ, “ಜನ್ನತ್ ಕಹಾಂ ಹೈ?” ಇಶಾದ್ ಫರ್ಮಾಯಾ, “ಅಗರ್ ಜನ್ನತ್ ಕಾ ಇರಾದಾ ಹೈ ತೋ ಪೆಹ್‌ಲೆ ತುರೈ ಇನ್ ಕಾ ದರ್‌ವಾಝಾ ಖೋಲ್‌ನಾ ಹೋಗಾ ಇನ್ ಕೆ ಬಾ'ದ್ ಹಿ ತೂ ಉಸ್ (ಅಪ್‌ನೆ ರಿಕಾನೆ) ಕಿ ತರ್‌ಫ್ ಜಾ ಸಕೇಗಿ.” ಅರ್‌ಝ್ ಕಿಯಾ, “ಮೈಂ ಇನ್ ಕಾ ದರ್‌ವಾಝಾ ಕಿನ್ ತರ್‌ಹ್ ಖೋಲ್ ಸಕೂಂಗಿ?” ಇಶಾದ್ ಫರ್ಮಾಯಾ, **سَمِعْتُ رَسُولَ اللَّهِ الرَّحْمَنِ الرَّحِيمِ** ಪಠ್.” ಉಸ್ ನೆ **بِسْمِ اللَّهِ الرَّحْمَنِ الرَّحِيمِ** ಶರೀಫ್ ಪಠ್. (ಬಸ್ ಪಠ್‌ತೆ ಹಿ ಉಸ್ ಕೆ ದಿಲ್ ಮೇಂ ಮ-ದನೀ ಇನ್‌ಕ್ವಿಲಾಬ್ ಬರ್‌ಪಾ ಹೋ ಗಯಾ ಚುನಾಂಚೆ) ಕಹ್‌ನೆ ಲಗಿ, “ಅಯ್ ಅತಾ (**سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ**) ! ಮೈಂ ನೆ ಅಪ್‌ನೆ ದಿಲ್ ಮೇಂ ನೂರ್ ಪಾ ಆಯಾ ಔರ್ ಅಲ್ಲಾಹ್ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** ಕಿ ಖುದಾಯಿ ಕೋ ದೇಖ್ ಆಯಾ, ಮುರ್ದು ಇಸ್ಲಾಮ್ ನೆ ಆಗಾಹ್ ಫರ್ಮಾಯಿ.” ಆಪ್ **سَمِعْتُ رَسُولَ اللَّهِ صَلَّى اللَّهُ عَلَيْهِ وَسَلَّمَ يَقُولُ : مُمُورٌ بِرَسُولِهِ خَيْرٌ مِنْ مُمُورٍ بِرَسُولِهِ** ನೆ ಉಸ್ ಪರ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಸ್ಮಿಲ್ಲಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಸ್ಮಿಲ್ಲಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಸ್ಮಿಲ್ಲಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ನತುಲ್ ಬಸ್ಮಿಲ್ಲಾಹ್



ಪರವಾನ ಮುನ್ಸಿರಹಾ (صَلَّى اللهُ تَعَالَى عَلَيْهِ وَآلِهِ وَسَلَّمَ) ಮುರ್ದು ಪರ್ ಕನ್ಸರತ್ ಸೆ ದುರೂದ ಪಾಕ್ ಪಠೋ ಬೇಶಕ್ ತುಮ್ಹಾಂನಾ ಮುರ್ದು ಪರ್ ದುರೂದ ಪಾಕ್ ಪಠೋನಾ ತುಮ್ಹಾಂನಾ ಗುನಾಹೆಂ ಕೆ ಆಯೆ ಮಘ್ಫಿರತ್ ಹೈ (ಪುಸ್ತಕ್)

ಇಸ್ಲಾಮ್ ಪೇಶ್ ಕಿಯಾ ತೋ ಜಿಸ್ಮಿಲ್ಲಾಹ್ ಶರೀಫ್ ಕಿ ಬ-ರ-ಕತ್ ಸೆ ವೊಹ್ ಭಿ ಮುಸಲ್ಮಾನಾಂ ಹೋ ಗಯಿ, ಫಿರ್ ಅಪಾನೆ ಫರ್ ಲೌಟಿ. ಉಸೀ ರಾತ್ ಜಬ್ ಸೋಯಿ ತೋ ಆಲಮೆ ಖ್ವಾಬ್ ಮೇಂ ಜನ್ನತ್ ಮೇಂ ದಾಖಲ್ ಹುಯಿ ಔರ್ ಉಸ್ ನೆ ಜನ್ನತ್ ಕೆ ಮಹಲ್ ಔರ್ ಗುಂಬದ್ ದೇಖಿ ಔರ್ ಉಸ್ ಮೇಂ ಸೆ ಏಕ್ ಗುಂಬದ್ ಪರ್ ಆಖಾ ಥಾ.

بِسْمِ اللَّهِ الرَّحْمَنِ الرَّحِيمِ (صَلَّى اللهُ تَعَالَى عَلَيْهِ وَآلِهِ وَسَلَّمَ) ಉಸ್ ನೆ ಇಸೆ (ಯಾನಿ ಇಸ್ ಇಬಾರತ್ ಕೋ) ಪಠಾ ತೋ ಏಕ್ ಮುನಾದಿ ಕೆಹ್ ರಹಾ ಥಾ. "ಅಯ್ ಪಠ್ನೆ ವಾಲ ! ಜೋ ತಾನೆ ಪಠಾ, ಅಲ್ಲಾಹ್ ತಲ್ಲಲಾ ನೆ ಇಸೀ ತರಹ್ ಸಬ್ ಕಾ ಸಬ್ ತುರೈ ಅತಾ ಫರ್ಮಾ ದಿಯಾ." ಔರತ್ ಜಾಗ್ ಉರಿ ಔರ್ ಅರ್ಝ್ ಕಿಯಾ, "ಯಾ ಇಲಾಹಿ (عَزَّوَجَلَّ) ! ಮೈಂ ಜನ್ನತ್ ಮೇಂ ದಾಖಲ್ ಹೋ ಚುಕಿ ಥಿ ಫಿರ್ ತಾನೆ ಮುರೈ ಇಸ್ ಸೆ ಬಾಹರ್ ನಿಕಾಲ್ ದಿಯಾ. ಅಯ್ ಅಲ್ಲಾಹ್ (عَزَّوَجَلَّ) ! ಅಪಾನಿ ಫುದ್‌ರತೆ ಕಾಮಿಲಾ ಕೆ ವಾಸಿತೆ ಮುರೈ ಗ್ರಮೆ ದುನ್ಯಾ ಸೆ ನಜಾತ್ ಅತಾ ಫರ್ಮಾ." ಜಬ್ ಅಪಾನಿ ದುಖ್ ಸೆ ಫಾರಿಗ್ ಹುಯಿ ತೋ ಫರ್ ಕಿ ಭತ್ ಉಸ್ ಪರ್ ಗಿರ್ ಪಡಿ ಔರ್ ಏಕ್ ಶಹೀದ್ ಹೋ ಗಯಿ. ತೋ ಅಲ್ಲಾಹ್ ತಲ್ಲಲಾ ನೆ بِسْمِ اللَّهِ الرَّحْمَنِ الرَّحِيمِ ಕಿ ಬ-ರ-ಕತ್ ಸೆ ಉಸ್ ಪರ್ ರಹಮ್ ಫರ್ಮಾಯಾ.

(ಕ್ಲೆಯೂಬ, ಹಿಕಾಯತ್:66, ಸ-ಫ಼ಾ:22,23)

ಅಲ್ಲಾಹ್ (عَزَّوَجَلَّ) ಕಿ ಉನ್ ಪರ್ ರಹಮತ್ ಹೋ ಔರ್ ಉನ್ ಕೆ ಸದಾಕ್ ಹಮಾಲಿ ಮಘ್ಫಿರತ್ ಹೋ.

صَلُّوا عَلَى الْخَبِيبِ ! صَلَّى اللهُ تَعَالَى عَلَى مُحَمَّدٍ
تُؤْتُوا لِيَ اللَّهِ ! اَسْتَغْفِرُ اللَّهَ
صَلُّوا عَلَى الْخَبِيبِ ! صَلَّى اللهُ تَعَالَى عَلَى مُحَمَّدٍ

ಜಿಸ್ಮಿಲ್ಲಾಹ್ (عَزَّوَجَلَّ) ಕಿ ಬ-ರ-ಕತ್ ಹೈ ಕಿರ್ನಿ ಅಞ್ಜಿ ಕಿನ್ಮತ್ ಹೈ ಹಮ್ ನೇ ಹಾಯಿ ಜನ್ನತ್ ಹೈ ಏಹ್ ಸಬ್ ರಬ್ (عَزَّوَجَلَّ) ಕಿ ರಹಮತ್ ಹೈ ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಅಲ್ಲಾಹ್ (عَزَّوَجَلَّ) ಕಿ ರಹಮತ್ ಬಹುತ್ ಬಡಿ ಹೈ, ವೊಹ್ ಅಪಾನೆ ಫಞ್ಞಾಲೋ ಕರಮ್ ಸೆ ಅಪಾನೆ ವಲಯ್ತಾಂ ಕೆ ಆನ್ತಾನಾಂ ಪರ್ ಬಡೆ ಸೆ ಬಡೆ ಬಗಡೆ ಹುಯಿ ಕಿ ಭಿ ಬಗಡಿ ಬನಾ ದೇತಾ ಹೈ. مُحَمَّدٌ (عَزَّوَجَلَّ) ತಬಾಲಗ್ಗೆ ಕುರ್ಆನೋ ಸುನ್ನತ್ ಕಿ ಆಲಮ್‌ಗೀರ್ ಗೈರ್ ಸಿಯಾಸಿ ತಹರೀಕ್ ದಾ'ವತೆ ಇಸ್ಲಾಮಿ ಕಾ ಬಚ್ಚಾ ಬಚ್ಚಾ ಔಲಯಾಉಲ್ಲಾಹ್ صَلَّى اللهُ تَعَالَى

ಮುನ್ಸಿರಹಾ ಮುನ್ಸಿರಹಾ

ಮುನ್ಸಿರಹಾ ಮುನ್ಸಿರಹಾ

ಜನ್ನತ್ ಮುನ್ಸಿರಹಾ

ಮುನ್ಸಿರಹಾ ಮುನ್ಸಿರಹಾ

ಮುನ್ಸಿರಹಾ ಮುನ್ಸಿರಹಾ

ಜನ್ನತ್ ಮುನ್ಸಿರಹಾ

ಮುನ್ಸಿರಹಾ ಮುನ್ಸಿರಹಾ

ಮುನ್ಸಿರಹಾ ಮುನ್ಸಿರಹಾ

ಜನ್ನತ್ ಮುನ್ಸಿರಹಾ

ಮುನ್ಸಿರಹಾ ಮುನ್ಸಿರಹಾ

ಮುನ್ಸಿರಹಾ ಮುನ್ಸಿರಹಾ

ಜನ್ನತ್ ಮುನ್ಸಿರಹಾ



ಫರ್ಮಾನ ಮುಹಾಫಫಾ صَلَّى اللهُ عَلَيْهِ وَآلِهِ وَسَلَّمَ : ಹೋ ಮುಯ್ ಪರ್ ಏಕ್ ದುರೂದ್ ಶರೀಫ್ ಪಡ್ತಾ ಹೈ ಅಲ್ಲಾಹ್
لَا إِلَهَ إِلَّا اللَّهُ مُحَمَّدٌ عَبْدُهُ وَرَسُولُهُ

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಬಕ್ರೀನ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಬಕ್ರೀನ್

ಕಿ ಗುಲಾಮಿ ಪರ್ ನಾಝಾಂ ಹೈ, ಔಲಯಾಯೆ ಕಿರಾಮ್ صَلَّى اللهُ عَلَيْهِ وَسَلَّمَ
ಕೆ ಗುಲಾಮ್ ಭಿ ಜಬ್ ಇಖ್ಲಾಸ್ ಕೆ ಸಾಧ್ ಆಲಿಫಾನೆ ರಸೂಲ್
صَلَّى اللهُ عَلَيْهِ وَآلِهِ وَسَلَّمَ ಕೆ ಮ-ದನೀ ಕ್ರಾಫಿಲಾಂ ಮೇಂ ನಫರ್ ಕರ್ ಕೆ
ನೇಕಿ ಕಿ ದಾ'ವತ್ ದೇತೆ ಹೈಂ ತೋ ಬಸಾ ಔಫಾತ್ ಕುಫ್ದಾರ್ ದಾಮನೆ
ಇಸ್ಲಾಮ್ ಮೇಂ ಆ ಜಾತೆ ಹೈಂ. ಚುನಾಂಚೆ ಮ-ದನೀ ಕ್ರಾಫಿಲೆ ಕಿ
ಏಕ್ ಬಹಾರ್ ಮುಲಾ-ಹಜ್ಜಾ ಹೋ.

ಏಕ್ ಈಸಾಯಿ ಕಾ ಕಬೂಲೆ ಇಸ್ಲಾಮ್ : ಖಾನ್‌ಪೂರ್ (ಪಂಜಾಬ್) ಕೆ
ಏಕ್ ಮುಬಲ್ಲಗ್ ದಾ'ವತೆ ಇಸ್ಲಾಮಿ ಕಾ ಬಯಾನ್ ಹೈ ಕಿ ಬಾಬುಲ್
ಮದೀನಾ ಕರಾಚಿ ನೆ ಸುನ್ನತುಂ ಕಿ ತರಬಯ್ಯುತ್ ಹಾಸಿಲ್ ಕರ್ನೆ ಕೆ
ಅಯೆ ತಶ್‌ರೀಫ್ ಲಾಯೆ ಹುಯೆ ಮ-ದನೀ ಕ್ರಾಫಿಲೆ ಕೆ ಸಾಧ್ ಮುಯ್
ಭಿ ಅಲಾಫಾಯಿ ದೌರಾ ಕರ್ನೆ ಕಾ ಶರ್ಫ್ ಹಾಸಿಲ್ ಹುವಾ. ಏಕ್
ದರ್‌ಝಿ ಕಿ ದುಕಾನ್ ಕೆ ಬಾಹರ್ ಲೋಗಾಂ ಕೋ ಇಕಲ್ತಾ ಕರ್ ಕೆ
ಹಮ್ "ನೇಕಿ ಕಿ ದಾ'ವತ್" ದೇ ರಹೆ ಥೆ. ಜಬ್ ಬಯಾನ್ ಖತ್‌ಮ್
ಹುವಾ ತೋ ಉಸೀ ದುಕಾನ್ ಕೆ ಏಕ್ ಮುಲಾಝಮ್ ನೌ ಜವಾನ್
ಕೆ ಕಹಾ, "ಮೈಂ ಈಸಾಯಿ ಹೂಂ. ಆಪ್ ಹಜ್ಜಾರಾತ್ ಕಿ ನೇಕಿ ಕಿ
ದಾ'ವತ್ ನೆ ಮೇರೆ ದಿಲ್ ಪರ್ ಗಹಾರಾ ಅಸರ್ ಕಿರಾ ಹೈ.
ಮಹರ್‌ಬಾನಿ ಫರ್ಮಾ ಕರ್ ಮುಯ್ ಇಸ್ಲಾಮ್ ಮೇಂ ದಾಖಲ್
ಕರ್ ಅಲಜಿಯೆ." صَلَّى اللهُ عَلَيْهِ وَسَلَّمَ ವೊಹ್ ಮುಸಲ್‌ಮಾನ್ ಹೋ ಗಯಾ.

ಮಹ್‌ಬೂಲ್ ಜಹಾಂ ಭರ್ ಮೇಂ ಹೋ "ದಾ'ವತೆ ಇಸ್ಲಾಮಿ"
ಹದ್‌ಕಾ ತುಯ್ ಅಯ್ ರಫ್ತೆ ಗಫ್ದಾರ್ صَلَّى اللهُ عَلَيْهِ وَسَلَّمَ ಮದೀನೆ ಕಾ
صَلُّوا عَلَى الْحَبِيبِ ! صَلَّى اللهُ عَلَيْهِ وَسَلَّمَ
(3) ಬುಝುರ್‌ಗ್ ಪಹೆಲ್‌ವಾನ್

ಏಕ್ ಕಾಫಿರ್ ಡಾಕೂ ಕಿಸಿ ಶಾನ್‌ದಾರ್ ಮಹಲ್ ಮೇಂ
ದಾಖಲ್ ಹುವಾ, ವಹಾಂ ಏಕ್ ಬೂಡೆ ಬುಝುರ್‌ಗ್ ಔರ್ ಉನ್ ಕಿ
ಏಕ್ ನೌ ಜವಾನ್ ಬೇಟಿ ಕೆ ಸಿವಾ ಕೋಯಿ ನೆ ಥಾ, ಉನ್ ನೆ
ಇರಾದಾ ಕಿಯಾ ಕಿ ಉನ್ ಬುಝುರ್‌ಗ್ صَلَّى اللهُ عَلَيْهِ وَسَلَّمَ ಕೋ ಶಹೀದ್
ಕರ್ ಕೆ ಉನ್ ಕಿ ಲಡ್‌ಕಿ ಪರ್ ಬ-ಮಲ್ಲ. ಮಾಲೋ ದೌಲತ್ ಕ್ರಾಬಿಝ್
ಹೋ ಜಾಟ್, ಚುನಾಂಚೆ ಉನ್ ನೆ ಹಮ್‌ಲಾ ಕರ್ ದಿಯಾ, ಮಗರ್
ವೊಹ್ ಬುಝುರ್‌ಗ್ صَلَّى اللهُ عَلَيْهِ وَسَلَّمَ ತೋ ಪಹೆಲ್‌ವಾನ್ ನಿಕ್‌ಲೆ !
ಉನ್‌ಹೆಂ ನೆ ಫೌರನ್ ಉನ್ ನೌ ಜವಾನ್ ಡಾಕೂ ಕೋ ಚಾರೋಂ
ಖಾನೆ ಚಿತ್ ಗಿರಾ ದಿಯಾ! ಡಾಕೂ ಕಿಸಿ ತರಹ್ ಆಝಾದ್ ಹೋ ಕರ್
ಫಿರ್ ಹಮ್‌ಲಾ ಆವರ್ ಹೋ ಗಯಾ ಮಗರ್ ಬುಝುರ್‌ಗ್
ಪಹೆಲ್‌ವಾನ್ صَلَّى اللهُ عَلَيْهِ وَسَلَّمَ ದೋಬಾರಾ ಹಾವಿ ಹೋ ಗಯೆ. ಇನ್
ತರಹ್ ಕುಶ್‌ತಿ ಚಲ್‌ತಿ ರಹಿ, ಹರ್ ಬಾರ್ ವೊಹ್ ಝಯೀಫುಲ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಬಕ್ರೀನ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಜನ್ಮತುಲ್ ಬಕ್ರೀನ್



ಪರಮಾನ ಮುನ್ವಜಾ: صَلَّى اللهُ عَلَيْهِ وَآلِهِ وَسَلَّمَ: ಜಿಸ್ ನೆ ಕಿತಾಬ್ ಮೇಂ ಮುಯ್ ಪರ್ ದುರೂದ್ ಜಾಕ್ ಆಖಾ ತೋ ಜಬ್ ತಕ್ ಮೇರಾ ನಾಮ್ ಉಸ್ ಮೇಂ ರಹೇಗಾ ಫಿರಿತ್ ಉಸ್ ಕೆ ಆಯ್ ಇನ್ತಿಫಾಫಾರ್ ಕರಾತ್ ರಹೇಗಿ. (ಪ್ರಾಬ್)

ಮುನ್ವಜಾ
ಮುನ್ವಜಾಹ್

ಮುನ್ವಜಾಹ್
ಮುನ್ವಜಾಹ್

ಬಿಸ್ಮಿಲ್ಲಾಹ್
ಬಿಸ್ಮಿಲ್ಲಾಹ್

ಮುನ್ವಜಾಹ್
ಮುನ್ವಜಾಹ್

ಮುನ್ವಜಾಹ್
ಮುನ್ವಜಾಹ್

ಬಿಸ್ಮಿಲ್ಲಾಹ್
ಬಿಸ್ಮಿಲ್ಲಾಹ್

ಮುನ್ವಜಾಹ್
ಮುನ್ವಜಾಹ್

ಮುನ್ವಜಾಹ್
ಮುನ್ವಜಾಹ್

ಬಿಸ್ಮಿಲ್ಲಾಹ್
ಬಿಸ್ಮಿಲ್ಲಾಹ್

ಮುನ್ವಜಾಹ್
ಮುನ್ವಜಾಹ್

ಮುನ್ವಜಾಹ್
ಮುನ್ವಜಾಹ್

ಬಿಸ್ಮಿಲ್ಲಾಹ್
ಬಿಸ್ಮಿಲ್ಲಾಹ್

ಉಮ್‌ರ್ ಬುಝುರ್‌ಗ್ **هُمَّ اللَّهُمَّ إِنِّي أَسْأَلُكَ** ಹಿ ಕಾಮಿಯಾಬ್ ಹೋತೆ ರಹೆ, ಡಾಕೂ ನೆ ಮಹ್‌ಸೂಸ್ ಕಿಯಾ ಕಿ ವೊಹ್ ಬುಝುರ್‌ಗ್ **هُمَّ اللَّهُمَّ إِنِّي أَسْأَلُكَ** ಆಹಿಸ್‌ತಾ ಆಹಿಸ್‌ತಾ ಕುಫ್ ಪಡ್ ರಹೆ ಹೈಂ, ಉಸ್ ನೆ ಪೂಛಾ, ಕ್ಯಾ ಪಡ್‌ತೆ ಹೋ? ಉನ್‌ಹಾಂ ನೆ ಅಪ್‌ನಿ ಪಹೆಲ್‌ವಾನಿ ಕಾ ರಾಝ್ ಫಾಲ್ ಕರಾತ್ ಹುಯೆ ಮುಸ್‌ಕರಾ ಕರ್ ಫರ್ಮಾಯಾ, ವೈಂ ಇನ್‌ತಿಹಾಯಿ ಕವ್‌ಝೋರ್ ಶಖ್‌ಸ್ ಹೂಂ, **بِسْمِ اللَّهِ الرَّحْمَنِ الرَّحِيمِ** ಪಡ್‌ತಾ ಹೂಂ ತೋ ತುಮ್ ಪರ್ ಅಲ್ಲಾಹ್ **رَبِّ الْعَالَمِينَ** -ಲಬಾ ಅತಾ ಫರ್ಮಾ ದೇತಾ ಹೈ. ಜಬ್ ಉಸ್ ಕಾಫಿರ್ ಡಾಕೂ ನೆ ಏಹ್ ಸುನಾ ತೋ ಉಸ್ ಕೆ ದಿಲ್ ಮೇಂ ಮದನೀ ಇನ್‌ಕ್ರೀಲಾಬ್ ಬರ್‌ಪಾ ಹೋ ಗಯಾ, ಔರ್ ಕೆಹ್‌ನೆ ಲಗಾ, ಜಿಸ್ ದೀನ್ ಮೇಂ ಫೈಜಾನ್ ಬಿಸ್ಮಿಲ್ಲಾಹ್ ಕಿ ಏಹ್ ಶಾನ್ ಹೈ ತೋ ಖುದ್ ಉಸ್ ದೀನ್ ಕಿ ನ ಜಾನೆ ಕ್ಯಾ ಆನ್ ಬಾನ್ ಹೋಗಿ ! ಅಹಾಝಾ ವೊಹ್ **بِسْمِ اللَّهِ الرَّحْمَنِ الرَّحِيمِ** ಸುನ್‌ನೆ ಕಿ ಬ-ರ-ಕತ್ ಸೆ ಮುಸ್‌ಲಮಾನ್ ಹೋ ಗಯಾ. ಉನ್ ಕೆ ಆಪಸ್ ಮೇಂ ಗಹರೆ ಮುರಾಸಿಮ್ ಹೋ ಗಯೆ ಯಹಾಂ ತಕ್ ಕಿ ಉನ್ ಬುಝುರ್‌ಗ್ **هُمَّ اللَّهُمَّ إِنِّي أَسْأَلُكَ** ಕೆ ಇನ್‌ತಿಫಾಲ್ ಕೆ ಬಾ'ದ್ ವೊಹ್ ಶಾನ್‌ದಾರ್ ಮಹಲ್ ಔರ್ ಸಾರಿ ದೌಲತ್ ಉಸೀ ನೌ ಮುಸ್ಲಿಮ್ ಕೋ ಮಿಲ್ ಗಯಿ ಔರ್ ಉಸ್ ಬುಝುರ್‌ಗ್ **هُمَّ اللَّهُمَّ إِنِّي أَسْأَلُكَ** ಕಿ ಬೇಟಿ ಸೆ ಉನ್ ಕಿ ಶಾದಿ ಹೋ ಗಯಿ. (ಮುಲ್ಖುಸ್ ಅಝ್ ಅಸ್‌ರಾಯಲ್ ಫಾತಿಹಾ, ಸ-ಫಾ:165) ಅಲ್ಲಾಹ್ **رَبِّ الْعَالَمِينَ** ಕಿ ಉನ್ ಪರ್ ರಹ್‌ಮತ್ ಹೋ ಔರ್ ಉನ್ ಕೆ ಸದ್‌ಗೆ ಹಮಾಲಿ ಮಫ್‌ಫಿರತ್ ಹೋ.

ಹಮದ್ ಹೈ ಉನ್ ಜಾತ್ **رَبِّ الْعَالَمِينَ** ಕೋ ಜಿಸ್ ನೆ ಮುಸ್‌ಲಮಾಂ ಕರ್ ದಿಯಾ ಇಶ್‌ಗೆ ಸುಲ್‌ತಾನೆ ಜಹಾಂ **صَلَّى اللهُ عَلَيْهِ وَآلِهِ وَسَلَّمَ** ಸೀನೆ ಮೇಂ ಹಿನ್‌ಹಾಂ ಕರ್ ದಿಯಾ

(ಕಲಾ-ಲಯೆ ಬಫ್‌ಶಿಶ್)

ಮೀಲೆ ಮೀಲೆ ಇಸ್ಲಾಮಿ ಛಾಯಿಯೊ ! ವೊಹ್ ಬುಝುರ್‌ಗ್

ಯಕ್ರೀನನ್ ವಲಯ್ಯುಲ್ಲಾಹ್ ಥೆ ಔರ್ **بِسْمِ اللَّهِ الرَّحْمَنِ الرَّحِيمِ** ಕಿ ಬ-ರ-ಕತ್ ಸೆ ವೊಹ್ ಕಾಫಿರ್ ಪರ್ **رَبِّ الْعَالَمِينَ** ಪಾ ಲೇತೆ ಥೆ ಜೋ ಕಿ ಉನ್ ಕಿ ಕರಾವತ್ ಥಿ ಔರ್ ಬಲ್ ಆಖರ್ **بِسْمِ اللَّهِ الرَّحْمَنِ الرَّحِيمِ** ಕಿ ಬ-ರ-ಕತ್ ಸೆ ಕಾಫಿರ್ ಡಾಕೂ ಕೋ ಇಸ್ಲಾಮಿ ಕಿ ಅಝೇಮ್ ನೆ'ಮತ್ ಮಯಸ್ಸರ್ ಆ ಗಯಿ. ಅಬ್ ಏಕ್ ಬಿಸ್ಮಿಲ್ಲಾಹ್ ಕಿ ದೀವಾನಿ ಕಿ ಈಮಾನ್ ಅಫ್‌ರೋಝ್ ಹಿಕಾಯತ್ ಸುನಿಯೆ ಔರ್ ಝೂಮಿಯೆ :-

صَلُّوا عَلَى الْحَبِيبِ ! صَلَّى اللهُ تَعَالَى عَلَيَّ مُحَمَّدٍ



ಪರಮಾನೆ ಮುಹಾಡ್ತಾ صَلَّى اللهُ تَعَالَى عَلَيْهِ وَسَلَّمَ : ಜನ್ ನೆ ಮುಯ್ ಪರ್ ಏಕ್ ಬಾರ್ ದುರೂದೆ ಪಾಕ್ ಪಥಾ ಅಲ್ಲಾಹ್ صَلَّى اللهُ تَعَالَى عَلَيْهِ وَسَلَّمَ ಉಸ್ ಪರ್ ದನ್ ರಹಮತೇಂ ಭೇಜ್ತಾ ಹೈ. (1)

(4) ಕುವೈಂ ನೆ ಧೈಲ ಕೈಹೇ ನಿರ್ತಲ್ ?

ಏಕ್ ನೇಕ್ ಖಾತೂನ್ ಥೀಂ ಜೋ ಬಾತ್ ಬಾತ್ ಪರ್
 بِسْمِ اللّٰهِ الرَّحْمٰنِ الرَّحِیْمِ ಪಥಾ ಕರ್ತಿ ಥೀಂ, ಉನ್ ಕಾ ಶೌಹರ್ ಜೋ
 ಕಿ ಮುನಾಫಿಕ್ ಥಾ ವೊಹ್ ಉನ್ ಕಿ ಇನ್ ಆದತ್ ನೆ ಬಹುತ್
 ಚಿಡ್ತಾ ಥಾ, ಆಖರೆ ಕಾರ್ ಉನ್ ನೆ ಏಕ್ ತೈ ಕಿಯಾ ಕಿ ಮೈಂ
 ಅಪಾನಿ ಜೊಜಾ ಕೋ ಏನಾ ಜುಲಲ್ ಕರೂಂಗಾ ಕಿ ಯಾದ್ ಕರೇಗಿ.
 ಚುನಾಂಚೆ ಇನ್ ನೆ ಉನ್ ಕೋ ಏಕ್ ಧೈಲ ದೇತೆ ಹುಯಿ ಕಹಾ,
 ಸಂಭಾಲ್ ಕರ್ ರಖ್ ಲೋ, ಖಾತೂನ್ ನೆ ವೊಹ್ ಧೈಲ ಬ-
 ಹಿಫಾಜತ್ ರಖ್ಲಲ್, ಶೌಹರ್ ನೆ ಮೌಕಾಲ್ ಪಾ ಕರ್ ವೊಹ್ ಧೈಲ
 ಉಠಾ ಆ ಔರ್ ಅಪಾನೆ ಫರ್ ಕೆ ಕುವೈಂ ಮೇಂ ಫೇಂಕ್ ದಿ ತಾಕಿ
 ಮಿಲ್ನೆ ಕಾ ಸುವಾಲ್ ಹಿ ನ ರಹೆ. ಇನ್ ಕೆ ಬಾ'ದ್ ಇನ್ ನೆ ಉನ್
 ನೆ ಧೈಲ ತಲಬ್ ಕಿ. ಏಕ್ ನೇಕ್ ಬಂದಿ ಧೈಲ ಕಿ ಜಗಹ್ ಆಯಿ ಔರ್
 ಜೂಂ ಹಿ ಬಿಸ್ವಿಲ್ಲಾಹ್ ಕಹಾ, ತೋ ಅಲ್ಲಾಹ್ صَلَّى اللهُ تَعَالَى عَلَيْهِ وَسَلَّمَ ನೆ ಜಬ್ ರಯೀಲ್
 صَلَّى اللهُ تَعَالَى عَلَيْهِ وَسَلَّمَ ಕೋ ಹುಕ್ಮ್ ದಿಯಾ ಕಿ ತೇಜ್ ಕೆ ಸಾತ್ ಜಾಡ್ ಔರ್
 ಧೈಲ ಉಸೀ ಜಗಹ್ ರಖ್ ದೋ. ಚುನಾಂಚೆ ಸಯ್ಯಿದುನಾ
 ಜಬ್ ರಯೀಲ್ صَلَّى اللهُ تَعَالَى عَلَيْهِ وَسَلَّمَ ನೆ ಆನನ್ ಫಾನನ್ ಧೈಲ ಕುವೈಂ ಸೆ ನಿಕಾಲ್
 ಕರ್ ಉನ್ ಕಿ ಜಗಹ್ ರಖ್ ದಿ. ಜಬ್ ಖಾತೂನ್ ನೆ ಉಠಾನೆ ಕೆ
 ಆಯಿ ಹಾಥ್ ಬಡಾಯಾ ತೋ ಧೈಲ ಕೋ ವೈನೆ ಹಿ ಪಾಯಾ ಜೈನೆ
 ರಖಾ ಥಾ. ಶೌಹರ್ ಧೈಲ ಪಾ ಕರ್ ಸಖತ್ ಮು-ತ-ಅಜ್ಜಬ್ ಹುವಾ
 ಔರ್ ಅಲ್ಲಾಹ್ ತಆಲಾ ನೆ ಉನ್ ನೆ ಸಜ್ಜೆ ದಿಲ್ ಸೆ ತೌಬಾ ಕಿ.
 (ಕ್ಲೆಯೂಬ, ಹಿಕಾಯತ್:11, ಸ-ಫಾ:11,12) ಅಲ್ಲಾಹ್ صَلَّى اللهُ تَعَالَى عَلَيْهِ وَسَلَّمَ ಕಿ ಉನ್ ಪರ್
 ರಹಮತ್ ಹೋ ಔರ್ ಉನ್ ಕೆ ಸದಕ್ ಹಮಾಲಿ ಮಫ್ಫಿರತ್ ಹೋ.

صَلُّوا عَلَى الْحَبِيبِ ! صَلَّى اللهُ تَعَالَى عَلَيْهِ وَسَلَّمَ

ಮೀಲೆ ಮೀಲೆ ಇಸ್ಲಾಮಿ ಭಾಯಿಯೋ ! ಏಕ್ ಸಬ್ ಬಿಸ್ವಿಲ್ಲಾಹ್
 ಕಿ ಬಹಾರೇಂ ಹೈಂ ಕಿ ಉಲ್ತೆ ಬೈಲ್ತೆ ಔರ್ ಹರ್ ಜಾಯಿಜೋ
 ಸಾಹಿಬೆ ಶಾನ್ ಲೋಲೆ ಬಡೆ ಕಾಮ್ ಸೆ ಕಬಲ್ ಜೋ ಖುಶ್ ನಸೀಬ್
 بِسْمِ اللّٰهِ الرَّحْمٰنِ الرَّحِیْمِ ಪಥಾ ರಹತಾ ಹೈ ಮುಸೀಬತ್ ಕೆ ವಕ್ತ್
 ಉನ್ ಕಿ ಗೈಬ್ ಸೆ ಮದದ್ ಕಿ ಜಾತಿ ಹೈ.

ಮಹಜ್ಬತ್ ಮೇಂ ಏನಾ ಗುಮಾ ಯಾ ಖಲಾಹಿ صَلَّى اللهُ تَعَالَى عَلَيْهِ وَسَلَّمَ

ನ ಹಾಕಿಂ ಮೈಂ ಅಪನಾ ಹತಾ ಯಾ ಖಲಾಹಿ صَلَّى اللهُ تَعَالَى عَلَيْهِ وَسَلَّمَ

(5) ಫಿರ್ಫಿನ್ ತಾ ಮಹಲ್

ಫಿರ್ಫಿನ್ ನೆ ಖುದಾಯಿ ಕೆ ದಾವೆ ಸೆ ಪಹಲೆ ಮಹಲ್
 ಬನಾಯಾ ಥಾ ಔರ್ ಉನ್ ಕೆ ಬಾಹರಿ ದರ್ವಾಜೆ ಪರ್
 بِسْمِ اللّٰهِ الرَّحْمٰنِ الرَّحِیْمِ ಅಖವಾಯಾ ಥಾ, ಜಬ್ ಉನ್ ನೆ



ಫರ್ಮಾನೆ ಮೂವೆಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಶಖ್‌ನ್ ಮುಯ್ ಪರ್ ಪಾಕ್ ಪಠ್‌ನಾ ಭೂಲ್ ಗಯಾ ವೊಹ್ ಜನ್ನತ್ ಕಾ ರಾಸ್‌ತಾ ಭೂಲ್ ಗಯಾ. (١٠٤)

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ನತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ನತುಲ್ ಮುನವ್ವಾಹ್

ಖುದಾಯಿ ಕಾ ದಾ'ವಾ ಕಿಯಾ ಔರ್ ಹಜ್ಜ್‌ರತೆ ಸಯ್ಯಿದುನಾ ಮೂಸಾ ಕಲಮುಲ್ಲಾಹ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಉಸ್ ಕೋ ಅಲ್ಲಾಹ್ جَلَّ وَجَلَّ ಪರ್ ಕಲಮಾನ್ ಲಾನೆ ಕಿ ದಾ'ವತ್ ದಿ, ತೋ ಉಸ್ ನೆ ಸರ್‌ಕಶಿ ಕಿ. ಹಜ್ಜ್‌ರತೆ ಸಯ್ಯಿದುನಾ ಮೂಸಾ ಕಲಮುಲ್ಲಾಹ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಅಲ್ಲಾಹ್ جَلَّ وَجَلَّ ಕಿ ಬಾರ್‌ಗಾಹ್ ಮೇಂ ಅರ್‌ಝ್ ಕಿಯಾ, "ಯಾ ಅಲ್ಲಾಹ್ جَلَّ وَجَلَّ ಮೈಂ ಬಾರ್ ಬಾರ್ ತೇರಿ ತರಫ್ ಬುಲಾತಾ ಹೂಂ ಮಗರ್ ಏಹ್ ಸರ್‌ಕಶಿ ಸೆ ಬಾಝ್ ನಹೀಂ ಆತಾ, ಮುಯ್ ತೋ ಇನ್ ಮೇಂ ಭಲಾಯಿ ಕೆ ಆಸಾರ್ ನಝರ್ ನಹೀಂ ಆತೆ," ಅಲ್ಲಾಹ್ جَلَّ وَجَلَّ ನೆ ಫರ್ಮಾಯಾ, "ಅಯ್ ಮೂಸಾ صَلَّى اللهُ تَعَالَى عَلَيْهِ وَآلِهِ وَسَلَّمَ ತುಮ್ ಇಸೆ ಹಲಾಕ್ ಕರ್ ದೇನಾ ಚಾಹ್‌ತೆ ಹೋ, ತುಮ್ ಇನ್ ಕೆ ಕುಫರ್ ಕೋ ದೇಖ್ ರಹೆ ಹೋ ಔರ್ ಮೈಂ ಅಪ್‌ನಾ ನಾಮ್ ದೇಖ್ ರಹಾ ಹೂಂ ಜೋ ಉಸ್ ನೆ ಅಪ್‌ನೆ ದರ್‌ವಾಝೆ ಪರ್ ಆಖ್ ರಖಾ ಹೈ.

(ತಫ್‌ಸೀರೆ ಕಬೀರ್, ಜಲ್‌ದ್:1, ಸ-ಫ್ತಾ:152)

ಫರ್ ಕಿ ಹಿಫಾಝತ್ ಕೆ ಆಯಿ : ಮೀಲೆ ಮೀಲೆ ಇಸ್ಲಾಮಿ ಭಾಯಿಯೊ ! ಹಮೇಂ ಚಾಹಿಯೆ ಕಿ ಹಮ್ ಅಪ್‌ನೆ ಫರ್ ಕೆ ದರ್‌ವಾಝೆ ಪರ್

سَمِعْنَا اللهُ الرَّحْمَنَ الرَّحِيمَ ಆಖ್ ಲೇಂ سَمِعْنَا اللهُ الرَّحْمَنَ الرَّحِيمَ ಹರ್ ತರಹ್ ಕಿ ದುನ್‌ಯಿ ಆಫತೆಂ ಸೆ ಹಿಫಾಝತ್ ಹೋಗಿ. ಹಜ್ಜ್‌ರತೆ ಸಯ್ಯಿದುನಾ ಇಮಾಮ್ ಫಖ್‌ರುದ್ದೀನ್ ರಾಝಿ هَمْدُ اللهِ عَلَيْهِ وَآلِهِ وَسَلَّمَ ಫರ್ಮಾತೆ ಹೈಂ, "ಜಿಸ್ ನೆ ಅಪ್‌ನೆ ಫರ್ ಕೆ ಬಾಹರಿ ದರ್‌ವಾಝೆ (MAIN GATE) ಪರ್ سَمِعْنَا اللهُ الرَّحْمَنَ الرَّحِيمَ ಆಖ್ ಆಯಾ ವೊಹ್ (ಸಿರ್‌ಫ್ ದುನ್‌ಯಾ ಮೇಂ) ಹಲಾಕತ್ ಸೆ ಬೆ ಭೌಫ್ ಹೋ ಗಯಾ ಖ್ತಾಹ್ ಕಾಫಿರ್ ಹಿ ಕ್ಯೂಂ ನ ಹೋ, ತೋ ಭಲಾ ಉಸ್ ಮುಸಲ್‌ಮಾನ್ ಕಾ ಕ್ಯಾ ಆಲಮ್ ಹೋಗಾ ಜೋ ಝಂದಗಿ ಭರ್ ಅಪ್‌ನೆ ದಿಲ್ ಕೆ ಆಬ್‌ಗೀನೆ ಪರ್ ಇನ್ ಕೋ ಆಖೆ ಹುಯೆ ಹೋತಾ ಹೈ."

(ತಫ್‌ಸೀರೆ ಕಬೀರ್, ಜಲ್‌ದ್:1, ಸ-ಫ್ತಾ:152)

صَلُّوا عَلَى النَّبِيِّ ! صَلَّى اللهُ تَعَالَى عَلَيْهِ وَآلِهِ وَسَلَّمَ

(6) ಆಹ್ ಖನ್‌ಹಾನ್ ಹೈಂ ಯಾ ಜಿನ್ ?

ಕಿತಾಬುನ್ ನಸಾಯೀಅ ಮೇಂ ಹೈ, ಮಶ್‌ಹೂರ್ ಸಹಾಬಿ ಹಜ್ಜ್‌ರತೆ ಸಯ್ಯಿದುನಾ ಅಬುದರ್‌ದಾ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಕನೀಝ್ ನೆ ಏಕ್ ದಿನ್ ಅರ್‌ಝ್ ಕಿಯಾ, "ಹುಝೂರ್ ! ನಜ್ ಬತಾಯಿಯೆ ಕಿ ಆಪ್ ಇನ್‌ಸಾನ್ ಹೈಂ ಯಾ ಜಿನ್ ?" ಫರ್ಮಾಯಾ. "صَلُّوا عَلَى النَّبِيِّ جَلَّ وَجَلَّ ಮೈಂ ಇನ್‌ಸಾನ್ ಹಿ ಹೂಂ." ಕೆಹ್‌ನೆ ಲಗಿ, "ಮುಯ್ ತೋ ಇನ್‌ಸಾನ್ ಹಿ ನಹೀಂ ಲಗ್‌ತೆ ಕ್ಯೂಂ ಕಿ ಮೈಂ ಚಾಲಿಸ್⁴⁰ ದಿನ್ ಸೆ ಲಗಾತಾರ್



ಫರ್ಮಾನ ಮುಹ್‌ತಜ್ಜಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿನ್ ಕೆ ಪಾನ್ ಮೇರಾ ಝಕ್ರ್ ಹುವಾ ಔರ್ ಉನ್ ನೆ ಮುಯ್ ಪರ್ ದುರೂದ್ ಪಾಕ್ ನೆ ಪಠಾ ತಹ್‌ಕಿಲ್ಲ್ ವೊಹ್ ಬದ್ ಬಖ್‌ತ್ ಹೋ ಗಯಾ. (ಫ್ರಂ)

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಆಪ್ ಕೋ ಝಹರ್ ಖಲಾ ರಹಿ ಹೂಂ ಮಗರ್ ಆಪ್ ಕಾ ಬಾಲ್ ತಕ್ ಬೀಕಾ ನಹೀಂ ಹುವಾ !” ಫರ್ಮಾಯಾ, “ಕ್ಯಾ ತುಯ್ ಮಾ’ಲೂಮ್ ನಹೀಂ ಜೋ ಲೋಗ್ ಹರ್ ಹಾಲ್ ಮೇಂ ಝಕ್‌ರುಲ್ಲಾಹ್ ﷺ ಕರ್ತೆ ರಹ್ತೆ ಹೈಂ ಉನ್ ಕೋ ಕೋಯಿ ಚೀಝ್ ನುಕ್‌ಸಾನ್ ನಹೀಂ ಪಹುಂಚಾ ಸಕ್‌ತಿ ಔರ್ ಮೈಂ صَلَّى اللهُ تَعَالَى عَلَيْهِ وَآلِهِ وَسَلَّمَ ಇನ್‌ಮೆ ಆ’ಝಮ್ ಕೆ ಸಾಥ್ ಅಲ್ಲಾಹ್ ﷻ ಕಾ ಝಕ್ರ್ ಕರ್ತಾ ಹೂಂ. ಪೂಛಾ, “ವೊಹ್ ಇನ್‌ಮೆ ಆ’ಝಮ್ ಕೌನ್‌ಸಾ ಹೈ ?” ಫರ್ಮಾಯಾ, (ಮೈಂ ಹರ್ ಬಾರ್ ಖಾನೆ ಪೀನೆ ಸೆ ಕಬ್‌ಲ್ ಏಹ್ ಪಠ್ ಆಯಾ ಕರ್ತಾ ಹೂಂ) :

بِسْمِ اللَّهِ الَّذِي لَا يُضْرُّ مَعَ اسْمِهِ شَيْءٌ فِي الْأَرْضِ وَلَا فِي السَّمَاءِ وَهُوَ

السَّمِيعُ الْعَلِيمُ (ಯಾ’ನಿ ಅಲ್ಲಾಹ್ ﷻ ಕೆ ನಾಮ್ ಸೆ ಶುರೂಱ್ ಕರ್ತಾ ಹೂಂ ಜಿನ್ ಕೆ ನಾಮ್ ಕಿ ಬ-ರ-ಕತ್ ಸೆ ಝಮೀನೋ ಆನ್‌ಮಾನ್ ಕಿ ಕೋಯಿ ಚೀಝ್ ನುಕ್‌ಸಾನ್ ನಹೀಂ ಪಹುಂಚಾ ಸಕ್‌ತಿ ಔರ್ ವೊಹ್ ಸುನ್‌ನೆ ಜಾನ್‌ನೆ ವಾಲಾ ಹೈ)

ಇನ್ ಕೆ ಬಾಂದ್ ಆಪ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಇನ್‌ತಿಫ್‌ಸಾರ್ ಫರ್ಮಾಯಾ ಕಿ ತೂನೆ ಕಿನ್ ವಜಹ್ ಸೆ ಮುಯ್ ಝಹರ್ ದಿಯಾ? ಅರ್‌ಝ್ ಕಿಯಾ, “ಮುಯ್ ಆಪ್ ಸೆ ಬುಗ್ಠಾಝ್ ಥಾ.” ಏಹ್ ಜವಾಬ್ ಸುನ್‌ತೆ ಹಿ ಆಪ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಫರ್ಮಾಯಾ, ತೂ ಅ-ವಜ್‌ಹಿಲ್ಲಾಹ್ (ಯಾ’ನಿ ಅಲ್ಲಾಹ್ ﷻ ಕೆ ಆಯೆ) ಆಝಾದ್ ಹೈ. ಔರ್ ತೂನೆ ಮೇಲೆ ಸಾಥ್ ಜೋ ಕುಛ್ ಕಿಯಾ ವೊಹ್ ಭಿ ಮೈಂ ನೆ ತುಯ್ ಮುಆಫ್ ಕಿಯಾ.” ಅಲ್ಲಾಹ್ ﷻ ಕಿ ಉನ್ ಹರ್ ರಹ್‌ಮತ್ ಹೋ ಔರ್ ಉನ್ ಕೆ ಸದ್‌ಕೆ ಹಮಾಲಿ ಮಫ್‌ಫಿರತ್ ಹೋ.

ಮಾನಿಂದೆ ಶರ್ಮ್ಲ ತೇಲಿ ತರಫ್ ಲೆ ಲಗಿ ರಹ್ ದೆ ಲುಕ್‌ಫ್ ಮೇಲಿ ಜಾನ್ ಕೋ ಣೋಜೋ ದದಾಝ್ ಕಾ صَلَّى اللهُ تَعَالَى عَلَيْهِ وَآلِهِ وَسَلَّمَ ಸಹಾ-ಬಯೆ ಕಿರಾವ್ اَللّٰهُمَّ اِنِّى كِرَاوْمٌ اَللّٰهُمَّ اِنِّى كِرَاوْمٌ ಕಿ ಅಝಮತುಂ ಕೆ ಕ್ಯಾ ಕೆಹನೆ ! ಏಹ್ ಹಝ್‌ರಾತ್ ಹುಕ್‌ಮೆ ಕುರ್‌ಆನಿ.

اِدْفِعْ بِالَّتِي هِيَ اِحْسُنْ (ತರ್-ಝ-ಮಯೆ ಕಂಝಲ್ ಈಮಾನ್ : ಅಯ್ ಸುನ್‌ನೆ ವಾಲೆ ! ಬುರಾಯಿ ಕೋ ಭಲಾಯಿ ಸೆ ಟಾಲ್.) (ಪಾರಾಹ್:24, ಹಾ ಮೀಲ್ ಸಜ್‌ದಹ್:34) ಕಿ ಸಹೀಹ್ ತಫ್‌ಸೀರ್ ಥೆ, ಬಾರ್ ಬಾರ್ ಝಹರ್ ಪಿಲಾನೆ ವಾಲ ಕನೀಝ್ ಕೋ ಸಝಾ ದಿಲ್‌ವಾನೆ ಕೆ ಬಜಾಯೆ ಆಝಾದ್ ಫರ್ಮಾ ದಿಯಾ. ಇನ್ ಹಿಕಾಯತ್ ಸೆ ಮಿಲ್‌ತಿ ಝಲ್‌ತಿ ಏಕ್ ಔರ್ ಹಿಕಾಯತ್ ಮುಲಾ-ಹಝಾ ಹೋ.

صَلُّوا عَلَى الْحَبِيبِ ! صَلَّى اللهُ تَعَالَى عَلَيْهِ وَآلِهِ وَسَلَّمَ

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್

ಮದೀನತುಲ್ ಮುನವ್ವತಾಹ್



ಫರ್ಮಾನ ಮುಹಾದ್ಧಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜನ್ಮ ನೆ ಮುಯ್ಯಾ ಪರ್ ದನ್ ಮರ್ತಬಾ ಸುಬ್ಹಾಹ್ ಔರ್ ದನ್ ಮರ್ತಬಾ ಶಾಮ್ ದುರೂದ್ ಪಾಕ್ ಪಥಾ ಉಸೇ ಕಿಯಾಮತ್ ಕೆ ದಿನ್ ಮೇರಿ ಶಫಾಅತ್ ಮಿಲೇಗಿ. (19/11)

(7) ಜಹರ್ ಆಲೂದ್ ಖಾನಾ

ಹಜ್ಜರತೆ ಸಯ್ಯಿದುನಾ ಅಬು ಮುಸ್‌ಅಮ್ ಖೌಲಾನಿ كِي فَدَيْسُ سِرِّهِ الرَّبَّانِي ಕಿ ಏಕ್ ಕನೀಜ್ಞ್ ಉನ್ ಸೆ ಬುಗ್ಗಜ್ ರಖಾತಿ ಥಿ. ಏಕ್ ಆಪ್ ಖೈಟ್ ಲೈಟ್ ಲೈಟ್ ಕೋ ಜಹರ್ ದೇತಿ ಥಿ ಮಗರ್ ಅಸರ್ ನೆ ಕರ್ತಾ ಥಾ. ಜಬ್ ಅರ್-ಸಯೆ ದರಾಜ್ ತಕ್ ಏಕ್ ಮುಲ್ಲ-ಮಿಲಾ ಚಲ್ತಾ ರಹಾ ತೋ ಕೆಹನೆ ಲಗಿ, "ಏಕ್ ದರಾಜ್ ಮುದ್ದತ್ ಸೆ ಮೈಂ ಆಪ್ ಕೋ ಜಹರ್ ದೇತಿ ಚಲ ಆ ರಹಿ ಹೂಂ ಮಗರ್ ಆಪ್ ಖೈಟ್ ಲೈಟ್ ಲೈಟ್ ಪರ್ ಅಸರ್ ಅಂದಾಜ್ ನೆಹೀಂ ಹೋ ರಹಾ !" ಇಶಾರ್ಡ್ ಫರ್ಮಾಯಾ, "ಏನಾ ಕ್ಯೂಂ ಕರ್ನಾ ಪಡಾ?" ಕಹಾ, "ಇನ್ ಆಯೆ ಕಿ ಆಪ್ ಬೂಡ್ ಹೋ ಚುಕೆ ಹೈಂ." ಇಶಾರ್ಡ್ ಫರ್ಮಾಯಾ, "سَمِ اللّٰهِ الرَّحْمٰنِ الرَّحِیْمِ ಮೈಂ ಖಾನೆ ಪೀನೆ ಸೆ ಕಬ್‌ಲ್ ಕಹಿಂ ಪಡ್ ಅಯಾ ಕರ್ತಾ ಹೂಂ." (ಇನ್ ಕಿ ಬ-ರ-ಕತ್ ಸೆ ಜಹರ್ ನೆ ಹಿಫಾಜ್ ಹೋತಿ ರಹಿ) ಆಪ್ ಖೈಟ್ ಲೈಟ್ ಲೈಟ್ ನೆ ಫಿರ್ ಉಸೆ ಆಜಾದ್ ಫರ್ಮಾ ದಿಯಾ.

(ಕ್ಲೆಯೂಜ, ಹಿಕಾಯತ್:64, ನ-ಫ಼ಾ:52)

ಬೆ ನವಾ ಮುಫ್‌ಅಸೋ ಮೊಹ್ಜಾ ಗದಾ ಕೌನ್, ಕಿ ಮೈಂ ಸಾಹಿಬಿ ಜೂದೋ ಕರಮ್ ವಸ್‌ಫ್ ಹೈ ಕಿಸ್ ಕಾ ? ತೇರಾ

(ಝೈ. ನಾತ್)

صَلُّوا عَلَيَّ الْخَبِيبِ ! صَلَّى اللهُ تَعَالَى عَلَيَّ مُحَمَّدٍ

ಸಿನ್ವಿಲ್ಲಾಹ್ ಶರೀಫ್ ಕಿ ಕ್ಯಾ ಖೂಬ್ ಬಹಾರೇಂ ಹೈಂ.

ವಸ್‌ವಸ್ತಾ : ರಿವಾಯತೋ ಹಿಕಾಯತ್ ಸೆ ಏಹಿ ಝಾಹಿರ್ ಹೋತಾ ಹೈ ಕಿ ಜಿನ್ವಿಲ್ಲಾಹ್ ಶರೀಫ್ ಪಡ್ ಕರ್ ಜಹರ್ ಭಿ ಖಾಲೇಂ ತೋ ಕೋಯಿ ಅಸರ್ ನೆಹೀಮ ಹೋತಾ ಮಗರ್ ಹಮ್ ಇತ್‌ನಾ ಬಡಾ ಖತ್‌ರಾ ಕಿಸ್ ತರಹ್ ಮೋಲ್ ಲೇಂ. ಕ್ಯೂಂ ಕಿ ಹಮಾರಾ ತಜ್‌ರಿಬಾ ಹೈ ಕಿ ಅಗರ್‌ಚೆ ಜಿನ್ವಿಲ್ಲಾಹ್ ಪಡ್ ಕರ್ ಭಿ ಮುರಗ್ಗನ್ ಗಿಜ್ಜಾ ಖಾಲ ತೋ ಪೇಟ್ ಮೇಂ "ಗಡ್‌ಬಡ್" ಹೋ ಜಾತಿ ಹೈ.

ಖಲಾಜಿ ವಸ್‌ವಸ್ತಾ : "ಕಾರ್ತೂಸ್" ಶೇರ್ ಕೋ ಭಿ ಮಾರ್ ಸಕ್‌ತಾ ಹೈ ಜಬ್ ಕಿ ಬೆಹ್‌ತರೀನ್ ಬಂದೂಕ್ ಸೆ ಅಜ್ಜಲ ತರಹ್ ಫಾಯರ್ (FIRE) ಕಿಯಾ ಜಾಯೆ, ಇಸಿ ತರಹ್ ಯೂಂ ಸಮರ್ಪಿಯೆ ಕಿ ಅವರಾದೋ ವಜ್ಜಾಯಿಫ್ ಔರ್ ದುಖಿಯೇಂ "ಕಾರ್ತೂಸ್" ಕಿ ತರಹ್ ಹೈಂ ಔರ್ ಪಡ್‌ನೆ ವಾಲ ಕಿ ಜಬಾನ್ ಮಿಸ್‌ಲೆ ಬಂದೂಕ್. ತೋ ದುಖಿಯೇಂ ವಹಿ ಹೈಂ ಮಗರ್ ಹಮಾರಿ ಜಬಾನೇಂ ಸಹಾಬಾ ವ ಔಲಿಯಾ اَنْصَارِ الْإِسْلَامِ ಕಿ ಸಿ ನೆಹೀಂ. ಜಿನ್ ಜಬಾನ್ ಸೆ ರೋಜ್ಜಾನಾ

ಮುದೀನತುಲ್ ಮುನವ್ವಹಾ

ಮುಕ್ತುಲ್ ಮುನವ್ವಹಾ

ಜಹ್‌ತುಲ್ ಮುಕ್ತುಲ್

ಮುದೀನತುಲ್ ಮುನವ್ವಹಾ

ಮುಕ್ತುಲ್ ಮುನವ್ವಹಾ

ಜಹ್‌ತುಲ್ ಮುಕ್ತುಲ್

ಮುದೀನತುಲ್ ಮುನವ್ವಹಾ

ಮುಕ್ತುಲ್ ಮುನವ್ವಹಾ

ಜಹ್‌ತುಲ್ ಮುಕ್ತುಲ್

ಮುದೀನತುಲ್ ಮುನವ್ವಹಾ

ಮುಕ್ತುಲ್ ಮುನವ್ವಹಾ

ಜಹ್‌ತುಲ್ ಮುಕ್ತುಲ್



ಪರಮಾನೆ ಮುಹಮ್ಮದ್ ಸಲವಲ್ಲೇ ಆಲೈಹಿ ಸಲವಲ್ಲೇ : ಜಿಸ್ ಕೆ ಪಾಸ್ ಮೇರಾ ಖುರ್ ಹುವಾ ಖೆರ್ ಉಸ್ ನೆ ಮುರು ಪರ್ ದುರೂದ್ ಶರೀಫ್ ನೆ ಪಡಾ ಉಸ್ ನೆ ಜಫಾ ಕಿ. (ಪ್ರವೀನ್)

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾಹ್

ಮದೀನತುಲ್ ಮುನವ್ವಹಾಹ್

ಮದೀನತುಲ್ ಮುನವ್ವಹಾಹ್

ಜನ್ಮತುಲ್ ಮದೀನಾಹ್

ಯೂಟ್, ಗ್ರೀಬತ್, ಚುಗ್ಗಾಲ, ಗಾಲ ಗಲೌಜ್, ದಿಲ್ ಆಫಾರಿ ವ ಬದ್ ಅಖ್ಲಾಕಿ. ಕಾ ಸುದೂರ್ ಜಾರಿ ರಹೆ ಉಸ್ ಮೇಂ ತಾಸೀರ್ ಕಹಾಂ ನೆ ಆಯೆ? ಹಮ್ ದುಖ್ ತೋ ಮಾಂಗ್ತೆ ಹಿ ಹೈಂ ಮಗರ್ ಜಬ್ ಮಶ್ಕಿಲ್ ಆತಿ ಹೈ ತೋ ಬುಝುರ್ಗೌಂ ಕೆ ಪಾಸ್ ಹಾಫಿರ್ ಹೋ ಕರ್ ಭ ದುಖ್ ಕಿ ದರ್ಖಾನ್ತ್ ಕರ್ತೆ ಹೈಂ, ಕ್ಯೂಂ ? ಇಸ್ ಆಯೆ ಕಿ ಹರ್ ಏಕ್ ಕಾ ಫೆಹನ್ ಏಹಿ ಬನಾ ಹುವಾ ಹೈ ಕಿ ಪಾಕ್ ಖಬಾನ್ ನೆ ನಿಕ್ಲ ಹುಯಿ ದುಖ್ ಕಾರ್ಗರ್ ಹೋತಿ ಹೈ. ಯಕ್ಸೀನನ್
سُبْحَانَ اللَّهِ الرَّحْمَنِ الرَّحِيمِ ಪಡ್ ಕರ್ ಖಾಲದ್ ಬನ್ ವಲೇದ್
عَلَى اللَّهِ تَوَكَّلْتُ وَاللَّهُ سَمِيعٌ عَلِيمٌ ಉನ್ ಕಿ ಖಬಾನ್ ಪಾಕ್, ಉನ್ ಕಾ ದಿಲ್ ಪಾಕ್, ಉನ್ ಕಾ ಸಾರಾ ವುಜೂದ್ ಗುನಾಹೌಂ ನೆ ಪಾಕ್ ಅಹಾಝಾ ಅಲ್ಲಾಹ್ ಕೆ ನಾಮೆ ಪಾಕ್ ಕಿ ಬ-ರ-ಕತ್ ನೆ ಖಹರ್ ನೆ ಅಸರ್ ನೆ ಕಿಯಾ. ಇಸೀ ತರಹ್ ಹಫ್ತೆ ಸಯ್ಯಿದುನಾ ಅಬುದರ್ದಾ ಖೆರ್ ಸಯ್ಯಿದುನಾ ಅಬು ಮುಸ್ಲಮ್ ಖಾಲಾನಿ
عَلَى اللَّهِ تَوَكَّلْتُ وَاللَّهُ سَمِيعٌ عَلِيمٌ ಅಪಾನಿ ಪಾಕ್ ಖಬಾನ್ ನೆ ಅಲ್ಲಾಹ್ ಕೆ ಪಾಕ್ ನಾಮ್ ಲೇತೆ ತೋ ಖಹರ್ ಬೆ ಅಸರ್ ಹೋ ಕರ್ ರಹ್ ಜಾತಾ ಥಾ. ವರ್ನಾ ಖಹರ್ ಫಿರ್ ಖಹರ್ ಹೋತಾ ಹೈ ಇನ್ಸಾನ್ ಕೋ ಕಹೀಂ ಕಾ ನಹೀಂ ಖೋಡ್ತಾ ಇನ್ ಕೋ ಇನ್ ಸನ್ಸನಿ ಖೇಝ್ ರಿವಾಯತ್ ನೆ ಸಮಯ್ನೆ ಕಿ ಕೋಶಿಶ್ ಕೀಜಿಯೆ, ಕಿತಾಬುಲ್ ಅಝ್ಕಿಯಾ ಮೇಂ ಹೈ, ಏಕ್ ಹಜ್ ಕಾ ಫಾಫಿಲಾ ದೌರಾನೆ ಸಫರ್ ಏಕ್ ಚಶ್ ಮೆ ಪರ್ ಪಹುಂಚಾ, ಮಾಲೂಮ್ ಹುವಾ ಕಿ ಯಹಾಂ ಮಾಹಿರ್ ತಬೀಬೌಂ ಕಾ ಫರ್ ಹೈ, ಉನ್ ಕೆ ಪಾಸ್ ಜಾನೆ ಕಾ ಉನ್ಹೌಂ ನೆ ಏಹ್ ಹೀಲಾ ಜಂಗಲ್ ಕಿ ಏಕ್ ಲಕ್ಡಿ ನೆ ಅಪಾನೆ ಏಕ್ ಸಾಥಿ ಕಿ ಪಿಂಡ್ಲ ಪರ್ ಖರಾಶ್ ಲಗಾ ದಿ ಜಿಸ್ ನೆ ವೋಹ್ ಖೂನ್ ಆಲೋದ್ ಹೋ ಗಯಿ, ಫಿರ್ ಉಸ್ ಕೋ ಲೇ ಕರ್ ಉಸ್ ಫರ್ ಕೆ ದರ್ವಾಝೆ ಪರ್ ಪಹುಂಚ್ ಕರ್ ಆವಾಝ್ ಲಗಾಯಿ, ಕ್ಯಾ ಸಾಂಪ್ ಕೆ ಕಾಟೆ ಕಾ ಯಹಾಂ ಇಲಾಜ್ ಮುಮ್ಕಿನ್ ಹೈ ? ಆವಾಝ್ ಸುನ್ ಕರ್ ಏಕ್ ಖೋಟ ಲಡ್ಕಿ ಬಾಹರ್ ನಿಕಲ್ ಪಡಿ, ಉನ್ ನೆ ಪೊಂಡಲ ಕೆ ಖುಮ್ ಕೋ ಗೌರ್ ನೆ ದೇಖ್ತೆ ಹುಯೆ ಕಹಾ, "ಇನ್ ಕೋ ಸಾಂಪ್ ನೆ ನಹೀಂ ಕಾಟಾ ಬಲ್ಕಿ ಜಿಸ್ ಚೀಝ್ ನೆ ಇನ್ ಕೋ ಖರಾಶ್ ಲಗಿ ಹೈ ಉಸ್ ಪರ್ ಕೋಯಿ ನರ್ ಸಾಂಪ್ ವೇಶಾಬ್ ಕರ್ ಗಯಾ ಹೋಗಾ, ಅಬ್ ಏಹ್ ಶಖ್ಸ್ ಬಚೇಗಾ ನಹೀಂ, ಜಬ್ ಆಫ್ತಾಬ್ ತುಲೂಖ್ ಹೋಗಾ ತೋ ಇನ್ತೆಕ್ಲಾಲ್ ಕರ್ ಜಾಯೇಗಾ." ಚುನಾಂಚೆ ಏಸಾ ಹಿ ಹುವಾ ಸೂರಜ್ ನಿಕಲ್ತೆ ಹಿ ಉನ್ ನೆ ದಮ್ ತೋಡ್ ದಿಯಾ.



ಫರ್ಮಾನೆ ಮುಹಾಫಫಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜೋ ಮುರುಂ ಪರ್ ರೋಜೆ ಜುಮುಅ ದುರೂದ್ ಶರೀಫ್ ಪಠೇಗಾ ಮೈಂ ಕಿಯಾಮತ್ ಕೆ ದಿನ್ ಉಸ್ ಕಿ ಶಫಾಅತ್ ಕರೂಂಗಾ. (ಅಬ್ದುಲ್)

(ಮುಲಖ್ತುಸ್ ಸಫ್ ಹಯಾತುಲ್ ಹೈವಾನುಲ್ ಕುಬ್ ರಾ, ಜಿಲ್ದ್ ಅಷ್ಟಲ್, ಸ-ಫಫಾ:391)

ಹರ್ ಶ್ಯ ನೆ ಹೈ ಫಿಯಾಂ ಮೇರೆ ಹಾನೆಅ ಕಿ ಹನ್ ಅತೀಂ
ಅಲಮ್ ಸಬ್ ಆಯಿನಾಂ ಮೇಂ ಹೈ ಆಯಿನಾ ಹಾಫ್ ಕಾ

(ಛೌಕೆ ನಾತ್)

يَا رَجُلٌ صَلَّى اللهُ تَعَالَى عَلَيْهِ وَآلِهِ وَسَلَّمَ

ಹಮೇಂ ಬಾರ್ ಬಾರ್ بِسْمِ اللّٰهِ الرَّحْمٰنِ الرَّحِیْمِ ಪಠ್ ಡಾನೆ
ಕಿ ಸಆದತ್ ದೆ, ಗುನಾಹಾಂ ಸೆ ನಜಾತ್ ಅತಾ ಕರ್ ಕೆ ಹಮಾರಿ
ಮಫ್ ಫಿರತ್ ಫರ್ಮಾ. ಯಾ ಅಲ್ಲಾಹ್ ಪ್ರಾಂಜ್ ಹಮೇಂ ಮದೀ-ನಯೆ
ಮುನವ್ವರಾಹ್ ಮೇಂ ಘೇರೆ ಗುಂಬದೆ ಖಜ್ಜಾರಾ ಜಲ್ವಯೆ ಮಹ್ ಬೂಬ್
سَلَّمَ صَلَّى اللهُ تَعَالَى عَلَيْهِ وَآلِهِ وَسَلَّمَ ಮೇಂ ಶಹಾದತ್ ಔರ್ ಜನ್ನತುಲ್ ಬಕ್ರೀಅ ಮೇಂ
ಮದ್ ಫನ್ ಔರ್ ಜನ್ನತುಲ್ ಫಿರದಾಸ್ ಮೇಂ ಅಪ್ ನೆ ಮ-ದನೀ
ಹಬೀಬ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ಪಡೆಸ್ ಅತಾ ಫರ್ಮಾ. ಅಪ್ ನೆ
ಮುಹ್ ಬೂಬ್ صَلَّى اللهُ تَعَالَى عَلَيْهِ وَآಲِهِ وَسَلَّمَ ಕಿ ಸಾರಿ ಉಮ್ಮತ್ ಕಿ ಮಫ್ ಫಿರತ್
ಫರ್ಮಾ.

امین بجاہِ النَّبِيِّ الْأَمِينِ صَلَّى اللهُ تَعَالَى عَلَيْهِ وَآلِهِ وَسَلَّمَ

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

تُوبُوا إِلَى اللَّهِ! اَسْتَغْفِرُ اللَّهَ

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ಗಮ್ ಖ್ವಲಿ ಕಾ ಸವಾಬ್

ಫರ್ಮಾನ್ ಮುಫ್ ತಫಾ صَلَّى اللهُ تَعَالَى عَلَيْهِ وَآلِهِ وَسَلَّمَ :

ಜೋ ಶಖ್ ಅಪ್ ನೆ ಕಿಸಿ (ಮುಸಲ್ಮಾನಾನ್)

ಭಾಯಿ ಕಿ ಮುಸೀಬತ್ ಮೇಂ ತಾ'ಜಿಯ್ಯತ್

ಕರ್ತಾ (ಯಾ'ನಿ ತಸಲ್ಲ ದೇತಾ) ಹೈ ಅಲ್ಲಾಹ್

پْرَجَزْ ಬರೋಜೆ ಕಿಯಾಮತ್ ಉಸೇ ಇಜ್ಜತ್

ಕಾ ಅಬಾಸ್ ಪೆಹನಾಯೆಗಾ.



ಫರ್‌ಮಾನ ಮುಹ್‌ತಫಾ صَلَّى اللهُ عَلَيْهِ وَآلِهِ وَسَلَّمَ : ಮುಯ್ಯಾ ಫರ್ ದುರೂದ್ ಪಾಕ್ ಕಿ ಕರ್ನಾತ್ ಕರೋ ಬೇಶಕ್ ಏಕ್ ತುಮ್‌ಹಾರೆ ಆಯೆ ತಹಾರತ್ ಹೈ. (البرق)

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
أَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಮೆಹ್‌ಮೂದ್ ಗಝ್‌ನವೀ ಕಿ ಬಾರ್‌ಗಾಹ್ ಲಿಹಾಲತ್ ಮೇಂ ಮೆಹ್‌ಬೂಅಯ್ಯತ್ ಕಝ್‌ರತೆ ಸಯ್ಯಿದುನಾ ಮೆಹ್‌ಮೂದ್ ಗಝ್‌ನವೀ
عَلَيْهِ رَحْمَةُ اللَّهِ الْكَوَيَّة 1 ಕಿ ಖದ್‌ಮತ್ ಮೇಂ ಏಕ್ ಶಖ್‌ಶ್ ಹಾಜಿರ್ ಹುವಾ ಔರ್ ಅರ್‌ಝ್ ಕೀ ಕಿ ಮುದ್ದತೇ ಮದೀದ್ ಸೆ ಹಬೀಬೆ ರಬ್ಬೀ ಮಜೀದ್ صَلَّى اللهُ عَلَيْهِ وَآلِهِ وَسَلَّمَ ಕಿ ದೀದ್ ಕಿ ಈದೆ ಸಯೀದ್ ಕಾ ಆರ್‌ಝೂ ಮಂದ್ ಥಾ. ಕಿಸ್‌ಮತ್ ಸೆ ಗುಝಿಶ್‌ತಾ ರಾತ್ ಸರ್-ವರೆ ಕಾಯಿನಾತ್, ಶಾಹೆ ಮೌಜೂದಾತ್ صَلَّى اللهُ عَلَيْهِ وَآلِهِ وَسَلَّمَ ಕಿ ಝಿಯಾರತ್ ಕಿ ಸಝದತ್ ಮಿಅಲ. ಹುಝೂರ್ ಮುಫೀಝುನ್ ನೂರ್, ಶಾಹೆ ಗಯ್ಯೂರ್ صَلَّى اللهُ عَلَيْهِ وَآلِهِ وَسَلَّمَ ಕೋ ಮನ್‌ರೂರ್ ಪಾ ಕರ್ ಅರಝ್ ಕಿ, “ಯಾ ರಸೂಲ್ ಅಲ್ಲಾಹ್ عَزَّوَجَلَّ وَصَلَّى اللهُ عَلَيْهِ وَآلِهِ وَسَلَّمَ ! ಮೈಂ ಏಕ್ ಹಝೂರ್ ದಿರ್‌ಹಮ್ ಕಾ ಮೆಹ್‌ರೂಝ್ ಹೂಂ, ಇಸ್ ಕಿ ಅದಾಯಿಗಿ ಸೆ ಅಜಿಝ್ ಹೂಂ ಔರ್ ಡರ್‌ತಾ ಹೂಂ ಕಿ ಅಗರ್ ಇಸೀ ಹಾಲತ್ ಮೇಂ ಮರ್ ಗಯಾ ತೋ ಬಾರೆ ಕರ್‌ಝ್ ಮೇರಿ ಗರ್‌ದನ್ ಪರ್ ಹೋಗಾ. ರೆಹ್‌ಮತೆ ಆಲಮ್, ನೂರೆ ಮುಜಸ್ಸಮ್, ಶಾಹೆ ಬನೀ ಆದಮ್, ರಸೂಲೆ ಮೊಹ್‌ತಶಮ್ صَلَّى اللهُ عَلَيْهِ وَآلِهِ وَسَلَّمَ ನೆ ಫರ್‌ಮಾಯಾ : ಮೆಹ್‌ಮೂದ್ ಸುಬುಕ್‌ತಗೀನ್ ಕೆ ಪಾಸ್ ಜಾಡ್ ವೊಹ್ ತುಮ್‌ಹಾರಾ ಕರ್‌ಝ್ ಉತಾರ್ ದೇಗಾ. ಮೈಂ ನೆ ಅರ್‌ಝ್ ಕಿ, ವೊಹ್ ಕೈಸೇ ಏತಿಮಾತ್ ಕರೇಂಗಿ?” ಅಗರ್ ಉನ್ ಕೆ ಆಯೆ ಕೋಯಿ ನಿಶಾನಿ ಇನಾಯತ್ ಫರ್‌ಮಾ ದಿ ಜಾಯೆ ತೋ ಕರಮ್ ಬಾಲಾಯೆ ಕರಮ್ ಹೋಗಾ. ಆಪ್ صَلَّى اللهُ عَلَيْهِ وَآلِهِ وَسَلَّمَ ನೆ ಫರ್‌ಮಾಯಾ, “ಜಾ ಕರ್ ಉಸ್ ಸೆ ಕಹೋ, “ಅಯ್ ಮೆಹ್‌ಮೂದ್

1. ಮೆಹ್‌ಮೂದ್ ಗಝ್‌ನವೀ عَلَيْهِ رَحْمَةُ اللَّهِ الْكَوَيَّة ದನ್‌ವೀಂ ನದೀ ಈಸವೀ ಮೇಂ ಗಝ್‌ನೀ ಕೆ ಬಹುತ್ ಬಹಾದೂರ್ ಔರ್ ಆತಿಕೆ ರಸೂಲ್ صَلَّى اللهُ عَلَيْهِ وَآಲِهِ وَسَلَّمَ ಬಾದ್‌ಶಾಹ್ ಗುಝರೆ ಹೈಂ, ಇನ್ ಕಾ ನಾಮ್ ಸುಲ್‌ತಾನ್ ನಾಸಿರುದ್ದೀನ್ ಇಬ್‌ನೆ ಸುಬುಕ್‌ತಗೀನ್ ಥಾ. ಇನ್‌ಹಾಂ ನೆ ಕಾಫಿ ಫುತೂಹಾತ್ ಕೀಂ ಔರ್ ಝಬರ್‌ದನ್‌ತ್ ಕಾಮಿಯಾಜಿಯಾಂ ಹಾಸಿಲ್ ಕೀಂ.

ಮದೀನತುಲ್ ಮುನವ್ವಹಾತ್

ಮದೀನತುಲ್ ಮುನವ್ವಹಾತ್



ಫರ್ಮಾನ ಮುಹಾದ್ಜಾ صَلَّى اللهُ تَعَالَى عَلَيْهِ وَآلِهِ وَسَلَّمَ : ತುಮ್ ಜಹಾಂ ಭಿ ಹೋ ಮುಯ್ ಪರ್ ದುರೂದ್ ಪಡೋ ಕಿ ತುಮ್ಹಾರಾ ದುರೂದ್ ಮುಯ್ ತಕ್ ಪಹುಂಜ್ತಾ ಹೈ (۱۶۹)

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ಮತುಲ್ ಮದೀನಾ

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ಮತುಲ್ ಮದೀನಾ

! ತುಮ್ ರಾತೆ ಕೆ ಅವ್ವಲ್ ಹಿಸ್ನೆ ಮೇಂ ತೀಸ್ ಹಫ್ಜಾರ್^{೩೦೦೦೦} ಬಾರ್ ದುರೂದ್ ಪಡ್ತೆ ಹೋ ಔರ್ ಫಿರ್ ಬೇದಾರ್ ಹೋ ಕರ್ ರಾತ್ ಕೆ ಆಖರೀ ಹಿಸ್ನೆ ಮೇಂ ಮಜ್ಲಿದ್ ತೀಸ್ ಹಫ್ಜಾರ್^{೩೦೦೦೦} ಬಾರ್ ಪಡ್ತೆ ಹೋ. ಇಸ್ ನಿಶಾನಿ ಕೆ ಬತಾನೆ ಸೆ صَلَّى اللهُ تَعَالَى عَلَيْهِ وَآلِهِ وَسَلَّمَ ವೋಹ್ ತುಮ್ಹಾರಾ ಕರ್ಝ್ ಉತಾರ್ ದೇಗಾ. ಸುಲ್ತಾನ್ ಮೆಹಮೂದ್ أَوْتُوْتُ اللهُ أَحْمَدُ ನೆ ಜಬ್ ಶಾಹೆ ಖೈರುಲ್ ಅನಾಮ್ ರೋನೆ ಲಗೆ ಔರ್ ತಸ್ದೀಕ್ ಕರ್ತೆ ಹುಯೆ ಉಸ್ ಕಾ ಕರ್ಝ್ ಉತಾರ್ ದಿಯಾ ಔರ್ ಏಕ್ ಹಫ್ಜಾರ್ ದಿರ್ಹಮ್ ಮಜ್ಲಿದ್ ಪೇಶ್ ಕಿಯೆ. ವು-ಝ್‌ರಾಅಿ ವಗೈರಾ ಮು-ತ-ಅಜ್ಜಿಬ್ ಹೋ ಕರ್ ಅರ್ಝ್ ಗುಝಾರ್ ಹುಯೆ ! ಆಅಜಾಹ್! ಇಸ್ ಶೆಖ್‌ಸ್ ನೆ ಏಕ್ ನಾ ಮುಮ್‌ಕಿನ್ ಸಿ ಬಾತ್ ಬತಾಯಿ ಹೈ ಔರ್ ಆಪ್ ನೆ ಭಿ ಇಸ್ ಕಿ ತಸ್ದೀಕ್ ಫರ್‌ಮಾ ದಿ ಹಾಲಾಂಕಿ ಹಮ್ ಆಪ್ ಕಿ ಖದಮತ್ ಮೇಂ ಹಾಜಿರ್ ಹೋತೆ ಹೈಂ ಆಪ್ ನೆ ಕಭಿ ಇತ್‌ನಿ ತಾದಾದ್ ಮೇಂ ದುರೂದ್ ಶರೀಫ್ ಪಡ್ತಾ ಹಿ ನಹೀಂ ಔರ್ ನೆ ಹಿ ಕೋಯಿ ಆದಮಿ ರಾತ್ ಭರ್ ಮೇಂ ಸಾಲ್ ಹಫ್ಜಾರ್^{೬೦೦೦೦} ಬಾರ್ ದುರೂದ್ ಶರೀಫ್ ಪಡ್ತೆ ಸಕ್ತಾ ಹೈ. ಸುಲ್ತಾನ್ ಮೆಹಮೂದ್ أَوْتُوْتُ اللهُ أَحْمَدُ ನೆ ಫರ್‌ಮಾಯಾ ! “ತುಮ್ ಸಚ್ ಕೆಹ್‌ತೆ ಹೋ ಲೇಕಿನ್ ಮೈಂ ನೆ ಉ-ಲಮಾಯೆ ಕಿರಾಮ್ ಸೆ ಸುನಾ ಹೈ ಕಿ ಜೋ ಶೆಖ್‌ಸ್ ದಸ್ ಹಫ್ಜಾರಿ ದುರೂದ್ ಶರೀಫ್ ಏಕ್ ಬಾರ್ ಪಡ್ ಲೆ ಉಸ್ ನೆ ಗೋಯಾ ದಸ್ ಹಫ್ಜಾರ್ ಬಾರ್ ದುರೂದ್ ಶರೀಫ್ ಪಡ್ತೆ. ಮೈಂ ತೀನ್ ಬಾರ್ ಅವ್ವಲ್ ಶೆಬ್ ಮೇಂ ಔರ್ ತೀನ್ ಬಾರ್ ಆಖರಿ ಶೆಬ್ ಮೇಂ ದಸ್ ಹಫ್ಜಾರಿ ದುರೂದ್ ಶರೀಫ್ ಪಡ್ ಲೇತಾ ಹೂಂ. ಇಸ್ ತರಹ್ ಸೆ ಮೇಲಾ ಗುಮಾನ್ ಥಾ ಕಿ ಮೈಂ ಹರ್ ರಾತ್ ಸಾಲ್ ಹಫ್ಜಾರ್ ಬಾರ್ ದುರೂದ್ ಶರೀಫ್ ಪಡ್ತಾ ಹೂಂ. ಜಬ್ ಇನ್ ಖುಶ್ ನಸೀಬ್ ಆಲಿಕೆ ರಸೂಲ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಶಾಹೆ ಖೈರುಲ್ ಅನಾಮ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಾ ರೆಹಮತ್‌ಂ ಭರಾ ಪಯಾಮ್

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ಮತುಲ್ ಮದೀನಾ

ಮದೀನಾತುಲ್ ಮುನವ್ವಾಹ್

ಮದೀನಾತುಲ್ ಮುನವ್ವಾಹ್

ಜನ್ಮತುಲ್ ಮದೀನಾ



ಫರ್ಮಾನವ ಮುಹಾದ್ಧಾ صَلَّى اللهُ تَعَالَى عَلَيْهِ وَآلِهِ وَسَلَّمَ : ಜಿಸ್ ನೆ ಮುಯ್ ಪರ್ ದಸ್ ಮರ್ತಬಾ ದುರಾದೆ
ಬಾಕ್ ಪಡಾ ಅಲ್ಲಾಹ್ وَجَزَّوَجَزَّ ಉಸ್ ಪರ್ ಸೌ ರಹಮತೆಂ ನಾಜಿಲ್ ಫರ್ಮಾತಾ ಹೈ. (ಪ್ರಾಟ್)

ಪಹುಂಚಾಯಾ, ಮುಯ್ ಇಸ್ ದಸ್ ಹಜ್ಜಾರಿ ದುರೂದ್ ಶರೀಫ್ ಕಿ ತನ್‌ದೀಕ್ ಹೋ ಗಯಿ, ಔರ್ ಗಿರ್ಯಾ ಕರ್ನಾ (ಯಾ'ನಿ ರೋನಾ) ಇಸ್ ಖುಶಿ ಸೆ ಥಾ ಕಿ ಉ-ಲಮಾಯೆ ಕಿರಾಮ್ ಕಾ ಫರ್ಮಾನ್ ಸಹೀಹ್ ಸಾಬತ್ ಹುವಾ ಕಿ ರಸೂಲೆ ಗೈಬ್ ದಾನ್, ರೆಹಮತೆ ಆಲಮಿಯಾನ್ صَلَّى اللهُ تَعَالَى عَلَيْهِ وَآلِهِ وَسَلَّمَ ನೆ ಇಸ್ ಪರ್ ಗವಾಹಿ ದಿ ಹೈ. (ಮುಲ್ಖುಸ್ ಅಝ್ : ತಫ್‌ಸೀರೆ ರೂಹುಲ್ ಬಯಾನ್, ಜಲ್‌ದ್:7, ಸಫ್ತಾ:234, ಮಕ್‌ತಬಯೆ ಉಸ್‌ಮಾನಿಯಾ, ಕೊಯಿಟಾ) ಅಲ್ಲಾಹ್ وَجَزَّوَجَزَّ ಕಿ ಉನ್ ಹರ್ ರಹಮತ್ ಹೋ ಔರ್ ಉನ್ ಕೆ ಸದಾ'ಕೆ ಹಮಾಲಿ ಮಫ್‌ಫಿರತ್ ಹೋ.

صَلُّوا عَلَى الْحَبِيبِ ! صَلَّى اللهُ تَعَالَى عَلَى مُحَمَّدٍ

ದಸ್ ಹಜ್ಜಾರಿ ದುರೂದ್ ಶರೀಫ್

اللَّهُمَّ صَلِّ عَلَى سَيِّدِنَا مُحَمَّدٍ مَا اخْتَلَفَ الْمَلَوَانِ
وَتَعَاقَبَ الْعَصْرَانِ وَكَرَّ الْجَدِيدَانِ وَاسْتَقَلَّ
الْفَرْقَدَانِ وَبَلَغَ رُوحَهُ وَأَرْوَاحَ أَهْلِ بَيْتِهِ
مِنَّا التَّحِيَّةَ وَالسَّلَامَ وَبَارِكْ وَسَلِّمْ عَلَيْهِ كَثِيرًا ط

ತರ್-ಜಮಾ : ಅಯ್ ಅಲ್ಲಾಹ್ وَجَزَّوَجَزَّ ಹಮಾರೆ ಸರ್‌ದಾರ್ ಮಯಹಮ್ದಾದ್ صَلَّى اللهُ تَعَالَى عَلَيْهِ وَآلِهِ وَسَلَّمَ ಪರ್ ದುರೂದ್ ಭೇಜ್ ಜಬ್ ತಕ್ ಕಿ ದಿನ್ ಗರ್‌ದಿಶ್ ಮೇಂ ರಹೇಂ ಔರ್ ಬಾರಿ ಬಾರಿ ಆಯೇಂ ರಾತ್ ದಿನ್, ಔರ್ ಜಬ್ ತಕ್ ಕಿ ದೋ ಸಿತಾರೆ ಬುಲಂದ್ ಹೈಂ. ಔರ್ ಹಮಾಲಿ ತರಫ್ ಸೆ ಆಪ್ صَلَّى اللهُ تَعَالَى عَلَيْهِ وَآلِهِ وَسَلَّمَ ಕಿ ಔರ್ ಅಹಲೆ ಬೈತ್ (ضَوَّانُ اللهِ تَعَالَى عَلَيْهِمْ أَهْلُ بَيْتِهِ) ಕಿ ಅರ್‌ವಾಹ್ ಕೋ ಸಲಾಮ್ ಪಹುಂಚಾ ಔರ್ ಬ-ರ-ಕತ್ ದೆ ಔರ್ ಬಹುತ್ ಸಲಾಮ್ ಭೇಜ್.

الْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ
 أَمَا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ
 ಕಫನ್ ಕೆ ಆಯಿ ತೀನ್ ಅನ್‌ಮೋಲ್ ತೊಹ್‌ಫೆ

(1) ಜೋ ಹರ್ ನಮಾಝ್ (ಯಾನ್‌ನಿ ಫರ್‌ಜೋ ಸುನ್ನತ್ ವಗೈರಾ ಪಠ್‌ನೆ) ಕೆ ಬಾ'ದ್ ಅಹದ್ ನಾಮಾ ಪಠೇ, ಫಿರಿಶ್‌ತಾ ಉಸೆ ಆಖ್ ಕರ್ ಮೊಹರ್ ಲಗಾ ಕರ್ ಕಿ ಕ್ರಿಯಾಮತ್ ಕೆ ಆಯಿ ಉಠಾ ರಖೆ, ಜಬ್ ಅಲ್ಲಾಹ್ ತಆಲಾ ಉಸ್ ಬಂದೆ ಕೋ ಕಬ್‌ರ್ ಸೆ ಉಠಾಯೆ, ಫಿರಿಶ್‌ತಾ ವೊಹ್ ನೋಶ್‌ತಾ (ಯಾನ್‌ನಿ ದಸ್‌ತಾವೇಝ್) ಸಾಥ್ ಲಾಯೆ ಔರ್ ನಿದಾ ಕಿ ಜಾಯೆ ಅಹದ್ ವಾಲೆ ಕಹಾಂ ಹೈಂ, ಉನ್‌ಹೇಂ ವೊಹ್ ಅಹದ್‌ನಾಮಾ ದಿಯಾ ಜಾಯೆ. ಇಮಾಮ್ ಹಕೀಮ್ ತಿರ್‌ಮಿಝಿ ಲೇ ಖೈ; ಇಸೆ ರಿವಾಯತ್ ಕರ್ ಕೆ ಫರ್ಮಾಯಾ, ಇಮಾಮ್ ತಾಊಸ್ ಲೇ ಖೈ; ಕಿ ವಸಿಯ್ಯತ್ ಸೆ ಏಹ್ ಅಹದ್‌ನಾಮಾ ಉನ್ ಕೆ ಕಫನ್ ಮೇಂ ಆಖಾ ಗಯಾ. (ಅದ್‌ದುರ್ದಲ್ ಮನ್‌ಸೂರ್, ಜಲ್‌ದ್:5, ಸ-ಫ಼಼್:542, ದಾರುಲ್ ಫಿಕ್‌ರ್ ಬೈರೂತ್) ಇಮಾಮ್ ಫಕ್ಹೀಹ್ ಇಬ್‌ನೆ ಅಜೀಲ್ ಲೇ ಖೈ; ನೆ ಇಸೀ ದುಆಯೆ ಅಹದ್‌ನಾಮಾ ಕಿ ನಿಸ್‌ಬತ್ ಫರ್ಮಾಯಾ, ಜಬ್ ಏಹ್ ಅಹದ್‌ನಾಮಾ ಆಖ್ ಕರ್ ಮಯ್ಯತ್ ಕೆ ಸಾಥ್ ಕಬ್‌ರ್ ಮೇಂ ರಖ್ ದೇಂ ತೋ ಅಲ್ಲಾಹ್ ತಆಲಾ ಉಸೇ ಸುವಾಲೆ ನಕೀರೈನ್ ವ ಜವಾಬೆ ಕಬ್‌ರ್ ಸೆ ಅಮಾನ್ ದೆ, ಅಹದ್‌ನಾಮಾ ಏಹ್ ಹೈ :-

اللَّهُمَّ فَاطِرَ السَّمَوَاتِ وَالْأَرْضِ عَالِمِ الْغَيْبِ وَالشَّهَادَةِ الرَّحْمَنُ الرَّحِيمُ إِنِّي
 أَعْتَدُ إِلَيْكَ فِي هَذِهِ الْحَيَاةِ الدُّنْيَا بِأَنَّكَ أَنْتَ اللَّهُ الَّذِي لَا إِلَهَ إِلَّا أَنْتَ وَحْدَكَ
 لَا شَرِيكَ لَكَ وَإِنَّ مُحَمَّدًا عَبْدُكَ وَرَسُولُكَ فَلَا تُكَلِّبْنِي إِلَى نَفْسِي فَإِنَّكَ إِن تَكَلِّبْنِي
 إِلَى نَفْسِي تُقَرِّبْنِي مِنَ الشَّرِّ وَتَبَا عَذَابِي مِنَ الْخَيْرِ وَإِنِّي لَا أَتَّقِي إِلَّا بِرَحْمَتِكَ
 فَاجْعَلْ رَحْمَتَكَ لِي عَهْدًا عِنْدَكَ تُوَدِّيهِ إِلَيَّ يَوْمَ الْقِيَامَةِ إِنَّكَ لَا تُخْلِفُ الْمِيعَادَ -

(ಅದ್‌ದುರ್ದಲ್ ಮನ್‌ಸೂರ್, ಜಲ್‌ದ್:5, ಸ-ಫ಼಼್:542, ದಾರುಲ್ ಫಿಕ್‌ರ್ ಬೈರೂತ್)

(2) ಜೋ ಏಹ್ ದುಲ್ಲ ಮಯ್ಯುತ್ ಕೆ ಕಫನ್ ಪರ್ ಅಖೆ ಅಲ್ಲಾಹ್ ತಲ್ಲಲಾ ಕಿಯಾಮತ್ ಕತ್ ಉಸ್ ಸೆ ಅಜಾಬ್ ಉರಾ ಲೇ. ವೋಹ್ ದುಲ್ಲ ಏಹ್ ಹೈ :-

”اللَّهُمَّ إِنِّي أَسْأَلُكَ يَا عَالِمَ السِّرِّ يَا عَظِيمَ الْخَطْرِ يَا خَالِقَ الْبَشَرِ
يَأْمُقِعَ الظَّفِرِ يَأْمَعْرُوفِ الْآثِرِ يَا ذَا الطُّوْلِ وَالْمَنِّ يَا كَاشِفَ الضَّرِّ وَالْمِحْنِ
يَا إِلَهَ الْأَوْلِيَيْنِ وَالْآخِرِينَ فَارْحُ عَنِّي هُمُومِي وَارْكُشِفْ عَنِّي غَمُومِي وَ
صَلِّ اللَّهُمَّ عَلَيَّ سَيِّدِنَا مُحَمَّدٍ وَ سَلِّمْ

(ಫತಾವಾ ರಝ್‌ವಿಯ್ಯಾ ಜದೀದ್ ಬ ಹವಾಲಾ ಫತಾವಾ ಕುಬ್‌ರಾ, ಜಲ್ದ್:9, ಸ-ಫ಼಼್ಾ:110,
ಮರಕ಼಼್ುಲ್ ಔಲಯಾ ಲಾಹೋರ್)

(3) ಜೋ ಏಹ್ ದುಲ್ಲ ಕಿಸಿ ಪರ್ಚೆ ಪರ್ ಅಖ್ ಕರ್ ಸೀನೆ ಪರ್ ಕಫನ್ ಕೆ ನೀಚೆ ರಖ್ ದೆ ಉಸೇ ಅಜಾಬೆ ಕಬರ್ ನ ಹೋ ನ ಮುನ್‌ಕರ್ ನಕೀರ್ ನಜುರ್ ಆಯೆಂ. ಔರ್ ವೋಹ್ ದುಲ್ಲ ಏಹ್ ಹೈ :-

لَا إِلَهَ إِلَّا اللَّهُ وَاللَّهُ أَكْبَرُ لَا إِلَهَ إِلَّا اللَّهُ وَحْدَهُ لَا شَرِيكَ لَهُ لَا إِلَهَ إِلَّا اللَّهُ
لَهُ الْمُلْكُ وَلَهُ الْحَمْدُ لَا إِلَهَ إِلَّا اللَّهُ وَلَا حَوْلَ وَلَا قُوَّةَ إِلَّا بِاللَّهِ الْعَلِيِّ الْعَظِيمِ

(ಫತಾವಾ ರಝ್‌ವಿಯ್ಯಾ ಜದೀದ್ ಬ ಹವಾಲಾ ಫತಾವಾ ಕುಬ್‌ರಾ, ಜಲ್ದ್:9, ಸ-ಫ಼಼್ಾ:108,
ಮರಕ಼಼್ುಲ್ ಔಲಯಾ ಲಾಹೋರ್)

ಮ-ದನೀ ಫೂಲ್ : ಬೆಹ್‌ತರ್ ಏಹ್ ಹೈ ಕಿ ಅಹದ್‌ನಾಮಾ (ಬಲ್‌ಕಿ ಏಹ್ ಪರ್ಚಾ ಔರ್ ಶಜ್‌ರಹ್ ವಗೈರಾ ಮಯ್ಯುತ್ ಕೆ ಮೂಹ್ ಕೆ ಸಾಮನೆ ಕಿಬ್‌ಲೆ ಕಿ ಜಾನಿಬ್ (ಕಬರ್ ಕಿ ಅಂದರೋನಿ ದೀವಾರ್ ಮೇಂ) ತಾಕ್ ಮೋದ್ ಕರ್ ಉಸ್ ಮೇಂ ರಖೇಂ.

(ಬಹಾರೆ ಶರೀಫತ್, ಹಿನ಼್ಾ:4, ಸ-ಫ಼಼್ಾ:164, ಮಕ್‌ತಬಯೆ ರಝ್‌ವಿಯ್ಯಾ ಬಾಬುಲ್ ಮದೀನಾ ಕರಾಚಿ)

ಮ-ದನೀ ಮಶ್‌ವರಾ : ಕುಟ್ ಪರ್ಚೆ ಅಪ್‌ನೆ ಪಾಸ್ ರಖ್ ಅಜಿಯೆ ಔರ್ ಮುಸಲ್‌ಮಾನಾಂ ಕಿ ಫೌತಗಿ ಕೆ ಮವಾಕೆಲ್ಲ ಪರ್ ಪೇಶ್ ಕರ್ ಕೆ ಸವಾಬ್ ಕಮಾಯಿಯೆ ನೀಝ್ ಕಫನ್ ಫರೋಶಾಂ ಔರ್ ತಜ್‌ಹೀಝ್ ವ ತಕ್‌ಫೀನ್ ಕರ್ನೆ ವಾಲೆ ಸಮಾಜಿ ಇದಾರಾಂ ಕೋ ಭಿ ಪೇಶ್ ಕೀಜಿಯೆ ಕಿ ವೋಹ್ ಹರ್ ಮುಸಲ್‌ಮಾನ್ ಕೆ ಆಯೆ ಕಫನ್ ಕೆ ಸಾಥ್ ಏಹ್ ಪರ್ಚಾ ಫಿ ಸಬೀಲಲ್ಲಾಹ್ ದೇ ದಿಯಾ ಕರೇಂ. (ದಾವತೆ ಇಸ್ಲಾಮಿ ಕೆ ಇದಾರೆ ಮಕ್‌ತ-ಬತುಲ್ ಮದೀನಾ ಔರ್ ಇಸ್ ಕಿ ತಮಾಮ್ ಶಾಫ಼್ಾಂ ಸೆ ಹದಿಯ್ಯತನ್ ತಲಬ್ ಕೀಜಿಯೆ)

ಫೆಹರಿನ್‌ತ

ಅಧೂರಾ ಕಾಮ್	09
ಬಿಸ್ಮಿಲ್ಲಾಹ್ ಪಠೇ ಜಾಯಿಯೆ	09
ಜಿನ್ನಾತ್ ಸೆ ಸಾಮಾನ್ ಕಿ ಹಿಫಾಝತ್ ಕಾ ತರೀಕ್ಯಾ.	10
ಬಿಸ್ಮಿಲ್ಲಾಹ್ ದುರುಸ್ತ ಪಠಿಯೆ	10
ಖಲ್‌ಬಲ ಮಜ್ ಗಯೀ	11
ಬಿಸ್ಮಿಲ್ಲಾಹ್ ಕಿ “ ب ” ಕಿ ಜಾಮೆಯ್ಯತ್	11
ಇನ್‌ಮೆ ಆ'ಝಮ್	12
ಇನ್‌ಮೆ ಆ'ಝಮ್ ಕೆ ಸಾಫ್ ದುಱ್ ಕಬೂಲ್ ಹೋತಿ ಹೈ	13
ಆ'ಲಾ ಹಝ್ರತ್ أَلِيٌّ عَلَيْهِ السَّلَامُ ಕಿ ಕರಾಮತ್	15
ಪುರ್ ಅನ್‌ರಾರ್ ಬೂಠಾ ಖೆರ್ ಕಾಲಾ ಜಿನ್	18
ನಿಯ್ಯತ್ ಸಾಫ್ ಮಂಜಿಲ್ ಆಸಾನ್	23
ಪಾಂಚ್ ಮ-ದನೀ ಫೂಲ್	24
ಜೈನಾ ದರ್‌ವಾಝಾ ವೈಸೀ ಭೀಕ್	25
ರಹಮತ್ ಭರಿ ಹಿಕಾಯತ್	26
ಬಾಗ್ ಕಾ ಝೂಲಾ	28
100 ಅಫ್‌ರಾದ್ ಕಾ ಕ್ವಾತಿಲ್ ಬಫ್‌ಶಾ ಗಯಾ	29
ಕ್ಲಾಝಲೆ ರಶ್ಕ್ ಮೂತ್	31
“ಬಿಸ್ಮಿಲ್ಲಾಹ್ ಕೀಜಿಯೆ” ಕಹನಾ ಮಮನೂಱ್ ಹೈ :	33
“ಬಿಸ್ಮಿಲ್ಲಾಹ್” ಕಹನಾ ಕಬ್ ಕುಫ್ರ್ ಹೈ?	34
ಫಿರಿಶ್‌ತೆ ನೇಕಿಯಾಂ ಆಖ್‌ತೆ ರಹತ್ ಹೈಂ	34
ಹರ್ ಹರ್ ಕದಮ್ ಪರ್ ಏಕ್ ನೇಕಿ	34
ಕಿಶ್‌ತಿ ಮೇಂ ನೇಕಿಯಾಂ ಹಿ ನೇಕಿಯಾಂ	34
ಡ್ರಾಯಿವರ್ ಪರ್ ಇನ್‌ಫಿರಾದಿ ಕೋಶಿಶ್	35
ಬಯಾನ್ ಕಿ ಕೆನೇಟ್ ತೋಹ್‌ಫತನ್ ದೀಜಿಯೆ	36
ಕೋಯಿ ಮಾನೆ ಯಾ ನ ಮಾನೆ ಅಪ್‌ನಾ ಸವಾಬ್ ಬರಾ	37
ರೂಯೆ ಝಮೀನ್ ಕಿ ಸಲ್‌ತನತ್ ಸೆ ಬೆಹತ್‌ರ್	37

ಇಹರೆ ಕ್ರಾತಿಲ್ ಬೆ ಅನರ್ ಹೋ ಗಯಾ	38
ಖೌಫ್‌ನಾಕ್ ಇಹರ್	38
ಆಗ್ ಥಿ ಯಾ ಬಾಗ್	40
ಹೈರತ್ ಅಂಗೆಜ್ ಹಾದಿಸಾ	41
ನಮಾಜ್ ಫಜ್ ಕೆ ಅಯಿ ಜಗಾನಾ ಸುನ್ನತ್ ಹೈ	43
ಕೌನ್ ಪಾಂವ್ ನೆ ಹಿಲಾಯೆ ?	44
ಮರ್ತೆ ವಕ್ತ್ ಕಲಮಾ ಪಡ್‌ನೆ ಕಿ ಫಜ್ಲಲತ್	44
ಮೋಟಾ ತಾಜಾ ಶೈತಾನ್	45
ನೌ ^೧ ಶಯಾತೀನ್ ಕೆ ನಾಮ್ ವೆ ಕಾಮ್	45
ಫರಲೂ ಝಗ್‌ಡೌಂ ಕಾ ಇಲಾಜ್	47
ಖಾನೆ ನೆ ಪಹಲೆ ಬಿಸ್ಮಿಲ್ಲಾಹ್ ಇರೂರ್ ಪಠೀಯೆ	47
ಖಾನೆ ಕೋ ಶೈತಾನ್ ನೆ ಬಬಾಓ	48
ಶೈತಾನೆ ನೆ ಖಾನಾ ಉಗಲ್ ದಿಯಾ	48
ನಿಗಾಹೆ ಮುಸ್‌ತಫಾ ನೆ ಕುಫ್ ಪೋಶೀದಾ ನಹೀಂ	49
ಸಿದ್ದೀಕ್ ಅಕ್‌ಬರ್ ﷺ ನೆ ಮ-ದನೀ ಆಪ್‌ರೇಶನ್ ಫರ್ಮಾಯಾ !	50
ಆಕ್ಸಾ ﷺ ನೆ ಆಂಖೌಂ ಕೋ ರೌಶನ್ ಫರ್ಮಾ ದಿಯಾ !	52
ಆಕ್ಸಾ ﷺ ನೆ ಗಿಟ್‌ಅಯೌಂ ಕಾ ಇಲಾಜ್ ಫರ್ಮಾ ದಿಯಾ	53
ಆಕ್ಸಾ ﷺ ಕೆ ಕರಮ್ ನೆ ದಮ್ಯಾ ಕೆ ಮರೀಫ್ ಕೋ ಶಿಫಾ ಮಿಲ	53
ಆಕ್ಸಾ ﷺ ನೆ ಬರ್‌ಸ್ ಕಾ ಇಲಾಜ್ ಫರ್ಮಾಯಾ	55
ಆಕ್ಸಾ ﷺ ನೆ ಹಾಥ್ ಕೆ ಆಬಲೆ ದುರುಸ್ತ್ ಕರ್ ದಿಯೆ	55
76 ಹಜ್ಜಾರ್ ನೇಕಿಯಾಂ	58
ಬ-ವಕ್ತೆ ಇಬಹ್ الرّحمن الرّحيم ನ ಪಡ್‌ನೆ ಕಿ ಹಿಕ್‌ಮತ್	59
ಉನ್ನೀಸ್ ¹⁹ ಹುರೂಫ್ ಕಿ ಹಿಕ್‌ಮತೇಂ	59
ಫಬ್‌ರ್ ನೆ ಅಜ್ಜಾಬ್ ಉಲ್ ಗಯಾ	60
ಬಜ್ಜೆ ಕಿ ಮ-ದನೀ ತರಬಿಯ್ಯತ್ ಕಿ ಹಿಕಾಯತ್	61
ದಾ'ವತೆ ಇಸ್ಲಾಮಿ ಕೆ ತರಬಿಯ್ಯತಿ ಕೋರ್ನ ಕಿ ಬಹಾರ್	64

ಮ-ದನೀ ಕ್ರಾಫಿಲೆ ನೆ ರೋಕ್‌ನೆ ಕಾ ನುಕ್ಲೆಸಾನ್	65
ದರಿಂದೌಂ ಕಾ ಫರ್	66
ಬುಫಾರ್ ಕಾ ಇಲಾಜ್	67
“ಯಾ ನಜೀ” ಕೆ ಪಾಂಜ್ ⁵ ಹುರೂಫ್ ಕಿ ನಿಸ್‌ಬತ್ ನೆ ಬುಫಾರ್ ಕೆ 5 ಮ-ದನೀ ಇಲಾಜ್	69
ಆಂಪೇಂ ರೌಶನ್ ಹೋ ಗಯೀಂ	71
ದದೇ ಸರ್ ಕಾ ಇಲಾಜ್	72
ಬಿಸ್ಮಿಲ್ಲಾಹ್ ನೆ ಇಲಾಜ್ ಕಾ ತರೀಕ್ತಾ	73
ಯಾ ಅಲ್ಲಾಹ್ ಕೆ ಛ ⁶ ಹುರೂಫ್ ಕಿ ನಿಸ್‌ಬತ್ ನೆ ಆಧೆ ಸರ್ ಕೆ ದದೇ ಕೆ 6 ಇಲಾಜ್	74
ಯಾ ಮುಸ್ತಫಾ ಕೆ ಸಾತ್ ⁷ ಹುರೂಫ್ ಕಿ ನಿಸ್‌ಬತ್ ನೆ ದದೇ ಸರ್ ಕೆ ಸಾತ್ ⁷ ಇಲಾಜ್	75
ನಕ್‌ಸೀರ್ ಫೂಟ್‌ನೆ ಕಾ ಇಲಾಜ್	77
ದವಾ ಕಿ ಹಿಕಾಯತ್	77
ದವಾ ಪರ್ ನಹೀಂ ಖುದಾ ಪ್ರತ್ಯಕ್ಷ ಪರ್ ಭರೋಸಾ ರಖಯೆ	78
ರೂಹ್ ಕಿ ಸೈರಾಬಿ	79
ಉಮ್‌ದಗಿ ನೆ ಪಠ್‌ನೆ ಕಿ ಫಜ್ಜೀಲತ್	79
ನಾಮೆ ಖುದಾ ಪ್ರತ್ಯಕ್ಷ ಕಿ ಮಿರಾಸ್ ಬಾಯಿಸೆ ನೆಜಾತ್ ಹೈ	79
ಕ್ರಿಯಾಮತ್ ಕೆ ಆಯೆ ನಿರಾಲ ಸನದ್	80
ತೂ ಅಝಾಬ್ ನೆ ಬಜ್ ಗಯಾ	81
ಕಫನ್ ಪರ್ ಅಖ್‌ನೆ ಕಾ ತರೀಕ್ತಾ	81
ಜಾ, ಹಮ್ ನೆ ತುರೈ ಬಖ್‌ಶ್ ದಿಯಾ	82
ಖಾಲಸ್ ಅಮಲ್ ಕಿ ಪಹ್‌ಚಾನ್	83
ಆಫ್‌ತೇಂ ದೂರ್ ಹೋನೆ ಕಾ ಆಸಾನ್ ವಿದೇ	84
ಮುಶ್‌ಕಿಲೇಂ ಹಲ್ ಹೋಂಗಿ	84
ನಯೀ ಝಂದಗಿ	85
“ಬಿಸ್ಮಿಲ್ಲಾಹ್” ಕಿ ದೀವಾನಿ	88
ಬಿಸ್ಮಿಲ್ಲಾಹ್ ಅಖ್‌ನೆ ಕಿ ಫಜ್ಜೀಲತ್	89
ಝಮೀನ್ ಪರ್ ಅಖ್‌ನಾ	92
ಹರ್ ಝಬಾನ್ ಕೆ ಹುರೂಫ್ ಕಿ ತಾ'ಜ್ಜೀಮ್ ಕೀಜಯೆ	92

ಮದೀನಾ ಶರೀಫ್ ಕಿ ಏಕ್ ದಿಲ್ ಬರಾಶ್ ಯಾದ್	94
ಸಿಯಾನೆ ಕಿ ದಲೇಲ್	95
ದೀವಾನೆ ಕಾ ಜವಾಬ್	96
ಶರಾಬ ಕಿ ಬಖ್‌ಶಿಲ್ ಹೋ ಗಯೀ	98
ಮಫ್‌ಫಿರತ್ ಕಾ ಇನ್‌ಆಮ್	99
ಅಜ್ಜೀ ನಿಯ್ಯತ್ ಕಿ ಬ-ರ-ಕತೇಂ	99
ಅಲ್ಲಾಹ್ ತಲ್ಲಾ ಕಿ ಖುಫಿಯಾ ತದ್‌ಬೀರ್	101
ರೌಂಗಟೆ ಖಡೆ ಕರ್ ದೇನೆ ವಾಲ ಹಿಕಾಯತ್	102
ಮದೀನೆ ಕಾ ಮುಸಾಫಿರ್	104
ಶರಾಬ ವಲ ಬನ್ ಗಯಾ	107
ಬಾ ಅದಬ್ ಬಾ ನಸೀಬ್ ಬೆ ಅದಬ್ ಬೆ ನಸೀಬ್	109
ಜಾನ್‌ವರ್ ಭಿ ವಲ ಕಿ ತಾ'ಜ್ಜೀಮ್ ಕರ್‌ತೆ ಹೈಂ	110
ಅಕ್ರೀಡತ್ ಮಂದೌಂ ಕಿ ಭಿ ಮಫ್‌ಫಿರತ್	111
ಮು-ತಬ್ರಿಕ್ ಕಾಗ್‌ಜ್ ಉಠಾನೆ ಕಿ ಫಜ್ಜೀಲತ್	112
ಮುಫ್‌ತಿಯೆ ಆ'ಜ್ಜಮೆ ಹಿಂದ್ مُتَّعِدٌ بِمَا يَصْنَعُ ; ಔರ್ ಕಾಗ್‌ಜ್‌ಠಾತ್ ವ ಹುರೂಫ್ ಕಿ ತಾ'ಜ್ಜೀಮ್	113
ಮುಫ್‌ತಿಯೆ ಆ'ಜ್ಜಮೆ ಹಿಂದ್ مُتَّعِدٌ بِمَا يَصْنَعُ ; ಔರ್ ದುಖ್‌ಯಾರೌಂ ಕಿ ಗ್ರಮ್‌ಖ್ವಾರಿ	115
ಮುಕದ್ದನ್ ಕಾಗ್‌ಜ್ ಕಿ ಬ-ರ-ಕತ್	117
ಚಾರ್ ದುಆಓಂ ಕಿ ಹಿಕಾಯತ್	119
ಮಿಟ್ಟ ಕಾ ಶೆಕಿಸ್‌ತಾ ಪ್ಯಾಲಾ	120
ಸಾದಾ ಕಾಗ್‌ಜ್ ಕಾ ಭಿ ಅದಬ್	120
ರಾಹ್ ಚಲ್‌ತೆ ಹುಯೆ ಕಾಗ್‌ಜ್‌ಠಾತ್ ಕೋ ಲಾತ್ ಮತ್ ಮಾರಿಯೆ !	121
ಕಲಮ್ ಕಿ ಫಿಲನ್	122
ಸಿಯಾಹಿ (INK) ಕೆ ನುಕ್‌ತೆ ಕಾ ಅದಬ್	123
ದೀವಾರೌಂ ಪರ್ ಇಶ್‌ತಿಹಾರ್ ನ ಲಗಾಯೇಂ	123
ಅಖ್‌ಬಾರಾತ್ ರದ್ದಿ ಮೇಂ ನ ಬೇಚೇಂ	125
ಮೇರೆ ವಾಲದ್ ಸಾಹಿಬ್ ಫಿಹ್‌ನಿ ಮರೀಫ್ ಹೈಂ	126
ಮ-ದನೀ ಫಾಫಿಲೆ ಪರ್ ಸರ್‌ಕಾರ್ مَنْ يَتَّقِ اللَّهَ يَجْعَلْ لَهُ مَخْرَجًا ಕಿ ಕರಮ್ ನವಾಫ್	128

ಸರ್ಕಾರ್ ﷺ ನೆ ಖಾನಾ ಖಲಾಯಾ	130
ಹರ್ ಜಬಾನ್ ಕೆ ಹುರೂಫ್ ಕಾ ಅದಬ್ ಕೀಜಯೆ	131
ನಂಬರೌಂ ಕಿ ನಿಸ್ಬತೇಂ	134
ಮುಕ್ದನ್ ಜೊರಾಕ್ ರಂಡೆ ಕರ್ನೆ ಕಾ ತರೀಕ್ತಾ	135
ಮುಕ್ದನ್ ಜೊರಾಕ್ ದಫಾನ್ ಕರ್ನೆ ಕಾ ತರೀಕ್ತಾ	136
29 ಮ-ದನೀ ಫೂಲ್	136
ಲಕಡ್ ಹಾರಾ ಕೈನೇ ಮಾಲ್ದಾರ್ ಬನಾ ?	145
ಕೆನೇಬ್ ಇಜ್ತಿಮಾಅಿ ಮೇಂ ದೀದಾರೆ ಮುಸ್ತಫಾ ﷺ	148
ಝೂಟಾ ಖ್ವಾಬ್ ಸುನಾನೆ ಕಾ ಅಝಾಬ್	151
ಬೆ ಸೋಚೆ ಸಮ್‌ರೈ ಬೋಲ್ ಪಡ್ನೆ ವಾಲೋ ಖಬರ್‌ದಾರ್ !	151
ಆ'ಲಾ ಹಝ್ರತ್ اَللّٰهُمَّ صَلِّ وَسَلِّمْ وَسَلِّمْ وَسَلِّمْ ಕಾ ಖ್ವಾಬ್	153
ಆಜ್ ಕಿಸ್ ನೆ ಖ್ವಾಬ್ ದೇಖಾ ?	154
ಜಶಾರತೇಂ ಬಾಕಿ ಹೈಂ	155
ಅಪ್ನೆ ಬಾರೆ ಮೇಂ ಅಛ್ಣಾ ಖ್ವಾಬ್ ದೇಖ್ನೆ ವಾಲೆ ಕೋ ಇನ್‌ಆಮ್	155
ಇಮಾಮ್ ಬುಫಾರಿ ಕಿ ವಾಲದಾ ಕಾ ಖ್ವಾಬ್	155
ಯಹೂದಿ ಔರ್ ಯಹೂದನ್ ಕಿ ದಿಲ್‌ಚಸ್‌ಪ್ ಹಿಕಾಯತ್	156
ಏಕ್ ಈಸಾಯಿ ಕಾ ಕ್ಷಬೂಲೆ ಇಸ್ಲಾಮ್	159
ಬುಝುರ್ಗ್ ಪಹೆಲ್‌ವಾನ್	159
ಕುವೈಲೆಂ ನೆ ಥೈಲಿ ಕೈನೇ ನಿಕಾಲ್ ?	161
ಫಿರ್‌ಜೆನ್ ಕಾ ಮಹಲ್	161
ಫರ್ ಕಿ ಹಿಫಾಝತ್ ಕೆ ಲಯೆ	162
ಆಪ್ ಇನ್‌ಸಾನ್ ಹೈಂ ಯಾ ಜಿನ್ ?	162
ಜಹರ್ ಆಲೂದ್ ಖಾನಾ	164
ಮಹ್‌ಮೂದ್ ಗಝ್‌ನವೀ ಕಿ ಬಾರ್‌ಗಾಹೆ ರಿಸಾಲತ್ ಮೇಂ ಮಕ್‌ಬೂಲಯ್ಯತ್	167

بِسْمِ اللَّهِ الرَّحْمَنِ الرَّحِيمِ ط

☞ ಖಬರ್‌ದಾರ್! ಖಬರ್‌ದಾರ್! ಖಬರ್‌ದಾರ್!

ದಾ'ವತೆ ಖಸ್ಲಾಖು ರಿ "ಮರ್‌ಕಜಿ ಮಜ್‌ಅಸೆ ಶೂರಾ" ರಿ ಖಜಾಫತ್ ತೆ ಜಗ್ಗೊರ್ ಕೋಯಿ ಸಾಹಿಬ್ ಆಮೀದೆ ಅಹ್ಲೆ ಸುನ್ಯತ್ ಮಧ್ವಜ್ಜಲಮಲ್ ಆಲ ರಿ ಸೀದತ್ ಔರ್ ದಾ'ವತೆ ಖಸ್ಲಾಖು ತೆ ಮುತ್‌ಅಲ್ಲಿಹ್ ಕೋಯಿ ಮಜ್‌ಮೂನ್ ಯಾ ರಿತಾಬ್ ಶಾಯಿ ನ ಫರ್ಮಾಯೇಂ. ತಮಾಮ್ ಖಸ್ಲಾಖು ಭಾಯಿಯೊಂ ಔರ್ ಖಸ್ಲಾಖು ಬೆಹ್‌ನೊಂ ರಿ ಖಿದ್ಮತ ಮೇಂ ಮ-ದಸೀ ಖಲ್‌ಇಜಾ ಹೈ ರಿ ಆಮೀದೆ ಅಹ್ಲೆ ಸುನ್ಯತ್ ಮಧ್ವಜ್ಜಲಮಲ್ ಆಲ ಔರ್ ದಾ'ವತೆ ಖಸ್ಲಾಖು ತೆ ಬಾರೆ ಮೇಂ ಬಾಝಾರ್ ಮೇಂ ಖುಲ್‌ನೆ ವಾಲಿ ತುತುಬ್ ಪರ್ ಉಸ್ ವರ್‌ತತ್ ತರ್ ಖ'ಇಮಾದ್ ನ ಕರೇಂ ಖಬ್ ತರ್ ಉಸ್ ಪರ್ ಮಜ್‌ಅಸೆ ತಫ್‌ಇಲೆ ತುತುಬ್ ವ ರಸಾಯಲ್ ಕಾ ತಸ್‌ಬೀಹ್ ನಾಮಾ ನ ದೇಖ್ ಲೇಂ.

— ಮರ್‌ಕಜಿ ಮಜ್‌ಅಸೆ ಶೂರಾ —

